



ಕರ್ನಾಟಕ ಸರ್ಕಾರ

ಒಂಬತ್ತನೇಯ ತರಗತಿ



ಒಂಬತ್ತನೇಯ ತರಗತಿ

ಪ್ರಥಮ ಭಾಷಾ ಕನ್ನಡ ಪರ್ಯಾಪ್ತಕ

೨೦೧೫

ಕರ್ನಾಟಕ ಪರ್ಯಾಪ್ತಕ ಸಂಘ (ರಿ)

೧೦೦ ಅಡಿ ವರ್ತುಲ ರಸ್ತೆ, ಬನಶಂಕರಿ ಜಿಲ್ಲೆಯ ಹಂತ
ಬೆಂಗಳೂರು-ಖಾಲೀಲಾಗ್

೨೦೦ಿನೆಯ ರಾಷ್ಟ್ರೀಯ ಪರ್ಯಾಕ್ರಮದ ಆಧಾರದ ಮೇಲೆ ರಚಿತವಾದ ಕನಾಂಟಕ ರಾಜ್ಯ ಪರ್ಯಾಪಸ್ತವಿನ ಆಧಾರದ ಮೇಲೆ ಕನಾಂಟಕ ಪರ್ಯಾಪಸ್ತಕ ಸಂಘವು ೨೦೧೦ ನೆಯ ಸಾಲಿನಿಂದ ಒಂದನೆಯ ತರಗತಿಯಿಂದ ಹತ್ತನೆಯ ತರಗತಿವರೆಗಿನ ಪರ್ಯಾಪಸ್ತಕಗಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲಿ ಭಾಷಾ ಪರ್ಯಾಪಸ್ತಕಗಳನ್ನು ಹಾಗೂ ಕೋರ್ ವಿಷಯಗಳನ್ನು ೩ ಮಾಧ್ಯಮಗಳಲ್ಲಿ ರಚನೆ ಮಾಡಲಾಗುತ್ತಿದೆ. ಇರಿಂದ ಇ ನೆಯ ತರಗತಿಯವರೆಗೆ ಪರಿಸರ ವಿಜ್ಞಾನ, ಗಣಿತ ಮತ್ತು ೫ ರಿಂದ ೧೦ ನೆಯ ತರಗತಿಯವರೆಗೆ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಿರುತ್ತವೆ.

೨೦೦ಿರ ರಾಷ್ಟ್ರೀಯ ಪರ್ಯಾಕ್ರಮವು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.

- ಕಲಿಕೆಯನ್ನು ಜೀವನದ ಆವಶ್ಯಕತೆಗಳೊಂದಿಗೆ ಜೋಡಿಸುವುದು
- ಕಂಠಪಾಠ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು
- ಪರ್ಯಾಪಸ್ತಕಗಳ ಹೊರತಾಗಿ ಪರ್ಯಾಕ್ರಮವನ್ನು ಶ್ರೀಮಂತಗೊಳಿಸುವುದು
- ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು
- ಭಾರತದ ಪ್ರಜಾಸತ್ಯಾತ್ಮಕ ನೀತಿಯನ್ವಯ ಮಕ್ಕಳ ಆವಶ್ಯಕತೆಗಳಿಗೆ ತಕ್ಷಂತ ಸ್ವಂದಿಸುವುದು
- ಶೀಕ್ಷಣವನ್ನು ಇರಿಂದ ಹಾಗೂ ಭವಿಷ್ಯದ ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು
- ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರಿಷ್ಟಿಯ ಬೋಧನೆಯನ್ನು ಅಳವಡಿಸುವುದು
- ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.
- ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ನೂತನ ಪರ್ಯಾಪಸ್ತಕಗಳಲ್ಲಿ ನೂತನ ವಿಧಾನಗಳಾದ ಅಂತರ್ಗತ ವಿಧಾನ (Integrated Approach), ರಚನಾತ್ಮಕ ವಿಧಾನ (Constructive Approach) ಹಾಗೂ ಸುರುಳಿಯಾಕಾರದ ವಿಧಾನ (Spiral Approach)ಗಳನ್ನು ಅಳವಡಿಸಲಾಗಿದೆ.

ಪರ್ಯಾಪಸ್ತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಚನೆ ಮಾಡುವಂತೆ ಮಾಡಿ, ಚೆಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮಾಜಿಕಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಈ ನೂತನ ಪರ್ಯಾಪಸ್ತಕಗಳು ಪರೀಕ್ಷೆ ದ್ವಿಷ್ಟಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸಮಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಮೂರಕವಾಗಿವೆ. ತನ್ನೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ಭಾಷಾಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರ್ಷಣಿಕಗಳಿಂದ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮಾಜಿಕಗಳಿಗೆ

ಒತ್ತು ನೀಡಲಾಗಿದೆ. ಈ ಕೌಶಲಗಳೊಂದಿಗೆ ಕ್ರಿಯಾಶ್ವರಕ ವ್ಯಾಕರಣ, ಸೌಂದರ್ಯಪ್ರಜ್ಞೆ ಪ್ರಶಂಸಾ ಮನೋಭಾವ, ಮೌಲ್ಯಗಳ ಸಂವರ್ಧನೆಗೆ ಅನುವು ಮಾಡಿಕೊಡಬೇಕು. ಈ ಸಾಮಧ್ಯ ಮಕ್ಕಳಲ್ಲಿ ಬಂದಾಗ ಅವರು ಪರೀಕ್ಷೆಗಳಾಗಿ ಕಂಥಪಾಠಕ್ಕೆ ಶರ್ಮೆ ಹೋಗಬೇಕಾಗಿಲ್ಲ. ಪಠ್ಯಮಸ್ತಕವು ಭಾಷಾ ಕೌಶಲಗಳ ಸಂವರ್ಧನೆಗೆ ಒಂದು ಮೂರಕವಸ್ತುವೆಂದು ಪರಿಗಣಿಸಲು, ಮಕ್ಕಳ ಮನೋಷ್ಟೇಶಾಲ್ಯವನ್ನು ಬೆಳೆಸಲು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪಠ್ಯಮಸ್ತಕದಲ್ಲಿ ಒದಗಿಸಲಾಗಿದೆ. ಮತ್ತುರೂಂದಿಗೆ ಗುಂಪುಗಳಲ್ಲಿ ಚಚ್ಚೆಯ ಮೂಲಕ ಅವರ ಅಭಿವೃದ್ಧಿ ಹಾಗು ಸಂವಹನ ಕೌಶಲಗಳ ಸಂವರ್ಧನೆಯೇ ಕಲಿಕೆಯ ಗುರಿಯೆಂದು ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು ಮಕ್ಕಳಲ್ಲಿ ಕಲಿಯುವ ಕಲೆ (learning to learn) ಹಾಗೂ ಕಲಿತುದುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿ (learning to do) ಯನ್ನು ವ್ಯಾಧಿಮಾಡುತ್ತದೆ.

ಕನಾಂಟಕ ಪಠ್ಯಮಸ್ತಕ ಸಂಘವು ಈ ಮಸ್ತಕದ ತಯಾರಿಯಲ್ಲಿ ಸಹಕರಿಸಿದ ಸಮಿತಿಯ ಅಧ್ಯಕ್ಷರಿಗೆ, ಸದಸ್ಯರಿಗೆ, ಕಲಾಕಾರರಿಗೆ, ಪರಿಶೀಲಕರಿಗೆ, ಸಂಯೋಜಕ ಅಧಿಕಾರಿಗಳಿಗೆ, ಶಿಕ್ಷಣ ಮಹಾವಿದ್ಯಾಲಯಗಳ ಸಿಬ್ಬಂದಿವರ್ಗದವರಿಗೆ, ಜಿಲ್ಲಾ ತರಬೇತಿ ಸಂಸ್ಥೆಗಳಿ, ರಾಜ್ಯ ಮಟ್ಟದ ಪಠ್ಯಮಸ್ತಕ ಸಂಪಾದಕ ಮಂಡಳಿಯ ಸದಸ್ಯರಿಗೆ ಮತ್ತು ಮಸ್ತಕವನ್ನು ಸುಂದರವಾಗಿ ಮುದ್ರಿಸಿದ ಮುದ್ರಕರಿಗೆ ತನ್ನ ವ್ಯಾಪ್ತಿಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಕೆಲವು ಸಾಹಿತಿಗಳು ಹಾಗೂ ಕವಿಗಳ ಕೃತಿಗಳನ್ನು ಈ ಪಠ್ಯಮಸ್ತಕಗಳಲ್ಲಿ ಅಳವಡಿಸಲಾಗಿದೆ. ಈ ವಿಜಾರದಲ್ಲಿ ತಮ್ಮ ಒಪ್ಪಿಗೆಯನ್ನು ನೀಡಿರುವ ಬರಹಗಾರರಿಗೆ ಹಾಗೂ ಕವಿಗಳಿಗೆ ಪಠ್ಯಮಸ್ತಕ ಸಂಪೂರ್ಣ ಆಭಾರಿಯಿದೆ.

ಮೌ. ಜಿ. ಎಸ್. ಮುಂಬಡಿತ್ತಾಯ

ಮುಖ್ಯ ಸಂಯೋಜಕರು
ಪಠ್ಯವಸ್ತು ಪರಿಷ್ಠರಣೆ ಹಾಗೂ ಪಠ್ಯಮಸ್ತಕ ರಚನೆ
ಕನಾಂಟಕ ಪಠ್ಯಮಸ್ತಕ ಸಂಘ (ರ.)
ಬೆಂಗಳೂರು

ನಾಗೇಂದ್ರ ಕುಮಾರ್

ವ್ಯವಸ್ಥಾಪಕ ನಿರ್ದೇಶಕರು
ಕನಾಂಟಕ ಪಠ್ಯಮಸ್ತಕ ಸಂಘ (ರ.)
ಬೆಂಗಳೂರು

ಪತ್ಯ ಒಂದು ಹಾಗೂ ಬೋಧನೆಗೆ ಮುನ್ನ ಬೋಧಕರೊಂದಿಗೆ ಸಮಾಲೋಚನೆ.....

ಸ್ವಧಾರ್ತಕ ನಾಗರಿಕ, ಶೈಕ್ಷಣಿಕ ಹಾಗೂ ಜಾಗತಿಕ ಹೊತ್ತಿದು. ಪ್ರತಿಯೊಂದು ಭೌತಿಕ ಹಾಗೂ ಬೌದ್ಧಿಕ ಆಯಾಮದಲ್ಲಿ ನವನವೀನ ಶೈಕ್ಷಣಿಕ ಸಂಶೋಧನೆ, ಚಿಂತನಾ ಆವಿಷ್ಯಾರ, ಕಲಿಕಾ ಕೌಶಲ, ತಂತ್ರಗಾರಿಕೆ ಮತ್ತು ವೈಜ್ಞಾನಿಕ ಮನೋಭಾವವನ್ನು ಸ್ಥಿರೀಕರಿಸುವ ವಾಸ್ತವಿಕ ಪ್ರಯತ್ನ ನಾಡಿನಾಡುಂತ ನಡೆದಿದ್ದು, ನಡೆಯುತ್ತಲೂ ಇದೆ. ಈಗಿನ ಸಂದರ್ಭ, ಸ್ಥಿಗಿತಿಯನ್ನು ಮನಗಂಡ ಶಿಕ್ಷಣಾರ್ಥಿರು, ಭಾಷಾವಿಜ್ಞಾನಿಗಳು, ಮನೋವಿಜ್ಞಾನಿಗಳು, ಸಾಹಿತ್ಯ ವಿದ್ಯಾರ್ಥಿರು ಹಾಗೂ ಸುಶಿಕ್ಷಿತರು ಕೂಡಿ ಆಯೋಜಿಸಿದ ನಿರ್ದಿಷ್ಟ ನಿಯೋಜನಾ ಫಲವೇ ಹೊಸ ಪತ್ಯ ತಯಾರಿ ಹಾಗೂ ಅನುಪ್ಯಾನತೆ.

ಶೈಕ್ಷಣಿಕ ಜೀವನದಲ್ಲಿ ಕಲಿಕಾರ್ಥಿಗಳ ತಾಯ್ಯಾಡಿಯ ಕಲಿಕ ಹಾಗೂ ಬಳಕೆ ಮಹತ್ವದ್ದು. ಅದಕ್ಕೆ ಮೂರುಕವಾಗಿ ಶಿಕ್ಷಣ ಇಲಾಖೆ ನಿಗದಿಪಡಿಸುವ ಬೋಧನಾ ಪತ್ಯ ಅರ್ಥಗತ್ಯ ಹಾಗೂ ಅನಿವಾರ್ಯ. ಸಾಮಾನ್ಯವಾಗಿ ಮಕ್ಕಳ ಪರಿಸರದ ಮಾತು ನಿತ್ಯದ ಪರಸ್ಪರ ಸಂವಹನ ಸಂಪರ್ಕ ಶಿಕ್ಷಣೆ ಸೀಮಿತವಾಗಿರದೇ ಜ್ಞಾನಾರ್ಥಕನೆಯ ಉದ್ದೇಶವೂ ಅದರ ಗುರಿ. ಮಕ್ಕಳು ತಮ್ಮ ನುಡಿಯಲ್ಲೇ ಶಾಲಾಮಟ್ಟದ ಸಂವಹನ ಸಾಮರ್ಥ್ಯವನ್ನು ಪಡೆದುಕೊಳ್ಳತ್ತಾ ಶೈಕ್ಷಣಿಕ ಸಾರ್ಥಕತೆಗೆ ತಮ್ಮನ್ನು ತೆರೆದುಕೊಳ್ಳುವ ಆಶಯದಿಂದ ಜೀವಚಾರಿಕ ನೆಲೆಯಲ್ಲಿ ಸಿದ್ಧಪಡಿಸಿ ನಿಯೋಜಿಸಿರುವ ಕಲಿಕ ಹಾಗೂ ಬೋಧನಾ ಪರ್ಯಾವರಣೆ. ಕಲಿಕೆಯ ಮೂಲಭೂತ ಕೌಶಲಗಳ ವೈಜ್ಞಾನಿಕ ದೃಢತ್ವವೇ ಅವುಗಳ ಅಂತರ್ಯಾದ ದನಿ.

ಕಲಿಕ ಹಾಗೂ ಕಲಿಸುವಿಕೆಯ ನಿರ್ಧಾರಿತ ವಿಧಾನ ಮತ್ತು ಮೌಲ್ಯವನ್ನು ಸಾರ್ವತ್ರಿಕ ಶೈಕ್ಷಣಿಕ ನೆಲೆಯಲ್ಲಿ ಮೌಲೀಕರಿಸುವ ಉದ್ದೇಶದಿಂದ ರೆಲೆಕ್ಟರ ರಾಷ್ಟ್ರೀಯ ಶಿಕ್ಷಣ ನೀತಿಗೆ ಬದ್ದವಾಗಿ, ೨೦೦೧ – ೨೦೦೨ರ ಶೈಕ್ಷಣಿಕ ಆಧ್ಯಾತ್ಮಿಕ ಮೂರಕವಾಗಿ ಪತ್ಯಪುಸ್ತಕಗಳ ಕಟ್ಟಿಪುಕೆ ಶೋಧ ಹೋಸರಳೆ ಪಡೆಯಿಲು. ಮಕ್ಕಳ ಮಾನಸಿಕ ವಲಯಕ್ಕೆ ಸರಿಹೊಂದುವಂತೆ ಪರಿಷ್ಠಿರಗೊಂಡು ಕಾಲಧರ್ಮಕ್ಕನುಗೂಣ ಶೈಕ್ಷಣಿಕತೆಗೆ ಸಮರ್ಪಕವಾದವು. ಹಾಗಾಗಿಯೂ ಇಂದಿನ ಶೈಕ್ಷಣಿಕ ಆಶೋತ್ತರ, ೨೦೦೫ – ಎನ್.ಸಿ.ಎಫ್. ನೆಲೆಯಾಧಾರಿತ ಆನ್ಯಯಿಕ ಶೋಧನಾ ಚಿಂತನೆಗಳನ್ನು ಗುರುತರವಾಗಿ ಗಮನಿಸುವುದು ಹಿತಕರ. ಇದು ಸುಶಿಕ್ಷಿತ ವೈಕೆಷಣಿಕ ನಾಂದಿ ಅಲ್ಲದೇ ದಾರಿದೀಪ.

ಕಲಿಕ ಮತ್ತು ಬೋಧನಾಂಶಗಳನ್ನು ಪತ್ಯಪುಸ್ತಕದಲ್ಲಿ ಸಮರ್ಪೋಳಿಸಿದವಾಗಿ ಪರಿಗಣಿಸಿ ಯುಕ್ತ ಹಾಗೂ ಸಹಜ ಕಲಿಕ ಪ್ರಾಯೋಗಿಕತೆಯ ಮೂಲಕ ಸಮನ್ವಯಗೊಳಿಸಿ, ಭಾಷಾ ಕಲಿಕ ಮತ್ತು ಜ್ಞಾನ ಸಂಪರ್ಕನೆಗೆ ಅವಕಾಶ ಕಲ್ಪಿಸಿಕೊಡಬೇಕು. ಆ ನಿಟ್ಟಿನಲ್ಲಿ ಸಿರಿ ಕನ್ಸುದ – E ಪತ್ಯಪುಸ್ತಕ ಸಮರ್ಪನೀಯ. ಇತ್ತೀಚಿನ ಕಲಿಕೆಯ ಎಲ್ಲಾ ಸಾರ್ಥಕ–ಭಾಧಕಗಳನ್ನು ತಾರ್ಕಿಕವಾಗಿ ಗಮನಿಸಿ ಅಳವಡಿಸಲಾಗಿದೆ. ಪ್ರಮುಖವಾಗಿ ತರಗತಿವಾರು ಕಲಿಕೆಯ ಮೂಲವಿಷಯ ಮತ್ತು ನಿರ್ಧಾರಿಸಿದ ಮಾನವೀಯ ಮೌಲ್ಯಗಳಿಗೆ ಒತ್ತುನೀಡಿದೆ. ಕ್ಷೇತ್ರಗಳಿಗನುಗೂಣವಾಗಿ ಭಾಷಾ ಸಾಮರ್ಥ್ಯಗಳನ್ನು ಅನ್ಯಯಿಸಿ ಸಮರ್ಪ ಕಲಿಕೆಗೆ ಅನುವಾಗುವಂತೆ ಪತ್ಯದ ನಿಶ್ಚಯ ಗಡ್ಡೆ-ಪಡ್ಡೆ ಪಾಠಗಳಲ್ಲಿ ಅಳವಡಿಸಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಪ್ರಾದೇಶಿಕ ಮತ್ತು ಲಿಂಗ ಸಮಾನತೆಯನ್ನು ಕಾಯ್ದುಕೊಂಡಿದೆ. ನಿಯೋಜಿತ ಪಾಠಗಳೆಲ್ಲವೂ ಸ್ವಕಲಿಕ ಹಾಗೂ ಬೋಧನಾ ಕೌಶಲಕ್ಕೆ ಸೂಕ್ತ ಹಾಗೂ ಮೂರಕವಾಗಿವೆ. ಕಲಿಕಾರ್ಥಿಗಳ ಆಸಕ್ತಿ ಮತ್ತು ಉಲ್ಲಾಸವನ್ನು ಉದ್ದೀಪನಗೊಳಿಸುವ ಉದ್ದೇಶದಿಂದ ರಚಿಸಿರುವ ಪಾಠಗಳಲ್ಲಿ ವೈವಿಧ್ಯತೆಯನ್ನೂ ಕಾಪಾಡಿಕೊಳ್ಳುವಲ್ಲಿ ಪತ್ಯ ಸಫಲಗೊಂಡಿದೆ.

ಬೋಧನಾ ವಿಶೇಷತೆಯೊಂದಿಗೆ ಆಯ್ದು ನಿಗದಿಪಡಿಸಿದ ಸಾಹಿತ್ಯಪ್ರಕಾರದ ಭಾಗಗಳನ್ನು ಅಧ್ಯೇಸಿಕೊಳ್ಳಲು ಸ್ವೇಧಾಂತಿಕ ಮತ್ತು ಪ್ರಾಯೋಗಿಕ ಶ್ರೀಯಾತ್ರೆ ಭಾಷಿಕ ಕ್ರಮಗಳನ್ನು ವ್ಯವಸ್ಥಿತವಾಗಿ ಅನ್ವಯಿಸಿದೆ. ಭಾಷಾಶೈಧತೆ, ವಾಸ್ತವಿಕತೆ ಮತ್ತು ತರ್ಕಬದ್ಧತೆಯನ್ನೂ ಜತನದಿಂದ ಸ್ಥಿರೀಕರಿಸಿದೆ. ಕಲಿಕಾ ಮೂಲತ್ವವನ್ನು ಸಮರ್ಪಕವಾಗಿ ಅನುಸರಿಸಿದೆ.

ಮುಖ್ಯವಾಗಿ ಮುಕ್ತಳ ಕಲಿಕಾ ಪ್ರಾಯೋಗಿಕತೆಯನ್ನು ಸಮರ್ಥ ರೀತಿಯಲ್ಲಿ ಮೌಲೀಕರಿಸುವ ಉದ್ದೇಶದಿಂದ ಮುನ್ತಯಾರಿ ಮೂಲಕ ಪರ್ಯಾದಲ್ಲಿನ ನಿಗದಿತ ಕಲಿಕಾ ಗದ್ಯಪಾಠ ಮತ್ತು ಪದ್ಯಪಾಠಗಳ ಸಷ್ಟ ಅಧ್ಯೇಸುವಿಕೆಯ ನೆಲೆಯನ್ನು ವಿವರಿಸುತ್ತಾಗೆ ಪದ್ಯಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಓದು ಗ್ರಹಿಕಾ ಅಭ್ಯಾಸ, ಸಂಪನ್ಕಾಲತಾ ವಿವರ, ಅಭ್ಯಾಸದ ವಸ್ತುನಿಷ್ಟ/ನಿಖಿರ ನಿರ್ಣಯ ಬಹುವಿಧದ ಪ್ರಶ್ನೆಗಳನ್ನು ಅಭ್ಯಾಸಕ್ಕೆ ನೀಡಿದೆ. ಅಲ್ಲದೇ ಕಲಿತ ಪಾಠದ ಸಾರನಿರ್ಣಯಕೆಯನ್ನು ಬಹುವಿಧದಿಂದ ಪರಿಣ್ಣಿಸಿ ಕಲಿಕಾರ್ಥಿಯ ಜ್ಞಾನ ಸಂರಥನೆಗೆ ಅವಕಾಶ ಮಾಡಿಕೊಡುವುದೇ ಇದರ ಮುಖ್ಯ ಆಶಯ. ಸ್ವಸಾಮಧ್ಯ, ಸ್ವಪ್ರಯೋಗಶೀಲತೆ, ಸ್ವಸ್ವಜನಶೀಲತೆ, ಸ್ವಸಂವಹನಶೀಲ ಗುಣಗಳು ಸಹಜವಾಗಿ ಹೇಳುತ್ತವೆ.

ನಿಗದಿತ ಮೂಲಪಾಠವನ್ನು ಅಧ್ಯೇಸುವ ಅನುಕ್ರಮಣಿಕೆ ಇಂತಿದೆ. ಅಧ್ಯೇಸಿ - ಓದಿ, ಕರ್ತೃ - ಭಾವ - ಆಕರ, ಪದ - ಅರ್ಥ, ಪತ್ಯಾಧಾರ ಟಿಪ್ಪಣಿ, ಪತ್ಯಾಧಾರ ಪೂರಕ ವಿಶೇಷಾಂಶ ಕಲಿತಪರ್ಯಾದ ಪೇರಣಾ ಅಭ್ಯಾಸ, ಭಾಷಾಭ್ಯಾಸ, ಪ್ರಾಯೋಗಿಕ ಅಭ್ಯಾಸ ಇತ್ಯಾದಿ ಪರ್ಯಾದ ಶ್ರೀಯಾತ್ರೆ ಒಳಗೊಳಿಗಳು. ಅಭ್ಯಾಸ ಪ್ರಾಯೋಗಿಕತೆಯ ವಿವರಗಳ ಮತ್ತು ಪರ್ಯಾದ ಗದ್ಯಪಾಠ/ಪದ್ಯಪಾಠಗಳ ಜೋಡಣಾ ಅನುಕ್ರಮಣಿಕೆ ಕಲಿಕಾ ವೈಚಾಳಿಕತೆಯ ಹಿನ್ನೆಲೆಯಿಂದ ಜೋಡಿಸಿದೆ. ಸರಳತೆಯಿಂದ ಕ್ಲಿಪ್ಪತೆ - ಕ್ಲಿಪ್ಪತೆಯಿಂದ ಸರಳತೆ ಸೂತ್ರತೆಯ ಹಿಮ್ಮುಕತೆಯಿಂದ ಗದ್ಯ-ಪದ್ಯಪಾಠಗಳ ಜೋಡಣಾ ಅನುಕ್ರಮ ಇಲ್ಲಿನದು. ಪರ್ಯಾಸಾರವನ್ನು ಕಲಿಕಾರ್ಥಿಗಳು ಸುಲಭವಾಗಿ ಅಧ್ಯೇಸಿಕೊಳ್ಳುವ ದೃಷ್ಟಿಯಿಂದ ನಿಗದಿತ ಪಾಠದ ಬೋಧನಾ ವಿನ್ಯಾಸವನ್ನು ಹೊಸ ಬೋಧನಾ ವಿಧಾನ ಮತ್ತು ವಿಶೇಷಣಾ ವಿಧಾನದ ಅಡಿಯಲ್ಲಿ ಪ್ರಸ್ತಾಪಿಸಿದೆ. ಕಲಿಕೆಯ ಮುನ್ನ ಅಧ್ಯೇಸಿ - ಓದಿ ಶೀಷಿಕೆಯಲ್ಲಿ ಗದ್ಯ/ಪದ್ಯದ ಕೆಲವು ವಿಶೇಷ ಪರಿಕಲ್ಪನಾ ಪದಗಳನ್ನು ಓದುವ ಸಲುವಾಗಿ ನೀಡಿದೆ. ಮುಖ್ಯವಾಗಿ ಓದುವಿಕೆಯನ್ನು ಖಚಿತಪಡಿಸುವ ಉದ್ದೇಶ ಇದರದು. ಕಲಿತ ಪಾಠದ ಅಭ್ಯಾಸ ಭಾಗದಲ್ಲಿರುವ ಪ್ರಶ್ನೆಗಳು ಕಲಿಕಾರ್ಥಿಗಳು ಕಲಿಕೆಯಲ್ಲಿ ಸಾಮಧ್ಯ ಗಳಿಸುವುದಕ್ಕಾಗಿಯೇ ಹೊರತು ಪರೀಕ್ಷೆಯ ಪ್ರಶ್ನಪತ್ರಿಕೆಯ ತಯಾರಿಕೆಗಾಗಿ ಅಲ್ಲ. ಇದೇ ಪ್ರಶ್ನೆಗಳನ್ನು ಪರಿಣ್ಣಿಯಲ್ಲಿ ಮೌಲ್ಯಮಾಪನಕ್ಕಾಗಿ ಕೇಳಲೇಬೇಕೆಂಬ ನಿರ್ಬಂಧವಿಲ್ಲ. ಇಲ್ಲಿ ಒಂದು/ವರಡು/ಮೂರು/ನಾಲ್ಕು/ಒಂದು - ಹತ್ತು ವಾಕ್ಯಗಳಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಕೇಳಲಾಗಿದೆ. ಅವುಗಳ ಜೋಡಣೆಯಲ್ಲೂ ಸರಳ-ಕ್ಲಿಪ್ ಪರಿಭಾವನೆಯನ್ನು ಅನುಸರಿಸಿದೆ. ಇದು ವಿಷಯ ಗ್ರಹಣದ ಸಲುವಾಗಿಯೇ ಹೊರತು ಪರೀಕ್ಷೆ ಮೌಲ್ಯಮಾಪನದ ಮಾದರಿಗಾಗಿ ಅಲ್ಲ. ಅಂತೆಯೇ ವಸ್ತುನಿಷ್ಟ ನಿರ್ಣಾಯಕ ಪ್ರಶ್ನೆಗಳು ಕಲಿಕಾರ್ಥಿಯ ನಿರ್ದಿಷ್ಟ ಸಾಮಧ್ಯಕ್ಕೆ ಸಂಬಂಧಿಸಿದ್ದಾಗಿದೆ. ಒಟ್ಟಿನಲ್ಲಿ ಶೈಕ್ಷಣಿಕ ಸಾರೋದ್ದೇಶದ ಪ್ರಣಾಳಿಕೆ ಇದು.

ಮೋಷಕ ಅಧ್ಯಯನ ವಿಭಾಗದಲ್ಲಿ ಏದು ಪಾಠಗಳಿವೆ. ಮತ್ತೊಳ್ಳಲ್ಲಿ ಗ್ರಹಿಕಾ ಸಾಮಧ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಪಾಠಗಳನ್ನು ಸೇರಿಸಲಾಗಿದೆ. ಈ ಏದು ಪಾಠಗಳಿಂದ ಹತ್ತು ಅಂಕಗಳ ಪ್ರಶ್ನೆಗಳನ್ನು ಕೇಳಬೇಕು. ಪ್ರತಿಪಾಠದಿಂದ ತಲಾ ಎರಡು ಅಂಕಗಳ ಪ್ರಶ್ನೆಗಳನ್ನು ಕೇಳಬಹುದು. ಹೀಗೆ ಕೇಳುವಾಗ ಒಂದು ಅಂಕದ ಪ್ರಶ್ನೆಗಳನ್ನು ಅಥವಾ ಎರಡು ಅಂಕಗಳ ಪ್ರಶ್ನೆಗಳನ್ನು ಕೇಳಬಹುದು.

ಪ್ರಸ್ತುತ ಕ್ಯಂಕಯ್ಕೆ ಸಹಕರಿಸಿದ ಪರ್ಯಾಪ್ತಸ್ತಕ ರಚನಾಸಮಿತಿಯ ಗೌರವಾನ್ವಿತ ಸದಸ್ಯರೆಲ್ಲರ ಸಮರ್ಪಕ ಸಲಹೆ, ಬೆಂಬಲ, ನೆರಪು, ವಿಶ್ವಾಸ ಮತ್ತು ಆದರತೆ ಮನನೀಯ. ಅಲ್ಲದ ಸಿರಿ ಕನ್ನಡ-೧೦ ಪ್ರಥಮ ಭಾಷಾ ಕನ್ನಡ ಪರ್ಯಾಪ್ತಸ್ತಕ ರಚನಾ ಸಮಿತಿಯ ಆದರಣೀಯ ಸದಸ್ಯರೆಲ್ಲರ ಹಾಗೂ ಪರಿಶೀಲಕರ ಸಹಕಾರ, ಸಹಾಯ ಮತ್ತು ಶೈಕ್ಷಣಿಕ ಬೆಂಬಲ ಸಮಯೋಚಿತ ಅಂತರೆಯೇ ಮೌಲಿಕ. ಇಲಾಖೆಯ ವ್ಯವಸ್ಥಾಪಕ ನಿದೇಶಶಕ ಶ್ರೀ. ವೈಟಿ. ಗುರುಮೂರ್ತಿ, ವ್ಯವಸ್ಥಾಪಕ ಸಂಯೋಜಕ ಮೌಲಿಕ, ಮುಂಬಡಿತಾಯ ಅವರ ಸಮಯೋಚಿತ ಸಲಹೆ, ಮಾರ್ಗದರ್ಶನ ಮಹತ್ವದ್ದು. ಸಂಯೋಜಕ ಶ್ರೀ ಪಾಂಡುರಂಗ ಅವರ ಒತ್ತಾಸೆ, ಜವಾಬ್ದಾರಿಯತ ಕಾಳಜಿ ಮತ್ತು ವಿಶ್ವಾಸ ಮಾರ್ಗಕ ಅಭಿಮಾನ ವಿಶೇಷ. ಇವರೆಲ್ಲರಿಗೂ ಸಮಿತಿಯ ಪರವಾಗಿ ಆತ್ಮ ಮೂರ್ವಕ ಧನ್ಯವಾದಗಳು.

ಸಿರಿ ಕನ್ನಡ - ಇ ಪ್ರಥಮ ಭಾಷಾ ಕನ್ನಡ ಪರ್ಯಾಪ್ತಸ್ತಕದ ರಚನಾಸಮಿತಿಯ ಪರಿಶೀಲಕರಾದ ಗೌರವಾನ್ವಿತ ಡಾ. ಶ್ರೀಪಾದ ಭಟ್, ಅವರ ಹಾಗೂ ಸಂಪಾದಕಮಂಡಳಿಯ ಮಾನ್ಯ ಸದಸ್ಯರುಗಳಾದ ಹಿರಿಯರೂ ಗೌರವಾನ್ವಿತರೂ ಆದ ಮೌಲಿಕ ಸಾ.ಶಿ. ಮರುಳಯ್ಯ, ಮೌಲಿಕ.ರಾ.ಮಿತ್ರ, ಮೌಲಿಕ. ಕೆ. ಮರುಳಸಿದ್ದಪ್ಪ, ಮೌಲಿಕ. ಚಂದ್ರಶೇಖರಪಾಟೀಲ್ ಮತ್ತು ಡಾ. ವಿಷ್ಣು ಎಂ.ಶಿಂದೆ ಅವರ ಸೂಕ್ತ ಮಾರ್ಗದರ್ಶಕ ಪರಿಶೀಲನಾ ಸಲಹೆ, ಸೂಚನೆಗಳು ಪ್ರಸ್ತುತಕದ ಮೌಲಿಕತೆಗೆ ಮೋಷಕವಾಗಿವೆ. ಗಂಭೀರ ಚಿಂತನಾಯ್ಕು ಮಾಲುಗಳು ಸೂಕ್ತ ಹಾಗೂ ಮೌಲಿಕ. ಅಂತರೆಯೇ ಶಿಕ್ಷಕ ಮಹಾವಿದ್ಯಾಲಯಗಳಿಂದ ಬಂದಿರುವ ಹಿಮಾಳ್ಯಿಕಿ ಸೂಕ್ತ ಹಾಗೂ ಸಮಂಜಸ. ಯುಕ್ತಾಯುಕ್ತತೆಯ ಹಿನ್ನಲೆಯಲ್ಲಿ ಅವನ್ನು ಗಮನಿಸಿದೆ. ಅದಕ್ಕಾಗಿ ಪರ್ಯಾಪ್ತಸ್ತಕ ರಚನಾ ಸಮಿತಿಯ ಪರವಾಗಿ ಅವರಿಗೆ ಗೌರವಮೂರ್ವಕ ಧನ್ಯವಾದಗಳು. ಈ ಪರ್ಯಾಪ್ತಸ್ತಕದ ರಚನೆಗೆ ಪ್ರತ್ಯೇಕ ಹಾಗೂ ಪರೋಕ್ಷವಾಗಿ ಸಹಕರಿಸಿದ ಕನಾರ್ಟಿಕ ಪರ್ಯಾಪ್ತಸ್ತಕ ಸಂಘದ ಎಲ್ಲಾ ಅಧಿಕಾರಿಗಳಿಗೂ ಸಂಯೋಜಕರಿಗೂ ಮತ್ತು ಕಲಾವಿದರಿಗೂ ಆದರಮೂರ್ವಕ ವಂದನೆಗಳು.

ಡಾ. ಸಿ. ಎಸ್. ರಾಮಚಂದ್ರ

ಅಧ್ಯಕ್ಷ,

ಸಿರಿ ಕನ್ನಡ -೯

ಪರ್ಯಾಪ್ತಸ್ತಕ ರಚನಾ ಸಮಿತಿ

ಪಠ್ಯಪುಸ್ತಕ ರಚನಾ ಸಮಿತಿ

ಅಧ್ಯಕ್ಷರು

డా. సి.ఎస్. రామచంద్ర, పూర్వాపక మత్తు ముల్చిస్థ, కన్నడ భాషావిజ్ఞాన, కువెంపు కన్నడ అధ్యయన సంస్థ, మానసగంగోత్తి, మైసూరు-10

ಸದಸ್ಯರು

డా. ఎస్. ప్రశాదశామి, ముఖ్యస్థ మత్త సహప్రాధ్యాపక, కన్నడ విభాగ, సకారి ప్రధమదజ్జీకాలేజు, యిలంంక, బెంగళూరు-५६

ಡಾ. ಮುಖ್ಯಮಂತ್ರಿ ರಮೇಶ್, ಸಹಾರ್ಥಕ, ರಾಗಿಸುದ್ದೆ ಪ್ರೈಡ್‌ಶಾಲೆ, ಎನ್‌ಯೆ ಬ್ಲಾಕ್ ಜಯನಗರ, ಬೆಂಗಳೂರು-೬೯.

ಶ್ರೀ ಬಿ. ಬಾಲಕೃಷ್ಣಯ್ಯ, ಸಹಅಧ್ಯಾಪಕ, ಸರ್ಕಾರಿ ಪ್ರೈಡಾಲೆ, ಬೋಗಾದಿ, ಮೈಸೂರು ತಾಲೂಕು.

ಶ್ರೀ ಸಿ. ಎಸ್. ಬನಶಂಕರಯ್ಯ, ನಿವೃತ್ತ ಅಧ್ಯಾಪಕ, ಅಶೋಕನಗರ, ಬನಶಂಕರಿ ಇನೆಯ ಹಂತ, ಬೆಂಗಳೂರು-೫೦.

ಶ್ರೀಮತಿ ಆರ್.ಪಿ. ಚೇತನಾ, ಮುವ್ಯಶಿಕ್ಷಿ, ಸಹಾರಿ ಪ್ರೋಥಾಲೆ, ಮಾಗುಂಡಿ ಎನ್.ಆರ್.ಮರ ತಾಲೂಕು.

ಪರಿಶೀಲಕರು

డా. శ్రీపాద భట్ట, సహాయక ప్రాధాన్యాపక, డా.ఐ.వి.గుండప్ప కన్నడ అధ్యయన కేంద్ర, తుమకూరు విశ్వవిద్యాలయ, తుమకూరు.

ಸಂಪಾದಕ ಮಂಡಳಿ ಸದಸ್ಯರು

ప్రో. చంద్రశేఖర పట్టణిల్, సుధిత్తిగచ్చ, సంక్రమణ ప్రశాశన, ఎలజేనహాల్, జె.పి. నగర, బెంగళారు-2ల

ಡಾ. ಕೆ. ಮರುಳಸಿದ್ದಪ್ಪ, ಸಾಹಿತ್ಯಗಳು, ನಂ ಇಂಟಿ, ಇಂನೆಯ ಕಾಸ್, ಜಿ.ಪಿ. ನಗರ, ಬೆಂಗಳೂರು-೧೯

ಪ್ರೋ. ಸಾ.ಶಿ. ಮರುಳಯ್ಯ, ಸಾಹಿತ್ಯಗಳು, ರಾಗಿಣಿ, ಹಂಪಿನಗರ, ಬೆಂಗಳೂರು

ప్రో. ఆదాయిత, సాహితీగాళు, కేవళ్ బి. కాల్చోని, యలకంక, బెంగళూరు.

డా. విష్ణు ఎం. తిందె, సహాయక ప్రాధ్యాపకరు, శ్రీచైత్ర విభాగ, కనాటటిక రాజ్య మహిళా విಶ్వవిద్యానిలయ,

ಮುಖ್ಯ ಸಂಯೋಜಕರು

ಮೌ. ಜಿ.ಎಸ್.ಮುಡಂಬಡಿತ್ತಾಯ, ಪರ್ಯವಸ್ತ ಪರಿಷ್ಕರಣ ಮತ್ತು ಪರ್ಯಪ್ರಸ್ತಕ ರಚನೆ, ಕನಾರಟಕ ಪರ್ಯಪ್ರಸ್ತಕ ಸಂಘ, ಬೆಂಗಳೂರು-೫೫

ಸಲಹೆ/ಮತು ಮಾರ್ಗದರ್ಶನ

ಶ್ರೀ ನಾಗೇಂದ್ರ ಕುಮಾರ್, ವೈವಸ್ತಾಪಕ ನಿದೇಶಕರು, ಕನಾಟಕ ಪತ್ರಿಕೆಗಳ ಸಂಪನ್ಮೂಲ ಮಾರ್ಗದರ್ಶಕ.

ಶ್ರೀ ಪಾಂಡುರಂಗ, ಉಪನಿದೇಶಕರು (ಪಟ್ಟಾರಿ), ಕನಾಕಟಕ ಪತ್ರಪುಸ್ತಕ ಸಂಪ್ರ, ಬೆಂಗಳೂರು-೫೬೦ ೦೮೫

ಕಾರ್ಯಕ್ರಮ ಸಂಯೋಜಕರು

ಶ್ರೀ ಪಾಂಡುರಂಗ, ಹಿರಿಯ ಸಹಾಯಕ ನಿದೇಶಕರು, ಕನಾಂಡಕ ಪತ್ರಪುಸ್ತಕ ಸಂಪು, ಬೆಂಗಳೂರು-೫೫

ಪರ್ಯಾಪ್ತಧಾನ ಅಧ್ಯಯನ

ಪಾಠಾನುಕ್ರಮಣಿಕೆ

ಕ್ರ.ಸಂ.	ಗದ್ಯಪಾಠಗಳು	ಪುಟ ಸಂಖ್ಯೆ
೦೧	ಪಂಥಾಹಾನ್ [ಹಳಗನ್ನಡ] – ಶಿವಕೋಣ್ಯಾಚಾರ್ಯ	೦೧
೦೨	ಪ್ರಾಮಾಣಿಕತೆ [ಸಣ್ಣಕೆ] – ಸಾರಾ ಅಬೂಬಕ್ರೂರ್	೧೧
೦೩	ಬೆಡಗಿನ ತಾಣ ಜಯಪುರ [ಪ್ರವಾಸ ಕಥನ] – ಶಿವರಾಮ ಕಾರಂತ	೧೦
೦೪	ಆದಶ್ರೇ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ [ವ್ಯಕ್ತಿಚಿತ್ರ] – ಸಂಗ್ರಹ	೧೦
೦೫	ಸಮಾಗಮ [ಅನುವಾದಿತ ನಾಟಕ]-ಮೂಲ : ಭಾಸ, ಕನ್ನಡಕ್ಕೆ : ಸಂಪನ್ಮೂಲ- ಸಂಪಾದನೆ – ಸಂಗ್ರಹ	೧೦
೦೬	ಹರಲೀಲೆ [ನಡುಗನ್ನಡ] – ಹರಿಹರ	೧೬
೦೭	ಇತಿಹಾಸದ ಚಕ್ಕಡಿ [ಆತ್ಮಕಥನ] – ಅರವಿಂದ ಮಾಲಗತ್ತಿ	೧೮
೦೮	ಅಜ್ಞರಿಯ ಜೀವಿ ಇಂಬಳ [ವ್ಯಜಾನಿಕ ಪ್ರಬಂಧ] – ಸತ್ಯನಾರಾಯಣ ಭಟ್ಕೌ. ಪಿ.	೨೯
೦೯	ಜನಪದ ಕಲೆಗಳ ವ್ಯಾಖ್ಯಾನ [ಜಾನಪದ] – ಸಂಗ್ರಹ	೨೯

ಕ್ರ.ಸಂ.	ಪದ್ಯಪಾಠಗಳು	ಪುಟ ಸಂಖ್ಯೆ
೦೧	ಬಲಿಯನಿತ್ಯಾಡೆ ಮುನಿವೆಂ [ಹಳಗನ್ನಡ (ಕಂದ)] – ಜನ್ಮ	೯೯
೦೨	ರಮ್ಯಸೃಷ್ಟಿ [ಆಧುನಿಕ] ಮಧುರ ಚೆನ್ನ	೧೦೯
೦೩	ಹೊಸ ಹಾಡು [ನವೋದಯ] – ಕಯಾರ ಕಿಜ್ಞಾಣ ರೈ.	೧೧೨
೦೪	ಸಿರಿಯನಿನ್ನೇನ ಬಳಿಪೆನು [ನಡುಗನ್ನಡ (ಸಾಂಗತ್ಯ)] – ರತ್ನಾಕರವರ್ಣ	೧೧೮
೦೫	ಸಾಧ್ರ್ವ ರಕ್ಷಣೆ [ಆಧುನಿಕ] – ಶ್ರೀವಾದಿರಾಜ, ಶಿಶುನಾಳಷಠೀಧ	೧೨೫
೦೬	ಕಾವ್ಯ ಸಂಗಮ [ಹರಿಶ್ಚಂದ್ರ ಕಾವ್ಯ (ವಾರ್ಧಕ ಷಟ್ಪದಿ)] – ಸಂಪೂರ್ಣ ದೇವೀಮಹಾತ್ಮೆ [ಭಾಮಿನಿ ಷಟ್ಪದಿ]-ರಾಘವಾಂಕ, ಸತ್ಯವಿರಲ	೧೨೯

ಕ್ರ.ಸಂ.	ಪ್ರೋಫೆಕ್ಟ ಅಧ್ಯಯನ	ಪುಟ ಸಂಖ್ಯೆ
೦೧	ಪ್ರಜಾನಿಷ್ಠೆ – [ಕಾದಂಬರಿ] – ಸಾ. ಶಿ. ಮರುಳಯ್ಯ	೧೪೮
೦೨	ಭೂಮಿಗಳಿದ ಬೃಹಸ್ಪತಿ – [ನಾಟಕ] – ಕಾರ್ಕಡ ರಾಮಚಂದ್ರ ಉಡುಪ	೧೫೧
೦೩	ಪ್ರಜಾಪತಿ – [ಭಾವಗೀತೆ] – ಬಿ. ಎ. ಸನದಿ	೧೫೫
೦೪	ಮಹಿಳೆ ಮತ್ತು ಶಿಕ್ಷಣ – [ವ್ಯೇಚಾರಿಕ] – ಸಬಿಹಾ ಭೂಮಿಗೌಡ	೧೫೮
೦೫	ಪುಟ್ಟಹಕ್ಕೆ – [ಗಜಲ್] – ಜಂಬಣ ಅಮರಚಿಂತ	೧೬೧
	ಪರ್ಯಾಧಾರಿತ ಪದಕೋಶ	೧೬೨

ಪಂಥಾಹ್ಲಾನ

[ಹಳಗನ್ನಡ]

- ಶಿವಕೋಣಬ್ರಾಹ್ಮಾ

ಮುನ್ನಯಾಲಿ

ವಡ್ಡಾರಾಧನೆಯು ಹತ್ತೊಂಬತ್ತು ಕಥೆಗಳಂದ ಕೂಡಿನ್ನ ಅನೇಕ ಉಪಕಥೆಗಳಂದ ಕೂಡಿದ ಬೃಹತ್ ಕಥಾಗುಳ್ಳ. ವಡ್ಡಾರಾಧನೆ ಎಂದರೆ 'ಸ್ವದ್ಧರ ಆರಾಧನೆ' ಎಂದಫು. ಕಥೆಗಳ ನಾಯಕರೆಲ್ಲ ಧರ್ಮವಿಲರು. ತಪಸ್ಸಿನ ಕುಳಿತಿರುವ ಯತಿಗಳಿಗೆ, ಮನುಷ್ಯ, ಪ್ರಾಣಿ ಹಾಗೂ ಜಡವಸ್ತುಗಳಂದ ನಾನಾ ಬಗೆಯ ತೊಂದರೆಗಳಾಗುತ್ತವೆ. ಅಲ್ಲದೆ ಹಸಿಪು, ನೀರಳಿಕೆ, ಸಿತ್ತ-ವಾತ ಮುಂತಾದ ಭಾಧೆಗಳು ಎದುರಾಗುತ್ತವೆ! ತಪಸ್ಸಿನ ಕುಳಿತರು ಇವನ್ನೆಲ್ಲ ಸಹಿತಿಕೊಳ್ಳಬೇಕು. ಅವರಲ್ಲ ಸಹಾನಾ ಶತ್ತಿಯನ್ನು ಮೂಡಿಸಲು ಹಿಲಿಯ ಯತಿಗಳಂದ ಕಥೆಗಳನ್ನು ಹೇಳಿಸುತ್ತಿದ್ದರು. ಆ ಹಿನ್ನೆಲೆಯಲ್ಲ ಮೂಡಿಬಂದ ಕಥೆಗಳಲ್ಲ ವಡ್ಡಾರಾಧನೆಯ ಕಥೆಗಳು ಜನಪ್ರಿಯ ಹಾಗೂ ಪ್ರಮುಖವಾದುವು. ಈ ಕೃತಿಯಂದ ಆಯ್ದು ಕಥೆಯೇ ನಿಗದಿತ ಪರ್ಯಾ.

ಪಂಥಾಹ್ಲಾನ ಕಥೆಯ ಮೂಲಕ ಹಳಗನ್ನಡ ಸಾಹಿತ್ಯದ ಪರಿಚಯ ಮಾಡಿಸುವದು ಮೂಲ ಉದ್ದೇಶ. ಶಿವಕೋಣಬ್ರಾಹ್ಮಾಯ್ ಅವರ ದ್ವಾರ್ಶೆಯ ಸಂಸ್ಕೃತ ಮಿಶ್ರಿತ ಪದಸಂಪತ್ತಿಗಳನ್ನು. ಕನ್ನಡ ನಾಡಿನ ಪ್ರಾಚೀನನಂತರ್ನುತ್ತಿ, ರಾಜ್ಯಾಡಳಿತವ್ಯವರ್ತನೆ. ತಮ್ಮ ಮಾಡಿದವರನ್ನು ಶಿಕ್ಷಿಸುವ ಮತ್ತು ತಿದ್ದುವ ವಿಧಾನ. ಶಾಂತಿ, ಸಹಾ ಇತ್ಯಾದಿ ಜಿಂವನ ಮೌಲ್ಯಗಳ ಪ್ರಸ್ತಾಪವೇ ಪ್ರಸ್ತುತ ಪಾಠದ ಆಶಯ.

ಅಧ್ಯೇತಿ - ಒಂದಿ

ಮೊಟ್ಲೊ	ಸುರವಿಂ	ಕರಪಟ	ಉಳಿಸೆಂಡು	ಸಂತಾನ
ತಳಾರಂಗ	ಪರಮಂಡಲ	ದೇರ್ಮಾಮುಖಿ	ಪ್ರತಿಪಾಲಿಸು	ಕಪ್ಪಡ
ಪಾಂಗು	ಪಡಿಯಱ	ಪರಿಪೋಟ್ಟಿಯವರ್	ಮನೆವಾಳ್ತೆ	ಮೊಡೆಮಡು

ನಿಗದಿತ ಮೂಲ ಹಳಗನ್ನಡ - ಗದ್ಯ

ಈ ಜಂಬೂದ್ವಿಪದ ಭರತಕ್ಕೆತೋಳಾ ತಿಲಕಮನೆ ಪೋಲ್ಲುದು ದಕ್ಷಿಣಾಪದೋಳಾಭೀರಮೆಂಬುದು ನಾಡಲ್ಲಿ ವಣಿಕೆಯಿಂಬ ತೋಜೆಯಾ ತಡಿಯೋಳಾ ವೇಣಾತಟಮೆಂಬುದು ಮೊಟಲದು ಮೊಟಲ ಗುಣಂಗಳಿನಾದಮಾನುಂ ರಮ್ಯಮಪ್ಪದು ಸ್ವರ್ಗಮನೆ ಪೋಲ್ಲುದದನಾಳ್ಳೊಂ ಜಿತಶತ್ರುವೆಂಬೋನರಸನಾತನ ಮಹಾದೇವಿ ವಿಜಯಮತಿಯಿಂಬೋಳಾ ಇವರ್ಗ್ಗಾಂ ಮಗನೆನಾಂ ವಿದ್ಯುಚ್ಛೋರನೆಂಬೆಂ ಮತ್ತು ಮೊಟಲೋಳ ಯಮಪಾಶನೆಂಬೋಂ ತಳಾಜನಾತನ ಪೆಂಡತಿ ನಿಜಗುಣದೇವತೆಯಿಂಬೋಳಾ ಇವರ್ಗ್ಗಾಂ ಮಗನೀತಂ ಯಮದಂಡನೆಂಬೋಂ ಮತ್ತಾಮಿವರುಂ ಸಮಾನವಯಸರೆಮಯ್ಯಾಜು ವರ್ಷದ ಪ್ರಾಯದಂದು ಶ್ರವಕನಪ್ಪ ಸಿದ್ದಾರ್ಥನೆಂಬುಪಾಧ್ಯಾಯನ ಪಕ್ಷದೆ ಇವರುಮನೋದಲಿಚ್ಛೋಡೇಣಿಂಟುವರುಷದೋಳಗೆ ವ್ಯಾಕರಣಂ

ಪ್ರಮಾಣಂ ಭಂದವಲಂಕಾರಂ ನಿಫಂಟು ಕಾವ್ಯಂ ನಾಟಕಂ ಮೊದಲಾಗೂಡೆಯ ಶಾಸ್ತಂಗಳನ್ನೆಲ್ಲಮನಿವರುಂ ಕಲ್ಯಾಂಚಿಕ್ಕಿತ್ಸಾರ್ಥಕ ಮಹಿಳೆಯ ಪ್ರಾಣಿಯ ವಿಷಯದಲ್ಲಿ ತನಗೆ ತಕ್ಷ ಕಳ್ಳಿರನಾರಯ್ಯ ತೇಜನಂ ಹೇಣ್ಣ ಸುರಖಿಮೆಂಬೋದಂ ಕಲ್ಲೊನಾನುಂ ಕಳ್ಳಿಪಾಯಮಂ ಹೇಣ್ಣ ಕರಪಟ ಶಾಸ್ತ್ರಮಂ ಕಲ್ತೆನಿಂತೆಮಗನ್ನೋನ್ನ ತ್ವಿತೀಯಿಂದಂ ಕಾಲಂ ಸಲೆ

ಮಹತ್ತೊಂದು ದಿವಸಮಿವರುಂ ವನಕ್ರಿಂದೆಯಾಡಲೆಂದಿಂದೊಂದೊಂದೊಂದು ಪವರುಂ ಮಹತ್ತೊಂದು ಮೋಗಿಯಲ್ಲಿಯಶೋಕ ಪುನಾಗ ವಕುಳ ತಿಳಕ ತಮಾಳ ಚಂಪಕ ಮೊದಲಾಗೂಡೆಯ ಪಲವುಂ ತೇಜದ ವ್ಯಾಪಕಾತಿಗಳಿಂದಂ ಕಿಕ್ಕಿಜೀಗಿಜೀದಿರ್ಫ ನಂದನವನದೊಳಿವರುಮುಳಿಸೆಂದನಾಡುತ್ತಿರೆ ಲೋಕನ ವಿದ್ಯೆಯನೀತಿ ಕಲ್ಲೊನಪ್ಪದಜೆಂದೆಲ್ಲಿಯುಳಿದೂಡಂ ಕಾಣಲಾಗದೀತನಂ ನೀಡುವಾಜಿಸಿ ಕಾಣದ ದೇಸೆಗಿಟ್ಟು ಬೇಸತ್ತಾನಿಂತೆಂದೆನಕ್ಕಂ ಮಹನೆ ನೀ೧೦ ತಳಾಜನಪ್ಪಂದು ನಿನ್ನ ಕಾಪಿನೋಳ ಕಳ್ಳಿ ನಿನ್ನಂ ಕೊಲಿಸ್ದಾಗಳೇನಾಯ್ತೊಂದು ನುಡಿದೋಡೀತನಮಿಂತೆಂದನಕ್ಕಂ ಮಹನೆ ನೀನ್ನ ತಳಾಜುಗಿಯ್ಯಂದು ಕಳ್ಳೊಡೆ ನಿನ್ನಂ ಬಿಡಿದುಡಿಯೆ ಕಟ್ಟಿ ಕಳ್ಳಿರ ದಂಡಣೆಯಿಂ ದಂಡಿಸದಾಗಳೇನಾಯ್ತೊಂದು ನುಡಿದೋಡೀ ನುಡಿಯಂ ಮಣಿಯಲ್ಲೇಚೆಂದಿವರುಮೋರೋವರುಂ ಮೂದಲಿಸಿ ಪ್ರತಿಜ್ಞಿಗೆಯ್ಯಾ ಕೆಲಕಾಲದಿಂದನ್ನ ತಂದೆಯೆನಗೆ ರಾಜ್ಯಪಟ್ಟಂಗಟ್ಟಿ ಶ್ರುತಸಾಗರರೆಂಬ ಭಟ್ಟಾರರ ಪಕ್ಷದ ತಪಂಬಟ್ಟಿನೀತನ ತಂದೆಯುಂ ತನ್ನ ಸಂತಾನಮನೀತಿಂಗೆ ಹೊಟ್ಟರಸನೊಡನೆ ತಪಂಬಟ್ಟಂ ಮತ್ತಾನುಂ ರಾಜ್ಯಂಗಿಯ್ಯಾತ್ತಿರೆ ಈತನುಮಾಪೊಳಿಂಗೋ ತಳಾಜಂಗಿಯ್ಯಾತ್ತಿಕುರ್ಮಿಮಿಂತು ಸುಖಿದೋಳಿವರ್ಗ್ಗಂ ಕಾಲಂಸಲೆ ಮಹತ್ತೊಂದು ದಿವಸಮೀತಂ ತನ್ನ ಮನದೊಳಿಂತೆಂದು ಬಗೆದನ್ನೆರಸಂ ಕಳ್ಳಾನಾನಮಿಂ ಮೊಟಲೊಳ್ಳಾಜುಗಿಯ್ಯಾನಿದು ಕಜ್ಜಮೊಳ್ಳೆತ್ತೆಂದನಗಂಜಿ ನಾಡಂ ಬಿಟ್ಟು ಬಂದು ನಿಮಗಾಳಾದನಾನುಮೀತನ್ನೊಳ್ಳಿ ನಾಡೆಂಟು ದೆಸೆಯ ಗ್ರಾಮ ನಗರ ಬೀಡ ವಿವರದ ವುಡೆಂಬ ಪತ್ತನದೊಂಬಾಪುಂಬಿಂಗಳೋಳಾರಯ್ಯಾಂಪುಂ ಕಾಣದ ಪರಮಂಡಲಂಗಳೋಳಮಾರಯ್ಯಾಯುಂ ಕಾಣದಲ್ಲಿಗಾರಯ್ಯಾಲಟ್ಟಿದೂಡೆ ಜರಮರುಷರಾರಯ್ಯಾ ಕಂಡು ಬಂದೆನಗಿಂತೆಂದು ಹೇಣ್ಣರ್

ದೇವಾ ಮಿಥಿಳೆಯೆಂಬ ಪ್ರೋಣಲದನಾಳ್ಳಿಂ ವಾಮರಧನೆಂಬರಸಂಗೆ ಯಮದಂಡಂ ಮೋಗಿಯಾಳಾಗಿ ಮೊಟಲ ಕಾಪಂಬೆತ್ತು ತಳಾರನಾಗಿ ಸುಖಿದೋಳಿದೋಳನೆಂದು ಹೇಣ್ಣಿಲ್ಲದಾ ಮಾತನಾಂ ಕೇಳ್ಳಿ ಮರುಮೋತ್ತಮನೆಂಬ ಮಂತ್ರಿಗೆ ಮಿಥಿಳೆಯೆಂಬ ಮೊಟಲ್ಲಾನಾರುಮಜೀಯದಂತಿರೆ ಮೋಗಿಯಮದಂಡನಸೊಡಗೊಂಡು ಬಂದಪೆಸೆಂದು ಹೇಣ್ಣ ವಜ್ರಸೇನಸೆಂಬ ಹೆಗಡೆಯಂ ಕರೆಯಿಸಿ ಆಸೊಂದು ಮನೆವಾಟ್ಟಿಗೆ ಪೋಗಿ ಬಂದಪೆಸೆನ್ನ ಬರ್ವನ್ನೆಗಂ ರಾಜ್ಯಮಂ ಪ್ರತಿಪಾಲಿಸುತ್ತಿರೆಂದು ಕಲ್ಲಿಸಿ ಸಮಸ್ತ ರಾಜ್ಯಾರಮಂ ಸಮರ್ಪಿಸಿ ಅರ್ಥರಾತ್ರಾದಾಗಳ ಕಪ್ಪಡಮಂ ಪಜೆದುಟ್ಟಿ ಬಿಜಿಕಾರುಮಜೀಯಲೀಯದೋವರನೆ ಮೊಜಮಟ್ಟ ಬಂದೀಮೊಟಲಂ ಮೊಕ್ಕ ಪ್ರತಿಜ್ಞಾ ಕಾರಣಮಾಗಿ ಕಸವರಮಂ ಕಳ್ಳೀತನಂ ಕೊಲಿಸುವಂತು ಮಾಡಿದೆನಿದು ಕಳ್ಳೊಡಕೆ ಕಾರಣಮೀತನುಮನಗೀ ಪಾಂಗಿನೋಳ ಮಿತ್ರನೆಂದು ಹೇಣ್ಣ

ತದನಂತರಂ ಇವರ್ ಪರಿಪೋಟ್ಟಿಯವರೋಲೆಯಂ ಕೊಂಡು ಬಂದರಸನ ಮನೆಯ ಬಾಗಿಲೋಳ ನಿಂದು ಪಡಿಯಣಂಗೆ ಹೇಣ್ಣೊಡರಸನನುಮತದಿಂದರಮನೆಯಂ ಪ್ರೋಕ್ಕಾಸ್ಥಾನ ಮಂಟಪದೋಳಿರ್ ವಿದ್ಯುಚ್ಛೋರನಂ ಕಂಡು ಪ್ರೋವೆಟ್ಟಾತನ ಮುಂದೋಲೆಯನಿಕ್ಕಿದಾಗಳ ಸಂಧಿವಿಗ್ರಹಿ ಓಲೆಯಂ ಕೊಂಡರಸನ ಮುಂದಿಂತೆಂದು ಬಾಚಿಸಿದಂ ವಿದ್ಯುಚ್ಛೋರ ಪರಮಸ್ಥಾಮಿಗೆ ಮಂತ್ರಿ ಮರುಮೋತ್ತಮನುಂ ಹೆಗಡೆ

ವಜ್ರಸೇನನುಂ ಸಾಷ್ಟಾಂಗವೆಜಿಗಿ ಮೊಡೆವಟ್ಟು ಕಾರ್ಯಮಂ ಬಿನ್ನವಿಪ್ಪರ್ ತಾಮುಂ ಪಲವು ದಿವಸಂ ಪೋಗಿದ್ರ್ವ್ರೋ ಹೆಚ್ಚತಣ ವುನೆವಾಟ್ಟಿರ್ವುಂ ವುಟ್ಟಿದ್ರ್ವ್ರೋ ತಾಮಿಲ್ಲದೆ ರಾಜ್ಯವುಂ ಪ್ರತಿಪಾಲಿಸುವೋರಾರುಮಿಲ್ಲೀಯೋಲೆಯಂ ಕಾಣಲೊಡಂ ತಡೆಯದೆ ಮೊಜಮಟ್ಟು ಬೇಗಂ ಬಕೆಂದು ಭಾಸಿಸಿದುದಂ ಹಾಮರಧಂ ಕೇಳ್ಣ ಮುನ್ನಿತನ ಪೇಟ್ಟುದುಮೋಲೆಯ ಮಾತುಮೋಂದಾಯದೆಂದು ಸಂದೇಹಮಿಲ್ಲದಾಗಳ್ ನಂಬಿ ಈತಂ ಮಂಡಳಿಕನೆಂದಜೆದು ತನ್ನ ಸಿಂಹಾಸನದೊಳೋರಂತ ಪ್ರಾಸನಮನಿಕ್ಕೆಳ್ಳೆಟ್ಟಿರಿಸಿದಂ

ಪದ ವಿಂಗಡಣಾ ಓದು

ಈ ಜಂಬೂದ್ವೀಪದ ಭರತಕ್ಕೇತ್ತದೊಳ್ಳು + ತಿಲಕಮನೆ ಮೋಲ್ಲುದು ದಕ್ಷಿಣಾಪಥದೊಳ್ಳು + ಅಭೀರಮ್ + ಎಂಬುದು ನಾಡು + ಅಲ್ಲಿ ವಣ್ಣ + ಎಂಬ ತೋರೆ + ಆ ತಡಿಯೋಳ್ಳು ವೇಳಾತಟಮ್ + ಎಂಬುದು ಮೊಟ್[ಳ]ಲ್ + ಅದು ಮೊಟ್[ಳ]ಲ ಗುಣಂಗಳಿಮ್ + ಆದಮಾನುಂ ರಮ್ಮಮ್ + ಅಪ್ಪುದು ಸ್ವರ್ಗಮನೆ + ಮೋಲ್ಲುದು ಅದನ್ + ಆಳ್ಳುಂ ಜಿಶತತ್ತು + ಎಂಬೋನ್ + ಅರಸನ್ + ಆತನ ಮಹಾದೇವಿ ವಿಜಯಮತಿ + ಎಂಬೋಳ್ಳು + ಆ ಇವರಗ್ಗ್ರಂ ಮಗನ್ + ನಾಂ ವಿದ್ಯಾಚ್ಛೋರನ್ + ಎಂಬೆಂಮತ್ತೆ + ಆ ಮೊಟ್[ಳ]ಯೋಳ್ಳು ಯಮಪಾಶನ್ + ಎಂಬೋಂ ತಳಾಜ[ರ]ನ್ + ಆತನ ಹೆಂಡತಿ ನಿಜಗುಣದೇವತೆ + ಎಂಬೋಳ್ಳು + ಆ ಇವರಗ್ಗ್ರಂ ಮಗನ್ + ಈತು ಯಮದಂಡನ್ + ಎಂಬೋಂ ಮತ್ತೆ + ಆಮ್ + ಇವರುಂ ಸಮಾನ ವಯಸರೆಮ್ + ಅಯ್ಯು + ಆಜ್ಲ[ರು] ವರ್ಷದ ಪ್ರಾಯದ + ಅಂದು ಶ್ರಾವಕನ್ + ಅಪ್ಪ ಸಿದ್ಧಾಧ್ರ್ವನ್ + ಎಂಬ + ಉಪಾಧ್ಯಾಯನ ಪಕ್ಕದೆ ಇವರುಮನ್ + ಓದಲ್ + ಇಟ್ಟೊಡೆ ಏಟು + ಎಂಟು ವರುಷದ + ಒಳಗೆ ವ್ಯಾಕರಣಂ ಪ್ರಮಾಣಂ ಭಂದಮ್ + ಅಲಂಕಾರಂ ನಿಘಂಟು ಕಾವ್ಯಂ ನಾಟಕಂ ಮೊದಲಾಗೊಡೆಯ ಶಾಸ್ತ್ರಂಗಳನ್ + ಎಲ್ಲಮನ್ + ಇವರುಂ ಕಲ್ಲು ಬಟ್ಟೆ(ಳಿ)ಕ + ಈತಂ ತಳಾಜ[ರ]ನ ಮಗನ್ + ಅಪ್ಪದಜೆ[ರಿ]ಂ ತನಗೆ ತಕ್ಕ ಕಳ್ಳರನ್ + ಆರಯ್ಯ ತಜೆ[ರ]ನಂ ಪೇಟ್ಟುಳ್ಳಿಸುರವಿಂ + ಎಂಬ + ಓದಂ ಕಲ್ಲೊನ್ + ಆನುಂ ಕಳ್ಳು + ಉಪಾಯಮಂ ಪೇಟ್ಟುಳ್ಳಿ ಕರಪಟ ಶಾಸ್ತ್ರಮಂ ಕಲ್ಲೊನ್ + ಇಂತು ಎಮಗೆ + ಅನ್ಮೋನ್ ಪ್ರೀತಿಯಿಂದಂ ಕಾಲಂ ಸಲೆ

ಮತ್ತೆ + ಒಂದು ದಿವಸಮ್ + ಇವರುಂ ವನಕ್ಕೀಡೆ + ಆಡಲ್ + ಎಂದು ಇಂದ್ರೋಪಮಮ್ + ಎಂಬ ವನಕ್ಕೆ ಮೋಗಿ + ಅಲ್ಲಿಯ + ಅಶೋಕ ಪುನಾಗ ವಹುಳ ತಿಳಕ ತಮಾಳ ಚಂಪಕ ಮೊದಲ್ + ಆಗೊಡೆಯ ಪಲವುಂ ತೆಜ[ರ]ದ ವೃಕ್ಷಜಾತಿಗಳಿಂದಂ ಕಿಕ್ಕಿಜೆ[ರಿ]ಗಿಜೆ[ರಿ] ದು + ಇದ್ರ ನಂದನವನದೊಳ್ಳು + ಇವರುಮ್ + ಉಳಿಸೆಂಡನ್ + ಆಡುತ್ತು + ಇರೆ ಲೋಕನ ವಿದ್ಯೆಯನ್ + ಈತಂ ಕಲ್ಲೊನ್ + ಅಪ್ಪದಜೆ[ರಿ]ಂದೆ + ಎಲ್ಲಿ ಉಳಿದೊಡಂ ಕಾಣಲ್ + ಆಗದೆ + ಈತನಂ ನೀಡುಮ್ + ಆಜ್ಲ[ರು]ಸಿ ಕಾಣದ ದೆಸೆ + ಕೆಟ್ಟು ಬೇಸತ್ತು + ಆನ್ + ಇಂತು + ಎಂದನ್ + ಅಕ್ಕುಂ ಮಗನೆ ನೀನ್ + ಎನ್ನ ತಳಾಜ[ರ]ನ್ + ಅಪ್ಪ + ಅಂದು ನಿನ್ನ ಕಾಪಿನ + ಒಳ್ಳು ಕಳ್ಳು ನಿನ್ನನ್ ಕೊಲಿಸದಾಗಳ್ + ಏನಾಯ್ಯ + ಎಂದು ನುಡಿದೊಡೆ + ಈತನುಮ್ + ಇಂತು + ಎಂದನ್ + ಅಕ್ಕುಂ ಮಗನೆ ನೀನ್ + ಎನ್ನ ತಳಾಜು[ರು]ಗೆಯ್ಯ + ಅಂದು ಕಳ್ಳುಽಡೆ ನಿನ್ನಂ ಪಿಡಿದು + ಉಡಿಯೆ ಕಟ್ಟಿ ಕಳ್ಳರ ದಂಡಣೆಯಿಂದಂಡಿಸದಾಗಳ್ + ಏನ್ + ಆಯ್ಯ + ಎಂದು ನುಡಿದೊಡೆ + ಈ ನುಡಿಯಂ ಮಜ್ಜಿರೆಯಲ್ +

ಬೇಡ + ಎಂದು ಇರ್ವರುಮ್ + ಓರ್ + ಒರ್ವರಂ ಮೂದಲಿಸಿ ಪ್ರತಿಜ್ಞೆಯ್ಯು ಕೆಲಕಾಲದಿಂದ + ಎನ್ನ ತಂದೆ + ಎನಗೆ ರಾಜ್ಯಪಟ್ಟಂ + ಕಟ್ಟಿ ಶ್ರುತಸಾಗರರ್ + ಎಂಬ ಭಟ್ಟಾರರ ಪಕ್ಕದೆ ತಪಂ + ಪಟ್ಟನ್ + ಈತನ ತಂದೆಯುಂ ತನ್ನ ಸಂತಾನಮನ್ + ಈತಂಗೆ ಕೊಟ್ಟು + ಅರಸನೋಡನೆ ತಪಂ + ಪಟ್ಟಂ ಮತ್ತೆ + ಆನುಂ ರಾಜ್ಯಂಗೆಯ್ಯುತ್ತೆ + ಇರೆ ಈತನುಮ್ + ಆ ಹೊಟ್[ಳ]ಲ + ಒಳ್ಳೆ ತಳಾಜಿ[ರ] ಗೆಯ್ಯುತ್ತೆ + ಇಕ್ಕುಮ್ + ಇಂತು ಸುಖಿದೊಳ್ಳೆ + ಇರ್ವಗ್ಗಂ ಕಾಲಂ ಸಲೆ ಮತ್ತೆ + ಒಂದು ದಿವಸಂ + ಈತಂ ತನ್ನ ಮನದೊಳ್ಳೆ + ಇಂತು + ಎಂದು ಬಗೆದನ್ + ಎನ್ನ + ಅರಸಂ ಕಳ್ಳನ್ + ಆನುಂ + ಈ ಹೊಟ್[ಳ]ಲ + ಒಳ್ಳೆ ತಳಾಜಿ[ರ]ಗೆಯ್ಯುನ್ + ಇದು ಕಟ್ಟಮ್ + ಒಳ್ಳಿತ್ತು + ಅಲ್ಲು + ಎಂದು + ಎನಗೆ + ಅಂಜಿ ನಾಡಂ ಬಿಟ್ಟು ಬಂದು ನಿಮಗೆ + ಆಳ್ + ಆದನ್ + ಆನುಂ + ಈತನ್ + ಎನ್ನ + ಆಳ್ಳೆ ನಾಡ + ಎಂಟು ದೆಸೆಯ ಗ್ರಾಮ ನಗರ ಬೇಡ ಖರ್ವದ ಮಡಂಬ ಪತ್ತನ ದ್ವೋಣಾ ಮುಖಿಂಗಳೊಳ್ಳೆ + ಆರಯ್ಯಿಯುಂ ಕಾಣದೆ ಪರಮಂಡಲಗಳೊಳಂ ಆರಯ್ಯಿಯುಂ ಕಾಣದೆ + ಇಲ್ಲಿಗೆ + ಆರಯ್ಯಲ್ + ಅಟ್ಟದೊಡೆ ಜರಮರುಷರ್ + ಆರಯ್ಯು ಕಂಡು ಬಂದು + ಎನಗೆ + ಇಂತು + ಎಂದು ಹೇಟ್ಟ್[ಳ್ಳಿ]ರ್

ದೇವಾ ಮಿಥಿಳೆ + ಎಂಬ ಹೊಟ್[ಳ]ಲ್ + ಆದನ್ + ಆಳ್ಳ್ವಂ ವಾಮರಧನ್ + ಎಂಬ + ಅರಸಂಗೆ ಯಮ ದಂಡಂ ಹೋಗಿ + ಆಳ್ + ಆಗಿ ಹೊಟ್[ಳ]ಲ ಕಾಪಂ + ಹೆತ್ತು ತಳಾಜಿ[ರ]ನ್ + ಆಗಿ ಸುಖಿದೊಳ್ಳೆ + ಇದೋನ್ + ಎಂದು ಹೇಟ್ಚ್ವ್[ಳ್ಳಿ]ಡೆ + ಆ ಮಾತನ್ + ಆಂ ಕೇಳ್ಳು ಮರುಹೋತ್ತಮನ್ + ಎಂಬ ಮಂತ್ರಿಗೆ ಮಿಥಿಳೆ + ಎಂಬ ಹೊಟ್[ಳ]ಲ್ಗೆ + ಆನ್ + ಆರುಮ್ + ಅಳ್[ರಿ]ಯದಂತೆ + ಇರೆ ಹೋಗಿ ಯಮದಂಡನ್ + ಒಡ + ಕೊಂಡು ಬಂದಪೆನ್ + ಎಂದು ಹೇಟ್ಟ್[ಳ್ಳಿ] ವಜ್ರಸೇನನ್ + ಎಂಬ ಹೆಗ್ರಡೆಯಂ ಕರೆಯಿಸಿ ಆನ್ + ಒಂದು ಮನೆವಾಟ್ತ್[ಳ್ಳಿ]ಗೆ ಹೋಗಿ ಬಂದಪೆನ್ + ಎನ್ನ ಬರ್ವ + ಅನ್ನೆಗಂ ರಾಜ್ಯಮಂ ಪ್ರತಿಪಾಲಿಸುತ್ತಿರು + ಎಂದು ಕಲ್ಲಿಸಿ ಸಮಸ್ತ ರಾಜ್ಯಭಾರಮಂ ಸಮರ್ಪಿಸಿ ಅರ್ಥರಾತ್ರಿ + ಆದ + ಆಗಳ್ ಕಪ್ಪಡಮಂ ಪಣ್ಣಿ[ರಿ]ದು + ಉಟ್ಟು ಬಟ್ಟಿ[ಳಿ]ಕ ಆರುಮ್ + ಅಳ್[ರಿ]ಯಲ್ + ಈಯದೆ + ಒರ್ವನೆ ಹೊಜಿ[ರ]ಮಟ್ಟು ಬಂದು + ಈ ಹೊಟ್[ಳ]ಲಂ ಹೊಕ್ಕು ಪ್ರತಿಜ್ಞೆ ಕಾರಣಮ್ + ಆಗಿ ಕಸವರಮಂ ಕಳ್ಳು + ಈತನಂ ಕೊಲಿಸುವಂತು ಮಾಡಿದನ್ + ಇದು ಕಳ್ಳುದಕ್ಕೆ ಕಾರಣಮ್ + ಈತನುಮ್ + ಎನಗೆ + ಈ ಪಾಂಗಿನೋಳ್ ಮಿತನ್ + ಎಂದು ಹೇಟ್ಟ್[ಳ್ಳಿ]

ತತ್ತೋ + ಅನಂತರಂ ಇರ್ವರ್ ಪರಿಪೋಟ್ಟಿಯವರ್ + ಓಲೆಯಂ ಕೊಂಡು ಬಂದು + ಅರಸನ ಮನೆಯ ಬಾಗಿಲೊಳ್ಳೆ ನಿಂದು ಪಡಿಯಣಿ[ರಿ]ಂಗೆ ಹೇಟ್ಚ್ವ್[ಳ್ಳಿ]ಡೆ ಅರಸನ + ಅನುಮತದಿಂದ + ಅರಮನೆಯಂ ಹೊಕ್ಕು + ಆಸ್ಥಾನ ಮಂಟಪದೊಳ್ಳೆ + ಇದ್ರ ವಿದ್ಯಃಷ್ಟ್ರೋರನಂ ಕಂಡು ಹೊಡೆವಟ್ಟು + ಆತನ ಮುಂದೆ + ಓಲೆಯನ್ + ಇಕ್ಕಿದ + ಆಗಳ್ ಸಂಧಿವಿಗ್ರಹಿ ಓಲೆಯಂ ಕೊಂಡು + ಅರಸನ + ಮುಂದೆ + ಇಂತು + ಎಂದು ಬಾಚಿಸಿದಂ ವಿದ್ಯಃಷ್ಟ್ರೀರ ಪರಮಸ್ವಾಮಿಗೆ ಮಂತ್ರಿ ಮರುಹೋತ್ತಮನುಂ

ಪೆಗ್ರಡ ವಜ್ರಸೇನಮುಂ ಸ + ಅಪ್ಪ + ಅಂಗಂ + ಎಜ[ರ]ಗಿ ಮೊಡೆವಟ್ಟು ಕಾರ್ಯಮಂ ಬಿನ್ನವಿಪ್ಪರ್
ತಾಮುಂ ಪಲವು ದಿವಸಂ ಹೋಗಿ + ಇದರ್ ಪೆಜ[ರ]ತಣ ಮನೆವಾಟೈ [ಳೈ]ಯಂ ಮಜ್ಜಿ[ರಿ]ದು
ಇದರ್ ತಾಮ್ + ಇಲ್ಲದ ರಾಜ್ಯಮಂ ಪ್ರತಿಪಾಲಿಸುವೋ + ಆರುಮ್ + ಇಲ್ಲ + ಈ + ಓಲೆಯಂ
ಕಾಣಲ್ + ಒಡಂ ತಡೆಯದ ಮೊಜ[ರ]ಮಟ್ಟು ಬೇಗಂ ಬಕ್ಕಂ + ಎಂದು ಬಾಚಿಸಿದುದಂ ವಾಮರಧಂ
ಕೇಳ್ಣ ಮುನ್ನ + ಈತನ ಪೇಟ್ಟು[ಳ್ಳಿ]ದುಮ್ + ಓಲೆಯ ಮಾತುಮ್ + ಒಂದು ಆದುದು + ಎಂದು
ಸಂದೇಹಮ್ + ಇಲ್ಲದ + ಆಗಳ್ ನಂಬಿ ಈತಂ ಮಂಡಳಿಕನ್ + ಎಂದು + ಅಜ್ಞಿ[ರಿ]ದು ತನ್ನ
ಸಿಂಹಾಸನದೊಳ್ಳ + ಓರಂತೆ + ಅಪ್ಪ + ಆಸನಮನ್ + ಇಕ್ಕುಲ್ + ಪೇಟ್ಟು[ಳ್ಳಿ] + ಇರಿಸಿದಂ

ಮೂರ್ವಕಥೆ

ಬಾಲ್ಯದ ಗೆಳೆಯ ಯಮದಂಡ ಮಿಥಿಳೆಯ ರಾಜ ವಾಮರಧನಲ್ಲಿ ತಳವಾರನಾಗಿ ಸೇರಿಕೊಂಡಿರುವ
ವಿಷಯ ತಿಳಿದ ವಿದ್ಯಾಭ್ಯೋರ ಹಿಂದಿನ ಪಂಥವ್ಯಾಂದನ್ನು ನೆನಪಿಸಿಕೊಂಡು ಆತನೆನ್ನ ಇಕ್ಕಟ್ಟಿಗೆ ಸಿಲುಕೆಸುವ
ಸಲುವಾಗಿ ವೇಷಪುರಸಿಕೊಂಡು ಹೋದ. ಅಲ್ಲಿ ಹಗಲಿನ ಹೊತ್ತು ಕಣ್ಣಿಗೆ ಅಂಜನ ಹಚ್ಚಿಕೊಂಡು ವಿಕಾರಿಯಾಗಿ
ಉರುಳಗೆಲ್ಲ ತಿರುಗಾಡಿ ಭಿಕ್ಷಾಟನೆ ಮಾಡುತ್ತಿದ್ದ. ರಾತ್ರಿ ವೇಳೆ ನಿಜರೂಪ ಧರಿಸಿ ಉರಿನ ಜನರೊಡನೆ
ಮಾತುಕತೆ ನಡೆಸುತ್ತಾ ಮುಧ್ಯರಾತ್ರಿ ಪಟ್ಟಣದ ಮನೆಮನೆಗಳಿಗೆ ನುಗ್ಗಿ ಕಳ್ಳತನ ನಡೆಸುತ್ತಿದ್ದ. ಒಂದು ರಾತ್ರಿ
ಅರಮನೆಯ ಏಳನೆಯ ಮಹಡಿಯಲ್ಲಿ ಭದ್ರವಾಗಿಟ್ಟಿದ್ದ, ರಾಜ ವಾಮರಧನಿಗೆ ಅಚ್ಚೆಂದ್ರನಿಂದ ಕೊಡಲ್ಪಟ್ಟಿ
ದಿವ್ಯಾಭರಣವಾದ ಸರ್ವರುಜಾಪಣಾರ ಎಂಬ ಹಾರವನ್ನು ಈತ ಅಪಹರಿಸಿದ.

ಮರುದಿನ ಮುಂಜಾನೆ ಆಭರಣವನ್ನು ಕಾಣದೆ ದಿಗಿಲಾದ ವಾಮರಧ ಕಾವಲುಗಾರ ಯಮದಂಡನನ್ನು
ಕರೆಸಿ ಕಳ್ಳನನ್ನು ಕೂಡಲೇ ಹುಡುಕಿ ತರುವರಂತೆ ಆಜ್ಞಾಭಾಸಿದ. ಇಲ್ಲವಾದರೆ ಫೋರ ಶೀಕ್ಕೆ ವಿಧಿಸುವುದಾಗಿ
ಎಚ್ಚರಿಕೆ ನೀಡಿದ. ರಾಜನಿಂದ ಒಂದು ವಾರದ ಗಡುವನ್ನು ಕೇಳಿಪಡೆದ ಯಮದಂಡನಿಗೆ ಆರುದಿನ
ಉರುಳಿದರೂ ಕಳ್ಳನನ್ನು ಹಿಡಿಯಲಾಗಲ್ಲಿ. ಏಳನೆಯ ದಿನ ಮುಂಜಾನೆ ಉರಿನ ಹಾಳು ದೇವಾಲಯದಲ್ಲಿದ್ದ
ವಿಕಾರಿಯೊಬ್ಬ, ವಿದ್ಯಾಧರರು ವಿದ್ಯಾಬಲದಿಂದ ಹಾರುವಂತೆ ಕೆಸರಿನ ಹಳ್ಳವನ್ನು ಹಾರಿದ್ದನ್ನು ಗಮನಿಸಿ,
ಆತನೇ ಕಳ್ಳನೆಂದು ನಿರ್ಧರಿಸಿ, ಬಂಧಿಸಿ ಅರಮನೆಗೆ ಎಳೆದೊಯ್ದ.

ತಾನು ಕಳ್ಳನಲ್ಲವೆಂದು ಗೋಗರೆದರೂ ಶಾಸ್ತ್ರಜ್ಞಾನಾದ ಯಮದಂಡ ಆತನ ಕಪಟವಿದ್ದೆಯನ್ನು
ತಾನೂ ಪ್ರಯೋಗಿಸಿ ತೋರಿಸಿ ರಾಜನಿಗೆ ಮನವರಿಕೆ ಮಾಡಿಕೊಟ್ಟಿ ಆತನನ್ನು ಶೀಕ್ಕಿಸುವಂತೆ ರಾಜಾಜ್ಞೀಯಾದಾಗ
ಯಮದಂಡ ಅವನನ್ನು ಮನೆಗೆ ಎಳೆದೊಯ್ದು ಮಾಫಮಾಸದ ಒಂಬತ್ತು ರಾತ್ರಿ, ಮೂವತ್ತೆರಡು ವಿಧದ
ಫೋರ ಶೀಕ್ಕೆಯಿಂದ ದಂಡಿಸಿದ. ಆದರೆ ವಿಕಾರಿಯ ತಾನು ಕಳ್ಳನಲ್ಲ, ನಿಜ ಕಳ್ಳನನ್ನು ಹಿಡಿಯಲಾಗದೆ
ನನ್ನನ್ನು ಶೀಕ್ಕಿಸುತ್ತಿದ್ದಾನೆ ಎಂದು ಹೇಳಿದ. ಹೀಗೆ ಕಳ್ಳನನ್ನು ಹುಡುಕುವ ಪ್ರಯತ್ನದಲ್ಲಿ ವಿಘಳನಾದ ಯಮದಂಡ
ಆತನೊಂದಿಗೆ ರಾಜನ ಬಳಿಗೆ ಬಂದು ತನ್ನ ಅಸಹಾಯಕತೆಯನ್ನು ಒಪ್ಪಿಕೊಂಡು, ತನ್ನನ್ನು ಮನಬಂದಂತೆ
ಶೀಕ್ಕಿಸಲು ವಿನಂತಿಸಿಕೊಂಡು.

ವಾಮರಧನು ತಳವಾರ ಯಮದಂಡನನ್ನು ಶೃಂಶಾನದಲ್ಲಿ ಶೂಲಕ್ಕೇರಿಸುವಂತೆ ಆಜ್ಞಾಪ್ರಿಸಿದ. ರಾಜನ ಆಜ್ಞೆಯಂತೆ ಸೇವಕರು ಯಮದಂಡನನ್ನು ಗಲ್ಲಿಗೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ, ಅವರ ಹಿಂದೆ ವಿಕಾರಿಯೂ ಶೃಂಶಾನಕ್ಕೆ ಹೋಗಿ ಅವರನ್ನು ತಡೆಯುತ್ತಾ ಯಮದಂಡನಿಗೆ ಹಿಂದೆ ಅವರು ಮಾಡಿಕೊಂಡಿದ್ದ ಪಂಥವನ್ನು ನೆನಪಿಸಿ, ಈಗ ಗೆದ್ದವರಾರೆಂದು ಕೇಳಿದ. ಮಾರ್ವ ಘಟನೆಯನ್ನು ನೆನಪಿಸಿಕೊಂಡ ಯಮದಂಡ ‘ನೀನು ಗೆದ್ದೆ ನಾನು ಸೋತೆ’ ಎಂದು ಒಪ್ಪಿಕೊಂಡ. ತಮ್ಮಬ್ಜರನ್ನೂ ದೊರೆಯ ಬಳಿಗೆ ಕರೆದೊಯ್ಯುವಂತೆ ವಿಕಾರಿಯು ಕೋರಿದ. ಅದರಂತೆ ಸೇವಕರು ಅವರನ್ನು ರಾಜನ ಬಳಿಗೆ ಕರೆದುಕೊಂಡು ಹೋದಾಗ ವಾಮರಧ ವಿಕಾರಿಯನ್ನು ವಿಚಾರಣೆ ಮಾಡಿದ. ಆಗ ವಿಕಾರಿಯು ತಮ್ಮೊಳಗೆ ಆದ ಪಂಥದ ಈಡೇರಿಕೊಗಾಗಿ ಇಷ್ಟೆಲ್ಲಾ ತಪ್ಪನ್ನೇಸಗಬೇಕಾಯಿತು, ಅದಕ್ಕಾಗಿ ತನ್ನನ್ನೇ ಶಿಕ್ಷಿಸಬೇಕೆಂದೂ ಇದರಲ್ಲಿ ಗೆಳೆಯ ಯಮದಂಡನ ತಪ್ಪೇನೂ ಇಲ್ಲವೆಂದೂ ಅರಿಕೆ ಮಾಡಿಕೊಂಡ. ಆಗ “ಆತ ನಿನ್ನ ಗೆಳೆಯ ಹೇಗೆ ಆದ? ನಿಮ್ಮೊಳಗಿನ ಪಂಥವೇನು? ಆತ ನೀಡಿದ ಭಯಾನಕ ಶಿಕ್ಷೆಯನ್ನು ನೀನು ಸಹಿಸಿಕೊಂಡಿದ್ದು ಹೇಗೆ? ಶ್ರಾವಕನಾದ ನೀನು ಕಳ್ಳತನ ನಡೆಸಿದ್ದ ಏಕೆ!?” ಎಂದು ವಾಮರಧನು ಕುತ್ತಾಹಲದಿಂದ ಪ್ರಶ್ನಿಸಿದಾಗ ವಿಕಾರಿಯ ರೂಪದಲ್ಲಿದ್ದ ವಿದ್ಯಾಚ್ಯೋರ ಹೇಳಿದ ಕೆತೆಯೇ ಪ್ರಸ್ತುತ ಗದ್ದಭಾಗ.

ಕರ್ತೃ - ಭಾವ - ಆಕರ್ತೃ

ಶಿವಕೋಟ್ಯಾಚಾರ್ಯ ಅವರು ಕನ್ನಡದ ಪ್ರಥಮ ಗದ್ಯಕೃತಿ ವಡ್ಡಾರಾಧನೆಯ ಕರ್ತೃ. ಕಾಲ ೧೦ನೆಯ ಶತಮಾನದ ಆದಿಭಾಗ (ಕ್ರಿಸ್ತ ಶಕ ಸುಮಾರು ೮೨೦). ಬಳಾಧಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿನಾಡಿನವರು. ಜ್ಯೇಂಧ್ರಾಮೀಕ ಕಥೆಗಳ ಸಂಗಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ. ಇದಕ್ಕೆ ಉಪಸರ್ಗ ಕೇವಲಿಗಳ ಕಥೆ ಎಂಬ ಹೆಸರೂ ಇದೆ. ಕಥಾ ಚೌಕಟ್ಟಿನ ಬಂದೇ ರೀತಿಯದಾದರೂ ವೈವಿಧ್ಯವುಂಟು

*

*

*

*

ವಡ್ಡಾರಾಧನೆ ಜ್ಯೇನ ಗದ್ಯಕಾವ್ಯ. ಜ್ಯೇನದೀಕ್ಷೆ ತೊಟ್ಟವನು ಎಂತಹ ಫೋರ ಕಷ್ಟಗಳನ್ನಾದರೂ ಎದುರಿಸಲು ಬಧ್ಣಾಗಿರಬೇಕು ಎಂಬುದನ್ನು ಇಲ್ಲಿನ ಕಥೆಗಳು ಪ್ರತಿಪಾದಿಸುತ್ತವೆ. ವ್ರತ, ಶೀಲ, ಚಾರಿತ್ರ್ಯ ಗುಣಗಳಿಲ್ಲದವರು, ರಾಗ, ದ್ವೇಷ, ಲೋಭಕ್ಷೋಳಗಾಗಿ ಸುಳ್ಳು ನುಡಿಯುವವರು ದುಃಖ ಪರಂಪರೆಯನ್ನೇ ಎದುರಿಸಬೇಕಾಗುತ್ತದೆ ಎಂದು ಪ್ರತಿಯೊಂದು ಕಥೆಯೂ ಸಾರುತ್ತದೆ. ಸತ್ಯ, ಧರ್ಮ, ಪ್ರಾಮಾಣಿಕತೆಗೆ ಜಯ ದೊರಕುವುದೆಂಬುದನ್ನು ಪಂಥಾಹ್ವನ ಕಥೆ ಸಾರುವುದು. ವಿದ್ಯಾಚ್ಯೋರ-ಯಮದಂಡರು ಗೆಳೆಯರಾಗಿದ್ದೂ ತಮ್ಮ ಪಂಥವನ್ನು ಮಾರ್ಪಿಸಿಕೊಳ್ಳಲು ಎಂತಹ ಕ್ಷಿಪ್ರ ಪರೀಕ್ಷೆಗಳನ್ನೆದುರಿಸಿದರೆಂಬುದನ್ನು ಈ ಕಥೆ ತಿಳಿಯಪಡಿಸುವುದು.

*

*

*

*

ಡಿ.ಎಲ್. ನರಸಿಂಹಾಚಾರ್ ಸಂಪಾದಿಸಿದ ಶಿವಕೋಟ್ಯಾಚಾರ್ಯ ವಿರಚಿತ ವಡ್ಡಾರಾಧನೆ ಕೃತಿಯ ವಿದ್ಯಾಚ್ಯೋರನೆಂಬ ರಿಸಿಯ ಕಥೆಯಿಂದ ಪ್ರಕೃತ ಭಾಗವನ್ನು ಆರಿಸಿ, ಸಂಪಾದಿಸಿ (ಮುಟ್ಟ ೧೧೨-೧೧೩) ನಿಗದಿಪಡಿಸಿದೆ.

ಪದ-ಗಾಂಥ

ತಿಲಕ-ಶೈಫ್ಫೆ; ತೊಜೆ[ರೆ]-ನದಿ; ಮೊಟ್[ಳ]ಲ್-ಪಟ್ಟಣ; ಇರ್ವಗ್ರಂ-ಇಬ್ಬರಿಗೂ; ಸಮಾನವಯಸರೆಂ-ಸಮಾನ ವಯಸ್ಸಿನವರಾಗಿದ್ದೇವೆ; ಪುನ್ನಾಗ-ಸುರಗಿಮುರ; ವಕುಳ-ಬಕುಳ, ಒಂದು ಜಾತಿಯ ಹೂ, ಚಂಪಕ (ತ್ರು) - ಸಂಪಗೆ (ಧ್ವ) ಸಂಪಿಗೆ; ತಿಳಕ-ತಿಲಕಮಟ್ಟ ; ತಮಾಳ-ಹೊಂಗೆ; ಚಂಪಕ-ಸಂಪಿಗೆಯಿಮುರ; ಕಿಕ್ಕಿಜೆ[ರಿ] ಗಿಜೆ[ರಿ] ದಿರ್ಫ-ದಟ್ಟವಾಗಿ ತುಂಬಿದ್ದ; ಉಳಿಸೆಂಡಿನಾಟ-ಚೆಂಡನ್ನು ಅಡಗಿಸಿಟ್ಟು ಆಡುವ ಆಟ; ಲೋಕನವಿದ್ಯೆ-ಅದ್ಯತ್ವವಾಗುವ ವಿದ್ಯೆ; ಉಳಿದೊಡಂ-ಅಡಗಿಕೊಂಡರೂ; ಕಾಪಿನೋಳ-ಕಾವಲಿನಲ್ಲಿ, ರಕ್ಷಣೆಯಲ್ಲಿ; ತಳಾಜಂ[ರಂ] ಗೆಯ್ಯಂದು-ಕಾವಲುಗಾರನ ಕೆಲಸ ಮಾಡುವಾಗ; ನುಡಿದೊಡೆ-ಪ್ರತಿಜ್ಞೆ ಮಾಡಿದರೆ; ಮೊದಲೀಸಿ-ಹೀಯಾಳಿಸಿ; ಸಂತಾನಮುಂ-ವಂತ ಪರಂಪರೆಯಿಂದ ಬಂದುದನ್ನು, ಕಜ್ಜ-ಕೆಲಸ; ಆರಯ್ಸಿ-ಹುಡುಕಿಸಿ; ಮನೆವಾಟ್ಟಿಳ್ಳಿ]-ವ್ಯೇಯಕ್ಕಿಕೆ ಕೆಲಸ; ಎನ್ನಬಿರ್ವನ್ನೆಗ್ರಂ-ನಾನು ಬರುವವರೆಗೆ; ಪ್ರತಿಪಾಲಿಸು-ಸಂರಕ್ಷಿಸು; ಕಲ್ಪಿಸಿ-ಉಂಟಿಸಿ; ಕಪ್ಪಡ-ಬಟ್ಟೆ; ಪರಿದು-ಹರಿದು; ಕಸವರ-ಹೊನ್ನು, ಸಂಪತ್ತು; ಪಾಂಗು-ರೀತಿ, ಕ್ರಮ; ಪರಿಪೋಟೆಯವರೂ-ಒಂಟೆಯನ್ನೇರಿಕೊಂಡು ಬರುವ ದೂರತ್ವ; ಮೊಡೆವಟ್ಟು-ನಮಸ್ಕರಿಸಿ; ಬಿನ್ನವಿಪ್ಪರ್-ವಿಜಾಪುರಿಸುವರು; ಪಡಿಯಜ[ರ]-ದ್ವಾರಪಾಲಕ; ಬಾಚಿಸಿದಂ-ವಾಚಿಸಿದನು; ಪೆಜ[ರ]ತೊ-ಹೀಂದಿನ, ಮೊದಲಿನ; ಈಯೋಲೆಯುಂ-ಈ ಪತ್ರವೂ; ಈತನು ಹೇಣ್ಣುಣ್ಣುದುಮ್ಮೊ-ಇವನು ಹೇಣ್ಣಿರುವುದು; ಮಂಡಳಿಕ-ಸಾಮಂತ; ಓರಂತಪ್ಪ-ಸಮಾನವಾದ

ಪಠ್ಯಾಧಾರ ಟಿಪ್ಪಣಿ

ಸುರವಿಮೆಂಪೋದಂ : ಸುರವಿಶಾಸ್ತ, ಕೆಳ್ತನವನ್ನು ಪ್ರತ್ಯೇಹಿಸುವ ಶಾಸ್ತ.

ಕರಪಟಶಾಸ್ತ್ರ : ಜೋರಶಾಸ್ತ್ರ, ಕೆಳ್ತನವನ್ನು ಕಲೀಸಿಕೊಡುವ ಶಾಸ್ತ.

ತಳಾಜ : ತಳವಾರ, ಕಾವಲುಗಾರ

ಶ್ರಾವಕ : ಜೈನ ಧರ್ಮೀಯ

ಗ್ರಾಮ : ನೂರಕ್ಕೆ ಕಡಿಮೆಯಾಗದ ಕೃಷಿ ಕುಟುಂಬಗಳು ವಾಸ ಮಾಡುವ ಹಳ್ಳಿ.

ನಗರ : ರಾಜನು ವಾಸ ಮಾಡುವ ದೊಡ್ಡ ಪಟ್ಟಣ. ಆಡಳಿತದ ಕೇಂದ್ರ ರಾಜಧಾನಿ.

ಶೀಡ : ಎತ್ತರವಾದ ಕೋಟಿಯಿಂದ ಆವೃತವಾದ ಉರು.

ಖಿರದ : ಚಿಕ್ಕ ಪ್ರಾಕಾರವಿರುವ ಉರು, ನಗರ ಮತ್ತು ಹಳ್ಳಿಯ ಮಧ್ಯಸ್ಥಿತಿಯಲ್ಲಿದ್ದ ಬೆಂಬುಡ್ಡಗಳಿಂದ ಸುತ್ತುವರಿದ ಉರು.

ಮಡಂಬ : ದೂರಸ್ಥ, ಸೀಮೆಯ ಕೊನೆಯಲ್ಲಿರುವ ಮರ, ಇನೂರು ಹಳ್ಳಿಗಳಿಗೆ ಮುಖ್ಯವಾದ ನಗರ.

ಪತ್ರನ(ಪಟ್ಟಣ) : ಬಂಡಿ ಇಲ್ಲವೇ ನಾವೆಗಳಲ್ಲಿ ಪ್ರಯಾಣ ಮಾಡಿ ಸೇರಬಹುದಾದ ಮರ. ಕೊಲ್ಲಿ

ದ್ರೋಙಾಮುಖ : ಜಲಮಾರ್ಗ ಮತ್ತು ನೆಲಮಾರ್ಗಗಳೆರಡನ್ನೂ ಹೊಂದಿರುವ ಮರ.

ಸಾಷ್ಟಾಂಗವೆಜ(ರ)ಗು : ತಲೆ, ದೃಷ್ಟಿ, ಎದೆ, ಕೈ, ಮೊಳಕಾಲು, ಪಾದ, ನೆಲಕ್ಕೆ ಮುಟ್ಟುವಂತೆ ಮಾತು ಮತ್ತು ಮನಃಪೂರ್ವಕ ಮಾಡುವ ನಮಸ್ಕಾರ

ವಕುಳ : ಬಕುಳ ಎಂಬ ಹೆಸರಿನ ಹೂ, ರೆಂಬೆ ಹೂ ಎಂತಲೂ ಕರೆಯಲ್ಪಡುತ್ತಾರೆ. ವಿವಾಹ ಸಂದರ್ಭದಲ್ಲಿ ವಧುವರರು ಈ ಹೂವಿನ ಮಾಲೆಯನ್ನು ಪರಸ್ಪರ ಹಾಕುತ್ತಾರೆ.

ಅಭ್ಯಾಸ

- ಮೋಷಕ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಸ್ತುನಿಷ್ಟ ಪ್ರಶ್ನೆಗಳು
- ಅ.** ಬಿಂಬಿ ಜಾಗವನ್ನ ಸೂಕ್ತ ಪದದಿಂದ ತುಂಬಿ
- ಈ ಜಂಬೂದ್ವಿಪದ ಭರತಕ್ಕೇತ್ತದೊಳ್ಳ _____ ಮೋಲ್ಲುದು ದಚ್ಚಿಣಾಪಥ.
 - ಅದನಾಳ್ಳಿಂ _____ ವೆಂಬೊನರಸನ್.
 - ‘ಪಂಥಾಹ್ನನ್’ ಗಡ್ಡಭಾಗದ ಆಕರ ಗ್ರಂಥ _____
 - ಯಮಪಾಶ ತಳಾರನ ಪಶ್ಚಿಯ ಹೆಸರು _____
- ಆ.** ಹೊಂದಿಸಿ ಬರೆಯಿರಿ
- | | |
|----------------|--------------|
| ‘ಅ’ ಪಟ್ಟಿ | ‘ಆ’ ಪಟ್ಟಿ |
| I. ವಿದ್ಯುಚ್ಛೋರ | ಸಂಧಿ ವಿಗ್ರಹಿ |
| II. ವಜ್ರಸೇನ | ತಳಾರ |
| III. ವಾಮರಧ | ಮಂತ್ರಿ |
| IV. ಯಮದಂಡ | ಕರ್ಕಣಿ |
| V. ಪುರುಷೋತ್ತಮ | ಪೆಗ್ರಡೆ |
| | ಮಿಥಿಳೆಯ ರಾಜ |
| | ಶೀಜ |
- ಪ್ರೇರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
- ಅ.** ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ
- ‘ಅಭೀರ’ ನಾಡು ಯಾವುದನ್ನ ಹೋಲುತ್ತದೆ?
 - ‘ಸುರಖಿ’ ವಿದ್ಯೇಯ ಮಹತ್ವವೇನು?
 - ಯಮದಂಡ-ವಿದ್ಯುಚ್ಛೋರ ಇಂದ್ರೋಪವನಕ್ಕೆ ಏಕೆ ಹೋದರು?
 - ಯಮದಂಡ ಯಾರ ಬಳಿ ತಳಾರನಾದ?
 - ವಾಮರಧನು ವಿದ್ಯುಚ್ಛೋರನಿಗೆ ಸಿಂಹಾಸನದ ಬಳಿ ಉಚಿತಾಸನವನ್ನಿರಿಸಿದ್ದೇಕೆ?

- ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ
- ಯಂತ್ರದಂಡ-ವಿದ್ಯುಚ್ಛೋರರು ಕಲಿತ ವಿದ್ಯೇಗಳಾವುವು?
 - ಇಂದ್ರೋಪವನದ ವೈಶಿಷ್ಟ್ಯವನ್ನು ತಿಳಿಸಿ
 - ಯಂತ್ರದಂಡನು ನಾಡನ್ನು ಬಿಟ್ಟು ಹೋದುದೇಕೆ?
 - ವಿದ್ಯುಚ್ಛೋರನು ಯಂತ್ರದಂಡನನ್ನು ಎಲ್ಲೆಲ್ಲಿ ಮಡುಕಾಡಿದ?
 - ವಿದ್ಯುಚ್ಛೋರನು ವಜ್ರಸೇನನಿಗೆ ಏನು ಹೇಳಿದ?
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು/ಅರು ವಾಕ್ಯಗಳಲ್ಲಿ ಉತ್ತರಿಸಿ
- ವಿದ್ಯುಚ್ಛೋರ-ಯಂತ್ರದರು ಶಪಥ ಮಾಡಿದ ಸಂದರ್ಭವನ್ನು ವಿವರಿಸಿ.
 - ವಿದ್ಯುಚ್ಛೋರ ಕಳ್ಳತನ ಮಾಡಲು ಕಾರಣವೇನು ವಿವರಿಸಿ.
- ಈ. ಕೊಟ್ಟಿರುವ ಪ್ರಶ್ನೆಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಪಂಥಾಹಾನ ಕಥೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ.
- ಉ. ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸಾರ್ಥಕವನ್ನು ಬರೆಯಿರಿ
- “ಅದು ಹೊಱಲ ಗುಣಂಗಳಿನಾದಮಾನುಂ ರಮ್ಯಮಪ್ಪದು”
 - “ಎನ್ನ ತಂದೆಯೆನಗೆ ರಾಜ್ಯಪಟ್ಟಂಗಟ್ಟಿ ಶ್ರುತಸಾಗರರೆಂಬ ಭಂಟಾರರ ಪಕ್ಷದೆ ತಪಂಬಟ್ಟನ್”
 - “ಮುನ್ನೀತನ ಪೇಟ್ಟಿದುಮೋಲೆಯ ಮಾತುಮೋಂದಾದುದು”

ಭಾಷಾಭ್ಯಾಸ

- ಕೊಟ್ಟಿರುವ ಪ್ರಶ್ನೆಗಳನ್ನು ಉತ್ತರಿಸಿ.
- ಆಗಮಸಂಧಿಯ ವಿಧಗಳು ಯಾವುವು? ಉದಾಹರಣೆ ಕೊಡಿ.
 - ನಾಮಪದ ಎಂದರೇನು? ಉದಾಹರಿಸಿ.
 - ನಾಮಪದಕ್ಕೂ ಸರ್ವನಾಮಕ್ಕೂ ಇರುವ ವ್ಯತ್ಯಾಸ ಏನು?
 - ಗೆ ಮತ್ತು -ಕ್ಕೆ ಯಾವ ವಿಭಕ್ತಿ ಪ್ರಶ್ನೆಯಗಳು?
 - ಒ ಮತ್ತು ಒ ಅಕ್ಷರಗಳ ಹೋಸಗನ್ನಡ ರೂಪವೇನು?

- ಪ್ರಾಯೋಗಿಕ ಭಾಪಾಭಾಸ
 - ಅ. ಮೊದಲೆರಡು ಪದಗಳಿಗೆ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
- ಇ. ಪ್ರ - ಅಲ್ಪಪ್ರಾಣಾಕ್ಷರ : ಮ _____
- ಇ. ಗೊತ್ತಿಲ್ಲ - ಲೋಪಸಂಧಿ : ಮಳಗಾಲ _____
- ಇ. ಜ್ಞ - ಸಜಾತೀಯ ಸಂಯುಕ್ತಾಕ್ಷರ : ರ್ಯ _____
- ಇ. ಬೆಟ್ಟ - ರೂಢನಾಮ : ಮಹೇಶ _____
- ಇ. ಮರ - ಮರಗಳು : ಅಣ್ಣ _____
- ಅ. ಪಠ್ಯಧಾರಿತ ಸೃಜನಶೀಲ ಭಾಪಾ ಬಳಕೆಯ ಪ್ರಾಯೋಗಿಕ ಅಭಾಸ
- ಅ. ಕೊಟ್ಟಿರುವ ಹಳಗನ್ನಡ ಪದಗಳ ಹೊಸಗನ್ನಡ ರೂಪ ಬರೆಯಿರಿ
ಮೋಲ್ಲುದು ಕಲ್ಲು ಮೋಗಿ ಬಂದಪನೆಂದು
- ಅ. ಕೊಟ್ಟಿರುವ ಪದಗಳನ್ನು ವಿಂಗಡಿಸಿ ಬರೆಯಿರಿ.
ಮತ್ತೊಂದು, ದಿವಸಮೀತಂ, ಮನದೊಳಿಂತೆಂದು, ಬಗೆದನೆನ್ನರಸಂ,
ಅರ್ಥರಾತ್ರಾದಾಗಳ್ಳು, ಪರಿದುಟ್ಟು
- ಮೂರಕ ಓದು**
- ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಪ್ರಕಟಿಸಿರುವ ಟಿ. ಕೇಶವಭಟ್ಟೆ ಅವರ ಗದ್ಯಾನುವಾದ ಶಿವಕೋಣಾಚಾರ್ಯ ವಿರಚಿತ ವಡ್ಡಾರಾಧನೆ ಕೃತಿಯನ್ನು ಓದಿ.



ಪ್ರಮಾಣೀಕತೆ

[ಅಧುನಿಕ ಸಣ್ಣಕತೆ]

- ಸಾರಾ ಅಬೂಬಕ್ಕರ್

ಮುನ್ತಯಾಲ

ದದ್ಯನಾಹಿತ್ಯದ ಅನೇಕ ಪ್ರಕಾರಗಳಲ್ಲಿ ಸಣ್ಣಕತೆಯೂ ಒಂದು. ಇದರ ಸ್ವರೂಪ ಮತ್ತು ಲಕ್ಷಣ ಅನ್ವಯಾದು. ಮಾಲ್ತಿ, ಕೆರಾರು, ನೋರಾರು, ಅನಂತಮೂರ್ತಿ, ಲಂಕೆಶ್, ಅನುಪಮಾ ನಿರಂಜನ, ವೈದೇಹಿ, ಸುಮಂಗಲಾ, ಶಾರ್ಮಿಲಾ ಚೆಗಡಾಂವರ್ಕರ ವೇದಲಾವರು ಕನ್ನಡದ ಮಹತ್ವದ ಕತೆಗಾರರು. ಬದುಕಿನ ವಿವಿಧ ಆಯಾಮಗಳನ್ನು ಪಕ್ಕನೇ ಮಿಂಚಿಸುವ ನಾಧೃತೆ ಹೊಂದಿರುವ ಸಣ್ಣಕತೆ, ಹೊಸಣ್ನಡದ ಜನಪ್ರಿಯ ಪ್ರಕಾರ.

ಸಣ್ಣಕತೆಯು ಸಂಸ್ಕೃತಿಯ ಅಭಿವೃತ್ತಿಗೆ ಪೂರಕ ಮಾರ್ಗಮನ. ಸಮಾಜದ ಪಾಠಗೆ, ಜನರ ಬದುಕು, ಶಿಕ್ಷಣ, ವಿಜ್ಞಾನ, ಕ್ರಾಂತಿ, ಕೃಷಿ ಎಲ್ಲವೂ ಸಣ್ಣಕತೆಗೆ ವಸ್ತುಗಳೇ. ಸದರ ಹಾಗೂ ದ್ರಾಮಿಕ ಬದುಕು ಸಣ್ಣಕತೆಗಳಲ್ಲಿ ಇಂಜಿನಿಯರಿಂದ. ಅಲ್ಲದೇ ಕಾರ್ಯಕ್ರಮತೆ, ಪ್ರಾಮಾಣಿಕತೆನ್ನ, ಸ್ನೇಹ, ಇವು ನಾಮಾಜಿಕ ದೋಷತಕ ಎಂಬುದೆ ಪ್ರಕೃತ ಕತೆಯ ಅಂತರ್ಗತ ದಿನಿ. ವ್ಯವಸ್ಥೆಯ ಅನಂಭವನಿಯ ಸಂಭಂಗದಲ್ಲಿ, ಶಾಂತಿ, ಸಂತೃಪ್ತಿಗೆ ಸಲ್ಲಾಪ ಎಂಬುದೂ ಕತೆಯ ಇಂಿತ.

ಅಧ್ಯೇತ್ಸಿ - ಓದಿ

ತಮಾಷೆ	ದಬ್ಬಾಳಿಕೆ	ಮನಮುಟ್ಟು	ಸಮಯಸಾಧಕ	ನಿದೇಶಕ
ಹಾಸ್ಯಾಸ್ಪದ	ದೇಶೋದ್ವಾರಕ	ಕೋಪೋದ್ರಿಕೆ	ಪ್ರಮಾಣೀಕ	ಜವಾಬ್ದಾರಿ

ನಿಗದಿತ ಮೂಲ ಸಣ್ಣಕತೆ - ಗದ್ಯ

ಆ ದಿನ ನಗರಕ್ಕೆ ಹೋಗಿದ್ದ ನನಗೆ ಅಕಸ್ಮಾತ್ತಾಗಿ ಗಳಿಯ ಮುಸೇನನ ಭೇಟಿಯಾಗಿತ್ತು. “ಭಾಹಮೀದ್. ನಿನಗೊಂದು ತಮಾಷೆ ತೋರಿಸುತ್ತೇನೆ” – ಎಂದುಕೊಂಡೇ ಆತ ನನ್ನನ್ನು ಕರೆದೊಯ್ದಿದ್ದು. ಉಂಟಾದ ಮ್ಯಾದಾನದಲ್ಲಿ ಅಂದು ಬ್ರಹ್ಮತ್ವ ಸಾರ್ವಜನಿಕ ಸಭೆಯೊಂದು ಜರಗುತ್ತಿತ್ತು. ಹಲವಾರು ಸಾಮಾಜಿಕ ಮುಖಿಂಡರೂ ಧಾರ್ಮಿಕ ಗುರುಗಳೂ ಭಾಗವಹಿಸಿದ್ದರು. ಒಬ್ಬರಿಂದ ಮತ್ತೊಬ್ಬರು ಯಾವ ರೀತಿ ಶೋಷಣೆಗೊಳಗಾಗುವರು, ಬಲಶಾಲಿಗಳು ಬಲಹಿನರನ್ನು ಯಾವ ರೀತಿ ತೋಂದರೆಗೆ ಈಡು ಮಾಡುತ್ತಿದ್ದಾರೆ – ಎಂಬುದನ್ನೆಲ್ಲಾ ಸೇರಿದ ಜನರ ಮನಮುಟ್ಟುವರಿತೆ ವಿವರಿಸುತ್ತಿದ್ದರು. ಸಭೆ ಮುಗಿದಾಗ ರಾತ್ರಿ ಎಂಟುಗಂಟೆ ದಾಟಿತ್ತು. ನಮೂರ್ಕಿಗೆ ಹೋಗುವ ಕೊನೆಯ ಬಸ್ತು ಹೊರಟು ಹೋಗಿತ್ತು.

‘ಅದಕ್ಕೆ ಇಪ್ಪು ಯೋಚನೆ? ಬಾ, ಈ ದಿನ ನನ್ನ ಕೋಣೆಯಲ್ಲಿ ಕಳೆದು ನಾಳೆ ಉರಿಗೆ ಹೋದರಾಯಿತು’ – ಎಂದು ಮುಸೇನನೆಂದಾಗ ಬೇರೆ ದಾರಿ ಇಲ್ಲದೆ ಆತನನ್ನು ಹಿಂಬಾಲಿಸಿದೆ.

ಬಹಳ ದಿನಗಳ ಬಳಿಕ ಭೇಟಿಯಾದ ಗಳಿಯನೊಡನೆ ಒಂದಿಪ್ಪು ಹರಟೆ ಹೊಡೆಯೋಣವೆನಿಸಿತು. ‘ಮುಸೇನ್ ನಾನೊಂದು ವಿಚಾರ ಕೇಳಲೇ?’ ಕುಚಿಯಲ್ಲಿ ಕುಳಿತುಕೊಳ್ಳುತ್ತಾ ಕೇಳಿದೆ. ಹಾಸಿಗೆ ಹಾಸಿ, ದಿಂಬನ್ನು ಸರಿಪಡಿಸಿ ನನ್ನಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತಾ ‘ಕೇಳು’ ಎಂದನು, ಹಾಸಿಗೆಯ ಮೇಲೊರಗುತ್ತಾ

‘ಇನ್ನೇನಿಲ್ಲ ಬಲಶಾಲಿಗಳಿಂದ ಬಲಹಿನರು ತೊಂದರೆಗೊಳಗಾಗಿದ್ದಾರೆ ಎಂದೆಲ್ಲ ಕೊರೆದರಲ್ಲ. ಇದು ನಿಜವೇ? ನಾನಂತೂ ಹಳ್ಳಿಯಲ್ಲಿರುವವನು. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಅಂತಹ ಅನುಭವಗಳೇನು ಈವರೆಗೆ ಆಗಿಲ್ಲ. ಇಂದಿಗೂ ನಮ್ಮ ಹೊಲದಲ್ಲಿ ಕೊಲಿ ಕೆಲಸಕ್ಕೆ ಬರುವವರು ಅನ್ನರೇ. ಅವರಿಂದ ನಮಗಳಿ, ನಮ್ಮಿಂದ ಅವರಿಗಾಗಲಿ ಈವರೆಗೆ ಏನೂ ತೊಂದರೆಯಾಗಿಲ್ಲ. ನಾವು ಪರಸ್ಪರ ಚೆನ್ನಾಗಿ ಹೊಂದಿಕೊಂಡಿದ್ದೇವೆ. ಆದರೆ ಎಲ್ಲಾ ನಾಯಕರ ಮಾತುಗಳನ್ನು ಕೇಳುವಾಗ ಯಾವುದೋ ಒಂದು ರೀತಿಯ ಅಸ್ಥಿರತೆ ನನ್ನನ್ನು ಬಾಧಿಸುತ್ತದೆ.



ಹುಸೇನನ ಮುಖಿದ ಮೇಲಿದ್ದ ಮುಗುಳ್ಳಗೆ ಮಾಯಪಾಗಿ ಮುಖಿ ಗಂಭೀರವಾಯಿತು. ಕೆಲಹೊತ್ತು ಕಳೆದ ಬಳಿಕ, ‘ನೀನೂ ಈ ಜನರ ಮಾತುಗಳನ್ನು ನಂಬುತ್ತಿಯಾ ಹಮೀದೋ? ಇದೆಲ್ಲ ಈ ಜನರ ಸಮಯ ಸಾಧಕತನ; ಇವರಿಗೆಲ್ಲ ನಿಜವಾಗಿಯೂ ಧರ್ಮದ ಬಗ್ಗೆಯಾಗಲಿ, ಸಮಾಜದ ಬಗ್ಗೆಯಾಗಲಿ ಏನಾದರೂ ಕಳಕಳಿ ಇದೆಯಂದುಕೊಂಡೆಯೂ?’ ಎಂದು ಜುಗುಪ್ಪೆಯಿಂದ ನುಡಿದನು. ಬಳಿಕ ಎದ್ದು ಕುಳಿತು, ‘ನಾನೊಂದು ಕತೆ ಹೇಳುತ್ತೇನೆ. ಅದನ್ನು ಕೇಳಿದ ಬಳಿಕ ನಿನ್ನ ಅಭಿಪ್ರಾಯ ತಿಳಿಸು’ ಎಂದನು.

‘ಅಯ್ಯೋ ಮಾರಾಯ ನಿನ್ನ ಕತೆ ಕೇಳುತ್ತಾ ಕುಳಿತುಕೊಳ್ಳಲು ಈಗ ನನಗೆ ವೇಳಿ ಇಲ್ಲ ಎನ್ನುತ್ತಿದ್ದಂತೆಯೇ’ ಆತ ನಡುವೆಯೇ ತಡೆದು, ‘ಕತೆಯೆಂದರೆ ಕಟ್ಟಿಕತೆಯಲ್ಲ ಮಾರಾಯಾ ನಿಜವಾಗಿ ನಡೆದ ಕತೆ’ ಎಂದನು. ನಡೆದ ಕತೆಯೆಂದಾಗ ನನ್ನ ಕವಿ ನಿಮಿರಿತು; ನಿದ್ರೆ ಹಾರಿತು. ‘ಹೂ, ಹಾಗಾದರೆ ಹೇಳು’ ಎನ್ನುತ್ತಾ ಕತೆ ಕೇಳಲು ಉತ್ಸರ್ಪಿಸಿದೆ. ಹುಸೇನ್ ಕತೆ ಹೇಳಲು ತೊಡಗಿದನು.

*

*

*

*

ಆ ನಗರಕ್ಕೆ ಸಮೀಪವಾಗಿ ಕೇಂದ್ರ ಸರಕಾರದ ಸಂಶೋಧನಾ ಸಂಸ್ಥೆಯೊಂದಿದೆ. ಅಲ್ಲಿ ಸಹಾಯಕ ಕಾರ್ಯನಿರ್ವಹಕ ತಂತ್ರಜ್ಞನಾಗಿ ಸೇವೆ ಸಲ್ಲಿಸುತ್ತಿದ್ದವನು ರಹಿಮ್.

ರಹಿಮ್ ಈ ಶತಮಾನದಲ್ಲಿ ಬದುಕಲು ನಾಲಾಯಕ್ಕಾದ ವ್ಯಕ್ತಿ ಎಂಬುದು ಆತನ ಸ್ವೇಚ್ಛಿತರ ಅನ್ನಿಸಿಕೆ. ಆತನ ಅತಿ ಪ್ರಾಮಾಣೀಕರಿತೆಯೇ ಸ್ವೇಚ್ಛಿತರ ಈ ವಾದಕ್ಕೆ ಕಾರಣ. ಸಾಕಷ್ಟು ಮೇಲ್ಲಿಂಪಾದನೆ, ಪಡೆಯಬಹುದಿದ್ದ ಉದ್ದೋಜದಲ್ಲಿದ್ದರೂ ಈವರೆಗೂ ಆ ಹಾದಿ ತುಳಿದವನಲ್ಲ. ತಿಂಗಳ ಕೊನೆಯಲ್ಲಿ ಹಣದ ಕೊರತೆಯಿಂದಾಗಿ ಬಸಳೆಸೊಪ್ಪಿನ ಸಾರು ಮಾಡಿ ಉಣಿಮಾಡಿದ್ದು ಎಷ್ಟು ಬಾರಿಯೋ! ಆತನ

ಮನೆಯಲ್ಲಿ ಹೆಂಡತಿ ಮತ್ತು ಈರ್ವರು ಮಕ್ಕಳು, ತಾಯಿ, ನಿರುದ್ಯೋಗಿ ತಮ್ಮ ಮತ್ತು ತಂಗಿ ಇದ್ದಾರೆ. ಮಗ ಮುಂದಿನ ವರ್ಷ ಎಸ್.ಎಸ್.ಎಲ್.ಎಸಿ. ಪರೀಕ್ಷೆಗೆ ಕುಳಿತುಕೊಳ್ಳಲಾಗುವನು. ಮಗಳು ಏಳನೆಯ ಶರಗತಿಯಲ್ಲಿದ್ದಾರೆ. ಎಲ್ಲರೂ ಆತನೊಡನೆ ಸರಕಾರಿ ಮನೆಯಲ್ಲಿ ವಾಸಿಸುತ್ತಿದ್ದರು. ಆತನ ಅತಿ ಪ್ರಾಮಾಣಿಕತೆ ಮತ್ತು ದೈವಭಕ್ತಿ ಉಳಿದವರಿಗೆ ಕೊಂಚ ಹಾಸಾಪ್ಪದವಾಗಿ ತೋರುತ್ತಿದ್ದು. ಬದುಕಲು ಕಲಿಯದವನು, ದೇಶೋದ್ದಾರಕ ಎಂಬ ಅಡ್ಡ ಹೆಸರನ್ನು ಕಟ್ಟಿದ್ದರು.

ಹೀಗಿರುವಾಗ ಒಂದು ದಿನ ಸಂಸ್ಥೆಯ ನಿರ್ದೇಶಕ ಚಟ್ಟಜ್ಞ ಅವರು ರಹಿಮಾನನ್ನು ತಮ್ಮ ಕಚೇರಿಗೆ ಕರೆಸಿದರು. ಅತ ಅಲ್ಲಿಗೆ ಹೋದಾಗ ಇನ್ನೊಂದಿಬ್ಬರು ಅಲ್ಲಿ ಕುಳಿತಿದ್ದರು.

‘ನಮಸ್ಕಾರ ಸಾರ್’ ಒಳಗೆ ಪ್ರವೇಶಿಸುತ್ತಾ ಆತನೆಂದನು.

‘ಬನ್ನಿ ರಹಿಮಾ ಕುಳಿತುಕೊಳ್ಳು’ ಎಂದು ಸೌಜನ್ಯದಿಂದಲೇ ಅವರೆಂದರು. ಬಳಿಕ ‘ನಿಮಗೆ ಇವರ ಪರಿಚಯವಿರಬೇಕಲ್ಲಾ?’ ಎಂದರು.

ರಹಿಮನಿಗೆ ಕೂಡಲೇ ಎಲ್ಲವೂ ಹೋಳೆಯಿತು. ಕಳೆದ ಬಾರಿ ಟೆಂಡರ್ ಕರೆದ ಕೆಲಸ ಈತನಿಗೆ ದಕ್ಕಿರಲಿಲ್ಲ. ಅದನ್ನು ಈಗ ಅಡ್ಡ ಹಾದಿಯಲ್ಲಿ ದಕ್ಕಿಸಿಕೊಳ್ಳಲು ಸಂಸ್ಥೆಯ ನಿರ್ದೇಶಕರನ್ನೇ ಹಿಡಿದಿದ್ದಾನೆ. ನಿರ್ದೇಶಕರು ನೇರವಾಗಿ ಮುಖ್ಯ ವಿಷಯಕ್ಕೆ ಬಂದರು.

‘ನೋಡಿ ರಹಿಮಾ, ಈತ ಈ ಭಾಗದ ಬಹು ಪ್ರಖ್ಯಾತ ಕಂಟ್ರಾಕ್ಟರ್. ಈ ಕೆಲಸದ ಕಂಟ್ರಾಕ್ಟ್ ಈತನಿಗೆ ದೊರೆಯುವಂತೆ ಮಾಡಲು ನಿಮ್ಮಿಂದ ಸಾಧ್ಯ’ ಎನ್ನುತ್ತಾ ಅವರು ರಹಿಮನ ಮುಖ ನೋಡಿದರು.

ರಹಿಮಾ ಕೋಮೋದಿಕ್ರನಾದನು. ಆತನ ಕಳ್ಳಿಗಳು ಕೆಂಪಾದವು. ಉಸಿರಾಟ ತೀವ್ರವಾಯಿತು. ಆತನು ಎದ್ದು ನಿಂತನು.

‘ಸರ್, ಹಣಕ್ಕಾಗಿ ಈ ಅನ್ಯಾಯದ ಕೆಲಸ ಮಾಡಬೇಕೆನ್ನುತ್ತೀರಾ? ಇಂತಹ ಕೆಲಸಗಳನ್ನೆಲ್ಲಾ ಮಾಡಲು ನೀವು ಬೇರೆಯವರನ್ನು ಹುದುಕಿಕೊಳ್ಳಿ, ನನ್ನಿಂದ ಸಾಧ್ಯವಿಲ್ಲ’, ಎನ್ನುತ್ತಾ ಕೋಪಗೊಂಡು ಕೋಣೆಯಿಂದ ಹೊರಟೇ ಹೋದನು.

ಬುದ್ಧಿ ಹತೋಟಿಗೆ ಬಂದಾಗ ಆತನು ಯೋಚಿಸತೋಡಿದನು. ಕೋಪದಿಂದ ಎದುರುತ್ತರ ನೀಡಿದ್ದ ತನ್ನ ಮೇಲಧಿಕಾರಿಗೆ, ಆತ ಇಚ್ಛಿಸಿದರೆ ತನಗೆ ಎಂತಹ ಶೀಕ್ಕೆ ಬೇಕಾದರೂ ನೀಡಬಲ್ಲರು. ಮೇಲಧಿಕಾರಿಗಳ ಮಜಿಯನ್ನು ಅನುಸರಿಸದೆ ತೊಂದರೆಗೇಡಾದವರು ಎಷ್ಟೂ ಮಂದಿ ಇದ್ದಾರೆ. ತಾನು ಅವರ ಮಾತನ್ನು ಅನುಸರಿಸದಿದ್ದು ಮಾತ್ರವಲ್ಲ, ಅವರೊಡನೆ ಎದುರುವಾದಿಸಿ ಅವಮಾನಿಸಿದ್ದೇನೆ ಕೂಡ. ಇನ್ನು ಇಂದೋ ನಾಳಿಯೋ ತನ್ನನ್ನೆತ್ತಿ ದೇಶದ ಯಾವುದೋ ಮೂಲಿಗೆ ಎಸೆಯಲೂ ಆತ ಹಿಂದೆ ಮುಂದೆ ನೋಡಲಾರರೇನೋ?

ಇದಾಗಿ ಕೆಲವು ದಿನಗಳೇ ಕಳೆದರೂ ಆತನಂದುಕೊಂಡಂತಹ ಅನಧರ್ವವೇನೂ ಜರುಗಲಿಲ್ಲ. ನಿರ್ದೇಶಕರು ಆತನನ್ನು ಯಾವುದೋ ಮೂಲಿಗೆತ್ತಿ ಎಸೆಯಲೂ ಇಲ್ಲ; ಆತನಿಗೆ ಇನ್ನಾವ ರೀತಿಯ ಕಿರುಕುಳವನ್ನು ಕೂಡಲೂ ಇಲ್ಲ. ಅವರು ಆ ಪ್ರಕರಣವನ್ನು ಅಲ್ಲಿಗೇ ಮರೆತರು. ಪ್ರಾಮಾಣಿಕ ಅಧಿಕಾರಿಯೊಬ್ಬಿಗೆ ಕಿರುಕುಳ ಕೂಡಲು ಅವರ ಮನಸ್ಸಾಕ್ಷಿಗೆ ಒಪ್ಪಿಗೆಯಾಗಲಿಲ್ಲವೇನೋ!

ಒಂದೆರಡು ವರ್ಷಗಳೇ ಕಳೆದವು. ಆ ಸಂಸ್ಥೆಯ ನಿರ್ದೇಶಕರು ಬದಲಾಗಿದ್ದರು. ಹೊಸಬರು ಬಂದಾಗ ರಹಿಮಾ ನೆಮ್ಮುದಿಯ ನಿಟ್ಟುಸಿರಳೆದಿದ್ದನು. ಆತನ ಮನ ಹಗುರಾಯಿತು. ಏಕೆಂದರೆ ಈತನು ರಹಿಮಾನಿಗೆ ಬೇಕಾದವನಾಗಿದ್ದನು. ಈವರೆಗೂ ಆತನ ಹೃದಯದಲ್ಲಿ ಮನೆ ಮಾಡಿಕೊಂಡಿದ್ದ ಅಸ್ಥಿರತೆ ಮರೆಯಾಯಿತು.

ಒಂದು ದಿನ ಹೊಸ ನಿರ್ದೇಶಕರು ರಹಿಮ್‌ನನ್ನು ಕಚೇರಿಗೆ ಕರೆಸಿ ಒಂದು ಕೆಲಸವಹಿಸಿದ್ದರು. ‘ಕೇಂದ್ರ ಸರಕಾರದ ಕೆಲವು ಅಧಿಕಾರಿಗಳು ಮತ್ತು ವಿಜ್ಞಾನಿಗಳು ಒಂದೆರಡು ದಿನಗಳ ಮಟ್ಟಿಗೆ ಇಲ್ಲಿ ತಂಗಲಿದ್ದಾರೆ. ಅವರು ಒಂದು ಹೋಗುವವರೆಗೆ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು’ ಎಂದು ಅಧಿಕಾರವಾರೀಯಿಂದಲೇ ನುಡಿದರು.

ರಹಿಮ್‌ನಿಗೆ ಪೇಚಿಗಿಟ್ಟುಕೊಂಡಿತು. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೆಂದರೆ ಅವರ ಉಟ ತಿಂಡಿಯ ವಿಚ್ಯಂತಿ ತಾನೇ ವಹಿಸಿಕೊಳ್ಳಬೇಕು. ತನ್ನ ಬಳಿಯಲ್ಲಂತೂ ಇಂತಹ ವಿಚಿಕೆ ಹಣವಿಲ್ಲ. ಅದಕ್ಕಾಗಿ ಕಂಟ್ರಾಕ್ಟರನೆಡೆಗೆ ಕೈಚಾಚಬೇಕು. ಅವನ ಮುಲಾಜಿಗೆ ಒಮ್ಮೆ ಬಿದ್ದ ಮೇಲೆ ತಾನು ಅವನ ಕೈಗೊಂಬಯ್ಯಾಗಬೇಕಾಗುತ್ತದೆ. ಇದೊಂದೂ ತನಿಂದಾಗದು. ಹೀಗೆ ಕೆಲಹೊತು ಯೋಚಿಸಿದ ಬಳಿಕ ಅಶನು ತನ್ನ ಸಹಾಯಕನನ್ನು ಕರೆದನು

‘ನೋಡಿ ನಿರ್ದೇಶಕರು ನನಗೆ ಇಂತಹದೊಂದು ಕೆಲಸ ಒಪ್ಪಿಸಿದ್ದಾರೆ. ಆದರೆ ನಾನೀಗೆ ಅಜ್ಞಾಂಟಾಗಿ ಉರಿಗೆ ಹೋಗಬೇಕಾಗಿದೆ. ಒಂದು ವಾರ ನಾನು ರಜೆಯಲ್ಲಿರುತ್ತೇನೆ. ಆದ್ದರಿಂದ ಈ ಸಮಿತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು’ ಎಂದು ಹೇಳಿದನು.

ಆಶನು ರಚೆ ಮುಗಿಸಿ ಹಿಂತಿರುಗಿದಾಗ ತನ್ನ ಸಹಾಯಕನನ್ನು ಕರೆದು ಕೇಳಿದನು. ‘ವಿನ್ನಿ ಎಲ್ಲಾ ಚೆನ್ನಾಗಾಯಿತೇ?’. ‘ಹೌದು ಸಾರ್, ಆ ಕಂಟ್ರಾಕ್ಟರ್‌ಗೆ ಹೇಳಿ ಅವರಿಗೆ ಬೇಕಾದ ಏಪಾರ್ಕುಗಳನ್ನೆಲ್ಲ ಮಾಡಿಸಿದೆ!, ಉತ್ಸಾಹದಿಂದ ನುಡಿದನಾತ.

ಆಶನ ರಚೆ ಮುಗಿಸಿ ಕೊನೆಗೊಳ್ಳಲಿಲ್ಲ. ಸಂಸ್ಥೆಯ ನಿರ್ದೇಶಕರು ರಹಿಮ್‌ನಿಗೆ ಕರೆಕಳುಹಿಸಿದರು. ಕೊಂಚ ಅಳುಕಿನಿಂದಲೇ ಅವನು ಅವರ ಕೋಣೆಯನ್ನು ಪ್ರವೇಶಿಸಿದನು.

ಅವರ ಮುಖ ಗಂಭೀರವಾಗಿತ್ತು. ಒಳ ಬಂದಾತನನ್ನು ಕುಳಿತುಕೊಳ್ಳಿ ಎಂದು ಸೌಜನ್ಯಕ್ಕೂದರೂ ನುಡಿಯಲ್ಲಿಲ್ಲ. ನೇರವಾಗಿ ವಿಷಯದ ವನ್ನೆತ್ತಿಕೊಂಡರು. ‘ನಿಮಗೆ ನಾನೊಂದು ಜವಾಬ್ದಾರಿಯ ಕೆಲಸ ಒಪ್ಪಿಸಿದ್ದೆ. ನೀವೆದನ್ನು ಸರಿಯಾಗಿ ನಿರ್ವಹಿಸಿದ್ದೀರಾ?’.

‘ನಾನು ಅಗತ್ಯವಾಗಿ ಉರಿಗೆ ಹೋಗಬೇಕಾಗಿತ್ತು ಸಾರ್, ಆದ್ದರಿಂದ ನನ್ನ ಸಹಾಯಕನಿಗೆ ಆ ಕೆಲಸ ವಹಿಸಿದ್ದೆ. ಎಲ್ಲವೂ ಸುಗಮವಾಗಿ ನಡೆಯಿತೆಂದು’ ಆತ ಹೇಳಿದ ಸಾರ್. ಢ್ಣನಿಯನ್ನು ಆದಮ್ಮ ಮೃದುವಾಗಿಸಿಕೊಂಡು ನುಡಿದನು ರಹಿಮ್.

ನಿರ್ದೇಶಕರು ಆಶನ ಮುಖವನ್ನೇ ದುರುದುರು ನೋಡಿದರು. ‘ನನ್ನ ಕೈಕೆಳಗೆ ಕೆಲಸ ಮಾಡುವವರು, ನನ್ನ ಅಪ್ಪಣಿಯನ್ನು ಪಾಲಿಸಲೇ ಬೇಕು. ನಿಮ್ಮಿಷ್ಟ ಬಂದಂತೆ ವರ್ತಿಸಲು ಇದೇನು ನಿಮ್ಮ ಮನೆಯೆಂದು ತಿಳಿದಿರಾ?’, ಎಂದು ಜೋರಾಗಿ ಕೇಳಿದರು.

ರಹಿಮನ ಸಹನೆಯ ಕಟ್ಟಯೋಡಯಿತು. ಆಶನಲ್ಲಡಗಿದ್ದ ಮುಂಗೋಪ ನೆತ್ತಿಗೇರಿತು.

‘ನನ್ನ ಮನೆಯಾಗಿದ್ದರೆ ಬಿಟ್ಟಿ ಕೊಳು ತಿನ್ನಲು ಬಂದವರನ್ನು ಹೊಡೆದು ಹೊರಗೆ ಹಾಕುತ್ತಿದ್ದೆ!’ ತಾನು ಯಾರೊಡನೆ ವಾದಿಸುತ್ತಿರುವನೆಂಬ ಅರಿವಿಲ್ಲದವನಂತೆ ಅವನ ಬಾಯಿಂದ ಈ ಮಾತುಗಳು ಹೊರಬಿದ್ದವು.

ತನ್ನ ಕೈಕೆಳಗಿನವನೊಬ್ಬಿನಿಂದ ಅವರು ಇಂತಹ ಮಾತುಗಳನ್ನು ನಿರೀಕ್ಷಿಸಿರಲೀಲ್ವವೇನೋ, ಕ್ಷಣಿಕಾಲ ಅವಾಕ್ಷಾಗಿ ಕುಳಿತು ಬಳಿಕ, ಅವರು, ‘ನಿಮ್ಮಿಂತಹ ಎಷ್ಟೋ ಜನರೊಡನೆ ಗುದ್ದಾಡಿ ಪಳಗಿದವನು ನಾನು. ನಿನಗೆ ಹೇಗೆ ಬುದ್ಧಿ ಕಲಿಸಬೇಕೆಂದು ನನಗೆ ಚೆನ್ನಾಗಿ ಗೊತ್ತು’, ಎಂದು ಹಲ್ಲುಕಡಿಯುತ್ತಾ ನುಡಿದರು.

‘ನಾನು ನನ್ನ ಕರ್ತವ್ಯದಲ್ಲಿ ಹಿಂದೆ ಬಿಡ್ಡಿದ್ದರೆ, ನಾನು ಕಟ್ಟಿಸಿದ ಕಟ್ಟಡಗಳಲ್ಲಿ ಬಿರುಕು ಮುಂತಾದ ಒಂದೇ ಒಂದು ಶೋರತೆ ಕಂಡುಬಂದಿದ್ದರೆ ತಾವು ನನ್ನನ್ನು ಶಿಕ್ಷಿಸುವುದರಲ್ಲಿ ಅರ್ಥವಿದೆ. ನನ್ನ ಕಾರ್ಯಕ್ರೇತ್ತಿಕ್ಕೆ ಸಂಬಂಧಪಡದ ಯಾರೋ ಒಂದಾಗ ನಾನು ಅವರಿಗೆ ಮುಯಾದೆ ನೀಡಲಿಲ್ಲವೆಂದು ತಾವು ನನ್ನನ್ನು ಶಿಕ್ಷಿಸುವುದಾದರೆ ನಾನೇನೂ ಹೇಳಲಾರೆ. ತಮ್ಮ ಮನಸ್ಸಾಕ್ಷಿಗೆ ಸರಿಕಂಡಂತೆ ಮಾಡಿ’ ಎನ್ನುತ್ತಾ ಅವನು ಅವರ ಉತ್ತರಕ್ಕೂ ಕಾಯದೆ ಅಲ್ಲಿಂದ ಹೊರಟು ಹೋದನು.

ಕೆಲವೇ ದಿನಗಳಲ್ಲಿ ಈ ಘಟನೆಯ ಪ್ರತಿಕ್ರಿಯೆ ಕಾಣಿಸಿಕೊಂಡಿತು. ರಹಿಮನಿಗೆ ಪಟ್ಟಣದಿಂದ ಸುಮಾರು ನಾನೂರು ಮೈಲು ದೂರದ ಉರಿಗೆ ವರ್ಗವಾದ ಆಜ್ಞೆ ಬಂತು.

ಈ ಹೋಸ ಸ್ಥಳ ಸಮೀಪದ ಪಟ್ಟಣದಿಂದ ಹದಿನ್ಯೇದು ಕಿಲೋಮೀಟರ್ ದೂರದಲ್ಲಿತ್ತು. ಅಲ್ಲದೆ ಅಲ್ಲಿ ಸರಕಾರಿ ಮನೆ ಇರಲಿಲ್ಲ. ಸಮೀಪದ ಪಟ್ಟಣದಲ್ಲಿ ಸಾವಿರಗಟ್ಟಲೇ ಅಡ್ಡನ್ನು ತೆತ್ತು ದುಬಾರಿ ಬಾಡಿಗೆಕೊಟ್ಟು ಮನೆ ಮಾಡಬೇಕಾಗಿತ್ತು. ಹೀಗಾಗೆ ಸಂಸಾರ ಸಾಗಿಸುವ ಯೋಚನೆಯನ್ನೇ ಆತ ಕೈ ಬಿಡಬೇಕಾಯಿತು.

‘ಹೊದಲಿನ ನಿರ್ದೇಶಕರೊಡನೆಯೂ ಇದೇ ರೀತಿಯ ಘಟನೆ ನಡೆದಿತ್ತು. ಆದರೆ ಅವರು ನನಗೆ ಯಾವುದೇ ರೀತಿಯ ಕಿರುಕುಳವನ್ನೂ ಕೊಡದೆ ನನ್ನೊಡನೆ ಏನೂ ಆಗಿಲ್ಲದಂತೆ ಸಹಜವಾಗಿಯೇ ವರ್ತಿಸುತ್ತಿದ್ದರು. ಆದರೆ ಬೇಕಾದವರೆನಿಸಿಕೊಂಡ ಈತನಿಂದ ನನಗೆಷ್ಟು ಕಷ್ಟನಪ್ಪವಾಯಿತೆಂದು ನಾನು ಯಾರೂಡನೆ ಹೇಳಲಿ? ಅಧಿಕಾರದ ಅಮಲು ತಲೆಗೇರಿದ ಮನುಷ್ಯ ಎಷ್ಟು ಕೂರಿಯಾಗಬಲ್ಲ ಎಂಬುದಕ್ಕೆ ಇದೊಂದು ನಿದರ್ಶನ’ ಎಂದುಕೊಂಡ ರಹಿಮ್.

* * * *

‘ಈಗ ನೀನೇ ಹೇಳು ಹಮೀದ್, ತೊಂದರೆ ಮಾಡುವವರು ಯಾರು? ಯಾರಿಂದ ತಮಗೆ ಹೊಂದರೆಯಾಗುತ್ತದೆ? ಅನ್ವರಿಂದಲೇ ಅರ್ಥವಾ ನಮ್ಮವರೆನಿಸಿಕೊಂಡವರಿಂದಲೇ?’ ಎಂದು ಕೇಳಿದ ಮಹೇನ್.

ಕತೆ ಕೇಳಿದ ಬಳಿಕ ನಾನು ದಿಜ್ಬೂಧನಾಗಿ ಹುಳಿತೆ. ಹಣ, ಅಧಿಕಾರದ ಪ್ರವಾಹದ ಸುಳಿಯಲ್ಲಿ ಮಾನವೀಯತೆಯಂಬುದು ಮುಳುಗಿ ಹೋಗುತ್ತದೆಯಲ್ಲವೇ?

ಕರ್ತೃ - ಭಾವ - ಆಕರ್

ಸಾರಾ ಅಬೂಬಕ್ರ್ರೋ ಖಿಂ ಜಾನ್ ಇಂಜಿ ರಂದು ಕಾಸರಗೋಡಿನಲ್ಲಿ ಜನಿಸಿದರು. ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳುವುದು ಅಪರೂಪ ಎನ್ನುವ ಸಂದರ್ಭದಲ್ಲಿ ಬರೆವಣಿಗೆ ಆರಂಭಿಸಿದ ಇವರು ಇಂದು ನಾಡಿನ ಖ್ಯಾತ ಕತೆಗಾರ್ತಿ ಹಾಗೂ ಕಾದಂಬರಿಗಾರಿಯಾಗಿ ಜನಪ್ರಿಯತೆ ಗಳಿಸಿರುವರು. ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನವಿರಾಮ, ವರ್ಜಗಳು, ಸುಳಿಯಲ್ಲಿ ಸಿಕ್ಕುವರು, ತಳ ಒಡೆದ ದೋಣಿಯಲ್ಲಿ ಮೊದಲಾದುವು ಪ್ರಮುಖ ಕಾದಂಬರಿಗಳು. ಚೆಪ್ಪಲಿಗಳು, ಬೆಡ್ಡಾ, ಅರ್ಥರಾತ್ರಿಯಲ್ಲಿ ಹಣ್ಣಿದ ಶೂನ್ಯ, ಪಯಣ ಇವು ಕಥಾ ಸಂಕಲನಗಳು. ಇವರ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳು ಹಾಗೂ ಕನಾರ್ಟಿಕ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ನೃಪತುಂಗಪ್ರಶಸ್ತಿಯೂ ಲಭಿಸಿದ್ದು, ಕನ್ನಡ ಸಂಸ್ಕृತಿಯ ಚಿಂತಕರಲ್ಲಿ ಇವರು ಒಬ್ಬರು.



* * * *

ಸಾಮಾಜಿಕ ಮೌಲ್ಯಗಳಲ್ಲಿ ಒಂದಾದ ಪ್ರಾಮಾಣಿಕತೆ ಇಂದು ಎಲ್ಲಿಡೆ ಕಡಿಮೆಯಾಗಿ ಸ್ವಾರ್ಥಸಾಧನ ಹೆಚ್ಚಿತ್ತಿದೆ. ಇಲ್ಲಿ ನಿಷ್ಪತ್ತ ಅಧಿಕಾರಿಯೊಬ್ಬನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಉದ್ದೇಶಿತ ತೊಂದರೆ ಉಂಟಾಗುತ್ತದೆ. ಹಾಗೆ ತೊಂದರೆ ಮಾಡುವ ಮೇಲಧಿಕಾರಿಯೂ ಅವನಿಗೆ ಬೇಕಾದವನೇ ಆಗಿರುತ್ತಾನೆ. ಯಾವುದೇ ವರ್ಗದ ಶೋಷಣೆ ನಡೆಯುವುದು ಆಯಾ ವರ್ಗದವರಿಂದಲೇ ಎಂಬುದನ್ನು ಪ್ರಸ್ತುತ ಕರೆ ಪ್ರತಿಪಾದಿಸುವುದು.

*

*

*

*

ಪ್ರಕೃತ ಪ್ರಾಮಾಣಿಕತೆ ಕರೆಯನ್ನು ಸಾರಾ ಅಭಿಬಂಧರ್ ಅವರ ಚಪ್ಪಲಿಗಳು ಕಥಾಸಂಕಲನದಿಂದ (ಮುಟ್ಟಿಗೆ-೧೧೨) ಆಯ್ದು ಸಂಪಾದಿಸಿ ನಿಗದಿಪಡಿಸಿದೆ.

ಪದ -ಗದ್ಯಾರ್ಥ

ಬೃಹತ್-ದೊಡ್ಡ; ಹರಟೆ-ಕಾಲಹರಣದ ಮಾತು; ತರಾತುರಿ-ಆತುರ; ಅಸ್ಥಿರತೆ-ಸ್ಥಿರವಲ್ಲದ ಸ್ಥಿತಿ; ಬಾಧೆ-ನೋವು; ಸಮಯಸಾಧಕತನ-ಅವಕಾಶವಾದ; ಕಳಕಳಿ-ಕಾಳಜಿ, ಆಸಕ್ತಿ; ಜುಗುಪೈ-ಬೇಸರ, ಅಸಹ್ಯ; ನಾಲಾಯಕ್ಕು-ಲಾಯಕ್ಕಿಲ್ಲದ; ಅರ್ಹತೆಯಿಲ್ಲದ; ಸೌಜನ್ಯ-ಸೆಜ್ಜನಿಕೆ, ಒಳ್ಳೆಯತನ; ಹತೋಟಿ-ನಿಯಂತ್ರಣ; ಮರ್ಚಿ-ಕಾಳಜಿ; ಅನರ್ಥ-ಅಪಾಯ, ಕೇಡು; ಕಿರುಕುಳ-ತೊಂದರೆ; ವಾರೀ-ಮಾತು; ಪ್ರಕರಣ-ಫಟನೆ; ಪಳಗಿದವನು-ಅನುಭವಿ, ಹಳಬಿ; ಘಾರ್ಫಾಳ-ತಿರ್ಕುಟ್ಟ, ಜಗಳ ; ದಿಜ್ಜಾಡ-ದಿಕ್ಕುತೋಚಕ, ಮಂಕಾಗು

ಪರ್ಯಾಧಾರ ಟಿಪ್ಪಣಿ

ಟಿಂಡರ್-ತಾಂತ್ರಿಕ ಹಾಗೂ ಸಾಮಾನ್ಯ ವಸ್ತುಗಳ ಸರಬರಾಜು ಮಾಡಲು, ಕಟ್ಟಡ, ರಸ್ತೆ, ಅಣೆಕಟ್ಟು ಇತ್ಯಾದಿ ಕಾಮಗಾರಿ ಕೆಲಸವನ್ನು ಮಾಡಲು ನಿಗದಿತ/ದರ ವಿವರವನ್ನು ತಿಳಿಸಿ, ಒಪ್ಪಿಗೆ ನೀಡುವ ಪಟ್ಟಿ. ಸಂಶೋಧನಾ ಸಂಸ್ಥೆ - ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವಾಣಿಜ್ಯ, ಕಲೆ, ಭಾಷೆ, ವಿಜ್ಞಾನ, ತಂತ್ರಜ್ಞಾನ ಇತ್ಯಾದಿ ವಿಷಯಗಳ ತಲಸ್ವರ್ತೀ ಅಧ್ಯಯನದ ಅನುಕೂಲತೆಯ ಸುಸಜ್ಜಿತ ತಾಣ.

ಅಭ್ಯಾಸ

- ಮೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಠ ಪ್ರಶ್ನೆಗಳು

ಕೊಟ್ಟಿರುವ ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

ಗ. ಇದ್ಲೂ ಈ ಜನರ _____ ಸಾಧಕತನ.

[ಕಾರ್ಯ ಲಾಭ ಸ್ವಾರ್ಥ ಸಮಯ]

ಗಿ. ರಹಿಮನ ಅತಿ _____ ಸ್ವೇಧಿತರ ವಾದಕ್ಕೆ ಕಾರಣ
[ಬಡತನವೇ ಕೃಪಣತೆಯೇ ಪ್ರಾಮಾಣಿಕತೆಯೇ ಕೋಪವೇ]

ಗಿಂ. ಪ್ರಾವಾಸಿಕ ಅಧಿಕಾರಿಯೊಬ್ಬನಿಗೆ ಕಿರುಕುಳ ಕೊಡಲು ಅವರ ಇಟ್ಟಿಗೆಯಾಗಲಿಲ್ಲವೇನೋ
[ಅತ್ಯಸಾಧಿಗೆ ಮನಸ್ಸಾಧಿ ಅಂತರಂಗಕ್ಕೆ ಸ್ವಭಾವಕ್ಕೆ]

ಇ. ಅವನ ಮುಲಾಚಿಗೆ ಒಮ್ಮೆ ಬಿಧ್ಯ ಮೇಲೆ ತಾನು ಅವನ _____ ಆಗಬೇಕು.

[ಸೂತ್ರಧಾರ ಹಂಗು ಗುಲಾಮ ಕೈಗೊಂಬೆ]

ಖಿ. ‘ಪ್ರಾಮಾಣಿಕತೆ’ ಪಾಠವನ್ನು _____ ಕೃತಿಯಿಂದ ಆರಿಸಲಾಗಿದೆ.

[ಶೆಡ್ಡಿ ಚಪ್ಪಲಿಗಳು ಪಯಣ ವಜ್ರಗಳು]

• ಪ್ರೇರಣಾ ಅಭ್ಯಾಸ

• ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ

ಇ. ನಗರದಲ್ಲಿ ಅಕಸ್ಮಾತ್ತಾಗಿ ಸಿಕ್ಕು ಗೆಳೆಯ ಮನೆನ್ನು ಏನು ಹೇಳಿದ?

ಉ. ಮೃದಾನದಲ್ಲಿ ನಡೆಯುತ್ತಿದ್ದ ಸಭೆ ಯಾವುದು?

ಇ. ರಹಿಮ್ ಕಾರ್ಯ ನಿರ್ವಹಿಸುತ್ತಿದ್ದ ಸಂಸ್ಥೆ ಯಾವುದು?

ಉ. ಹಾಸ್ಯಾಸದವಾಗಿ ತೋರುತ್ತಿದ್ದ ರಹಿಮನ ಗುಣ ಯಾವುದು?

ಇ. ಚಟುಬ್ಬಿ ಅವರು ರಹಿಮನಿಗೆ ಏನೆಂದು ಹೇಳಿದರು?

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ

ಇ. ಸಭೆಯಲ್ಲಿ ಯಾವ ವಿಷಯವನ್ನು ವಿವರಿಸುತ್ತಿದ್ದರು?

ಉ. ಮನೆನ ಜುಗುಪ್ಪೆಯಿಂದ ನುಡಿದ ಮಾತುಗಳೇನು?

ಇ. ರಹಿಮ್ ಚಟುಬ್ಬಿ ಅವರಿಗೆ ಕೋಪದಲ್ಲಿ ಏನೆಂದು ಉತ್ತರಿಸಿದನು?

ಉ. ರಹಿಮ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಂಡ ಬಗೆ ಹೇಗೆ?

ಇ. ರಹಿಮನಿಗೆ ವರ್ಗವಾದ ಹೊಸ ಸ್ಥಳ ಹೇಗಿತ್ತು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ

ಇ. ರಹಿಮನ ಸ್ವಭಾವ ಹಾಗೂ ಪ್ರಾಮಾಣಿಕತೆಯನ್ನು ವಿವರಿಸಿ.

ಉ. ರಹಿಮ ತನಗೆ ಬೇಕಾದವರೇ ಆದ ನಿರ್ದೇಶಕರನ್ನು ಎದುರು ಹಾಕಿಕೊಂಡುದರ ಪರಿಣಾಮವನ್ನು ವಿವರಿಸಿ.

ಈ. ಕೊಟ್ಟಿರುವ ವಾಕ್ಯಗಳ ಸಂದರ್ಭಸೂಪಿತ ಸ್ವಾರಸ್ಯವನ್ನು ಬರೆಯಿರಿ

ಇ. “ನೀನೂ ಈ ಜನರ ಮಾತುಗಳನ್ನು ನಂಬುತ್ತೀಯಾ?”

ಉ. “ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು”

ಇ. “ಬಿಟ್ಟಿ ಕೊಳು ತಿನ್ನಲು ಬಂದವರನ್ನು ಹೊಡೆದು ಹೊರಗೆ ಹಾಕುತ್ತಿದ್ದೆ”

ಉ. “ನಿಮ್ಮಂತಹ ಎಷ್ಟೋ ಜನರೊಡನೆ ಗುದ್ದಾಡಿ ಪಳಗಿದವನು ನಾನು”

ಭಾಷಾಭ್ಯಾಸ

• ಸೈದ್ಧಾಂತಿಕ ಭಾಷಾಭ್ಯಾಸ

ಕ್ರಿಯಾಪದ - ಪರಿಚಯಾತ್ಮಕ ಸ್ಥಳಲ ವಿವರ

- ತಾಯಿಯ ಅಡುಗೆಯನ್ನು ಮಾಡುತ್ತಾಳೆ
- ತಂದೆಯ ಕೆಲಸವನ್ನು ಮಾಡಿದರು
- ಅವನು ಉಟವನ್ನು ಮಾಡುವನು
- ದೇವರು ಒಳ್ಳಿಯದನ್ನು ಮಾಡಲಿ

ಈ ವಾಕ್ಯಗಳಲ್ಲಿ ಅಡಿಗರೆ ಎಳೆದಿರುವ ಪದಗಳು ಕ್ರಿಯೆ ಪೂರ್ಣಗೊಂಡಿರುವುದನ್ನು ಸೂಚಿಸುತ್ತವೆ. ಹೀಗೆ ಕ್ರಿಯೆ ಪೂರ್ಣಗೊಂಡಿದೆ ಎಂಬ ಅರ್ಥವನ್ನು ಸೂಚಿಸಬಲ್ಲ ಪದವೇ ಕ್ರಿಯಾಪದ.

ಈ ವಾಕ್ಯಗಳಲ್ಲಿರುವ ಎಲ್ಲ ಕ್ರಿಯಾಪದಗಳಿಗೂ ಮೂಲಪದ ಮಾಡು ಎಂಬುದು. ಇಂತಹ ಮೂಲರೂಪ ಪದಗಳೇ ಕ್ರಿಯಾಪ್ರಕೃತಿ ಅಥವಾ ಧಾತು.

ಸೂತ್ರ :ಕ್ರಿಯಾರ್ಥವನ್ನು ಸೂಚಿಸುವ ಪ್ರತ್ಯೇಯವನ್ನು ಹೊಂದಿರುವ ಪದವೇ ಕ್ರಿಯಾಪ್ರಕೃತಿ ಅಥವಾ ಧಾತು. ಅಂದರೆ ಕ್ರಿಯಾಪದದ ಮೂಲ ರೂಪವೇ ಧಾತು.

ಸಕರ್ಮಕ ಮತ್ತು ಅಕರ್ಮಕ ಧಾತುಗಳು :

ಈ ವಾಕ್ಯಗಳನ್ನು ಗಮನಿಸಿ:

- ರಾಮನು ಗಿಡವನ್ನು ನೆಟ್ಟಿನು
- ಶಿಲ್ಪಿಗಳು ಗುಡಿಯನ್ನು ಕಟ್ಟಿದರು
- ವಿದ್ಯಾರ್ಥಿಗಳು ಪಾಠವನ್ನು ಓದಿದರು

ಮೂರು ವಾಕ್ಯಗಳಲ್ಲಿರುವ ನೆಟ್ಟಿನು ಕಟ್ಟಿದರು ಓದಿದರು ಎಂಬ ಕ್ರಿಯಾಪದಗಳಿಗೆ ಏನನ್ನು ಎಂಬ ಪ್ರಶ್ನೆ ಹಾಕಿದಾಗ ಅನುಕ್ರಮವಾಗಿ ಗಿಡವನ್ನು ಗುಡಿಯನ್ನು ಪಾಠವನ್ನು ಎಂಬ ಉತ್ತರ ದೊರೆಯುವುದು ಇಂತಹ ಪದಗಳೇ ಕರ್ಮಪದಗಳು.

ಇಲ್ಲಿರುವ ಮೂರು ಕ್ರಿಯಾಪದಗಳಲ್ಲಿ ಅನುಕ್ರಮವಾಗಿ ನೆಡು ಕಟ್ಟಿ ಓದು ಎಂಬ ಧಾತುಗಳಿವೆ. ಎಲ್ಲಾ ಧಾತುಗಳಿಗೂ ಕರ್ಮಪದ ಬೇಕಾಗುತ್ತದೆ. ಇಲ್ಲವಾದಲ್ಲಿ ವಾಕ್ಯ ಪೂರ್ಣ ಅರ್ಥವನ್ನು ಹೊಡಲಾರದು.

ಸೂತ್ರ: ಕರ್ಮಪದವನ್ನು ಬಯಸುವ ಧಾತುಗಳೇ ಸಕರ್ಮಕ ಧಾತುಗಳು

ಈ ವಾಕ್ಯಗಳನ್ನು ಗಮನಿಸಿ:

- ಕೂಸು ಮಲಗಿತು
- ಅವನು ಬದುಕಿದನು
- ಆಕಾಶ ಹೊಳೆಯುತ್ತಿದೆ

ಇಲ್ಲಿ ಮಲಗಿತು ಬದುಕಿದನು ಹೊಳೆಯತ್ತಿದೆ ಎಂಬ ಪದಗಳು ಕ್ರಿಯಾಪದಗಳು. ಈ ಕ್ರಿಯಾಪದಗಳಿಗೆ ಏನನ್ನು ಎಂದು ಪ್ರಶ್ನೆ ಹಾಕಲು ಸಾಧ್ಯವಿಲ್ಲ. ಹಾಗಾಗಿ ಈ ಕ್ರಿಯಾಪದಗಳಲ್ಲಿರುವ ಮಲಗು ಬದುಕು ಹೊಳೆಯ ಎಂಬ ಧಾತುಗಳು ಕರ್ಮಪದವನ್ನು ಬಯಸುವುದಿಲ್ಲ.

ಶೂತ್ರ : ಕರ್ಮಪದವನ್ನು ಬಯಸಿದೇ ಇರುವ ಧಾತುಗಳೇ ಅಕರ್ಮಕ ಧಾತುಗಳು.

ಭಾಷಾಚಂಡಪುಷ್ಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

- ಕ್ರಿಯಾಪದ ಎಂದರೇನು?
- ಕ್ರಿಯಾಪ್ರಕೃತಿ ಎಂದರೇನು? ಉದಾಹರಣೆ ಕೊಡಿ.
- ಸಕರ್ಮಕ ಧಾತುವನ್ನು ಉದಾಹರಣೆ ಸಹಿತ ವಿವರಿಸಿ.
- ಅಕರ್ಮಕ ಧಾತುಗಳಿಗೆ ಐದು ನಿದರ್ಶನ ಕೊಡಿ.

ಆ. ಕೊಟ್ಟಿರುವ ವಾಕ್ಯಗಳಲ್ಲಿ ಸಕರ್ಮಕ ಮತ್ತು ಅಕರ್ಮಕ ಧಾತುಗಳನ್ನು ಗುರುತಿಸಿ ಬರೆಯಿರಿ

- ವಿದ್ಯಾರ್ಥಿನಿಯರು ಆಟವನ್ನು ಆಡಿದರು
- ಗಾಳಿಯು ಬೀಸುತ್ತಿದೆ.
- ಹಕ್ಕಿಗಳು ಬೆಲೆಪಿಲಿಗುಣಿದವು.
- ರ್ಯಾತನು ಹೊಲವನ್ನು ಉಳುತ್ತಾನೆ.

• ಪಠ್ಯಧಾರಿತ ಪ್ರಾಯೋಗಿಕ ಭಾಷಾಭಾಸ

- ಕೊಟ್ಟಿರುವ ಪದಗಳ ವಿರುದ್ಧಾರ್ಥಕ ಪದ ಬರೆಯಿರಿ
ದೀರ್ಘ - ವಿಫಲ ಪದ್ಯ ಕಮ್ಮಿ ಉತ್ಸಾಹ
- ಕೊಟ್ಟಿರುವ ಪದಗಳ ತದ್ವಾಪವನ್ನು ಬರೆಯಿರಿ
ಆಶ್ಚರ್ಯ - ನಿತ್ಯ ಸಂತೋಷ ರಕ್ತ

ಮೂರಕ ಓದು

- ಸಾರಾ ಅಭಿಬಜ್ಞರ್ ಅವರ ಪಯಣ ಮತ್ತು ಗಗನ ಸಣಿ ಸಣ್ಣಕಲೆಗಳ ಸಂಕಲನವನ್ನು ಓದಿ.
- ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಮೌಸರಿನ ಮಂಗಮ್ಮೆ ಕಥಾ ಸಂಕಲನವನ್ನು ಓದಿ.



ಚೆಡಗಿನತಾಣ ಜಯಪುರ

[ಪ್ರವಾಸ ಸಾಹಿತ್ಯ]

- ಕೋಟಿ ಶಿವರಾಮಕಾರಂತ

ಮುನ್ತೆಯಾಲಿ

‘ದೇಶ ಸುತ್ತಿನೊಲಡು ಕೊಳಿ ಹಿನೊಲಡು’ ಎಂಬ ದಾದೆಯಂತೆ ಜ್ಞಾನ ಸಂಗ್ರಹಕ್ಕೆ ಎರಡು ಮಾನಾಗಳು. ದೇಶ ಸುತ್ತುವುದಲಿಂದ ವ್ಯಕ್ತಿಗೆ ಪ್ರಾಯೋಧಿಕವಾಗಿ ಜ್ಞಾನ ದೊರೆಯುತ್ತದೆ. ಆ ಅನುಭವದ ಬರೆಹ ರೂಪದ ಅಭಿವೃತ್ತಿಯೇ ಪ್ರವಾಸ ಕಥನ. ಇದು ಆಧುನಿಕ ಕನ್ನಡ ನಾಡಿತ್ಯ ಪ್ರಕಾರದಿಂತಲ್ಲಿ ಒಂದು. ಕನ್ನಡ ನಾಡಿತ್ಯ ಚಲಿತೆಯನ್ನು ಅವಲೋಕಿಸಿದಾಗ ಸೊಲಿ ವೆಂಕಟರಮಣಶಾಲ್ತಿಂ ಕರೀ ಅವರ ದಾಖಳ ಯಾತ್ರೆ ಚಲಿತೆ ಕೃತಿಯೇ ಮೊದಲ ಪ್ರವಾಸಕಥನವೆಂದು ತಿಳಿದು ಬಂಧಿಸೆ. ಇದು ಓದುಗನಿಗೆ ಪ್ರವಾಸದ ಪರೋಕ್ಷ ಅನುಭವವನ್ನು ನಿಲಡುವುದಲಿಂದ ಪ್ರವಾಸ ಕಥನಕ್ಕೆ ಹೆಚ್ಚಿನ ಪ್ರಮುಖ್ಯತೆಯಿಂಬು. ಪ್ರವಾಸಕಥನಗಳನ್ನು ನಾಡಿನ ಪ್ರವಾಸಕಥನಗಳು, ದೇಶಿಂ ಪ್ರವಾಸಕಥನಗಳು, ಅಂತಾರಾಷ್ಟ್ರಿಯ ಪ್ರವಾಸಕಥನಗಳಿಂದು ಸೂಳಲಾಗಿ ವಿಂದಿಸಿದೆ. ಪ್ರಕೃತ ಪ್ರವಾಸ ಕಥನ ದೇಶಿಂ ನೇರೆಯಿದ್ದು.

ಅಧ್ಯೇತ್ಸಿ - ಓದಿ

ದೇಶಿಂಯ	ಹೋಳಿಮುಣಿಮೆ	ಮುಂಡಾಸು	ಸುದಿಗೋಮರ	ಅಂತಃಮರ
ಚಾವಡಿ	ಚಂದ್ರಕಾಂತಶಿಲೆ	ಲತಾಪುಷ್ಟ	ಮುಚ್ಚಿಗೆ	ಲಕ್ಷೋಪಲಕ್ಷ
ನಕ್ಷತ್ರಕೃತಿ	ಗಭ್ರಗೃಹ	ನವರಂಗ	ಲೆಮನೇಡ್	ಜಂತ್ರಮಂತ್ರ

ನಿಗದಿತ ಮೂಲ ಪ್ರವಾಸ ಕಥನ - ಗದ್ಯ

ಜಯಪುರ ನನ್ನ ಪಾಲಿಗೆ ಹೊಸತಾಗಿರಲಿಲ್ಲ. ಹದಿನ್ಯೇದು ವರ್ಷಗಳ ಹಿಂದೊಮ್ಮೆ ಹೋಗಿದ್ದೆ. ಈ ಬಾರಿ ನಾನೂ ಶ್ರೀಪತಿಯೂ ರ್ಯಾಲಿನಿಂದ ಇಳಿದಾಗ, ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು. ಮಿಶ್ರರಾದ ರ್ಯಾಗಳು ನಿಲ್ಲಾಣಕ್ಕೆ ಒಂದು ನಮಗಾಗಿ ಕಾದಿದ್ದರು. ನಮ್ಮೆನ್ನು ಉರ ಹೊರಗಿನ ಅವರ ಮನಗೆ ಕರೆದುಕೊಂಡು ಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನ ವೇಳೆ ಸ್ವಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು. ನಾನೇನೋ ಬಿಸಿನೀರು ಸ್ವಾನ ಮಾಡುವವ. ಆದರೆ ನನಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದು. ಹೀಗಾಗಿ ಕಾದಿದ್ದ ನೀರನ್ನು ಆರಿಸಿ, ತಣ್ಣೀರಿನ ಸ್ವಾನ ಮಾಡಿದ. ಅನಂತರ ಉಟ ಮಾಡಿ ಒಂದೆರಡು ತಾಸು ವಿಶ್ರಾಂತಿ ಪಡೆದೆವು. ನಮ್ಮೆ ಮೊದಲ ಕಾಯ್ಕೆರುಮವೆಂದರೆ, ಅಂಬೇರಕ್ಕೆ ಹೋಗುವುದು. ಉರ ಹೊರಗಿರುವ ನಮ್ಮೆ ಮಿಶ್ರ ರ್ಯಾಗಳಿಗೆ, ಅಂಬೇರಕ್ಕೂ ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ನಾವು ಟಾಂಗಾವನ್ನು ಗೊತ್ತು ಮಾಡಿಕೊಂಡು, ನಗರದ ಮಧ್ಯಭಾಗದಿಂದ ಹಾದು ಹೋದೆವು.



ಜಯಪುರದ ಮುಖ್ಯಬಿಂದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಒಂದು ಶತಮಾನದ ಹಿಂದೆ ಆ ನಗರದ ಬಿಂದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬಿಂದಿಗಳವು; ನೇರವಾದವುಗಳು. ಬಹುದೂರದಿಂದ ಕಾಣಿಸುವ ಅಂಗಡಿ-ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ. ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ವೈ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ನನಗೆ ಅವುಗಳ ಮೇಲೆ ಮೋಹ. ಇಲ್ಲಿನ ಮುಖ್ಯ ಬಿಂದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ. ಕೆಲವೊಂದು ಕಡೆಗಳಲ್ಲಿ ಭವ್ಯವಾದ ಮಹಾದ್ವಾರಗಳಿವೆ. ಅಲ್ಲದೆ ಜಯಪುರ ಬಣ್ಣಗಾರರ ತವರೂರು. ಬಣ್ಣ ಹಾಕುವ ಕುಶಲಿಗರು ಆ ಉರಿನಲ್ಲಿ ಬಹಳ ಮಂದಿ ಇದ್ದಾರೆ. ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ. ಗಿಡಮರಗಳಲ್ಲಿ ಸ್ಥಳದಲ್ಲಿ ವಾಸಿಸುವ ಜನರಿಗೆ, ಕಣ್ಣಿನ ತಣಿವು ಹೇಗೆ ಬರಬೇಕು? ಹಾಗೆಂದೋ ಏನೋ, ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ, ಪಾಯಿಜಾಮಾ, ಸೀರೆ, ರವಿಕೆ, ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು, ಕಿತ್ತಳೆ, ಹಳದಿ ಎಂದರೆ ಪ್ರಾಣ. ನಿತ್ಯಪೂರ್ ಹೋಳಿ ಮುಟ್ಟಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟಿಗಳಲ್ಲಿ. ಗಂಡಸರೂ ರಂಗುರಾಯರೇ. ಅವರ ಪಂಚ, ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೋಳಗಳಲ್ಲಿ ಮುನ್ನಾರು ಬಣ್ಣಗಳನ್ನು ಮೇರೆಯಿಸುವುದುಂಟು. ಸುತ್ತುಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.

ನಾವು ನಗರವನ್ನು ಕಳೆದು, ಸುಂದರವಾದ ರಸ್ತೆಗಳಲ್ಲಿ ಹಾದು, ಉನ್ನತ ಬೆಟ್ಟಗಳಿಗಭಿಮುಖವಾಗಿ ಹೊರಟೆವು. ಇನ್ನೊಂದು ನಾಲ್ಕು ಮೈಲಿಗೆ ಅಂಬೇರದ ಬೆಟ್ಟ ಸಿಗುತ್ತದೆ. ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ. ಹಳೆಯ ಕೋಟಿ, ಅರಮನೆಗಳಿಲ್ಲ ಅಲ್ಲಿವೆ. ಸಂಚೇ, ಮುಂಜಾನೆಗಳಲ್ಲಿ ಅಲ್ಲಿಯ ಗುಡ್ಡ, ಬೆಟ್ಟ ಹಾಗೂ ಕೆಳಿವೆಗಳು ಅಪೂರ್ವ ಮೋಹಕತೆಯನ್ನು ತಾಳುತ್ತವೆ. ಹಿಂದೆ ನಾನು ಅಲ್ಲಿಗೆ ಹೋದಾಗ ಜನವಸತಿ ಇದ್ದಿರಲಿಲ್ಲ. ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು. ಈಗ ಹಾಗಿಲ್ಲ; ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ. ಅಂಬೇರದ ಬುಡದಲ್ಲಿ ಒಂದು ಪುಟ್ಟ ಕೆರೆ. ಕೆರೆಯ ನೋಟ ಸುಂದರವಾದ ನೋಟ. ಸುತ್ತಿಲಿನ ಮರಗಳಲ್ಲಿ ಎಳೆ ಹಸುರು ತಳಿರುಗಳು ಚಿಗುರಿದ್ದು, ಮರಗಳು ಹಚ್ಚಿಗೆ ಕಾಣಿಸುತ್ತಿದ್ದವು. ಕೆರೆಯ ಮಗ್ಗುಲಿನಿಂದ ಮುಂದುವರಿದರೆ, ಸುಂದರ ಉದ್ದಾನವೋಂದು ಕಾಣಿಸಿಗುತ್ತದೆ. ಬಳಿಯಲ್ಲೇ ಕೆಂಪು ಕಲ್ಲಿನ ಹಳೆಯ ಕಾಲದ ಕೆಲವೋಂದು ಸುಂದರ

ಪ್ರತಿಮೆಗಳಿವೆ. ಪ್ರಾಚೀನ ರಜಮಾತ ಕೆತ್ತನೆಯ ಸರಳತೆ, ವೈಲಿರಿ, ಭವ್ಯತೆಗಳೆಲ್ಲ ಕಾಣಿಸುತ್ತವೆ. ಉದ್ಯಾನವನ್ನು ಹಾಯ್ದು ದಿಡಿಯ ಬಾಗಿಲೋಂದನ್ನು ದಾಟಿ, ಕೋಟಿಯ ದಾರಿಯನ್ನು ಏರಿ ಹೋಗಬೇಕು. ಏರುತ್ತ ಹೋದಂತೆ, ಕೆಳಗಿನ ನೋಟ ರಮಣೀಯವಾಗುತ್ತಾ ಹೋಗುವುದು. ನಾವು ಅವಸರ ಅವಸರವಾಗಿ ಕೋಟಿಯನ್ನು ಸೇರಿದ್ದು. ಕೋಟಿಯ ಒಳಗೆ ಅರಮನೆ. ಅರಮನೆಗೆ ಸಂಬಂಧಿಸಿದ ಸಭಾಂಗಣ ದೇವಾಲಯ ಮೊದಲಾದುವನ್ನು ಅಲ್ಲಿ ಎರಡು ಮೂರು ಅಂತಸ್ತುಗಳಲ್ಲಿ ರಚಿಸಿದ್ದಾರೆ.

ಅರಮನೆಯ ಮೊದಲ ಅಂತಸ್ತಿನಲ್ಲಿ ಮಟ್ಟ ದೇವಾಲಯವಿದೆ. ಈ ಮಟ್ಟ ಮಂದಿರ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದೆ. ಗೋಡೆಗಳೆಲ್ಲವೂ ಹಾಲುಗಲ್ಲಿನವೇ ; ನೆಲವೂ ಅದರದ್ದೇ. ಸ್ತಂಭಗಳೂ ಅವುಗಳದ್ದೇ. ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಕಾಣಿಸುವ ಮಂದಿರ. ಗುಡಿಯ ವಿಗ್ರಹ ಮಾತ್ರ ಆಕಾರ ಹಾಗೂ ಅಲಂಕಾರಗಳಿಂದ ಅಷ್ಟೋಂದು ಶೋಭಿಸದು. ಇಲ್ಲಿಯ ಗುಡಿಯನ್ನು ನೋಡಿ, ಮೇಲಿನ ಅಂಗಳವನ್ನೇರಿ ಹೋದರೆ ದೊಡ್ಡದೊಂದು ಸಭಾಂಗಣ ಬರುತ್ತದೆ. ಇದು ವಿಶಾಲವಾದ ಹಾಲುಗಲ್ಲಿನ ರಚನೆ. ಅದರ ಚಾವಣಿ, ರಜಮಾನದ ಶೈಲಿಯ ಕರ್ಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು, ಪರಸ್ಪರ ಹೊಂದಿಕೊಂಡು, ಈ ರಚನೆಗೆ ಚಿಲುವನ್ನು ನೀಡಿವೆ. ಎದುರಿನ ಅಂಗಣವೂ ಸಾಕಷ್ಟು ವಿಶಾಲವಾಗಿದೆ. ಇಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವನ್ನು ನೋಡಬಹುದು. ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ. ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೂರೆದು ತುಂಬಿಸಿದ ಲಾಘವಪ್ರಗಳ ಚಿತ್ರಾವಳಿಗಳೂ ಇವೆ. ಇನ್ನೊಂದರೆ ಚಾವಡಿಗಳು ಕನ್ನಡಿಯ ಚೊರುಗಳನ್ನು ಸುಣ್ಣಿದ ಗಾರೆಯಲ್ಲಿ ಅಂಟಿಸಿ, ಚಿತ್ರೆವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಖ್ಯಕೆಗಳುಳ್ಳ ರಚನೆ. ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕ್ಷೋಪಲಕ್ಷ ಈ ಗಾಜಿನ ತುಳಸುಗಳು, ಚಾವಡಿಗೆ ನಾಕ್ಕತಲ್ಲೋಕದ ಸೊಬಗನ್ನು ಕೊಡುತ್ತವೆ. ಅರಮನೆಯ ಮೊದಲನೆಯ ಮಟ್ಟದಲ್ಲಿ ಇನ್ನೊಂದು ಅಂತಃಪುರವಿದೆ. ಅಲ್ಲಿ ಹಾಲುಗಲ್ಲಿನ ಚಾವಡಿ ಮತ್ತು ನೀರಿನ ಕಾರಂಜಿಗಳಿವೆ; ಚಿತ್ರ ಕೂರೆದು ಮಾಡಿದ ಹಾಲುಗಲ್ಲಿನ ನೀರಕಾಲುವೆಗಳಿವೆ. ಇವೆಲ್ಲ ರಜಮಾತ ಅರಸರುಗಳ ರಸಿಕ ಜೀವನದ ದೋತಕೆಗಳು.

ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ. ಆಕೆ ಗಿರಿಧರನಾಗರನನ್ನು ಮೂಜಿಸಿದ ಸ್ಥಳವಿದು. ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ. ನಕ್ಕತಾಕ್ಷರಿಯನ್ನು ತುಂಬಿಕೊಂಡ ಗರ್ಭಗ್ರಹ, ನವರಂಗಗಳಿವೆ. ಗುಡಿಯ ಸುಂದರ ಆವರಣವನ್ನು ನೋಡಿ ಹಿಗ್ಗಿ, ನಮ್ಮ ಟಾಂಗಾ ನಿಲ್ಲಿಸಿದಲ್ಲಿಗೆ ಮರಳಿ ಬಂದೆವು. ನಮ್ಮ ಜೀವ ತುಂಬ ದಣೀದಿತ್ತು. ನಮ್ಮೆಲ್ಲರಿಗೂ ಬಾಯಾರಿಕೆ ಏರಿ ಹೋಗಿತ್ತು. ನಾವು ಬಂದವರೇ, ಹಾದಿಯ ಮಗ್ಗುಲಿನ ಬಂದು ಅಂಗಡಿಯ ಮುಂದೆ ಕುಳಿತು, ಬಣ್ಣಬಣ್ಣದ ಸೋಡಾ, ಲೆಮನೇಡ್ ಕುಡಿದೆವು. ಉಡುಗೆಯಲ್ಲಿ ಅಷ್ಟೇಲ್ಲ ಬಣ್ಣಗಳನ್ನು ತುಂಬಿಸಿ ತಿರುಗುವ ಅಲ್ಲಿನ ಜನ, ಮಾರುವ ಸೋಡಾ, ಲೆಮನೇಡ್‌ಗಳಿಗೂ ಕಡುಪಿನ ರಂಗನ್ನು ಕೊಟ್ಟಿದ್ದಾರೆ. ಅವನ್ನು ಕಂಡರೆ ಇದು ಶಾಯಿಯೋ ಪಾನೀಯವೋ ಎಂಬ ಭೂಮೆ ಉಂಟಾಗುತ್ತದೆ. ನಮ್ಮ ಪಾಲಿಗೆ ದೊರೆತ, ಕುಡಿಯಬಹುದಾದ ಪಾನೀಯವೂ ಅದೊಂದೇ.

ಸರಿ, ಮನೆಗೆ ಹೊರಟೆವು. ಆಗ ಗೋಧೂಳಿಯ ಸಮಯ. ಟಾಂಗಾ ಕುದುರೆ ಮೆಲ್ಲಗೆ ನಮ್ಮ ಮಾನವೀ ಹೊರೆಯನ್ನು ಎಳೆದುಹೊಂಡು ಸಾಗುತ್ತಲೇತ್ತು. ಇಲ್ಲಿಂದ ಮುಂದೆ ಪುಂಬ ಹೊಲಗಳು. ಹೊಲಗಳಲ್ಲಿ ಕೋಳಿ, ಕಾಗೆಗಳಿಗಿಂತ ಅಗ್ನಿವಾಗಿ ಕಾಣಿಸುವ ನವೀಲಿನ ಹಿಂಡು. ನಿಜ, ನವೀಲುಗಳ ರಾಜ್ಯದಲ್ಲಿ ಬಣ್ಣದ ಕಣ್ಣು ಮಟ್ಟಲು, ರಚನೆತಾನದ ಶ್ರೀಯರಿಗೆ ಬೇರೆ ಪ್ರೇರಣೆ ಬೇಕಿಲ್ಲ.



ಮರುದಿನ ಬೆಳಿಗೆ ಅಲ್ಲಿಗೆ ಸಮೀಪವಾಗಿರುವ ‘ಜಂತ್ರ ಮಂತ್ರ’ ನೋಡಲು ಹೋದೆವು. ‘ಜಂತ್ರ ಮಂತ್ರ’ ಹಳೆಯ ಕಾಲದ ಖಿಗೋಳವಿಜಾಪುರದ ಪರಿಶೀಲನಾಲಯ. ೪೦೦-೫೦೦ ವರ್ಷಗಳ ಪೂರ್ವದಲ್ಲಿ, ಖಿಗೋಳಶಾಸ್ತ್ರಜ್ಞರು ಗ್ರಹ, ಸೂರ್ಯ ಚಂದ್ರ, ತಾರಾಮಂಡಲಗಳನ್ನು ಅಳೆದು, ಪರಿಶೀಲಿಸಿ ನೋಡುವ ಸಲುವಾಗಿ, ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ. ಇಂಥ ಹತ್ತೊಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ. ಗಳಿಗೆ ಅಳೆಯವುದಕ್ಕೆ, ಪ್ರತಿಯೊಂದು ತಿಂಗಳಿನಲ್ಲಿ ಸೂರ್ಯ, ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏಪಾರಣಗಳಿವೆ. ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ. ದೂರದರ್ಶಿಯ ಸಹಾಯವಿಲ್ಲದೆ, ಬರಿಗಣ್ಣಿನಿಂದಲೇ ಖಿಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು, ಗಣಿತಕ್ಕೂ ಸೂಕ್ತ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ. ಸೂರ್ಯ ನಡುಬಾನಿನಲ್ಲಿ ನಿಂತು ನಮ್ಮ ತಲೆಯನ್ನು ಕೊರೆಯುತ್ತಿದ್ದನಾದುದರಿಂದ, ಇತರ ಸ್ಥಳಗಳನ್ನು ನೋಡುವ ಆಸೆ ಮರೆತು, ಮನೆಗೆ ಓಡಿ ಬಂದೆವು.


ಜಯಪರದಲ್ಲಿ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ನನ್ನದಾಗಿತ್ತು. ಹಾಗಾಗಿ, ಮುಂಜಿತವಾಗಿಯೇ ಮಿತ್ರರಿಗೆ ನನ್ನ ಅಪೇಕ್ಷೆ ತಿಳಿಸಿದೆ. ಅವರು ಗಳೆಯರಿಗೆ ತಿಳಿಸಿ ಏಪಾರಣ ಮಾಡಿದರು. ಸಂಜೆಯಾಗುತ್ತಲೇ ಅಲ್ಲಿನ ಚೀಫ್ ಇಂಜಿನಿಯರ್ ಗೋಪೀನಾಥರಾಯರ ಮನೆಗೆ ಹೋದೆವು. ಅವರು ಮೈಸೂರಿನವರು. ಸದ್ಯ ಜಯಪರದಲ್ಲೇ ಉದ್ಯೋಗ ಮಾಡಿಕೊಂಡು ಸ್ವಂತ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಸುಂದರ ಬಂಗಲೆ ಎದುರಿಗೆ ಹಜ್ಜಹಸುರಿನ ಬಯಲಿನ ಒಂದು ತುಣುಕು ಜಾಗವಿದೆ. ಅಲ್ಲೇ ನೃತ್ಯ ಕಾರ್ಯಕ್ರಮ. ಉರಿನ ಜನಸಾಮಾನ್ಯರ ನೃತ್ಯವದು. ಇಬ್ಬರು ಯೋವನಸ್ಥರು ಶ್ರೀಯರ ಉಡುಗೆ ಉಟ್ಟಿದ್ದರು.

ಮಾರವಾಡಿ ಸೀಯರಂತೆ ತಲೆಗೆ ಸೇರಗು ಹಾಕಿಕೊಂಡು, ಮುಖ್ಯಮಂತ್ರಿಸದೆ ಹುಣಿಯತೋಡಿದರು. ಹಿಮ್ಮೇಳಕ್ಕೆ ಡೋಲು ತಮ್ಮಟಿಗೆಂದ್ದವು. ಮುಂಭಾಗದಲ್ಲಿ ಸ್ತೇವೇಷದ ನರ್ತಕರು ಲಾಸ್ಯಪ್ರಸಿದ್ಧರು. ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಣ ಚೆಲುವುಗಳಿರಡೂ ಇದ್ದವು. ಅವರ ಜತೆಗೆ ಮೂರು, ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು. ಆ ನೋಟವನ್ನು ನೋಡುವುದಕ್ಕೆ ಪುರವಣಿಗರೂ ಬಂದು ಕಲೆತರು. ನಮಗಾಗಿ ಒಂದೇ ದಿನದ ವರ್ವಾಣಿನಿಂದ ಈ ಕಾರ್ಯಕ್ರಮವನ್ನು ವರ್ವಾಣಿಸಿದ ಮಿಶ್ರಿಗೆ ನಾನು ತುಂಬಾ ಕೃತಜ್ಞನಾಗಿರುವೆ. ಕೆಲಸವಾದ ಮೇಲೆ, ಗೋಪೀನಾಥರ ಆತಿಧ್ಯ ಸ್ವೀಕರಿಸಿ ಮನಗೆ ಮರಳಿದೆವು.

ಮುಂದೆಲ್ಲ ಅವಸರವೇ, ಅವಸರದ ಉಟ; ಅವಸರದ ಓಟ. ನಾವು ಧಾವಿಸಿ ಬರುವುದರೊಳಗಾಗಿ, ದಿಲ್ಲಿಗೆ ಹೋಗುವ ರೈಲುಬಂಡಿ ಬಂಡಿತ್ತು. ಮಿತ್ರ ರೈಗಳ ಸತ್ಯಾರ್ಥಕ್ಕೆ ವಂದನೆ ಸಲ್ಲಿಸಿ, ಬಂಡಿಯನ್ನೇರಿ, ಮೇಲಂತಸ್ತಿನಲ್ಲಿ ಹಾಸಿಗೆ ಬಿಡಿಸಿದೆವು. ನಮಗೆ ಬೆಳ್ಗಾದದ್ದೇ ದೇಹಲಿಯನ್ನು ಸಮೀಪಿಸಿದಾಗ.

ಕರ್ತೃ - ಭಾವ - ಆಕರ

ಶಿವರಾಮ ಕಾರಂತರು (ಕ್ರಿಸ್ತ ಶಕ ಇಂದ್ರಿ) ಉಡುಪಿ ಜಿಲ್ಲೆಯ ಕೊಟಡವರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿರುವ ಇವರ ಕೋಮನದುಡಿ, ಮರಳಮಟ್ಟಿಗೆ, ಬೆಟ್ಟದಬೇವ, ಅಳಿದಮೇಲೆ ಕಾದಂಬರಿಗಳು ಪ್ರಸಿದ್ಧವಾಗಿವೆ. ಹಣಿಪು, ಹಾವು, ಕವಿ, ಕರ್ಮ - ಕಥಾಸಂಕಲನಗಳನ್ನು, ರಾಷ್ಟ್ರೀತ ಸುಧಾಕರ ಮತ್ತು ನಿಂಜಾವನಗಳು - ಕವನ ಸಂಕಲನಗಳನ್ನು ರಚಿಸಿದ್ದಾರೆ. ನಾಟಕ, ಹರಟೆ, ಬಾಲಸಾಹಿತ್ಯ, ವಿಚಾಳನ್ ಸಾಹಿತ್ಯ, ಅನುವಾದ, ನಿಷಾಂತ್ರ ರಚನೆಯನ್ನು ಮಾಡಿರುವ ಇವರು ಅಭ್ಯಾವಿಂದ ಬರಾಮಕ್ಕೆ, ಅಪೂರ್ವ ಪ್ರಕ್ರಿಯ, ಅರಸಿಕರಲ್ಲ, ಪಾತಾಳಕ್ಕೆ ಪಯಣ - ಪ್ರವಾಸ ಕಥನಗಳು. ಮತ್ತು ಮನಸ್ಸಿನ ಹತ್ತು ಮುಖಿಗಳು ಆತ್ಮಕಥನ, ಯಿಕ್ಕಾನ ಬಯಲಾಟ - ಜಾನಪದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.



ಇವರ ಮೂಕಜ್ಞಿಯ ಕನಸುಗಳು ಕಾದಂಬರಿಗೆ ಭಾರತೀಯ ಜಾನಪಿಂಠ ಪ್ರಶಸ್ತಿ, ಯಿಕ್ಕಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಮನಗಳ ಮುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ. ಇವರು ಇಂಡಿಯಾರಲ್ಲಿ ಮೈಮಾರಿನಲ್ಲಿ ನಡೆದ ಇಲೆನೆಯ ಅವಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

* * * *

ಬೆಡಗಿನತಾಣ ಜಯಪುರ ಪರ್ಯಾಭಾಗದಲ್ಲಿ ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಬಂದಾದ ಜಯಪುರದ ಅಂದಂಡ, ಅಲ್ಲಿನ ಜನರ ಉಡುಗೆ-ತೊಡುಗೆ, ಐತಿಹಾಸಿಕ ವ್ಯೇಖನ, ಜಾನಪದ ಕಲೆಗಳ ಸೋಗಸು ಮೌದಲಾದ ವಿಚಾರಗಳ ಬಗ್ಗೆ ಲೇಖಿಕರು ತಿಳಿಸಿದ್ದಾರೆ. ಹಾಗೆಯೇ ಜಯಪುರದ ರಾಜರ ವ್ಯಾಜಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.

* * * *

ಪ್ರಕೃತ ಪ್ರವಾಸ ಕಥನ ಬೆಡಗಿನತಾಣ ಜಯಪುರ ಪರ್ಯಾಭಾಗವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತೆಂದಿರುವ ಶಿವರಾಮಕಾರಂತರ ಸಾಹಿತ್ಯ ಶೈಳಿಯ ಸಂಪುಟ - ಶಿ. ಭಾಗ - ೨, ಗ್ರಂಥದ ಅಭ್ಯಾವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿ, ಸಂಪಾದಿಸಿ ನಿಗದಿಪಡಿಸಲಾಗಿದೆ.

ಪದ-ಗಢ್ಯಾಧ್ಯ

ಉಸುಬು-ಮರಳು, ಉಸುಕು; ದೇಶೀಯ-ದೇಶದೊಳಗಿನ; ವಾಸ್ತು-ಕಟ್ಟಡ ನಿರ್ಮಾಣ ಶಾಸ್ತ್ರ; ಮೇಲುದೆ-ಹಂಗಸರು ಮೈಮೇಲೆ ಹೊದೆಯುವ ವಸ್ತು; ಮುಂಡಾಸು-ಪೇಟ, ತಲೆಯುಡಿಗೆ; ನವರಂಗ-ದೇವಾಲಯದ ಸಭಾಮಂಟಪ: ಕಡುಪಿನಬಣ್ಣ, ದಟ್ಟವಾದಬಣ್ಣ, ರಂಗಾದಬಣ್ಣ: ಹಾಲುಗಲ್ಲು-ಅಮೃತಶೀಲೆ

ಪತ್ಯಾಧಾರ ಟಿಪ್ಪಣಿ

ಗೋಧೂಳಿ ಸಮಯ : ಮುಸ್ಸಂಚೆಯ ಸಮಯ, ಗ್ರಾಮೀಣಪ್ರದೇಶಗಳಲ್ಲಿ ದನಕರುಗಳು ಮನೆಗೆ ಹಿಂದಿರುಗಿ ಬರುವಾಗ ಅವುಗಳ ಗೊರಸಿನ ಫರ್ಫಾಣೆಯಿಂದಾಗಿ ನೆಲದಿಂದ ಧೂಳು ಏಳುತ್ತದೆ. ಈ ಸಮಯವನ್ನು ಗೋಧೂಳಿ ಸಮಯ ಎನ್ನುವರು. ಮೌಕ್ಕಾ ಕಾರ್ಯಗಳಿಗೆ ಅತ್ಯಂತ ಪ್ರತಿಸ್ಥಾಪಿತ ಸಮಯ.

ದಿಡ್ಡಿ : ಸಣ್ಣ ಬಾಗಿಲು (ಹೆಬ್ಬಾಗಿಲು ಅಥವಾ ಮುಖ್ಯದ್ವಾರದ ಬಾಗಿಲು ಮುಚ್ಚಿದ್ದಾಗ ತೆರೆದಿರುವ ಕಿರು ಬಾಗಿಲು).

ಮುಚ್ಚಿಕೆ ರಚನೆ : ಕಟ್ಟಡ ರಚನಾ ವಿನ್ಯಾಸದ ಬಗೆ. ಪದರು ಪದರು ರೂಪದ ಹೊದಿಕೆಯ ಕಟ್ಟಡ ರಚನೆ.

ರಚಮಾನ ಶೈಲಿ : ಇದು ರಚಮಾತರ ರಾಜಸ್ಥಾನ ಪ್ರಾರ್ಥಿಯ ರಾಜವಂಶೀಯ ಶೀಲ್ಪ ಕಲಾ ಶೈಲಿಯ ಬಗೆ. ವಿಶಾಲ ಅಂಕಣದಲ್ಲಿ ಲಲಿತವಾದ ಕರ್ಮಾನು ಮತ್ತು ಕಂಬಗಳ ಪರಸ್ಪರ ಹೊಂದಿಕೆಯ ರಚನಾ ವಿನ್ಯಾಸ ನಮೂನೆ.

ಅಭ್ಯಾಸ

- ಮೋಹಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಠ ಪ್ರಶ್ನೆಗಳು

ಅ. ಬಿಟ್ಟೆ ಜಾಗವನ್ನು ಸೂಕ್ತ ಪದದಿಂದ ತುಂಬಿ

ಇ. ಜಯಪುರ ಬಣ್ಣಗಾರರ _____

ಈ. ಚಿತ್ರಕೋರೆದು ಮಾಡಿದ _____ ನೀರ ಕಾಲುವೆಗಳು.

ಈ. _____ ಹಳೆಯ ಕಾಲದ ವಿಗೋಳಿವಿಜ್ಞಾನ ವೀಕ್ಷಣಾಲಯ.

ಇ. ಹಿಮ್ಮೈಳಕ್ಕೆ _____ ತಮಿಂಗಳಿಂದವು.

ಈ. ಮಿಶ್ರ ರ್ಯಾಗ್ _____ ವಂದನೆ ಸಲ್ಲಿಸಿದೆವು.

A. ಹೊಂದಿಸಿ ಬರೆಯಿರಿ

‘ಅ’ ಪಟ್ಟಿ

- ಇ. ಅಂಬೇರ
- ಉ. ಲಕ್ಷೋಪಲಕ್ಕ
- ಇ. ಬಣ್ಣಬಣ್ಣ
- ಉ. ಜಂತ್ರ ಮಂತ್ರ
- ಇ. ಶೃಂಗಾರ

‘ಆ’ ಪಟ್ಟಿ

- ಸವಣದೀಪಸಂಧಿ
- ತತ್ಸಮ
- ಪೂರ್ವದ ರಾಜಧಾನಿ
- ದ್ವಿರುಕ್ತಿ
- ಖಗೋಳ ವೀಕ್ಷಣಾಲಯ
- ಮಂತ್ರವಾದಿ
- ಗುಣಸಂಧಿ

• ಪ್ರೇರಣಾ ಅಭ್ಯಾಸ

• ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ

- ಇ. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ.
- ಉ. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು?
- ಇ. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ.
- ಉ. ಲೇಖಕರು ನೋಡಿದ ಜನಪದ ಸ್ತುತಿದ ಸೋಬಗನ್ನು ಜಿತ್ತಿಸಿ.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಮ್ಮೆ/ಆರು ವಾಕ್ಯಗಳಲ್ಲಿ ಉತ್ತರಿಸಿ

- ಇ. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ.
- ಉ. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ.
- ಇ. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

- ಇ. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
- ಉ. ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ?
- ಇ. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?

೪. ಜಯಪುರದ ಮಾರ್ವಿದ ರಾಜಧಾನಿ ಯಾವುದು?
೫. ಲೇಖಕರಿಗಿಂದ ಹಂಬಲವೇನು?
೬. ಕೊಟ್ಟಿರುವ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ಬರೆಯಿರಿ
೭. “ಅಲ್ಲಿ ಮಧ್ಯಾಹ್ನ ವೇಳೆ ಸ್ವಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ.”
೮. “ಗಂಡಸರೂ ರಂಗುರಾಯರೇ”
೯. “ಪ್ರಾಚೀನ ಗುಡಿಗೋಮರಗಳು ಗೂಬೆಯ ಮನೆಗಳಾಗಿದ್ದವು”
೧೦. “ಚಾವಡಿಗೆ ನಕ್ಕತ್ತಲೋಕದ ಸೊಬಗನ್ನು ಕೊಡುತ್ತವೆ”

ಭಾಷಾಭ್ಯಾಸ

- ಸ್ವೇದಾಂತಿಕ ಭಾಷಾಭ್ಯಾಸ
 - ಕರ್ತವ್ರಿ ಮತ್ತು ಕರ್ಮಣ ಪ್ರಯೋಗ :
- ಈ ವಾಕ್ಯಗಳನ್ನು ಗಮನಿಸಿ:

ಗುಂಪು → ೧

- ಅಣ್ಣಿ ಅನ್ನವನ್ನು ಉಂಡನು
- ಕೃಷ್ಣ ಕಾಳಿಂಗವನ್ನು ಮದ್ರಾಸಿದನು
- ಅಕ್ಕ ತಂಗಿಯನ್ನು ಕರೆದಳು

ಗುಂಪು - ೨

- ಅಣ್ಣನಿಂದ ಅನ್ನವು ಉಣ್ಣಲ್ಪಟ್ಟಿತು
- ಕೃಷ್ಣನಿಂದ ಕಾಳಿಂಗವು ಮದ್ರಾಸಲ್ಪಟ್ಟಿತು
- ಅಕ್ಕನಿಂದ ತಂಗಿಯು ಕರೆಯಲ್ಪಟ್ಟಿತು

ಮೊದಲ ಗುಂಪಿನಲ್ಲಿರುವ ಧಾತುಗಳಿಗೆ ಲಿಂಗ ಮತ್ತು ವಚನವಾಚಕಗಳು ಸೇರಿ ಮಾರ್ಗ ವಾಕ್ಯವಾಗಿವೆ. ಇವೇ ಕರ್ತವ್ರಿ ಪ್ರಯೋಗ ವಾಕ್ಯಗಳು.

ಸೂತ್ರ: ಕ್ರಿಯಾಪದಕ್ಕೆ ಕರ್ತವ್ರಿ ಪ್ರಯೋಗದಲ್ಲಿ ಕರ್ತೃವಿನ ಲಿಂಗ, ವಚನಗಳು ಬರುತ್ತವೆ.

ಎರಡನೆಯ ಗುಂಪಿನಲ್ಲಿರುವ ಧಾತುಗಳಿಗೆ -ಅಲ್ಪದು ಪ್ರತ್ಯಯ ಸೇರಿದೆ. ಇವೇ ಕರ್ಮಣ ಪ್ರಯೋಗ ವಾಕ್ಯಗಳು.

ಸೂತ್ರ: ಧಾತುಗಳಿಗೆ - ‘ಅಲ್ಪದು’ ಎಂಬ ಪ್ರತ್ಯಯ ಸೇರಿ ಅದಕ್ಕೆ ಕಾಲಶಾಚಕ ಮತ್ತು ಆಶ್ವಾತಪ್ರತ್ಯಯಗಳು ಸೇರಿದಾಗ ಕರ್ಮಣ ಪ್ರಯೋಗದ ವಾಕ್ಯಗಳಾಗುತ್ತವೆ.

● ನಾನಾ ಕ್ರಿಯಾರ್ಥಕಗಳು

ಈ ವಾಕ್ಯಗಳನ್ನು ಗಮನಿಸಿ:

- ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
- ಅವರು ಪಾಠವನ್ನು ಓದಲಿ
- ಭೀಮನಿಗೆ ಜಯವಾಗಲಿ

ಈ ಮೂರು ವಾಕ್ಯಗಳಲ್ಲಿ ಮಾಡಲಿ ಓದಲಿ ಆಗಲಿ ಎಂಬ ಕ್ರಿಯಾಪದಗಳಿವೆ. ಮಾಡಲಿ ಎಂಬಲ್ಲಿ ಹಾರ್ಡ್‌ಕಿಯೂ ಓದಲಿ ಎಂಬಲ್ಲಿ ಸಮ್ಮತಿಯೂ ಆಗಲಿ ಎಂಬಲ್ಲಿ ಅಶೀವಾದವೂ ಇದೆ.

ಸೂತ್ರ: ಅಶೀವಾದ ಅಪ್ರಾತ್ಮೀಕ್ರಿಯೆ ಹಾರ್ಡ್‌ಕಿ ಸಮ್ಮತಿ ಇತ್ತಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳೇ ವಿಧ್ಯಾರ್ಥಕ ಕ್ರಿಯಾಪದಗಳು.

ಈ ವಾಕ್ಯಗಳನ್ನು ಗಮನಿಸಿ:

- ಕೃಷ್ಣನು ಹಣ್ಣನ್ನು ತಿನ್ನಿನು
- ಕಮಲೆಯು ಆಟಕ್ಕೆ ಬಾರಳು

ಇಲ್ಲಿ ತಿನ್ನಿನು ಎಂಬ ಕ್ರಿಯಾಪದ ತಿನ್ನುವುದಿಲ್ಲ ಎಂಬ ಅರ್ಥವನ್ನೂ ಬಾರಳು ಎಂಬ ಕ್ರಿಯಾಪದ ಬರುವುದಿಲ್ಲ ಎಂಬ ಅರ್ಥವನ್ನೂ ಸೂಚಿಸುತ್ತದೆ.

ಸೂತ್ರ: ಕ್ರಿಯೆ ನಡೆಯುವುದಿಲ್ಲ ಎಂಬ ಅರ್ಥವನ್ನು ಸೂಚಿಸುವ ಕ್ರಿಯಾಪದಗಳೇ ನಿಷೇಧಾರ್ಥಕ ಕ್ರಿಯಾಪದಗಳು.

ಈ ವಾಕ್ಯಗಳನ್ನು ಗಮನಿಸಿ:

- ಅವರು ನಾಳೆ ಬಂದಾರು
- ಚೆಂಡು ಮೇಲಕ್ಕೆ ಹೋದೀತು

ಈ ವಾಕ್ಯಗಳಲ್ಲಿರುವ ಬಂದಾರು, ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಉಂಟೆಯನ್ನು ಸೂಚಿಸುತ್ತದೆ.

ಸೂತ್ರ: ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಉಂಟೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು.

ಭಾಷಾ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

೧. ನಮೂದಿತ ವಾಕ್ಯಗಳಲ್ಲಿನ ಶ್ರೀಯಾಪದಗಳನ್ನು ಗುರುತಿಸಿ ಬರೆಯಿರಿ
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ಅವರು ಪಾಠವನ್ನು ಕಲಿತರು
ಅವನಿಗೆ ಜಯ ಶಿಕ್ಷಿತು
೨. ಕರ್ತವೀರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ.
೩. ವಿಧ್ಯಾರ್ಥಕ ಶ್ರೀಯಾಪದ ಎಂದರೇನು?
೪. ನಿಷೇಧಾರ್ಥಕ ಶ್ರೀಯಾಪದಕ್ಕೆ ಉದಾಹರಣೆಯನ್ನು ಹೊಡಿ.
೫. ಸಂಭಾವನಾರ್ಥಕ ಶ್ರೀಯಾಪದವನ್ನು ಸೂತ್ರ ಸಹಿತ ವಿವರಿಸಿ.
- ಪಶ್ಚಾತ್ಯಾರ್ಥಿತ ಪ್ರಯೋಗಿಕ ಭಾಷಾಭಾಸ
- ಆ. ಕೊಟ್ಟಿರುವ ಪದಗಳಲ್ಲಿ ಅನುಸ್ವಾರ-ವಿಸಗ್ರಹ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ
- | | | | | |
|-----------|--------|-----------|-------|------------|
| ಸ್ವರಂತಃ | ಸುಂದರ | ರಂಗುರಂಗಿನ | ಕೆಂಪು | ದುಃಖಿ |
| ಹಿಂದೊಮ್ಮೆ | ಗಂಡಸರು | ಅಂತಃಕರ್ತೊ | ಪಂಚೆ | ಅಂಗಿ |
| ಅಂಬೇರ | ಸಭಾಂಗಣ | ಅಂತಃಪುರ | ಮುನಃ | ಜಂತ್ರಮಂತ್ರ |
| | | | | ಅಂತಸ್ತು |
- ಇ. ಕೊಟ್ಟಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ
- | | | | | |
|-----|------|--------|-------|---------|
| ನಗರ | ಮಧ್ಯ | ಪರಿಣಾಮ | ಬಣ್ಣ | ನಿತ್ಯ |
| ಜನ | ಮನೆ | ಕರೆವೆ | ಮಂದಿರ | ವಿಜ್ಞಾನ |

ಪೂರಕ ಓದು

- ಕೋಟಿ ಶಿವರಾಮಕಾರಂತ ಅವರ ಅಭಿವಿನಿಂದ ಬರಾಮಕ್ಕೆ ಪ್ರವಾಸ ಕಥನ ಓದಿ



ಆದರ್ಶ ಶಿಕ್ಷಕ ಸಮೇಳನಲ್ಲಿ ರಾಧಾಕೃಷ್ಣನ್

[ವ್ಯಕ್ತಿಚಿತ್ರ]

- ಸಂಗ್ರಹ

ಮುನ್ತಿಯಾಲಿ

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವ್ಯಕ್ತಿಚಿತ್ರವೂ ಒಂದು. ನಿರ್ವಿಷ್ಟ ವ್ಯಕ್ತಿಯ ಜೀವನ-ಸಾಧನೆ-ಸಿದ್ಧಿಯನ್ನು ಕಲಾತ್ಮಕವಾಗಿ ದಾಖಲಾಪನವ ತ್ರಾಮ. ನಿನ್ನತ ಸುಧಿಂಫರ್ ವಿವರದ ಬರೆಹ ಜೀವನಚಲಿತ್ರಯಾದರೆ, ಸ್ಥಾಲಜಿತ್ರಣ ವ್ಯಕ್ತಿಚಿತ್ರ. ವ್ಯಕ್ತಿ ತನ್ನ ಜೀವನದ ಘಟನೆಗಳನ್ನು ಸ್ವತಃ ಬರೆದುಕೊಂಡರೆ ಅದು ಆತ್ಮಕಥನ. ಹೀಗೆ ಆಧುನಿಕ ಕನ್ನಡದಲ್ಲಿ ಮೂರೂ ಬಗೆಯ ಸಾಹಿತ್ಯ ಕೃತಿಗಳು ರಚನೆಯಾಗಿವೆ. ಸಮೇಳನಲ್ಲಿ ಈ ರಾಧಾಕೃಷ್ಣನ್ ಅವರದು ವಿಶಿಷ್ಟ ವ್ಯಕ್ತಿತ್ವ. ಆದರ್ಶಶಿಕ್ಷಕ, ತತ್ವಜ್ಞಾನಿ, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಯಾಗಿ ಮಾಡಲಿಯಾಗಿದ್ದಾರೆ. ಅವರ ಜೀವನ-ಸಾಧನೆಯ ಸ್ಥಾಲ ನೋಟ ಪ್ರಕೃತ ನದ್ಯಪಾಠದಲ್ಲಿ ವ್ಯಕ್ತಗೊಂಡಿದೆ.

ಅಧ್ಯೇತಿ - ಓದಿ

ಅಸಾಮಾನ್ಯತೆ	ವಿದ್ವತ್ತತಪ	ಹರ್ಮನ್‌ಬಗೋರ್	ತತ್ತ್ವಶಾಸ್ತ್ರ	ಭಾವೋದ್ರೇಕ
ಪಾಶ್ಚಾತ್ಯ ಮಂತ್ರಮುಗ್ಧ		ಆದರ್ಶವರ್ತಯ	ವಿದ್ಯಾರ್ಜನೆ	ವಿಶ್ವವಿಖ್ಯಾತ

ನಿಗದಿತ ಮೂಲ ವ್ಯಕ್ತಿಚಿತ್ರ - ಗದ್ಯ

“ನೀವೋಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು. ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ. ನನಗೆ ಇದು ದುಃಖ ನೀಡಿದೆ. ನೀವು ಹೆಚ್ಚು ಕಾಲ ಭಾಳಬೇಕಿರಬುದೇ ನನ್ನಾನೆ. ನಾನು ಹೆಚ್ಚು ಕಾಲ ಭಾಳವುದಿಲ್ಲ” ರಷ್ಯಾ ದೇಶದ ಅಧ್ಯಕ್ಷ ಸಾರ್ವಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸೋದಲ್ಲಿ ನೀಡಿದ ಬೀಳೋಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು. ಅಷ್ಟೇ ಅಲ್ಲ “ಅಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ” ಎಂದು ತಮ್ಮ ಪ್ರಥಮ ಭೇಟಿಯಲ್ಲಿ ರಾಧಾಕೃಷ್ಣನ್ ಹೇಳಿದ ಮಾತುಗಳನ್ನು ಸೃಂಗಿಸಿಕೊಂಡರು. ಪ್ರತಿಯೊಂದು ಧರ್ಮದ ಅಂತಿಮ ಸತ್ಯ ಒಂದೇ. ಪ್ರತಿ ಧರ್ಮವೂ ಅದರ ಶ್ರೇಷ್ಠ ಗುಣವನ್ನು ತೋರುತ್ತದೆ. ಅದನ್ನು ಅಳವಡಿಸಿಕೊಂಡಾಗ ಯಾವುದೇ ಧರ್ಮದ ಅಸಾಮಾನ್ಯತೆ ಅರಿವಾಗುವುದೆಂಬ ವಿಷಯವನ್ನು ಅವರು ಎಲ್ಲ ಧರ್ಮಗಳ ಆಧ್ಯಾತ್ಮಿಕ ಅಧ್ಯಯನದಿಂದ ಸಾಧಿಸಿ ತೋರಿಸಿದರು. ರಾಧಾಕೃಷ್ಣನ್ ತಮ್ಮ ವಿದ್ವತ್ತ ತಪದ ಫಲವಾಗಿ ಯುಗದ ಪರಿವರ್ತನಾಶಿಲ ಪ್ರಭಾವ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು.



೧

೨

ರಾಧಾಕೃಷ್ಣನ್ ಅವರು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿಯಲ್ಲಿರುವ ತಿರುತ್ತಣಿ ಎಂಬ ಪುಟ್ಟ ಗ್ರಾಮದಲ್ಲಿ ಕ್ರಿಸ್ತ ಶಕ ಉಲ್ಲಿಲ ಸೆಪ್ಪುಂಬರ್ ಜಿ ರಂದು ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮಿ. ಅವರ ಮುತ್ತಜ್ಞ ವೀರಸ್ವಾಮಿ ಆಂಧ್ರದ ಸರ್ವೇಪಲ್ಲಿಯಿಂದ ತಮಿಳುನಾಡಿನ ತಿರುತ್ತಣಿಗೆ ಬಂದು ನೆಲೆಸಿದರು. ಪತ್ತಿ ಶಿವಕಾಮ(ಪದ್ಮ) ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದರು.

ವೀರಸ್ವಾಮಿ ಅವರಿಗೆ ತಮ್ಮ ಮಗ ಆಂಗ್ಲ ಭಾಷೆ ಕಲಿಯುವುದು ಇಷ್ಟವಿರಲಿಲ್ಲ. ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲೆ ಎಂಬ ಅಪೇಕ್ಷೆ. ಆದರೆ ಅದೂ ಸಾಧ್ಯವಾಗಲಿಲ್ಲ. ಅನಂತರ ತಿರುಪತಿಯ ಹರಮನ್ ಬಗ್ಗೆ ಮಿಷನರಿ ಶಾಲೆಗೆ ಸೇರಿಸಿದರು. ಅಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಹೆಚ್ಚು ಮನ್ವಣಿಯಿತ್ತು. ಪ್ರೈಡಶಾಲಾ ಶಿಕ್ಷಣವನ್ನು ಮುಗಿಸಿದ ರಾಧಾಕೃಷ್ಣನ್ ವೆಲ್ಲಾರಿನ ವೊರ್ಡ್ ಕಾಲೇಜಿಗೆ ಬಿ. ಎ. ಪೂರ್ವದ ಏರಡು ವರ್ಷಗಳ ಕಲಾ ಪದವಿಗೆ ಸೇರಿದರು. ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು. ಗ್ರಹಣಶಕ್ತಿ ಚುರುಕಾಯಿತು. ವಿದ್ಯಾರ್ಥಿ ಜೀವನದ ಗುರಿಯ ಅರಿವು ಅವರಿಗಾಯಿತು. ಶಿಸ್ತ ಗಾಂಧಿಯರಗಳೊಡನೆ ಅಧ್ಯಯನಶೀಲರಾಗ ತೋಡಗಿದರು. ವಿದ್ಯಾರ್ಥಿವೇತನ ಪಡೆದು ಅಂದಿನ ಮದ್ರಾಸಿನ ಕ್ರಿಷ್ಟಿಯನ್ ಕಾಲೇಜಿನಲ್ಲಿ ಬಿ. ಎ. ಪದವಿಗೆ ಸೇರಿದರಲ್ಲದೆ ತತ್ವಶಾಸ್ತರ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮನೆಯ ಜವಾಬ್ದಾರಿ ಹೊತ್ತ ಇವರು ಕರಿಯ ಸಹಪಾಠಿಗಳಿಗೆ ಮನೆಯ ಪಾಠ ಹೇಳಿ ಹಣಗಳಿಸುತ್ತಿದ್ದರು, ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೂಡಕೆಂದು ಭಾವಿಸಲಿಲ್ಲ. ಬಡತನದ ಬೇಗೆಯಲ್ಲೇ ತಮ್ಮ ಆಸಕ್ತಿಯ ವಿಷಯವಾದ ತತ್ವಶಾಸ್ತರದಲ್ಲಿ ಎಂ.ಎ. ಪದವಿಯನ್ನು ಪಡೆದರು.

ರಾಧಾಕೃಷ್ಣನ್ ಅವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್‌ಸ್ಟಿಟ್ಯೂಟ್ ಆಗಿ ಮದ್ರಾಸಿನಲ್ಲಿ (ಕೆಗಿನ ಚೆನ್ನೆ) ಮೊದಲ ಸೇವೆಯನ್ನು ಆರಂಭಿಸಿದರು. ಅನಂತರ ಮದ್ರಾಸಿನ ಪ್ರಸಿಡೆನ್ ಕಾಲೇಜು, ಸಯ್ಯದ್ ಪೇಟೆಯ ಟೀಚರ್ಸ್ ಟ್ರೇನಿಂಗ್ ಕಾಲೇಜು, ಆಂಧ್ರದ ಅನಂತಪುರ ಹಾಗೂ ರಾಜಮುಂಡಿಯ ಸರ್ಕಾರಿ ಕಲಾಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಸಂಸ್ಕೃತವನ್ನು ಪಂಡಿತರಿಂದ ಕಲಿತರಲ್ಲದೇ ಗಾಂಧಿಜಿ ಅವರನ್ನು ಭೇಟ ಮಾಡಿ ರಾಷ್ಟ್ರೀಯ ಹೋರಾಟವನ್ನು ಬೆಂಬಲಿಸಿ ಲೇಖನಗಳನ್ನು ಬರೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತರ ಉಪಪ್ರಾಧ್ಯಾಪಕರಾಗಿ ಹಾಗೂ ಹೋಲ್ಮೌತಾದಲ್ಲಿ (ಹಿಂದಿನ ಕಲ್ಯಾತ್ರಾ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ವರ್ಣೀಯ. ಇದಲ್ಲದೆ ಆಂಧ್ರ, ದೆಹಲಿ, ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ, ಅವುಗಳ ಮರೋಭಿವೃದ್ಧಿಗೆ ಶ್ರಮಿಸಿದರು. ಆಕ್ರಾಫ್ರೋದ್ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ರಾಧಾಕೃಷ್ಣನ್ ಅವರ ಬೋಧನು ಶೈಲಿ, ನಿರ್ಗತಿ, ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು. ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವಸದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೋಡಗುತ್ತಿದ್ದರು. ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೇ ವೃದ್ಧಿಸುತ್ತದೆ ಜತೆಗೆ ವೃಕ್ಷತ್ವದ ಸೌಜನ್ಯ, ಸ್ವೇಹಶೀಲತೆ ಎಲ್ಲರ ಗಮನವನ್ನೂ ಸೆಳಿಯುತ್ತದೆ.

ಅವರು ಹೋಲ್ಮೈತಿ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳೊಳ್ಳುಡುಗೆ ಯಾವ ಚಕ್ರವರ್ತಿಗೂ ದೂರೆತಿರಲಾರದು. ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮೆದ ಗುರುಪ್ರೇಮ. ವಿದ್ಯಾರ್ಥಿಗಳೆಲ್ಲರಲ್ಲಿ ಭಕ್ತಿಪ್ರೇಮದ ಜಿಲ್ಲಮೆ ಉಕ್ಕಿಬಂತು. ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರ್ಯಾಲ್ ನಿಲ್ಲಾಣಕ್ಕೆ ಕರೆದೊಯ್ಯಾವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ. ಸ್ತುತಿಗಳು ವಿದ್ಯಾರ್ಥಿಗಳೇ ಎಳೆದೊಯ್ದರು. ರಾಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾಟ್ ಮೆಂಟನ್ನು ಒರಗುದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು, ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವ ಮಂದಿರವನ್ನು ಭಕ್ತರು ಅಲಂಕರಿಸುವಂತೆ ಅಲಂಕರಿಸಲಾಗಿತ್ತು. “ರಾಧಾಕೃಷ್ಣನ್ ಅವರಿಗೆ ಜಯವಾಗಲಿ” ಎಂಬ ಕಾಗು ರ್ಯಾಲ್ ಸ್ಪೇಷನ್ನಿನ ಆವರಣದಲ್ಲಿಲ್ಲ ಮೊಳಗುತ್ತಿತ್ತು. ಆ ದಿನ ಭಾವೋದ್ದೇಕದಿಂದ ಅದೆಷ್ಟು ಜನ ಅತ್ತರೋ! ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಟ್ಟಿನಲ್ಲಿ ನೀರು ತಂದಿತು.

ಸ್ವಾತಂತ್ರ್ಯ ಮೂರ್ವದಲ್ಲಿ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಪಾಜಿಮಾತ್ರು ಭಾರತಕ್ಕೆ ಮನ್ವಂತ್ರ ನೀಡುತ್ತಿರಲಿಲ್ಲ. ಭಾರತದ ವಿಷಯದಲ್ಲಿ ಪಾಶ್ಚಾತ್ಯರಿಗಿದ್ದ ಈ ಕಲ್ಪನೆಯನ್ನು ಶೋಡೆದು ಹಾಕಿ ಅದರ ಸ್ಥಾನದಲ್ಲಿ ನ್ಯಾಯ ಸಮೃದ್ಧವಾದ ಬೇರೊಂದು ಕಲ್ಪನೆಯನ್ನಿಡುವುದು ಅವಶ್ಯವಾಗಿತ್ತು. ಆ ಕೆಲಸವನ್ನು ಸ್ವಲ್ಪಮಟ್ಟಿಗಾದರೂ ರಾಧಾಕೃಷ್ಣನ್ ಅವರು ಮಾಡಿದರು. ಅವರ ಬರೆವಣಿಗೆಯ ಮೂಲಕ ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿಯ ಪರಿಚಯವಾಯಿತು. ಅಲ್ಲದೆ ಅವರು ಭಾರತದ ಪ್ರತಿನಿಧಿಯಾಗಿ ಇಂಗ್ಲೆಂಡ್, ಅಮೆರಿಕಾ ಮುಂತಾದ ದೇಶಗಳಿಗೆ ಹೋಗಿ ಭಾಷಣ ಮಾಡಿದಾಗ ಅವರ ವಾಕ್ಯಾತ್ಮಕ ತರ್ಕಬದ್ಧವಾದ ವಿಚಾರ ಸರಣಿಯೂ ಎಲ್ಲರನ್ನೂ ಬೆರಗುಗೊಳಿಸಿತು. ಅವರ ಭಾಷಣ ಕೇಳಿದ ಅಲ್ಲಿನ ಜನ ಮಂತ್ರಮುಗ್ಧರಾಗಿ ಯಾರ ಪ್ರೇರಣೆಯೂ ಇಲ್ಲದೆ, ಎದ್ದನಿಂತು ಜಯಕಾರ ಮಾಡಿ ಗೌರವ ಸೂಚಿಸಿದರು.

ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು. ಯೂರೋಪಿಯನ್ ತತ್ವಶಾಸ್ತ್ರ ಮತ್ತು ಸಾಹಿತ್ಯದ ಅಭಿವೃತ್ತ ವಿಚಾರಗಳಿಂದ ಅವರ ವಿಶ್ವದೃಷ್ಟಿ ಮತ್ತು ತಾತ್ತ್ವಿಕ ದೃಷ್ಟಿಕೋನ ಪ್ರಭಾವಿತವಾಯಿತು. ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು. ಅವರು “ಹಿಂದೂ ಧರ್ಮವು ಬಂದು ವೈಚಾರಿಕ ಜೀವನ ಮಾರ್ಗವೆಂದೂ, ಸ್ವೇಚ್ಛಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು, ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವ್ಯಾಧಾಗಿದೆ. ಹಿಂದೂಧರ್ಮವಾಗಲಿ, ವೇದಾರ್ಥವಾಗಲಿ ಅಸತ್ಯವನ್ನು ಹೇಳುವುದಿಲ್ಲ. ಭಾರತೀಯ ಜಿಂತನೆಗಳು ಯಾವುದೋ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ, ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮಮನಸ್ಸಿನ ಜಿಂತನೆಗಳನ್ನು ತಿಳಿಯಪಡಿಸುವುದಾಗಿದೆ” ಎಂದು ಸರಳವಾಗಿ ಹೇಳಿದರು. ಶಿಕ್ಷಣದ ಮಹತ್ವವನ್ನು ಮನಗಂಡ ಇವರು “ಶಿಕ್ಷಣವು ಜೀವನದ ಅವಿಭಾಜ್ಯ ಅಂಗ. ಅದು ಮಾನವನನ್ನು ಪರಿಮೂರ್ಖತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯಬ ಸಾಧನ ಮಾರ್ಗ” ಎಂದಿದ್ದಾರೆ. ಕೆನಡಾ ದೇಶದ ರೇಡಿಯೋ ಪ್ರಸಾರ ಭಾಷಣದಲ್ಲಿ “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ” ಎಂದು ತಮ್ಮ ನಿಲುವನ್ನು ಅಭಿವೃತ್ತಿಸಿದರು.

ರಾಧಾಕೃಷ್ಣನ್ ಅವರ ಬಹುಮುಖ ಪ್ರತಿಭೆಯನ್ನು ಹತ್ತಿರದಿಂದ ಬಲ್ಲವರಾಗಿದ್ದ ನೆಹರೂ ಅವರು ಇವರನ್ನು ಮಾಸೋದಲ್ಲಿ ಭಾರತದ ರಾಯಭಾರಿಯಾಗಿ ನೇಮಿಸಿದರು. ರಷ್ಯಾದ ಅಧ್ಯಕ್ಷರಾಗಿದ್ದ ಸ್ವಾಲಿನ್ ಅವರ ಸ್ನೇಹ ಸೌಹಾದರ್ಶಗಳ ಭೇಟಿ ಫಲಪ್ರದವಾಗಿ ಉಭಯ ದೇಶಗಳ ಬಾಂಧವ್ಯ ವ್ಯಾಧಿಸಿತು. ಇದರಿಂದ ಸಂತಸಗೊಂಡ ನೆಹರು ಅವರು ರಾಧಾಕೃಷ್ಣನ್ ಅವರನ್ನು ಮೆಚ್ಚಿ ಪ್ರಶಂಸಿಸಿದರು. ಅನಂತರ ಇವರನ್ನು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾಮಕರಣ ಮಾಡಲಾಯಿತು. ಎರಡು ಭಾರಿ ಉಪರಾಷ್ಟ್ರಪತಿಗಳಾಗಿ ರಾಷ್ಟ್ರಕ್ಕೆ ಅನುಪಮ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಹಲವಾರು ರಾಷ್ಟ್ರಜಿಗೆ ಭೇಟಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಸೌಹಾದರ್ಶವನ್ನು ಕಾಪಾಡುವಲ್ಲಿ ಯಶಸ್ವಿಯಾದರು. ಇವರ ಪ್ರವಾಸದ ಉದ್ದೇಶ ಭಾರತೀಯ ಜೀವನ, ಸಂಸ್ಕೃತಿ, ಚಿಂತನೆ ಮತ್ತು ಮಾನವಧರ್ಮವನ್ನು ಪ್ರತಿಕಾರ ಮಾಡುವುದಾದ್ವರಿಂದ ವಿಶ್ವದ ಬುದ್ಧಿಪಂತರ ಮೆಚ್ಚಿಗೆ ಗಳಿಸಿದರು. ವಿಶ್ವದೇಲ್ಲಿದೆಗಳಿಂದ ಶಾಖಾಸಲ್ಪಿಟ ಇವರನ್ನು ಪದವಿ ಹಾಗೂ ಹುದ್ದೆ ಅನಾಯಾಸವಾಗಿ ಹಂತ ಹಂತವಾಗಿ ಅರಸಿ ಬಂದವು. ಉಪರಾಷ್ಟ್ರಪತಿಯ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅನಂತರ ರಾಷ್ಟ್ರಪತಿ ಸ್ಥಾನಕ್ಕೆ ಸರ್ವಾನುಮತದಿಂದ ನಾಮಕರಣ ಮಾಡಲಾಯಿತು. ಅವರಿಗೆ ಬರುತ್ತಿದ್ದ ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರೂಪಾಯಿಗಳನ್ನು ಮಾತ್ರ ಪಡೆದು, ಉಳಿದ ಹಳವನ್ನು ಪ್ರಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡುತ್ತಿದ್ದರು.

ಇವರ ಸೃಜನೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯನ್ತ ಪ್ರಶಸ್ತಿಯಾದ ‘ಭಾರತರತ್ನ’ವನ್ನು ನೀಡಿ ಗೌರವಿಸಲಾಯಿತು. ಬ್ರಸೆಲ್‌ನ ಭೂವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು. ಭಾರತೀಯ ವಿದ್ಯಾಭವನದ ‘ಬ್ರಹ್ಮವಿದ್ಯಾಭಾಸ್ತರ’ ಜಿರುದಿಗೂ ಪಾತ್ರರಾದರು. ಹೀಗೆ ಇವರಿಗೆ ದೇಶ ವಿದೇಶಗಳ ಹಲವಾರು ಗೌರವ ಪದವಿಗಳು ದೊರಕಿದವು. ಭಾರತ ಸರ್ಕಾರ ಸೆಪ್ಪೆಂಬರ್ ಝಿರಂದು ಡಾ. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ೧೯೫೨ ರಿಂದ ‘ರಾಷ್ಟ್ರೀಯ ಶಿಕ್ಷಕರ ದಿನ’ ಎಂದು ಘೋಷಿಸಿ ಪ್ರತಿವರ್ಷವೂ ಆಚರಿಸಲು ನಿರ್ಧರಿಸಿತು.

ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು, ಬಿಸ್ಕೆಟ್ ಬಣ್ಣದ ರೇಷ್ಯೆಯ ನಿಲುವಂಗಿ, ಶುಭ್ರಪೂ ನಿರಾಡಂಬರವೂ ಆದ ಬಿಳಿಯ ಪಂಚ ಮತ್ತು ರುಮಾಲು, ಕೋಪ ಸೂಚಕವಲ್ಲದ ಹುಬ್ಬ, ಯಾವುದೋ ಸಮಸ್ಯೆಯ ಒಳಹೋಗುವಂತಿರುವ ಕಳ್ಳನೋಟ, ಮುಗುಳನಗೆಯ ಸುಳಿವು ಇವು ಭಾರತೀಯರಲ್ಲಿರು ಪರಿಚಿತ. ಪ್ರಪಂಚದ ಘ್ಯಾಫನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಪಣಿಗಳನ್ನು ಕೊನೆಯವರೆಗೂ ಜತನವಾಗಿ ಉಳಿಸಿಕೊಂಡಿದ್ದರು.

ರಾಧಾಕೃಷ್ಣನ್ ಅವರು ಧರ್ಮ, ಸಂಸ್ಕೃತಿ, ಶಿಕ್ಷಣ, ತತ್ವಶಾಸ್ತ್ರ, ಮನಶ್ಶಾಸ್ತ್ರ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಮೌಲ್ಯಯುಕ್ತ ಕೃತಿಗಳನ್ನು ರಚಿಸಿದ್ದಾರೆ. ‘ಇಂಡಿಯನ್ ಫಿಲಾಸ್ಫಿ’, ‘ದಿ ಹಿಂದೂ ವ್ಯೂ ಆಫ್ ಲೈಫ್’, ‘ಆನ್ ಐಡಿಯಾಲಿಸ್ಟ್ ವ್ಯೂ ಆಫ್ ಲೈಫ್’, ‘ಕಿಸ್ಟ್ ಅಂಡ್ ವೆಸ್ಟ್ ಇನ್

ರಿಲೀಜನ್», ಕಾಂಟೆಂಪರರಿ ಇಂಡಿಯನ್ ಫಿಲಾಸಫಿ' ಇವು ಅವರ ಪ್ರಮುಖ ಕೃತಿಗಳು. ಶ್ರೀಯುತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮರಸ್ಕ್ಯತರೂ ಅಹುದು. ರಾಷ್ಟ್ರಪತಿ ಹುದ್ದೆಯಿಂದ ನಿರ್ವತ್ತಿ ಹೊಂದಿದ ಅನಂತರ ಮದ್ರಾಸಿಗೆ (ಚೆನ್ನೈ) ಹಿಂದಿರುಗಿದರು.

ಶಿಕ್ಷಕ ಹುದ್ದೆಯಿಂದ ರಾಷ್ಟ್ರಪತಿ ಹುದ್ದೆಯವರೆಗೆ ಹಂತಹಂತವಾಗಿ ಮೇಲೇರಿದ ಮಹಾನ್ ನಾಯಕ ಶಿಕ್ಷ್ಯ ಶಕ್ತಿ ರೇಖೆಯ ರಲ್ಯಿ ಇಹಲೋಕ ತ್ಯಜಿಸಿದರು. ಅವರು ವಿದ್ಯಾರ್ಥಿನಿಯ ಜರ್ತೆಗೆ ಅಪಾರ ಲೋಕಾನುಭವ ಮತ್ತು ಜೀವನಾನುಭವ ಪಡೆದವರು. ಅಷ್ಟೇ ಅಲ್ಲದೆ ಶ್ರೇಷ್ಠ ಶಿಕ್ಷಕ ತಜ್ಞ ಮಹಾ ತತ್ವಜ್ಞನಿ ಹಾಗೂ ಮಾನವತಾವಾದಿಯಾಗಿ ಬಹುಮುಖ ಪ್ರತಿಭೆಯಿಂದ ವಿಶ್ವವಿಶ್ವಾತರಾಗಿರುವರು.

ಭಾವ - ಆಕರ

ಡಾ. ಎಸ್. ರಾಧಾಕೃಷ್ಣನ್ ಅವರು ಭಾರತದ ತತ್ವಜ್ಞನ ಕ್ಷೇತ್ರದ ಅಸಾಮಾನ್ಯ ಪ್ರತಿಭೆ. ಇವರು ತಾತ್ತ್ವಿಕರೂ ದಾರ್ಶನಿಕರೂ ಹೌದು. ಅಧ್ಯಾತ್ಮಿಕ ಸಂಪತ್ತನ್ನಿಂಬಾಧಿಕ ನಿಲುವನ್ನು ಪ್ರಿಯರಪಡಿಸಿದ ರಾಜಕೀಯ ಧೂರೀಣರು. ಇವರ ವಿದ್ವತ್ತಾಣ ವಿಚಾರ ಮತ್ತು ಚಿಂತನೆ ಉದ್ದೇಧಕವೂ ಸೂರ್ಯಿಯುತವೂ ಆಗಿವೆ. ಆದರೆ ಶಿಕ್ಷಕರಾಗಿದ್ದ ಇವರು ಗುರುವಿನ ಸ್ಥಾನ ಹಾಗೂ ಗೌರವವನ್ನು ಹೇಳಿಸಿ, ಆದರೆ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಗತ್ಯವೆಂಬುದನ್ನು ತೋರಿಸಿಕೊಟ್ಟರು. ಆತ್ಮವಂಚನೆ ಇಲ್ಲದೆ ಶ್ರದ್ಧಾಪೂರ್ವಕವಾಗಿ ಸಚ್ಚಾರಿತ್ಯ ಮೌಲ್ಯಗಳನ್ನು ವ್ಯಾಧಿಸಿಕೊಂಡು ಭಾರತದ ರಾಷ್ಟ್ರಪತಿಗಳಾಗಿ ಅನುಪಮ ಸೇವೆಗ್ರದವರು. ಇಂಥ ಮೇರು ಆದರೆ ವ್ಯಕ್ತಿತ್ವದ ಡಾ. ಎಸ್. ರಾಧಾಕೃಷ್ಣನ್ ಅವರ ಜೀವನ ಸಾಧನೆಯನ್ನು ಪರಿಜಯಿಸುವುದೇ ಪ್ರಸ್ತುತ ಗದ್ಯಭಾಗದ ಆಶಯ ಭಾವ.

* * * *

ಪ್ರಕೃತ ಆದರೆ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ವ್ಯಕ್ತಿಚಿತ್ರ ಗದ್ಯ ಭಾಗವನ್ನು ಕೆ. ಎಸ್. ರತ್ನಮೃತ್ಯು ಅವರ ಡಾ. ಎಸ್. ರಾಧಾಕೃಷ್ಣನ್ - ಜೀವನ ಸಾಧನೆ ಮತ್ತು ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು - ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧ ಪಡಿಸಿ, ನಿಗದಿ ಮಾಡಿದೆ.

ಪದ - ಗದ್ಯಾಧ್ಯ

ಗ್ರಹಣ ಶಕ್ತಿ-ವಿಷಯವನ್ನು ತಿಳಿದುಕೊಳ್ಳುವ ಸಾಮರ್ಥ್ಯ; ಬೇಗೆ-ಸಂಕಟ; ಮೋಳಗು-ಧ್ವನಿಮಾಡು; ಭಾವೋದ್ಯೇಕ-ಭಾವನಾ ಪರವಶತೆ; ಅನುಪಮ-ಎಹೆಯಿಲ್ಲದ; ವ್ಯಾಪಕ-ವಿಸ್ತಾರವಾದ; ಬೆರಗು-ಆಶ್ಚರ್ಯ; ಬುನಾದಿ-ತಳಹದಿ, ಅಡಿಪಾಯ; ಅಮರ-ಶಾಶ್ವತ; ಮಂತ್ರಮುಗ್ರ-ಮೌನ, ಆಶ್ಚರ್ಯಚಕ್ಷಿತ

ಪತ್ರಾಧಾರ ಟಿಪ್ಪಣಿ

ಪ್ರಸಿದ್ಧಿನ್ನಿಂದಿರುವ ಕಾಲೇಜು: ಬ್ರಿಟಿಷರು ಮದ್ರಾಸ(ಚೆನ್ನೈ), ಬೊಂಬಾಯಿ(ಮುಂಬೈ), ಕೊಲ್ಕತ್ತಾ(ಕল್ಕತ್ತಾ)ಗಳಲ್ಲಿ ನಡೆಸುತ್ತಿದ್ದ ಕಾಲೇಜು

ಅಕ್ಷಫಳ್ಡ್: ಇಂಗ್ಲಿಷಿನಲ್ಲಿರುವ ಹಳೆಯ ವಿಶ್ವವಿಶ್ವಾನಿಲಯ

ಕರ್ಣಾಟಕ ಮೇಂಟ್: ರೈಲುಬೋಗಿ

ಸಾರೋಚ್: ಕುದುರೆಗಳನ್ನು ಕಟ್ಟಿ ಓಡಿಸುವ ನಾಲ್ಕು ಚಕ್ರದ ರಥ/ಗಾಡಿ

ಮಿಷನರಿ ಶಾಲೆ: ಕ್ರೀಸ್ತ ಪಾರ್ಧಿಗಳು ನಡೆಸುವ ಶಾಲೆ

ಪಾಶ್ಚಿಮಾತ್ಮಕ: ಪಶ್ಚಿಮ ದೇಶಗಳಿಗೆ ಸಂಬಂಧಿಸಿದ (ಯೂರೋಪ್ ಅಮೆರಿಕಾ ಇತ್ಯಾದಿ)

ಭಾರತರತ್ನ: ಭಾರತ ಸರ್ಕಾರ ನೀಡುವ ಅತ್ಯಂತ ಪ್ರಶಸ್ತಿ

ಅಭ್ಯಾಸ

- ಮೋಡಕ ಅಭ್ಯಾಸ
- ಕಲಿತ ನಿಗದಿತ ಮೂಲ ಪಠ್ಯದ ವಸ್ತುನಿಷ್ಟ ಪ್ರಶ್ನೆಗಳು
- ಹೊಂದಿಸಿ ಬರೆಯಿರಿ

‘ಆ’ ಪಟ್ಟಿ

- ಸ್ವಲ್ಪಿನ್
- ಸರ್ವೇಕಣ್
- ಹರ್ಮನ್ಸ್ ಬಗ್ನ್
- ಭಾರತೀಯ ವಿದ್ಯಾಭ್ಯಾಸ
- ಆಸ್ಕಫ್ರೋ
- ಸೆಪ್ಪಂಬರ್‌ಒಂಬಿ

‘ಆ’ ಪಟ್ಟಿ

- ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
ಮಿಷನರಿ ಶಾಲೆ
ಆಂಧ್ರ
ಮಾಸ್ಕ್ಲೋ
ಭಾರತರತ್ನ
ವಿಶ್ವವಿದ್ಯಾಲಯ
ಬ್ರಹ್ಮವಿದ್ಯಾಭಾಸ್ಕರ
ಸ್ವಾತಂತ್ರ್ಯ ದಿನಾಚರಣೆ
ಅಮೆರಿಕಾ

- ಆ. ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ದುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ

- I. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು _____

[ತಂದೆ ತಾಯಿ ಪತ್ನಿ ಸಹೋದರಿ]

- II. ಮದ್ರಾಸಿನ ಕೃಷ್ಣಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲಬ್ಬಿ ವಿಷಯ _____

[ಸಮಾಜಶಾಸ್ತ್ರ ರಾಜ್ಯಶಾಸ್ತ್ರ ಧರ್ಮಶಾಸ್ತ್ರ ತತ್ತ್ವಶಾಸ್ತ್ರ]

- III. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ

- ಇ. “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ” ಎಂದು ರಾಧಾಕೃಷ್ಣನ್ ಅವರು ರೇಣಿಯೋ ಪ್ರಸಾರ ಭಾಷ್ಯ ಮಾಡಿದ ದೇಶ _____
 [ಇಂಗ್ಲೀಂಡ್ ಕೆನಡಾ ಅಮೆರಿಕ ರಷ್ಯಾ]
- ಇಂ. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವ್ಯಾಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು _____
 [ಮಹಾತ್ಮಾಗಾಂಧಿಜಿ ಜವಾಹರಲಾಲ್ ನೇಹರು ಸ್ವಾಲ್ಭಿನ್ ಸಿ.ಇ.ಎಂ. ಜೋಡ್]
- ಪ್ರೇರಣಾ ಅಭಾಸ
 - ಕಲಿತ ನಿಗದಿತ ಮೂಲ ಪತ್ಯದ ವಿಷಯ ಗ್ರಹಿಕಾ/ಲುತ್ತರ ವಿವರಣಾತ್ಮಕ ಪ್ರಶ್ನೆಗಳು
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
- ಇ. ಸ್ವಾಲ್ಭಿನ್ ಅವರು ರಾಧಾಕೃಷ್ಣನ್ ಅವರ ಬೀಳೊಳುಡುಗೆ ಸಮಾರಂಭದಲ್ಲಿ ಏನು ಹೇಳಿದರು?
- ಇ. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲಿಲ್ಲಿ ನಡೆಯಿತು?
- ಇ. ರಾಧಾಕೃಷ್ಣನ್ ಅವರ ವೇಷಪೂರ್ವಕಗಳ ಬಗ್ಗೆ ಬರೆಯಿರಿ.
- ಇ. ಶಿಕ್ಷಣದ ಮಹತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ?
- ಇ. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶ್ನಾ ಮರಸ್ತುರಗಳು ಯಾವುವು?
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಇ. ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ.
- ಇ. ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳೊಳುಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ.
- ಇ. ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು? ವಿವರಿಸಿ.
- ಇ. ಕೊಟ್ಟಿರುವ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ಬರೆಯಿರಿ
- ಇ. “ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು”.
- ಇ. “ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ”
- ಇ. “ವಿರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು”
 “ಅಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ”
- ಇ. “ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ”
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಇ. ರಾಧಾಕೃಷ್ಣನ್ ಅವರ ತಂದೆತಾಯಿಯರ ಹೆಸರೇನು?
- ಇ. ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು?

- ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗಪಡಿಸಿಕೊಂಡರು?
- ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತಿದೆ?

ಭಾಷಾಭಾಸ

- ಸೈದ್ಧಾಂತಿಕ ಭಾಷಾಭಾಸ
- ಕಾಲಗಳು :

ನಮೂದಿತ ವಾಕ್ಯಗಳನ್ನು ಗಮನಿಸಿ:

- ಅವನು ಶಾಲೆಗೆ ಹೋಗುತ್ತಾನೆ
- ಅವನು ಶಾಲೆಗೆ ಹೋದನು
- ಅವನು ಶಾಲೆಗೆ ಹೋಗುವನು

ಮೂರೂ ವಾಕ್ಯಗಳಲ್ಲಿ ಹೋಗು ಎಂಬ ಪದ ಧಾತುವಾಗಿದ್ದು ಇದರ ಜಡಿತ ಮೊದಲ ವಾಕ್ಯದಲ್ಲಿ -ಉತ್ತರ ಎರಡನೆಯ ವಾಕ್ಯದಲ್ಲಿ -ದ ಹಾಗೂ ಮೂರನೆಯ ವಾಕ್ಯದಲ್ಲಿ -ವ ಎಂಬ ಪ್ರತ್ಯೇಯ ಇರುವುದನ್ನು ಗಮನಿಸಬಹುದು. ಇವುಗಳಲ್ಲಿ -ಉತ್ತರ ಎಂಬುದು ವರ್ತಮಾನಕಾಲವನ್ನೂ -ದ ಎಂಬುದು ಭೂತಕಾಲವನ್ನೂ -ವ ಎಂಬುದು ಭವಿಷ್ಯತ್ ಕಾಲವನ್ನೂ ಸೂಚಿಸುವ ಪ್ರತ್ಯೇಯಗಳಾಗಿರುವುದರಿಂದ ಮೊದಲ ವಾಕ್ಯ ವರ್ತಮಾನಕಾಲದಲ್ಲೂ ಎರಡನೆಯ ವಾಕ್ಯ ಭೂತಕಾಲದಲ್ಲೂ ಮೂರನೆಯ ವಾಕ್ಯ ಭವಿಷ್ಯತ್ ಕಾಲದಲ್ಲೂ ಇವೆ ಎಂದು ತಿಳಿಯಬೇಕು. ಧಾತುಗಳಿಗೆ ಕಾಲಸೂಚಕ ಪ್ರತ್ಯೇಯ ಸೇರುವುದರ ಜಡಿತ -ಅನೆ -ಅನು -ಉದು -ಎನು ಇತ್ಯಾದಿ ಆಖ್ಯಾತಪ್ರತ್ಯೇಯಗಳು ಸೇರುತ್ತವೆ. ಈ ಪ್ರತ್ಯೇಯಗಳು ಮರುಪಾರ್ಥಕ ಸರ್ವನಾಮ, ಲಿಂಗ ಮತ್ತು ವಚನಗಳಿಗನುಗುಣವಾಗಿ ಬೇರೆಬೇರೆ ಆಗಿರುವುದನ್ನು ತಿನ್ನು ಎಂಬ ಧಾತುವಿನ ಆಧಾರದಿಂದ ಗಮನಿಸಬಹುದು.

ವರ್ತಮಾನಕಾಲ

ಮರುಪವಾಚಕ	ಲಿಂಗ	ಧಾತು	ಕಾಲಸೂಚಕ	ಆಖ್ಯಾತಪ್ರತ್ಯೇಯ	ಪಿಕವಚನ	ಒಮ್ಮವಚನ
ಉತ್ತಮ ಮರುಪ	ಮ/ಸ್ತೀ	ತಿನ್ನು	ಪ್ರತ್ಯೇಯ -ಉತ್ತ	ಎಕ/ಬಹು -ಎನೆ/ಎವೆ	ತಿನ್ನುತ್ತೇನೆ	ತಿನ್ನುತ್ತೇವೆ
ಮಧ್ಯಮ ಮರುಪ	ಮ/ಸ್ತೀ	ತಿನ್ನು	-ಉತ್ತ	-ಇ/ಕೆರಿ	ತಿನ್ನುತ್ತಿ	ತಿನ್ನುತ್ತೇರಿ
ಪ್ರಥಮ ಮರುಪ	ಮಲ್ಲಿಂಗ	ತಿನ್ನು	-ಉತ್ತ	-ಅನೆ/ಅರೆ	ತಿನ್ನುತ್ತಾನೆ	ತಿನ್ನುತ್ತಾರೆ
ಪ್ರಥಮ ಮರುಪ	ಸೀಲಿಂಗ	ತಿನ್ನು	-ಉತ್ತ	-ಅಳೆ/ಅರೆ	ತಿನ್ನುತ್ತಾಳೆ	ತಿನ್ನುತ್ತಾರೆ
ಪ್ರಥಮ ಮರುಪ	ನಪುಂಸಕ ಲಿಂಗ	ತಿನ್ನು	-ಉತ್ತ	-ಅದೆ/ಅವೆ	ತಿನ್ನುತ್ತದೆ	ತಿನ್ನುತ್ತದೆ

ಭೂತಕಾಲ

ಪುರುಷವಾಚಕ	ಲಿಂಗ	ಧಾತ್ರು	ಕಾಲಸೂಚಕ ಪ್ರಶ್ನೆಯ	ಆಖಾತ ಪ್ರಶ್ನೆಯ ಏಕ/ಬಹು	ಏಕವಚನ	ಬಹುವಚನ
ಉತ್ತಮ ಪುರುಷ	ಮು/ಸ್ತ್ರೀ	ತಿನ್ನು	-ದ	-ಎನು/ಎವು	ತಿಂದನು	ತಿಂದವು
ಮಧ್ಯಮ ಪುರುಷ	ಮು/ಸ್ತ್ರೀ	ತಿನ್ನು	-ದ	-ಎ/ಇರಿ	ತಿಂದೆ	ತಿಂದಿರಿ
ಪ್ರಥಮ ಪುರುಷ	ಮಲ್ಲಿಂಗ	ತಿನ್ನು	-ದ	-ಅನು/ಅರು	ತಿಂದನು	ತಿಂದರು
ಪ್ರಥಮ ಪುರುಷ	ಸ್ತ್ರೀಲಿಂಗ	ತಿನ್ನು	-ದ	-ಅಣು/ಅರು	ತಿಂದಣು	ತಿಂದರು
ಪ್ರಥಮ ಪುರುಷ	ನಮಂಸಕ ಲಿಂಗ	ತಿನ್ನು	-ದ	-ಉದು/ಅವು ಇತು	ತಿಂದುದು/ ತಿಂದಿತು	ತಿಂದವು

ಭವಿಷ್ಯತ್ ಕಾಲ

ಪುರುಷವಾಚಕ	ಲಿಂಗ	ಧಾತ್ರು	ಕಾಲಸೂಚಕ ಪ್ರಶ್ನೆಯ	ಆಖಾತ ಪ್ರಶ್ನೆಯ ಏಕ/ಬಹು	ಏಕವಚನ	ಬಹುವಚನ
ಉತ್ತಮ ಪುರುಷ	ಮು/ಸ್ತ್ರೀ	ತಿನ್ನು	-ವ	-ಎನು/ಎವು	ತಿನ್ನುವೆನು	ತಿನ್ನುವೆವು
ಮಧ್ಯಮ ಪುರುಷ	ಮು/ಸ್ತ್ರೀ	ತಿನ್ನು	-ವ	-ಎ/ಇರಿ	ತಿನ್ನುವೆ	ತಿನ್ನುವಿರಿ
ಪ್ರಥಮ ಪುರುಷ	ಮಲ್ಲಿಂಗ	ತಿನ್ನು	-ವ	-ಅನು/ಅರು	ತಿನ್ನುವನು	ತಿನ್ನುವರು
ಪ್ರಥಮ ಪುರುಷ	ಸ್ತ್ರೀಲಿಂಗ	ತಿನ್ನು	-ವ	-ಅಣು/ಅರು	ತಿನ್ನುವಣು	ತಿನ್ನುವರು
ಪ್ರಥಮ ಪುರುಷ	ನಮಂಸಕ ಲಿಂಗ	ತಿನ್ನು	-ವ	-ಉದು/ಉವು ಇತು	ತಿನ್ನುವುದು	ತಿನ್ನುವುವು

ಕಾಲಪಲ್ಲಟು

ಒಂದು ಕಾಲದ ಕ್ರಿಯೆಯನ್ನು ಇನ್ನೊಂದು ಕಾಲದ ಕ್ರಿಯಾರೂಪದಿಂದ ಹೇಳುವುದೇ ಕಾಲಪಲ್ಲಟ. ಹೀಗೆ ಕಾಲಪಲ್ಲಟವಾಗುವಾಗ ಭವಿಷ್ಯತ್ ಕಾಲದ ಕ್ರಿಯಾಪದಗಳು ವರ್ತಮಾನ ಕಾಲದಲ್ಲಿ ವರ್ತಮಾನದ ಕಾಲದ ಕ್ರಿಯಾಪದಗಳು ಭವಿಷ್ಯತ್ ಕಾಲದಲ್ಲಿ ಪ್ರಯೋಗವಾಗುವವು.

- ಉದಾ.: ೧. ವರ್ತಮಾನಕಾಲವು ಭವಿಷ್ಯತ್ ಕಾಲದಲ್ಲಿ
- ಅವನು ಒಳಗೆ ಉಟು ಮಾಡುವನು (ಉಟು ಮಾಡುತ್ತಾನೆ ಎಂದಾಗಬೇಕು)
 - ಅವಳು ಒಳಗೆ ಅಡುಗೆ ಮಾಡುವಳು (ಅಡುಗೆ ಮಾಡುತ್ತಾಳೆ ಎಂದಾಗಬೇಕು)

- ಉದಾ.: ೨. ಭವಿಷ್ಯತ್ತೊಕಾಲವು ವರ್ತಮಾನಕಾಲದಲ್ಲಿ
- ಅವನು ನಾಳೆ ಹೋಗುತ್ತಾನೆ (ಹೋಗುವನು ಎಂದಾಗಬೇಕು)
 - ನಾನು ಮುಂದಿನ ತಿಂಗಳು ಬರುತ್ತೇನೆ (ಬರುವೆನು ಎಂದಾಗಬೇಕು)

ಭಾಷಾ ಚಟುವಟಿಕೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
 ೧. ಕಾಲಗಳು ಎಷ್ಟು? ಉದಾಹರಣೆ ಸಹಿತ ವಿವರಿಸಿ.
 ೨. ಕಾಲಸೂಚಕ ಪ್ರಶ್ನೆಯಗಳನ್ನು ಹಣ್ಟಿ ಮಾಡಿರಿ.
 ೩. ಕಾಲಪಲ್ಲಟ ಎಂದರೇನು?
 ೪. ಆಶ್ಯಾಸ ಪ್ರಶ್ನೆಯಕ್ಕೆ ಐದು ನಿದರ್ಶನ ಕೊಡಿ.

ಮೂರಕ ಓದು

- ಕೆ. ಎಸ್. ರತ್ನಮೃ ಅವರ ಎಸ್. ರಾಧಾಕೃಷ್ಣನ್ ಜೀವನ ಸಾಧನೆ ಮುಸ್ತಕವನ್ನು ಓದಿ
- ಎ.ಎನ್. ಮೂರ್ತಿರಾಂ ಅವರ ಚಿತ್ರಗಳು - ಪತ್ರಗಳು ಮುಸ್ತಕವನ್ನು ಓದಿ.



ಗಢಪಾಠ - ೦೫

ಸಮಾಗಮ

[ಅನುವಾದಿತ ನಾಟಕ]

-ಮೂಲ: ಭಾಷ, ಕನ್ನಡಕ್ಕಿ: ಸಂಪನ್ಮೂಲ ಸಂಪಾದನೆ - ಸಂಗ್ರಹ

ಮುನ್ತಯಾಲಿ

ಕಾವ್ಯೇಳಷು ನಾಟಕಂ ರಮ್ಯಂ ಎಂಬದು ಸಂಸ್ಕೃತದಲ್ಲಿ ಜನಪ್ರಿಯ ಮಾತು. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ನಾಟಕ ವೋದಲು ರಚನೆಯಾದದ್ದು ಸಂಸ್ಕೃತ ಸಾಹಿತ್ಯದಲ್ಲಿ ಆದರೂ ಕನ್ನಡ ನಾಟಕ ಚಲಿತೆಯನ್ನು ಗಮನಿಸಿದಾಗ ಯಥ್ವಾನಂದ ಪ್ರಸಂಗದಳನ್ನು ವೋದಲ ನಾಟಕವೆಂದು ಭಾವಿಸಲಾಗಿದೆ. ನಾಟಕ ಪ್ರಕಾರದಲ್ಲಿ ಸ್ವಜನಾತ್ಮಕ ಹಾಸ್ಯ ಅನುವಾದಿತ ನಾಟಕದಲ್ಲಿಂದು ಏರಡು ಬಗ್ಗೆ. ಅನುವಾದ ಕ್ಷೇತ್ರಕ್ಕೆ ಸಂಸ್ಕೃತ, ಖಂಳಿಷ್ಟೊ ಭಾಷೆಗಳ ಕೊಡುಗೆ ಅಪಾರ. ಪ್ರಕೃತ ಅನುವಾದ ನಾಟಕವನ್ನು ಪ್ರಾತಿನಿಧಿಕರಾಗಿ ಪರಿಚಯಿಸಲಾಗುತ್ತಿದೆ.

ಅಧ್ಯೇತ್ಸಿ-ಒಂದಿ

ನೃದಿಲೆ	ವೈರೋಮು	ವೈಘ್ರಾಯ್	ವಿಜಾಪುನೆ	ಕಗ್ಗಾಡು
ಬೇಳ್ಳೆ	ದೀಪ್ತು	ಅಭವ	ಶತಕುಂಭ	ಮಹಣ್ಣ
ಪಾರಣೆ	ನಿಷಿದ್ಧ	ತಾರಕಸ್ವರ	ಪಂಚಭೂತ	

ಪಾತ್ರ ಪರಿಚಯ

ಸೂತ್ರಧಾರ : ನಾಟಕದ ಕರೆಯ ನಿರೂಪಕ, ರಂಗದ ತಾಂತ್ರಿಕ

ವಯಸ್ಸಿಗ : ಕುಟುಂಬದ ಹಿರಿಯ ಯಜಮಾನ

ಹೆಂಡತಿ : ವಯಸ್ಸಿಗನ ಮಡದಿ

ಹಿರಿಮಗ : ವಯಸ್ಸಿಗನ ಹಿರಿಯ ಮಗ

ನಡುಮಗ : ವಯಸ್ಸಿಗನ ಮಧ್ಯದ ಮಗ

ಕೆರಿಮಗ : ವಯಸ್ಸಿಗನ ಕೆರಿನೆಯ ಮಗ

ಫಟೋತ್ತಜ : ಪಾಂಡವ ಮಧ್ಯಮನ (ಭೀಮನ) ಮಗ

ಹಿಡಿಂಬ : ಭೀಮನ ಮಡದಿ, ಫಟೋತ್ತಜನ ತಾಯಿ

ನಿಗದಿತ ಮೂಲ ಅನುವಾದಿತ ನಾಟಕ – ಗಡ್ಡ

- ಸೂತ್ರಧಾರ** : ಸ್ವೇದಿಲೆಯ ದಳದಂತೆ ನೀಲವರ್ಣಾದ ಪಾದ | ಮೂರು ಲೋಕವನ್ನಳಿಯವಾಗ | ವೈಷ್ಯಮ ಸಾಗರದಾದ್ಯಂತ ಷ್ವಾಷಾಯ್ ಸೇತುವೆಯ ನಿರ್ಮಾಣಿದ ಪಾದ | ಶ್ರೀಹರಿಯ ಆ ರಂಜಿಸುವ ಪಾದ | ಸದಾ ನಿಮ್ಮನ್ನ ಪಾಲಿಸುತ್ತಿರಲಿ. ಮಹಾಜನಗಳಲ್ಲಿ ವಿಜ್ಞಾಪನೆ.....
- ಧ್ವನಿ (ವಯಸ್ಸಿಗ)** : ಅಯ್ಯೋ ದೇವರೇ! ಇವನು ಯಾರೋ ಕಾಣೆನಲ್ಲ!
- ಸೂತ್ರಧಾರ** : (ತುಸು ಕಸಿವಿಸಿಯಿಂದ)ಓ, ವಿಜ್ಞಾಪ್ತಿಸಿಕೊಂಡೇಕು ಅಂತ ಇರೋವಪ್ಪರಲ್ಲಿ ಅಲ್ಲಿ ಯಾರೋ ಕೊಗುತ್ತ ಗದ್ದಲ ಮಾಡುತ್ತಿದ್ದಾರೆ. ಅದೇನು ನೋಡುತ್ತಿನೀ.
- ಧ್ವನಿ (ವಯಸ್ಸಿಗ)** : ಅಯ್ಯೋ ದೇವರೇ! ಇವನು ಯಾರೋ ಕಾಣೆನಲ್ಲ!
- ಸೂತ್ರಧಾರ** : ನಿಜವಾಗ್ಗೂ ಈತ ಭಾತ್ಯಾಣಿನೇ ಇರಬೇಕು. ಅದರಲ್ಲಿನೂ ಸಂಶಯವಿಲ್ಲ (ರಂಗದ ಬದಿಗೆ ಹೋಗಿ ಹೊರಗೆ ನೋಡಿ, ಮನಾ ತನ್ನ ಪೂರ್ವ ಸಾಫನಕ್ಕೆ ಬಂದು). ಓ..... ಈಗ ಗೊತ್ತಾಯಿತು. ಹೆದರಿಸ್ತಿರೋನು, ಪಾಂಡವಮಧ್ಯಮ, ಭೀಮಸೇನನ ಮಗ. ಹಿಡಿಂಬೆಯಲ್ಲಿ ಜನಿಸಿದವನು. ಸಾತ್ತಿಕನೋಬ್ಜನನ್ನು ಅಟ್ಟಿಸಿಕೊಂಡು ಬರ್ತಿದ್ದಾನೆ! ಬಳಲೀರುವ ಹೆಂಡತಿ ಮಕ್ಕಳು ಬೇರೆ! ಪಾಪ, ಅವನಿಗೆ ಏನು ಪಾಡು ಬಂತು! (ಹೊರಕ್ಕೆ ಹೋಗುತ್ತಾನೆ).
- [ತೇರೆ ಏಳುತ್ತದೆ; ದೃಶ್ಯ ಕಗ್ಗಾಡಿನಲ್ಲಿ ಬಂದು ಕಾಲುದಾರಿ. ವಯಸ್ಸಿಗನ ಹೆಂಡತಿ ಆಕೆಯ ಕ್ಷೇತ್ರದಲ್ಲಿ ವಯಸ್ಸಿಗ ಅವಸರದಲ್ಲಿ ಪ್ರವೇಶಿಸುತ್ತಾರೆ.]
- ವಯಸ್ಸಿಗ** : ಅಯ್ಯೋ ದೇವರೇ ಇವನಾರೋ ಕಾಣೆನಲ್ಲ!
- ಹಿರಿಮಗ** : ಕರಿಯ ಮೋಡದ ಹಾಗೆ ಬರುತ್ತಿದ್ದಾನೆ.
- ನಡುಮಗ** : ಅಪ್ಪ ಅವನು ಯಾರು? ಅನೆ ಮರಿಯ ದಂತದಂಥ ದಾಡೆಯವನು ನೇಗಿಲಂಥ ಮೂಗಿನವನು ಮದಿಸಿದಾನೆ ಸುಂಡಿಲಂಥ ತೋಳಿನವನು ಕರಿಯ ಮುಗಿಲ ಬಣ್ಣದವನು ಬೇಳ್ಳೆಯಂಡ ಅಗ್ನಿಪೂರ್ವಾಲು ದೀಪ್ತನಿವನು ಭೀಕರೋಗ್ರ ಭೀಮನು ಶ್ರಿಮರದಾಹದಂದಿನಭವ ರೋಷ ಮೂರ್ತಿವೆತ್ತ ತೆರದೊಳಿಪನು.
- ಧ್ವನಿ (ವಯಸ್ಸಿಗ)** : (ಹೊರಗಿನಿಂದ) ಅಯ್ಯಾ ನಿಲ್ಲು!
- ಹಿರಿಮಗ** : ಅಪ್ಪ ಅವನು ಯಾರಪ್ಪ ನಿಮ್ಮನ್ನ ಪೀಡಿಸುತ್ತಿರುವವನು?
- ಹೆಂಡತಿ** : ನಮಗೆ ಯಾಕೆ ಹೀಗೆ ಹಿಂಸೆ ಕೊಡುತ್ತಿದ್ದಾನೆ?


- ಫಟೋತ್ತಚ** : (ಪ್ರವೇಶಿಸಿ) ಅಯ್ಯಾ ನಿಲ್ಲು! ನಿಲ್ಲು! ನನಗೆ ಭಯಪಟ್ಟು ಏಕೆ ಓಡುತ್ತಿ? ಬಲವಿಲ್ಲದೋನು ನೀನು, ಹೆಂಡತಿ ಮಕ್ಕಳನ್ನು ರಸ್ತೆಸುವ ಶಕ್ತಿಯಿಲ್ಲ. ಎಲ್ಲಿ ಹೋಗುತ್ತಿ? ನಿಲ್ಲು!
- ವಯಸ್ಸಿಗ** : (ಹೆಂಡತಿಗೆ) ಹೆದರಬೇಡ. ಹೆದರಬೇಡ ಮಕ್ಕಳೇ, ಅವನ ಮಾತಿನಲ್ಲಿ ತರ್ಕ ಇದೆ. ಯೋಚಿಸಿ ಮಾತಾಡಿದ್ದಾನೆ.
- ಫಟೋತ್ತಚ** : ನಾನೆಂತಹ ಇಕ್ಕಟ್ಟಿನಲ್ಲಿ ಸಿಕ್ಕಿದ್ದೇನೆ ನಿಮಗೆ ಗೊತ್ತಿಲ್ಲ. ಎಲ್ಲ ಕಾಲದಲ್ಲಿ ಎಲ್ಲಿಡೆಗಳಲ್ಲಿ ಸಾಕ್ಷಿರು ಪೂಜ್ಯರೆಂದು ಬಲ್ಲ. ಆದರಿವತ್ತು ತಾಯಿಯ ಆಜ್ಞೆಯಾಗಿದೆ. ಅವಳು ಹೇಳಿರುವುದನ್ನು ಹಿಂಜರಿಯದೆ ಮಾಡಲೇಬೇಕಾಗಿದೆ.
- ವಯಸ್ಸಿಗ** : (ಹೆಂಡತಿಗೆ) ಜಲಕ್ಕಿನ್ನಮುನಿಗಳು ಹೇಳಿದ್ದು ಜ್ಞಾಪಕ ಇದೆಯೇ? ಈ ಕಾಡಿನಲ್ಲಿ ರಾಕ್ಷಸರಿದ್ದಾರೆ. ಎಚ್ಚರಿಕೆಯಿಂದ ಹೋಗಬೇಕು ಅಂತ. ಅವರು ಹೇಳಿದ ರಾಕ್ಷಸ ಭಯ ಈಗ ಬಂದಿದೆ.
- ಹೆಂಡತಿ** : ಹಾಗೆಂದರೆ? ಸುಮ್ಮನೆ ನಿಂತುಬಿಟ್ಟರೆ ಆಗುತ್ತದೆಯೆ?
- ವಯಸ್ಸಿಗ** : ಅದ್ವಷ್ಟವಿಲ್ಲದೋನು ಏನು ಮಾಡು ಅನ್ನತ್ವಿ?
- ಹೆಂಡತಿ** : ಯಾಕೆ ಕೊಗಿಕೊಬಾರದು?
- ಹಿರಿಮಗ** : ಯಾರನ್ನ ಅಂತ ಕೊಗುತ್ತಿರ್ಯಾಯಮ್ಮಾ? ನಿಜನವಾದ ಕಾಡು, ಬಿಕೋ ಅನ್ನವಂತಿದೆ.
- ವಯಸ್ಸಿಗ** : ಇಲ್ಲೇ ಎಲ್ಲೋ ಹತ್ತಿರದಲ್ಲಿ ಪಾಂಡವರ ಆಶ್ರಮ ಇದ್ದರೂ ಇರಬಹುದು. ಪಾಂಡವರಿಗೆ ಕಾದಾಡೋದು ಇಷ್ಟ. ರಕ್ಷಣೆ ಬೇಡಿದೋರನ್ನ ಸ್ನೇಹಿತರ ಹಾಗೆ ನೋಡಿಕೊತ್ತಾರೆ. ಖಿಂಡಿತವಾಗಿಯೂ ದೀರ್ಘ ಪಕ್ಷವಹಿಸಿ ಕಾಪಾಡುತ್ತಾರೆ.
- ಹಿರಿಮಗ** : ಪಾಂಡವರು ಅಲ್ಲಿರೋದು ಕಾಣಲಿಲ್ಲ ಕಣಪ್ಪ.
- ವಯಸ್ಸಿಗ** : ನಿನಗೆ ಹ್ಯಾಗೆ ಗೊತ್ತು?
- ಹಿರಿಮಗ** : ದಾರೀಬೊಬ್ಬ ವಿಪ್ರ ಸಿಕ್ಕಿದನಲ್ಲ ಅವನು ಹೇಳಿದ. ಅವರು ಶತಕುಂಭಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಧೌಮ್ಯಮಹಷ್ಣಿಯ ಆಶ್ರಮಕ್ಕೆ ಹೋಗಿದ್ದಾರಂತೆ.
- ವಯಸ್ಸಿಗ** : ಹಾಗಿದ್ದರೆ ನಾವು ಸತ್ತ ಹಾಗೆ ಸರಿ.
- ಹಿರಿಮಗ** : ಅಪ್ಪ ಎಲ್ಲರೂ ಹೋಗಿಲ್ಲವಂತೆ ಆಶ್ರಮದ ಕಾವಲಿಗೆ ಅಂತ ಮಧ್ಯಮನನ್ನು ಬಿಟ್ಟಿದ್ದಾರಂತೆ.
- ವಯಸ್ಸಿಗ** : ಸಧ್ಯ! ಅವನೊಬ್ಬ ಇದ್ದರೆ ಸಾಕು ಎಲ್ಲರೂ ಇದ್ದ ಹಾಗೆ.
- ಹಿರಿಮಗ** : ಆದರೆ ಇಷ್ಟು ಹೋತ್ತಿನಲ್ಲಿ ಕಸರತ್ತು ಮಾಡೋಕೆ ಎಲ್ಲೋ ದೂರ ಹೋಗಿರುತ್ತಾನಂತೆ.
- ವಯಸ್ಸಿಗ** : (ನಿಟ್ಟುಸಿರಬಿಟ್ಟು) ಹೂಳಿ! ನಮ್ಮ ಆಸೆ ಮುಗಿತು!.... ಅವನನ್ನೇ ಸ್ವಲ್ಪ ಕೇಳಿಕೊತ್ತೇನೆ..... ಅಯ್ಯಾ ಅಯ್ಯಾ ನೀನು ಗಟ್ಟಿ ಗಂಡಸು. ನಮ್ಮನ್ನು ಬಿಟ್ಟು ಬಿಡುತ್ತೀಯಾ?

- ಫಟೋತ್ತರಜ್ಞ** : (ಎರಡು ಕ್ಷಣಿ ವಯಸ್ಸಿಗನನ್ನು ದಿಟ್ಟಿಸಿ, ತರುವಾಯ) ಬಿಡುತ್ತೇನೆ. ಒಂದು ಷರತ್ತಿಗೆ ಒಪ್ಪಿದರೆ.
- ವಯಸ್ಸಿಗ** : ಏನು ಷರತ್ತು?
- ಫಟೋತ್ತರಜ್ಞ** : ಅಲ್ಲಿ ನನ್ನ ತಾಯಿ ಇದ್ದಾಳೆ. ಆಕೆ ನನಗೆ ಹೇಳಿದ್ದಾಳೆ “ನನ್ನ ಉಪವಾಸ ಮುಗೀತು. ಇವತ್ತು ಪಾರಣೆ, ಈ ಕಾಡಿನಲ್ಲಿ ಹುಡುಕಿ ಯಾವನಾದರೂ ಒಬ್ಬ ಮನುಷ್ಯನನ್ನು ಹಿಡಿದುಕೊಂಡು ಬಾ” ಅಂದಿದ್ದಾಳೆ. ಆದ್ದರಿಂದ ನಿಮ್ಮನ್ನು ಹಿಡಿದುಕೊಂಡೆ. ನಿನ್ನ ಹೆಂಡತಿ, ಇಬ್ಬರು ಮಕ್ಕಳ ಸಮೇತ ನೀನು ಬಿಡುಗಡೆ ಪಡೆಯಬೇಕಾದರೆ, ಒಬ್ಬ ಮಗನನ್ನು ನನಗೆ ಕೊಡು.
- ವಯಸ್ಸಿಗ** : ಹಾಗಿದ್ದರೆ ನನ್ನ ಶೀಮಾನ ಕೇಳು. ಹೆಂಡತಿ ಮಕ್ಕಳ ರಕ್ಷಣೆಗಾಗಿ ನಾನೇ ಬರುತ್ತೇನೆ.
- ಹೆಂಡತಿ** : ಬೇಡಿ! ಹಾಗೆ ಮಾಡಬೇಡಿ! ನನ್ನ ದೇಹವನ್ನು ಪ್ರಿಯ ಗಂಡನನ್ನು ಮಕ್ಕಳನ್ನು ಕುಲವನ್ನು ಉಳಿಸಿ ಉದ್ದಾರವಾಗುತ್ತೇನೆ.
- ಫಟೋತ್ತರಜ್ಞ** : ತಾಯಿ, ನನ್ನ ತಾಯಿಗೆ ಹೆಂಗಸರು ಇಷ್ಟವಿಲ್ಲ.....
- ಹಿರಿಮಗ** : ಕುಲದ ರಕ್ಷಣೆಗಾಗಿ ನನ್ನನ್ನು ಇವನೊಡನೆ ಕಳುಹಿಸಿಕೊಡಿ.....
- ನಡುಮಗ** : ಅಣ್ಣಿ, ನಾನು ಒಮ್ಮೋದಿಲ್ಲ. ನೀನು ಜ್ಯೇಷ್ಠ. ಪಿತೃಗಳಿಗೆ ಪ್ರಿಯನಾದವ. ಲೋಕಕ್ಕೆ ಜ್ಯೇಷ್ಠನೇ ಶ್ರೀಷ್ಠ. ಆದ್ದರಿಂದ ನಾನು ಹೋಗುತ್ತೇನೆ.
- ಕೆರಿಮಗ** : ದೊಡ್ಡಣಿ, ಚಿಕ್ಕಣಿ ನೀವು ಹೋಗೋಕೆ ನಾನು ಬಿಡೋದಿಲ್ಲ. ಹಿರಿಯಣಿ ತಂದೆಗೆ ಸಮಾನ ಎಂದು ತತ್ತ್ವ ತಿಳಿದವರು ಹೇಳುತ್ತಾರೆ. ಹಿರಿಯರನ್ನು ಉಳಿಸಲು ನಾನೇ ತಕ್ಕವನು.
- ಹಿರಿಮಗ** : ತಮ್ಮಯ್ಯ ಹಾಗಲ್ಲ. ತಂದೆಗಾಪತ್ತು ಬಂದಾಗ ಅದ ನಿವಾರಿಸುವುದು ಹಿರಿಯ ಮಗನ ಧರ್ಮ. ದೊಡ್ಡವರನ್ನು ಉಳಿಸುವುದಕ್ಕೆ ನಾನು ಹೋಗುತ್ತೇನೆ.
- ವಯಸ್ಸಿಗ** : ನೀನು ಹಿರಿಯ ಮಗ. ನಿನ್ನನ್ನು ಬಿಟ್ಟು ಕೊಡೋದಿಲ್ಲ.
- ಹೆಂಡತಿ** : (ಕೆರಿಯ ಮಗನನ್ನು ಸೇಳಿದುಕೊಂಡು) ಅವರಿಗೆ ಹಿರಿಯ ಮಗನ ಮೇಲೆ ಇಷ್ಟು ಇರೋ ಹಾಗೆ ನನಗೆ ಕೆರಿಯ ಮಗನ ಮೇಲೆ ಇಷ್ಟು.
- ನಡುಮಗ** : ಕುಟುಂಬದ ಗೌರವವನ್ನು ಕಾಪಾಡುವುದು ನನ್ನ ಜವಾಬ್ದಾರಿ ಅಲ್ಲವಾ? ತಂದೆ ತಾಯಿಯರಿಗೆ ಬೇಡವಾಡೋನು ನಾನು ಯಾರಿಗೆ ಬೇಕಾಗುತ್ತೇನೆ?
- ಫಟೋತ್ತರಜ್ಞ** : ನನಗೆ ಬೇಕಾಗುತ್ತೀಯ. ಬಾ, ಬೇಗ ಹೋಗಬೇಕು.
- ನಡುಮಗ** : ದೊಡ್ಡವರ ಪ್ರಾಣವನ್ನು ರಕ್ಷಿಸುವ ನಾನು ಮಣ್ಣವಂತ.
- ಫಟೋತ್ತರಜ್ಞ** : ಅಬ್ಬ! ಈ ವಟುವಿಗೆ ಸ್ವಜನ ವಾಶ್ತಲ್ಯ ಎಷ್ಟಿದೆ!

- ನಡುವುಗ** : (ವಯಸ್ಸಿಗನಿಗೆ) ಅಪ್ಪ, ನಮಸ್ಕಾರ ಮಾಡುತ್ತೇನೆ (ಕಾಲು ಮುಟ್ಟಿ ನಮಸ್ಕಾರಿಸುತ್ತಾನೆ).
- ವಯಸ್ಸಿಗ** : (ಅವನನ್ನು ಹಿಡಿದೆಬ್ಬಿಸಿ) ಹಿರಿಯರ ಪ್ರಾಣಕ್ಕೆ ಬದಲಾಗಿ ತನ್ನ ಪ್ರಾಣವನ್ನೇ ಕೊಡುವ ನಿನಗೆ ಬ್ರಹ್ಮಲೋಕ ದೊರೆಯಲಿ.
- (ನಡುವುಗ ತನ್ನ ತಾಯಿ, ಅಣ್ಣಿನಿಗೆ ನಮಸ್ಕಾರಿಸುತ್ತಾನೆ. ಅಲ್ಲದೆ ನಮಸ್ಕಾರಿಸಿದ ಕಿರಿಯನನ್ನು ಆಶೀರ್ವಾದಿಸುತ್ತಾನೆ)
- ನಡುವುಗ** : (ಫಳೋತ್ಕಾಚನ ಬಳಿಗೆ ಬಂದು) ಅಯ್ಯಾ ವೀರ, ಹತ್ತಿರದಲ್ಲೇ ನದಿ ಇರೋ ಹಾಗೆ ಕಾಳಿತ್ತೆ. ಮಿಂದುಟ್ಟಿ ಬರುತ್ತೇನೆ.
- ಫಳೋತ್ಕಾಚ** : (ಯೋಚಿಸುತ್ತೆ) ಆಂ? ನೀನು ಗಟ್ಟಿ ಮನಸ್ಸಿನೋನು ಹೋಗು. ಆದರೆ ಬೇಗ ಬರಬೇಕು ತಿಳಿತೇ?
- ನಡುವುಗ** : (ವಯಸ್ಸಿಗನಿಗೆ) ಅಪ್ಪ ಹೋಗಿ ಬರುತ್ತೇನೆ (ಹೋರಕ್ಕೆ ಹೋಗುತ್ತಾನೆ).
- ವಯಸ್ಸಿಗ** : ಹಾ! ಹಾ! ಕಳೆದುಕೊಂಡೆವಲ್ಲ ಕಳೆದುಕೊಂಡೆವಲ್ಲ.
- ತರುಣತಾನುರೂಪಕಾಂತಿಯಿಂದ ಮರುವ ತರುಣನೆ | ನಿಯಮಪರನೆ ಪಾಠಾಸ್ತಕಿತ್ತನೆ ಆನೆ ಮುರಿಯ ನೆಲಕುರುಳ್ಳ ಹೂಪು ಬಿಟ್ಟ ಮರವನೆ | ಅಯ್ಯಾ ನಾಶವಡಯೆ ನೀನದೆಂತು ಮೋಪೆ ಬಾಲನೆ.
- ಫಳೋತ್ಕಾಚ** : ಯಾಕೆ ಆ ವಟ್ಟಿ ಇಪ್ಪು ತಡಮಾಡುತ್ತಿದ್ದಾನೆ? ಅಮ್ಮನ ಪಾರಣೆಯ ಹೊತ್ತು ಮೀರುತ್ತಾ ಬಂತು, ಏನು ಮಾಡಲಿ? ಅಯ್ಯಾ ವಿಪ್ಪ ನಿನ್ನ ಮಗನನ್ನು ಕೂಗು.
- ವಯಸ್ಸಿಗ** : ನೀನು ಹೇಳೋದು ರಾಕ್ಷಸರ ಕ್ರಿಯೆವನ್ನೂ ಮೀರಿಸುವಂತಿದೆ.
- ಫಳೋತ್ಕಾಚ** : ಯಾಕೆ? ಕೋಪ ಬಂತೆ? ಕ್ಷಮಿಸಿ, ಸ್ವಾಮಿ, ಕ್ಷಮಿಸಿ. ಅದು ನನ್ನ ಸ್ವಭಾವದ ದೋಷ. ನೀವು ಕೂಗದಿದ್ದರೆ ಹೋಗಲಿ, ಅವನ ಹೆಸರೇನು?
- ವಯಸ್ಸಿಗ** : ಅದನ್ನು ಹೇಳೋದೂ ನಿಷಿಧ್ಯ.
- ಫಳೋತ್ಕಾಚ** : ಸರಿ ಸರಿ ಅಯ್ಯಾ ಹುಡುಗ ನಿನ್ನ ತಮ್ಮನ ಹೆಸರೇನು?
- ಹಿರಿಮಾಗ** : ಬಡಪಾಯಿ! ‘ಮಧ್ಯಮ’ ಅಂತ.
- ಫಳೋತ್ಕಾಚ** : ಮಧ್ಯಮ ಅಂತಲೆ? ಚೆನ್ನಾಗಿ ಒಮ್ಮೋ ಹೆಸರು. ಸರಿ, ನಾನೇ ಕರೆಯುತ್ತೇನೆ. ಮಧ್ಯಮಾ....! ಅಯ್ಯಾ ಮಧ್ಯಮಾ....! ಬೇಗ ಬಾ!
- ಭೀಮ** : (ಸ್ವರ್ಗತ) ಯಾರೋ ಕೂಗಿದ್ದು ಕೇಳಿಸಿತು;ನೂರಾರು ಹಕ್ಕಿಗಳ ಮಥುರನಾದದಿಂದ ತುಂಬಿ, ಹೆಚ್ಚೆಯಿಡಲಾಗದಪ್ಪ ದಟ್ಟವಾಗಿ ಬೆಳೆದ ಮರಗಳು ಹಬ್ಬಿ, ಭಯ ಹುಟ್ಟಿಸುವ ಈ ಕಾಡಿನಲ್ಲಿ ಯಾವನೋ ತಾರಕ ಸ್ವರದಲ್ಲಿ ಕೂಗಿದ!

- ಫಟೋತ್ಕರ್ಜ** : ಇನ್ನೂ ತಡ ಮಾಡುತ್ತಿದ್ದಾನಲ್ಲ! ಅಮೃತ ಪಾರಣೆಯ ಹೊತ್ತು ಇನ್ನೇನು ಏರಿ ಹೋಗುತ್ತೆ. ಏನು ಮಾಡಲಿ? ಇನ್ನೂ ಗಟ್ಟಿಯಾಗಿ ಕೊಗುತ್ತೇನೆ. ಮಧ್ಯಮಾ ಬೇಗ ಬಾ!
- ಭೀಮ** : ಅವನು ಯಾರು? ಈ ಕಾಡಿನಲ್ಲಿ ಮಧ್ಯಮ, ಮಧ್ಯಮ ಅಂತ ಕೂಗಿ ನನ್ನ ವ್ಯಾಯಾಮಕ್ಕೆ ಅಡ್ಡಿ ಮಾಡಿದ. ಅವನು ಯಾರು ನೋಡಬೇಕು. (ಪ್ರವೇಶಿಸಿ, ಫಟೋತ್ಕರ್ಜನನ್ನು ಕಂಡು) ಓ! ಈತ ಎಷ್ಟು ಜೆನ್ನಾಗಿದ್ದಾನೆ. ಯಾವನೋ ಲೋಕವೀರನ ಮಗನಂತೆ ಕಾಳಿತ್ತಾನೆ.
- ಫಟೋತ್ಕರ್ಜ** : ಅಯ್ಯಾ ವಿಪ್ರ, ನಿಮ್ಮ ಹುಡುಗ ಎಷ್ಟು ತಡ ಮಾಡುತ್ತಿದ್ದಾನೆ. ನೀವಂತ್ರ ಅವನನ್ನು ಕರೆಯೋದಿಲ್ಲ. ಆಗಲಿ ನಾನೇ ಕರೆಯುತ್ತೇನೆ. ಅಯ್ಯಾ ಮಧ್ಯಮಾ, ಬೇಗ ಬಾ.
- ಭೀಮ** : ಇದೋ ಬಂದೆ.
- ಫಟೋತ್ಕರ್ಜ** : (ಭೀಮನನ್ನು ದೃಷ್ಟಿಸಿ) ನೀನು ಪಾರ್ಜ ಹುಡುಗನಲ್ಲ (ನದಿಯ ಕಡೆ ತಿರುಗಿ). ಏ! ಮಧ್ಯಮಾ ನಿನ್ನನ್ನೇ ಕೊಗುತ್ತಿರೋದು.
- ಭೀಮ** : ಅದಕ್ಕೇ ನಾನು ಬಂದಿರೋದು.
- ಫಟೋತ್ಕರ್ಜ** : ನೀನೂ ಮಧ್ಯಮನೇ?
- ಭೀಮ** : ಬೇರೆ ಮಧ್ಯಮ ಯಾರೂ ಇಲ್ಲ. ಹೊಲ್ಲಲಸಾಧ್ಯವಾದವರಲ್ಲಿ ನಾನೇ ಮಧ್ಯಮ, ಪಂಚಭೂತಗಳಲ್ಲಿ ನಾನೇ ಮಧ್ಯಮ.
- ವಯಸ್ಸಿಗ** : (ಹೆಂಡತಿಗೆ) ಮಧ್ಯಮ ಅಂತ ಹೇಳಿಕೊಳ್ಳುತ್ತಿರೋ ಅವನು ಖಂಡಿತವಾಗಿಯೂ ಪಾಂಡುವಿನ ಮಧ್ಯಮ ಮಗನೇ ಇರಬೇಕು.
- ನಡುಮಗ** : (ಫಟೋತ್ಕರ್ಜನಿಗೆ) ಅಯ್ಯಾ! ಪುರುಷ ಹಿಂದಿರುಗಿ ಬಂದಿದ್ದೇನೆ.
- ಫಟೋತ್ಕರ್ಜ** : (ಭೀಮನಿಗೆ) ಇವನು ನಿಜವಾದ ಮಧ್ಯಮ.
- ವಯಸ್ಸಿಗ** : (ಭೀಮನಿಗೆ) ಅಯ್ಯಾ ಮಧ್ಯಮ, ನಮ್ಮ ಸಂಸಾರ ಕಾಪಾಡಪ್ಪ!
- ಭೀಮ** : ಹೆದರಬೇಡಿ, ನಾನು ಮಧ್ಯಮ, ನಮಸ್ಕಾರ ಮಾಡುತ್ತೇನೆ (ಮುದುಕನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾನೆ).
- ವಯಸ್ಸಿಗ** : ವಾಯುವಿನಂತೆ ದೀರ್ಘಕಾಲ ಬಾಳು.
- ಭೀಮ** : ಅನುಗ್ರಹವಾಯಿತು. ನಿಮ್ಮ ಭಯಕ್ಕೆ ಕಾರಣ ಏನು?
- ವಯಸ್ಸಿಗ** : ಕೇಳಪ್ಪ. ಇಲ್ಲಿಂದ ಉತ್ತರಕ್ಕೆ ಉದ್ಯಾಮಕ ಅನ್ನೋ ಉರಿದೆ. ಅಲ್ಲಿಗೆ ನನ್ನ ಸೋರರಮಾವನ ಮಗನ ಉಪನಯನಕ್ಕೆ ಹೆಂಡತಿ ಮಕ್ಕಳ ಜತೆ ಹೊರಟಿದ್ದೆ. ಈತ ಅಡ್ಡಗಟ್ಟಿದೆ.

- ಭೀಮ** : ಓಹೋ ಹಾಗೋ? ಇವನಿಗೆ ತಕ್ಕ ಶಾಸ್ತಿ ಮಾಡುತ್ತೇನೆ (ಫಟೋತ್ತುಚನಿಗೆ). ಅಯ್ಯಾ! ಮಹಾಮರುಷ ಸ್ವಲ್ಪ ಇರು. ಇವರಿಗೆ ಏಕೆ ಹಿಂಸೆ ಕೊಡುತ್ತಿ? ಇವರನ್ನು ಬಿಟ್ಟುಬಿಡು.
- ಫಟೋತ್ತುಚ** : (ಮಧ್ಯದ ಮಗನನ್ನು ಹಿಡಿದುಕೊಂಡು) ‘ನಮ್ಮಪ್ಪನೇ ಬಂದು ಬಿಡು ಎಂದು ಜೋರು ಮಾಡಿದರೂ ಬಿಡೋದಿಲ್ಲ! ನಮ್ಮಮ್ಮೆನ ಆಜ್ಞೆಯಾಗಿದೆ! ಅದರಂತೆ ಹಿಡಿದ್ದೇನೆ’.
- ಭೀಮ** : ಹೋದೇ? ನಿನ್ನ ತಾಯಿ ಯಾರು?
- ಫಟೋತ್ತುಚ** : (ಹೆಮ್ಮೆಯಿಂದ) ಹಿಡಿಂಬೆ ಅಂತ ಹೆಸರು! ಕುರುಕುಲಕ್ಕೆ ದೀವಿಗೆಯ ಹಾಗೆ ಪ್ರಕಾಶಿಸುವ ಮಹಾತ್ಮನನ್ನು ಮದುವೆಯಾಗಿರುವ ಪುಣ್ಯವಂತೆ.
- ಭೀಮ** : (ಹರಷದಿಂದ) ಹಾಗೋ! ನೀನು ಹಿಡಿಂಬೆಯ ಮಗನೋ? ಆಕಾರ, ಬಲ, ಗುಣಗಳಲ್ಲಿ ನಿನ್ನ ತಂದೆ ಹಾಗೂ ಅವನ ಸೋದರರನ್ನು ಹೋಲುತ್ತಿ. ಆದರೆ ಕರುಣೆ ತೋರಿಸದ ನಿನ್ನ ಬುದ್ಧಿ ಯಾರ ಬುದ್ಧಿಗೆ ಹೋಲುತ್ತದೋ ಕಾಣೆ. ಅಪ್ಪ, ಹುಡುಗ, ಅವನನ್ನು ಬಿಟ್ಟುಬಿಡು.
- ಫಟೋತ್ತುಚ** : ಬಿಡೋದಿಲ್ಲ!
- ಭೀಮ** : (ವಯಸ್ಸಿಗನಿಗೆ) ನೀವು ನಿಮ್ಮ ಮಗನನ್ನು ಕರೆದುಕೊಂಡು ಹೋಗಿ. ಇವನ ಜತೆ ನಾನು ಹೋಗುತ್ತೇನೆ.
- ಫಟೋತ್ತುಚ** : ಹಾಗಾದರೆ ನನ್ನ ಜತೆ ನೀನೇ ಬರಬೇಕು (ಫಟೋತ್ತುಚ ನಡುಮಗನ ತೋಳನ್ನು ಬಿಡುತ್ತಾನೆ).
- ಭೀಮ** : ಕರೆದಾಕ್ಷಣ ಇನ್ನೊಬ್ಬನ ಹಿಂದೆ ಹೋಗೋನಲ್ಲ. ನಿನಗೆ ಶಕ್ತಿ ಇದ್ದರೆ ಬಲಾತ್ಮಾರವಾಗಿ ಎಳೆದುಕೊಂಡು ಹೋಗು.
- ಫಟೋತ್ತುಚ** : ಸರಿ ಹಾಗಾದರೆ, ನಿನ್ನ ಆಯುಥ ತೆಗೆದುಕೋ.
- ಭೀಮ** : ಬಲವಾದ ತೋಳುಗಳೇ ನನ್ನ ಆಯುಥ.
- ಫಟೋತ್ತುಚ** : ನನ್ನ ತಂದೆ ಭೀಮಸೇನ ಹೇಳೋದಕ್ಕೆ ಯೋಗ್ಯವಾದ ಮಾತು ಇದು.
- ಭೀಮ** : ಅದು ಯಾರಪ್ಪ ಆ ಭೀಮಸೇನ? ಅವನು ಬ್ರಹ್ಮ, ಶಿವನಿಗೆ, ಸಮಾನನೆ? ಇಲ್ಲ ಇಂದ್ರ, ಕೃಷ್ಣ, ಯಮ, ಇವರಲ್ಲಿ ಯಾರಿಗೆ ಸಮಾನ?
- ಫಟೋತ್ತುಚ** : ಅವರೆಲ್ಲಿರಿಗೂ
- ಭೀಮ** : ಭೇ! ಸುಖ್ಯ.
- ಫಟೋತ್ತುಚ** : ಸುಖ್ಯ ಅನ್ನತೀಯಾ? ನನ್ನ ತಂದೆಯನ್ನು ಹೀಯಾಳಿಸುತ್ತೀಯಾ? ಇಲ್ಲಿ ನೋಡು ಈ ದೊಡ್ಡ ಮರ. ಇದನ್ನು ಬೇರುಸಹಿತ ಕಿತ್ತು ಹೋಡಿಯುವೆನು.



- ಭೀಮ** : ಕೋಪ ಬಂದ ಕಾಡಾನೆಗೆ ಅದೇ ಕಾಡಿನ ಹುಲಿ ಹೆಚರುವುದಿಲ್ಲ.
- ಹಂತೋತ್ಸಚ** : (ಬಂಡೆಯನ್ನು ಭೀಮನ ಮೇಲೆ ಎಸೆಯುತ್ತಾನೆ) ಬಂಡೆಯಿಂದಲೂ ನಿನ್ನನ್ನು ಕೊಲ್ಲೊಳಗಲ್ಲ, ಆಗಲಿ ನೋಡು ನಾನು ಭೀಮನ ಮಗ. ವಾಯುದೇವನ ಮೊಮ್ಮೆಗ! ಮಲ್ಲಯುದ್ಧದಲ್ಲಿ ನನ್ನ ಸಮಾನರಿಲ್ಲ. ಸಿದ್ಧನಾಗು! (ಇಬ್ಬರೂ ಕಾಳಗ ಮಾಡುತ್ತಾರೆ. ಭೀಮನನ್ನು ಪಟ್ಟನಲ್ಲಿ ಹಿಡಿದು) (ಸ್ವರ್ಗತ) ಗಟ್ಟಿ ಹಗ್ಗದಿಂದ ಆನ ಕಟ್ಟಿವ ಹಾಗೆ ನನ್ನ ತೋಳಿನಿಂದ ನಿನ್ನನ್ನು ಬಿಗಿದಿದ್ದೇನೆ. ಹೇಗೆ ಬಿಡಿಸಿಕೊಳ್ಳುತ್ತೀಯೋ ನೋಡುತ್ತೇನೆ.
- ಭೀಮ** : (ಬಿಡಿಸಿಕೊಂಡು) ನೋಡಿದೆಯಾ? ತೋಳಿನಲ್ಲಿ ಬಲವಿದೆ ಅನ್ನವ ದರ್ಶವನ್ನು ಬಿಟ್ಟು ಬಿಡು. ನನಗಂತೂ ಮಲ್ಲಯುದ್ಧದಲ್ಲಿ ತೋಂದರೆಯೆನ್ನುವುದೇ ಇಲ್ಲ!
- ಹಂತೋತ್ಸಚ** : ಆಗಲಿ ನನ್ನ ತಾಯಿ ಹೊಟ್ಟಿ ಮಾಯಾಪಾಶದಿಂದ ನಿನ್ನನ್ನು ಬಿಗಿದು ಹೊತ್ತುಕೊಂಡು ಹೋಗುತ್ತೇನೆ (ಮಂತ್ರವನ್ನು ಜಪಿಸುತ್ತಾನೆ. ಮಾಯಾ ಪಾಶದಲ್ಲಿ ಭೀಮಸೇನನನ್ನು ಸಿಲುಕುಸುತ್ತಾನೆ).
- ಭೀಮ** : (ಮಂತ್ರವನ್ನು ಜಪಿಸುತ್ತಾನೆ) ಮಹೇಶ್ವರನಿಂದ ದೊರೆತಿರುವ ಮಾಯಾಪಾಶ ಮೋಕ್ಷಮಂತ್ರದಿಂದ ನಿನ್ನ ಕಟ್ಟುಗಳನ್ನು ಬಿಡಿಸಿಕೊಂಡಿದ್ದೇನೆ.
- ಹಂತೋತ್ಸಚ** : (ಸ್ವರ್ಗತ) ಈಗ ಏನು ಮಾಡೋದು? (ಭೀಮನಿಗೆ) ಆಗಲಿ ನಮ್ಮ ಹಿಂದಿನ ಒಪ್ಪಂದದ ಹಾಗೇ ಮಾಡು.

- ಭೀಮ** : ಒಪ್ಪಂದ ಯಾವ ಒಪ್ಪಂದ? ಓ ಅದೇ ಜ್ಯಾಪಕಕ್ಕೆ ಬಂತು, ಆಗಲಿ ಬರುತ್ತೇನೆ, ನಡೆ (ಫಟೋತ್ತುಚನ ಜತೆಯಲ್ಲಿ ಹೊರಡುತ್ತಾನೆ).
- ಫಟೋತ್ತುಚ** : ಇದೇ ನಮ್ಮ ಮನೆ. ಇಲ್ಲೇ ಇರು. ನೀನು ಬಂದಿರೋದನ್ನು ನನ್ನ ತಾಯಿಗೆ ತಿಳಿಸುತ್ತೇನೆ(ಎರಡು ಹೆಣ್ಣೆ ನಡೆದು ಹೊರಕ್ಕೆ, ಕೊಗುತ್ತ). ಅಮ್ಮಾನಾನು ಫಟೋತ್ತುಚ ಬಂದಿದ್ದೇನೆ. ನಿನಗೆ ಇಷ್ಟವಾದ ಆಹಾರ ತಂದಿದ್ದೇನೆ. ಹೊರಗೆ ಬಾರಮ್ಮ.
- ಹಿಡಿಂಬಿ** : ಸಂತೋಷ ಮಗು ಬರುತ್ತೇನೆ(ದೃಢಕಾಯದ ಹೆಂಗಸು ಪ್ರವೇಶಿಸಿ, ಭೀಮನನ್ನು ನೋಡಿ, ಫಟೋತ್ತುಚನಿಗೆ). ಓಹ್ ಇವರೇ ಮಗನೇ, ಇವರೇ ನನ್ನ ದೇವರು ಇವರಿಗೆ ನಮಸ್ಕರಿಸು(ಹೊಗಿ ಭೀಮನ ಕಾಲು ಮುಟ್ಟಿ ನಮಸ್ಕರಿಸುತ್ತಾಳೆ).
- ಭೀಮ** : ಯಾರಮ್ಮ ನೀವು? ನನಗೇಕೆ ನಮಸ್ಕಾರ ಮಾಡುತ್ತೀರಿ? (ಹಿಡಿಂಬಿ ಎದ್ದು ನಿಲ್ಲುತ್ತಾಳೆ. ಅವಳನ್ನು ನೋಡಿ) ಓ! ಹಿಡಿಂಬಿ? ಏನಿದು..... ? (ಕಿವಿಯಲ್ಲಿ ಉಸಿರುತ್ತಾಳೆ) !
- ಹಿಡಿಂಬಿ** : ಕಂದ ಫಟೋತ್ತುಚ ಇವರೇ ನಿನ್ನ ತಂದೆ, ನಮಸ್ಕರಿಸು.
- ಫಟೋತ್ತುಚ** : ಅನುಗ್ರಹಿತನಾದ ತಂದೆ (ನಮಸ್ಕರಿಸಿ ನಿಲ್ಲುತ್ತಾನೆ)
 (ತರೆ ಸರಿಯುವುದು)

ಕರ್ತೃ - ಭಾವ - ಆಕರ್ಷ

ಭಾಸನು ಸಂಸ್ಕೃತದ ಪ್ರಸಿದ್ಧ ನಾಟಕಕಾರ. ಈತ ಕಾಳಿದಾಸನಿಗಿಂತ ಸುಮಾರು ಐದು ನೂರು ವರ್ಷಗಳಷ್ಟು ಹಿಂದಿನವ. ಈತನ ಕಾಲ ಸುಮಾರು ಕ್ರಿಸ್ತ ಮೂರ್ವ ೩೦೦. ಮಾರ್ಣಿ ರೂಪದಲ್ಲಿ ದೊರೆತಿರುವ ನಾಟಕಗಳಲ್ಲಿ ಭಾಸನ ನಾಟಕಗಳೇ ಅತ್ಯಂತ ಪ್ರಾಚೀನವಾದುವು. ಈತ ದಾಸೀಣ ಭಾರತದವ. ೨೫-೩೦ ನಾಟಕಗಳನ್ನು ಬರೆದಿರುವನೆಂದು ತಿಳಿದು ಬಂದಿದೆ. ಆದರೆ ಲಭಿಸಿರುವ ನಾಟಕಗಳು ಱಳಿ ಮಾತ್ರ. ಪ್ರತಿಜ್ಞಾ ಯೋಗಂಥರಾಯಣ, ಸ್ವಷ್ಟಿವಾಸವದತ್ತ, ಜಾರುದತ್ತ ಇವು ಬೃಹತ್ಯಧಾ ಆಧಾರಿತ. ಪ್ರತಿಮಾನಾಟಕ, ಅಭಿಪ್ರೇಕ, ಯಜ್ಞಪ್ರಲು ಇವು ರಾಮಾಯಣ ಕಥಾನಕಕ್ಕೆ ಸಂಬಂಧಿಸಿದವು. ಪಂಚರಾತ್ರ, ಮಧ್ಯಮ ವ್ಯಾಯೋಗ, ದೂತವಾಕ್ಯ, ದೂತ ಫಟೋತ್ತುಚ, ಕರ್ಣಾಭಾರ, ಉರುಭಂಗ, ಬಾಲಕರಿತ ಇವು ಮಹಾಭಾರತದ ಪ್ರಸಂಗಗಳು.

* * * *

ಪಕ್ಕತ ನಾಟಕ ವಿಶೇಷವಾದುದು. ಶಿಷ್ಟಪಾಲನಾ ನೀತಿಯಂತೆ ರೂಪಿತವಾಗಿದೆ. ಪೌರಾಣಿಕ ನಾಟಕಗಳಲ್ಲಿ ತಂದೆ ಮಕ್ಕಳ ಕಾಳಗಗಳಾದ, ಅಜ್ಞನ-ಬಿಭುವಾಹನ, ರಾಮ-ಕುಶಲವರ ಕಾಳಗದಂತೆಯೇ ಭೀಮಸೇನ-ಫಟೋತ್ತುಚರ ಕಾಳಗವೂ ಒಂದು. ಕುಟುಂಬವೊಂದನ್ನು ರಕ್ಷಿಸಲು ವಚನಕೊಟ್ಟಿ ಭೀಮ ವಚನ ಪರಿಪಾಲನೆಗಾಗಿ ಫಟೋತ್ತುಚನನ್ನು ಮಗನೆಂದು ತಿಳಿದ ಮೇಲೂ ಅವನೊಡನೆ ಯುದ್ಧ ಮಾಡುತ್ತಾನೆ. ಅನಂತರ ಒಪ್ಪಂದದಂತೆ ಅವನೊಂದಿಗೆ ತರೆಳಿದಾಗ ಎಲ್ಲರ ಸಮಾಗಮವಾಗುತ್ತದೆ.

* * * *

ಪ್ರಕೃತ ಪಾಠ ಸಮಾಗಮ ಎಂಬುದು ಭಾಸನ ಮಧ್ಯಮ ವ್ಯಾಯೋಗ ನಾಟಕದ ಕನ್ನಡ ಅನುವಾದಿತ ರೂಪ. ಪರ್ಯಾಪ್ತಸ್ತಕ ರಚನಾಸಮಿತಿಯು ಅನುವಾದ ಕಾರ್ಯದಲ್ಲಿ ಎಷ್‌.ವಿ. ಪರಮೇಶ್ವರಭಟ್ಟ ಅವರ ಮಧ್ಯಮ ವ್ಯಾಯೋಗ ಹಾಗೂ ಬಿ. ಚಂದ್ರಶೇಖರ ಅವರ ಮಧ್ಯಮ ವ್ಯಾಯೋಗ ಕೃತಿಗಳನ್ನು ಸಂಪಾದನೆಗೆ ಬಳಸಿಕೊಂಡಿದೆ.

ಪದ-ಗಢಾರ್ಥ

ನೈದಿಲೆ-ಕುಮುದ; ವ್ರೋಮ-ಆಕಾಶ; ವೈಘಾಯ್ಯ-ನವರತ್ನಗಳಲ್ಲಿ ೧೦ದು; ರಂಜಿಸುವ-ಹೊಳೆಯುವ, ಸಂತೋಷಗೊಳಿಸುವ; ವಿಜ್ಞಾಪನೆ-ಬಿನ್ನಹ, ಹೋರಿಕೆ; ಬೇಳ್ಳೆ-ಆಹತಿ, ಬಲಿ; ದೀಪ್ತ-ಕಾಂತಿಯುಕ್ತ; ಅಭವ-ಶಿವ; ಕಗ್ಗಡು-ದಟ್ಟ ಅರಣ್ಯ; ಸಾಷ್ಟಿಕ-ಸತ್ಯಗುಣಯುತ; ತಾರಕಸ್ವರ-ಪರು ದನಿ, ಗಟ್ಟಿದನಿ; ಶಾಸ್ತ್ರ-ದಂಡನೆ, ಶ್ರೀಕೆ

ಪರ್ಯಾಧಾರ ಟಿಪ್ಪಣಿ

ಪಾಂಡವ ಮಧ್ಯಮ : ಖ್ಯಾತ ಸಂಸ್ಕೃತ ನಾಟಕಕಾರ ಭಾಸ ಮಹಾಕವಿಯ ನಾಟಕಗಳಲ್ಲಿ ‘ಮಧ್ಯಮ ವ್ಯಾಯೋಗ’ ಎಂಬುದು ಕೂಡಾ ಒಂದು. ಇದು ಭೀಮ ಮತ್ತು ಅವನ ಮಗ ಘಟೋತ್ತಮಚನ ಸಮಾಗಮದ ಕಥೆಯನ್ನು ಒಳಗೊಂಡ ಕಥಾನಕ. ಭಾರತದ ರಾಜರಲ್ಲಿ ಅವರ ಹಿರಿಯ ಪತ್ನಿಯ ಮಕ್ಕಳಿಗ ಹೆಚ್ಚು ಪ್ರಾಧಾನ್ಯ. ಹಾಗೆಯೇ ಪಾಂಡುರಾಜನ ಅಪ್ಪಣೆ ಮೇರೆಗೆ ಕುಂತಿಯಲ್ಲಿ ಜನಿಸಿದ ಮಕ್ಕಳು ಮೂವರು. ಅವರೇ ಧರ್ಮರಾಯ, ಭೀಮ ಮತ್ತು ಅಜುರ್ನ, ಮಾರ್ದಿಯಲ್ಲಿ ನಕುಲ ಸಹದೇವ ಅವಳಿ ಮಕ್ಕಳು ಜನಿಸಿದರು. ಕವಿ ಭಾಸನ ದೃಷ್ಟಿಯಲ್ಲಿ ಇವರಿಗೆ ಪ್ರಾಧಾನ್ಯವಿಲ್ಲ, ಹಾಗಾಗಿ ಕವಿಯು ಇಲ್ಲಿ ಭೀಮಸೇನನನ್ನು ಪಾಂಡವ ಮಧ್ಯಮ ಎಂದು ಕರೆದಿದ್ದಾನೆ. ಈ ಕಾರಣದಿಂದ ಪ್ರಸ್ತುತ ಪಾಠದಲ್ಲಿ ಬರುವ ಪಾಂಡವ ಮಧ್ಯಮ ಎಂದರೆ ಭೀಮಸೇನ. ಇವನು ಪಂಚಭೂತಗಳಲ್ಲಿ ಮಧ್ಯಮನಾದ ವಾಯುದೇವನ ಅನುಗ್ರಹದಿಂದ ಜನಿಸಿದವನು.

ಪಂಚಭೂತ : ಭೂಮಿ, ನೀರು, ವಾಯು, ಅಗ್ನಿ, ಆಕಾಶ – ಇದು ಮೂಲವಸ್ತುಗಳು.

ಹಿಡಿಂಬಿ : ಹಿಡಿಂಬಿನ ತಂಗಿ. ಪಾಂಡವರು ಅರಗಿನಮನೆಯಿಂದ ಹೊರಬಿದ್ದು ಅರಣ್ಯವನ್ನು ಸೇರಿದಾಗ ಅಣ್ಣಿನಿಗೆ ಆಹಾರ ಮಡುಕುತ್ತಾ ಬಂದ ಈಕೆ ಭೀಮನ ದೃಢಕಾರ್ಯ ಮತ್ತು ಸೌಂದರ್ಯವನ್ನು ಕಂಡು ಮೋಹಿತಳಾಗಿ ಆತನನ್ನು ವರಿಸುತ್ತಾಳೆ. ಇವರಿಬ್ಬರ ಮಗನೇ ಘಟೋತ್ತಮಚ.

ಪಾರಕ್ಷ : ಉಪವಾಸ ದಿನದ ಮಾರನೆಯ ದಿನ ಮಾಡುವ ಹಬ್ಬದೂಟ.

ಧೌಮ್ಯಮಹಣಿ : ಅಪ್ಪವಸುಗಳಲ್ಲಿ ಒಬ್ಬನಾದ ಪ್ರತ್ಯೂಷನ ಮಗ, ಬ್ರಹ್ಮಣಿಯಾದ ದೇವಲನ ಒಡಮಟ್ಟಿದವ, ಪಾಂಡವರ ಮರ್ಯಾದಿತ, ಅವರ ವನವಾಸ ಕಾಲದಲ್ಲಿ ಅನೇಕ ತೀರ್ಥಗಳ ಮಹಿಮೆಯನ್ನು ವಿವರಿಸಿದವ. ಅಲ್ಲದೆ ಪಾಂಡವರು ಅಜ್ಞಾತವಾಸಕ್ಕೆ ಹೊರಟಾಗ ಅರಮನೆಯಲ್ಲಿ ಸೇವಕರು ವಾಸಮಾಡಬೇಕಾದ ರೀತಿಯನ್ನೂ ಅವರ ಕರ್ತವ್ಯಗಳನ್ನೂ ಅವರಿಗೆ ಅರುಹಿದವ, ಪಾಂಡವರು ಅಜ್ಞಾತವಾಸ ಮಾಡುತ್ತಿದ್ದಾಗ ಅವರ ಅಗ್ನಿಹೋತ್ರಗಳನ್ನು ಈತ ಕಾಪಾಡಿಕೊಂಡಿದ್ದ.

ತ್ರಿಪುರ ದಹನ: ತಾರಕಾಸುರನ ಮುಕ್ತಳಾದ ತಾರಾಕ್, ಕಮಲಾಕ್ ಮತ್ತು ವಿದ್ಯಾನ್ಜಲಿ ಎಂಬವರಿಗಾಗಿ ಬ್ರಹ್ಮನ ವರಪ್ರಸಾದದಿಂದ ಮಯನು ಭೂಮಿಯ ಮೇಲೆ ಕಬ್ಜಿಣಿದ, ಅಂತರಿಕ್ಷದಲ್ಲಿ ಬೆಳ್ಳಿಯ, ಅದರ ಮೇಲಾಗದಲ್ಲಿ ಸುವರ್ಚಂದ ಪಟ್ಟಣಗಳನ್ನು ನಿರ್ಮಿಸಿದನು. ಈ ಮೂರು ಪಟ್ಟಣಗಳು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಒಂದುಗೂಡುತ್ತಿದ್ದವು ಆ ಸಂದರ್ಭದಲ್ಲಿ ಯಾವನೇ ಒಬ್ಬ ಬಿಲ್ಲುಗಾರ ಒಂದೇ ಬಾಣದಿಂದ ಈ ಮೂರು ಪಟ್ಟಣಗಳನ್ನು ಧ್ವಂಸಮಾಡುವುದಕ್ಕೆ ಸಮರ್ಥನಾಗುತ್ತಾನೆಂದು ಬ್ರಹ್ಮದೇವನು ಎಚ್ಚರಿಸಿದ್ದನು. ತಾರಾಕ್ನನು ಸುವರ್ಚಂದ ಪುರದಲ್ಲು ಕಮಲಾಕ್ನನು ಬೆಳ್ಳಿಯ ಪುರದಲ್ಲು ವಿದ್ಯಾನ್ಜಲಿಯು ಕಬ್ಜಿಣಿದ ಪುರದಲ್ಲು ತಮ್ಮವರೋಂದಿಗೆ ಮಯನ ಆದೇಶದಂತೆ ದೃವಭಕ್ತಿ ಉಳ್ಳವರಾಗಿ ಅನ್ಯಾಯ, ಅತ್ಯಾಚಾರ ಮಾಡದೆ ವಾಸಿಸುತ್ತಿದ್ದರು. ಆದರೆ ವಿಧಿವಿಲಾಸದಂತೆ ಈ ಮೂರವರು ರಾಕ್ಷಸರು ದಿನೇದಿನೇ ತಮ್ಮ ನಿಷ್ಠೆಯಲ್ಲಿ ಬದಲಾವಣ ಮಾಡಿ ದೃವಭಕ್ತಿಯಿಂದ ಡೂರ ಸರಿದು ಅನ್ಯಾಯ ಅತ್ಯಾಚಾರಗಳಲ್ಲಿ ತೊಡಗಿದರು. ಇವರ ಹಾವಳಿಯನ್ನು ತಡೆಯಲಾರದೆ ದೇವತೆಗಳು ಶಿವನನ್ನು ಮೋರೆಹೊಕ್ಕರು ಶಿವನು ಭೂಮಿಯನ್ನು ರಥವನ್ನಾಗಿಸಿಕೊಂಡು ಚತುರ್ವೇದಗಳನ್ನು ಕುದುರೆಗಳನ್ನಾಗಿಯೂ ಬ್ರಹ್ಮನನ್ನು ಸಾರಧಿಯನ್ನಾಗಿಯೂ ಮಂದರ ಪರ್ವತವನ್ನು ಬಿಲ್ಲನ್ನಾಗಿಯೂ ಸಮುದ್ರವನ್ನು ಬತ್ತಳಿಕೆಯನ್ನಾಗಿಯೂ, ಆದೇಷನನ್ನು ಹೆದೆಯನ್ನಾಗಿಯೂ, ವಿಷ್ಣುವನ್ನು ಬಾಣವನ್ನಾಗಿಯೂ ಮಾಡಿಕೊಂಡು ಆ ಮೂರು ಪಟ್ಟಣಗಳು ಒಂದು ಕಡೆ ಸೇರಿದ ಸಂದರ್ಭದಲ್ಲಿ ಒಂದೇ ಬಾಣದಿಂದ ಆ ಮೂರು ಪಟ್ಟಣಗಳನ್ನು ಸುಟ್ಟಿ ಬೂದಿಮಾಡಿದನು. ಈ ದಿನದ ಸಂಕೇತವಾಗಿ ಇಂದಿಗೂ ಭೂಲೋಕದಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ದೀಪೋತ್ಸವ ನಡೆಯುತ್ತಿದೆ.

ಅಭ್ಯಾಸ

- ಮೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಟ ಪ್ರಶ್ನೆಗಳು.
- ಅ. ಬಿಟ್ಟ ಜಾಗವನ್ನು ಸೂಕ್ತ ಪದದಿಂದ ತುಂಬಿ
 - ೧. ಹೆದರಬೇಡಿ ಮಕ್ಕಳೆ, ಅವನ ಮಾತಿನಲ್ಲಿ _____ ಇದೆ.
 - ೨. ನನ್ನ ತಾಯಿಗೆ _____ ಇಷ್ಟವಿಲ್ಲ.
 - ೩. ಇಲ್ಲಿಂದ ಉತ್ತರಕ್ಕೆ _____ ಅನೇಕ್ ಉಂಟಿಗೆ.
 - ೪. ಕುರುಕುಲಕ್ಕೆ ದೀವಿಗೆಯ ಹಾಗೆ ಪ್ರಕಾಶಿಸುವ _____ ಮದುವೆಯಾಗಿರುವ ಮಣ್ಣವಂತೆ.
- ಆ. ಮೊದಲೆರಡು ಪದಕ್ಕೆ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
 - ೧. ಪ್ರತಿಮಾನಾಟಕ : ರಾಮಾಯಣ : : ಚಾರುದತ್ತ : _____
 - ೨. ಪ್ರಾಣ : ಹರಣ : : ರಾಕ್ಷಸ : _____

- ಇ. ಧೌಮ್ಯ : ಮಹಿಂ : : ಜಲಕ್ಕಿನ್ನ : _____
- ಈ. ಬರಲಿ : ವಿದ್ಯಾರ್ಥಿಕ ಕ್ರಿಯಾಪದ : : ಬಂದಾನು : _____
- ಇಂ. ಕತೆ : ಕತೆಗಾರ : : ನಾಟಕ : _____
- ಪ್ರೇರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
 - ಅ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು/ಒಂದು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಸೂತ್ರಧಾರ ಶ್ರೀಹರಿಯನ್ನು ಹೊಗಳಿರುವ ಬಗೆ ಹೇಗೆ?
 - ಈ. ನಡುಮಗ ಘಟೋತ್ತಮಚನ ರೂಪವನ್ನು ಹೇಗೆ ವರ್ಣಿಸಿದ?
 - ಇಂ. ವಯಸ್ಸಿಗ ಹೇಳಿದ ನಡುಮಗನ ಗುಣಗಳನ್ನು ತಿಳಿಸಿ.
 - ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಯಾರು ಆಹಾರವಾಗಬೇಕೆಂಬ ವಿಷಯದಲ್ಲಿ ವಯಸ್ಸಿಗನ ಸಂಸಾರದಲ್ಲಿ ನಡೆದ ವಾದ ಮತ್ತು ನಿರ್ಧಾರವನ್ನು ಬರೆಯಿರಿ.
 - ಈ. ಭೀಮ-ಘಟೋತ್ತಮಚರ ನಡುವಿನ ಹೋರಾಟವನ್ನು ವಿವರಿಸಿ.
 - ಇ. ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ
 - ಇ. “ಪ್ರೇರಣಾಯ ಸೇತುವೆಯ ನಿರ್ಮಿಸಿದ ಪಾದ”
 - ಈ. “ತಂದೆ ತಾಯಿಯರಿಗೆ ಬೇಡವಾದೋನು ನಾನು”
 - ಇ. “ಬಲವಾದ ತೋಳುಗಳೇ ನನ್ನ ಆಯುಧ”
 - ಇ. “ಕೋಪ ಬಂದ ಕಾಡಾನೆಗೆ ಅದೇ ಕಾಡಿನ ಹುಲಿ ಹೆದರುವುದಿಲ್ಲ”
 - ಈ. ಕೊಟ್ಟಿರುವ ಪ್ರಶ್ನೆಗಳಿಗೆ ವರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ
 - ಇ. ರಕ್ಷಣೆಯ ವಿಷಯದಲ್ಲಿ ಪಾಂಡವರ ನಿಲುವು ಏನು?
 - ಈ. ತಾನು ಹಿಡಿಂಬೆಯ ಮಗನೆಂದು ಘಟೋತ್ತಮಚನ ಹೇಳಿದಾಗ ಭೀಮನ ಪ್ರತಿಕ್ರಿಯೆ ಏನು?
 - ಇ. ಘಟೋತ್ತಮಚನು ತಾನು ಮಲ್ಲಯಾದ್ವದಲ್ಲಿ ಪ್ರವೇಣನೆಂದು ತಿಳಿಸಿದ್ದನ್ನು ವಿವರಿಸಿ?
 - ಉ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
 - ಇ. ಜಲಕ್ಕಿನ್ನ ಮುನಿಗಳ ಎಚ್ಚರಿಕೆ ಏನು?
 - ಈ. ಕಾದಾಡೋದು ಯಾರಿಗೆ ಇಷ್ಟವಾದ ವಿಚಾರ?

- ಇ. ಪಾಂಡವರು ಧೌಮ್ಯ ಮಹಿಳೆಗಳ ಆಶ್ರಮಕ್ಕೆ ಹೋಗಿದ್ದುದು ಏಕೆ?
- ಈ. ಘಟೋತ್ಸಚನಿಗೆ ತಾಯಿ ಏನೆಂದು ಕೋರಿಕೆ ಇಟ್ಟಿದ್ದಳು?
- ಈ. ಭೀಮನೊಂದಿಗೆ ಮನೆಗೆ ಹೋದ ಘಟೋತ್ಸಚನು ತಾಯಿಗೆ ಏನೆಂದು ಹೇಳಿದನು?

ಭಾಷಾಭ್ರಾಸ

- ಸ್ವೇಧಾಂತಿಕ ಭಾಷಾಭ್ರಾಸ

ಹಳಗನ್ನಡದ ವಿಭಕ್ತಿ ಪ್ರಶ್ನೆಯಗಳು

ವಿಭಕ್ತಿ	ಕಾರಕಾಧಿಗಳು	ಪ್ರಶ್ನೆಯ ಹಳಗನ್ನಡ	ಎಕವಚನ	ಬಹುವಚನ
ಪ್ರಥಮಾ	ಕತ್ತರ್ವಧರ್	-ಮ್ಯಾ	ಅರಸಂ	ಅರಸರ್
ದ್ವಿತೀಯಾ	ಕಮಾರ್ವಧರ್	-ಅಂ	ಅರಸನಂ	ಅರಸರಂ
ತೃತೀಯಾ	ಕರಣಾಧರ್	-ಇಂ, -ಇಂದಂ, -ಇಂದೆ	ಅರಸನಿಂ, ಅರಸನಿಂದಂ ಅರಸನಿಂದೆ	ಅರಸರಿಂ ಅರಸರಿಂದಂ ಅರಸರಿಂದೆ
ಚತುರ್ಥಿ	ಸಂಪ್ರದಾನ	-ಗೆ, -ಕೆ, -ಕ್ಕೆ	ಅರಸಂಗೆ	ಅರಸಗೆ
ಪಂಚಮೀ	ಅಪಾದಾನ	-ಅತ್ತಣಿಂ -ಅತ್ತಣಿಂದಂ -ಅತ್ತಣಿಂದೆ	ಅರಸನತ್ತಣಿಂ ಅರಸನತ್ತಣಿಂದಂ ಅರಸನತ್ತಣಿಂದೆ	ಅರಸರತ್ತಣಿಂ ಅರಸರತ್ತಣಿಂದಂ ಅರಸರತ್ತಣಿಂದೆ
ಷಟ್ತಮೀ	ಸಂಬಂಧ	-ಅ	ಅರಸನ	ಅರಸರ
ಸಪ್ತಮೀ	ಅಧಿಕರಣ	-ಒಳ್ಳೆ	ಅರಸನೊಳ್ಳೆ	ಅರಸರೊಳ್ಳೆ

ವಿಭಕ್ತಿಪಲ್ಲಟ :

ನಾವು ಮಾತನಾಡುವಾಗ ಪದ, ಪ್ರಕೃತಿಗಳಿಗೆ ಯಾವ್ಯಾವ ವಿಭಕ್ತಿ ಪ್ರಶ್ನೆಯಗಳನ್ನು ಸೇರಿಸಿ ಹೇಳಬೇಕೋ ಅದನ್ನು ಬಿಟ್ಟು ಬೇರೆ ವಿಭಕ್ತಿ ಪ್ರಶ್ನೆಯಗಳನ್ನು ಸೇರಿಸಿ ಹೇಳುವುದುಂಟು ಹೀಗೆ ಸೇರಿಸಬೇಕಾದ ವಿಭಕ್ತಿ ಪ್ರಶ್ನೆಯಕ್ಕೆ ಬದಲಾಗಿ ಬೇರೆ ವಿಭಕ್ತಿ ಪ್ರಶ್ನೆಯವನ್ನು ಸೇರಿಸಿ ಹೇಳುವುದೇ ವಿಭಕ್ತಿ ಪಲ್ಲಟವೆನ್ನುಸ್ತತದೆ.

- ಉ.ದಾ.: - ಬಂಡಿಯನ್ನು ಹತ್ತಿದನು (ದ್ವಿತೀಯ) - ಬಂಡಿಗೆ ಹತ್ತಿದನು (ಚತುರ್ಥಿ)
- ಆತನ ದೇಸೆಯಿಂದ ಕೇಡಾಯ್ತು (ಪಂಚಮೀ) - ಆತನಿಂದ ಕೇಡಾಯ್ತು (ಶೃಂತಿಯ)
- ಮನೆಯ ಯಜಮಾನ (ಷಟ್ಪ್ರೀ) - ಮನೆಗೆ ಯಜಮಾನ (ಚತುರ್ಥಿ)
- ಹಳ್ಳಿದಲ್ಲಿ ಬಿದ್ದನು (ಸಪ್ತಮೀ) - ಹಳಕ್ಕೆ ಬಿದ್ದನು (ಚತುರ್ಥಿ)

ಭಾಷಾ ಚರ್ಚಾವಚಿಕೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
 ೧. ಹಳಗನ್ನಡದ ವಿಭಕ್ತಿ ಪ್ರಶ್ನೆಯಗಳಾವುವು? - ಪಟ್ಟಿ ಮಾಡಿ
 ೨. ವಿಭಕ್ತಿಪಲ್ಲಿಟ ಎಂದರೇನು? ನಿದರ್ಶನ ನೀಡಿ
- ಎಸ್.ವಿ. ಪರಮೇಶ್ವರಭಟ್ಟ ಅವರ ಭಾಸ ಸಂಪುಟ (ಕನ್ನಡ ಅನುವಾದ) ಓದಿ.
- ಬಿ. ಜಂದ್ರಶೇಖರ ಅವರ 'ಮಹ್ಯಮ ವ್ಯಾಯೋಗ' ನಾಟಕ ಓದಿ.



ಮುನ್ತೆಯಾಲಿ

ಕವಿ ಹಲಹರನು ನಿಮಿಸಿರುವ ಶಿವರಂಭಪ್ರಂಚ ವಿಶಾಲವೂ ಷೈವಿಧ್ಯಮಯವೂ ಆಗಿದೆ. ಶರಣರಲ್ಲಿ ಮುದ್ದರು, ಕವಿಗಳು, ವಿವಿಧ ವೃತ್ತಿಯವರು, ಜನಸಾಮಾನ್ಯರು ಇದ್ದಾರೆ. ಬಗೆಬಗೆಯಾಗಿ ದೇವರ್ಥೋಽಕೆ ಪ್ರವೇಶಿಲಿದವಲಿದ್ದಾರೆ. ಮಾನವಿಯ ಪ್ರವೃತ್ತಿಗಳನ್ನು ಆಧ್ಯಾತ್ಮಿಕಕ್ಕೆ ತಿರುಗಿಸಿದ ದೃಷ್ಟಿ ಅವಲಿಗೆಲ್ಲ ಸಾಮಾನ್ಯ ಅಂಶ. ಶಿವಶರಣರ ಬಾಳನ್ನು ಕವಿ ಉತ್ಸಾಹದಿಂದ ತೆಲ್ಲಿನತೆಯಂದ ವರ್ಣಿಸಿದ್ದಾನೆ. ಅವುಗಳಲ್ಲಿಯ ದಶನ ಮಾನವನ ಬದುಕಿಗೆ ದಾಲಿಬಿಪ. ಹಲಹರನ ರಂತಿಗೆ ತಲ್ಲಿ ಬಸವರಾಜದೇವರ ರಂತಿ ಮತ್ತು ನಂಜಿಯಣಿನ ರಂತಿ ಮಹತ್ವದ ಕೃತಿಗಳು. ಶಿವನು ವೃದ್ಧವೇಷಧಾಲಿಯಾಗಿ ಬಂದು ತನ್ನ ಭಕ್ತನಾದ ನಂಜಿಯಣಿನನ್ನು ಇಕ್ಕಣಿಗೆ ತಿಲುತ್ತಿದೆ ಕಥಾ ನಂದಭಾ ಇಲ್ಲಿಯದು.

ಅಧ್ಯೇಸಿ-ಒಂದಿ

ವಸುಧೆ	ವಿರೂಪಾಕ್ಷ	ಗಿರಿಜೆ	ಮುಷ್ಟಾದತ್ತ	ಚೋಳದೇಶ
ತಿರುವಾರೂರು	ಚಪ್ಪರ	ಎಟ್ಟಾಂಗ	ಫಳಿಗೆವಟ್ಟಲು	ಗೌತಮನಗೋವ
ಬ್ರಹ್ಮೇತಿಕಾರ	ಕಾರಣಿಕ	ರುದ್ರಕನ್ನಿಕೆ	ಆಪಾದಮಸ್ತಕ	ಮೆಲ್ಲಮೆಲ್ಲನೆ

ನಿಗದಿತ ಮೂಲ ನಡುಗನ್ನಡ ರಗಳೆ - ಗದ್ಯ

ಇಂತು ಮಣಿಮಂದ ಮತ್ತೊಗೆ ನಡೆವುತ್ತಮಿರೆ
ಮುಂತೊವರಸೆಯ್ಯುಂದು ಬಿನ್ನಪವೆನುತ್ತಮಿರೆ
ದೇವ ಲಗ್ಗದ ಮುಹಾರ್ಣಂ ಬರಂ ಬನದೋಳಗೆ
ದೇವ ಸುಖಿದಿಂದಿರ್ಮಾದೀ ವೂರ ಬನದೋಳಗೆ
ಎನೆ ತಿರುಗಿ ನಡೆದುದಾ ವನದತ್ತ ಮುಂತಾಗಿ
ತನತನಗೆ ಮುಯ್ಯಾನುತಾನಂದಮಯರಾಗಿ

ಬಂದು ಬನಮಂ ಹೊಕ್ಕು ಮಿಕ್ಕು ಸಂತೋಷದಿಂ
ಮುಂದೆ ಸಿಂಹಾಸನವನಿಕ್ಕಲು ವಿಲಾಸದಿಂ-
ದಸೆಯೆ ಕುಳಿಧರನಾ ಸುಕುಮಾರ ಸೌಂದರಂ
ವಸುಧೇಗೊಪ್ಪವ ಮತ್ತ್ವಮಂಡಲಮರಂದರಂ



ಮುಗಿದಿರ್ ಸ್ವದಿಲುಗೋಳಂಗಳಂ ನೋಡುತುಂ
 ಏಗೆ ಬಳಲುವಾ ಚಕೋರಂಗಳಂ ಕಾಣುತುಂ
 ರಸಫಳಂಗಳನಷ್ಟಸುತಿಪರ್ ಶುಕನಿಕರಮಂ
 ಮೊಸಮೂವನೆಳಿಸಿಪರ್ ಮಧುಕರಪ್ರಕರಮಂ

 ನೋಡುತುಂ ಕೊಂಡಾಡುತಿದನಾ ವನದೋಳಗೆ
 ಆಡಿಸುತೆ ಪಾಡಿಸುತಮಿದನಾ ವನದೋಳಗೆ
 ಇಂತು ಮುದದಿಂ ನಲಿವುತರಸುಮಗನೊಪ್ಪಿದಂ
 ಸಂತತಂ ವನದೋಳಗೆ ಸುಕುಮಾರನೊಪ್ಪಿದಂ

ವಿವಾಹತತ್ವರನಾಗಿ ನಂಬಿಯಣ್ಣಂ ವನದೋಳಗಿರಲಿತ್ತಲು ಕೈಲಾಸಪುರದರವನೆಯು
 ಲಪರಿಮಿತಪರಿವಾರನಾಗಿ ವಿರೂಪಾಕ್ಷನಿರ್ದು ಗಿರಿಜೆಗಿಂತೆಂದಂ – ದೇವಿ, ಕೇಳಾ, ನಮ್ಮ ಮತ್ತಂ ಮಷ್ಪದತ್ತಂ
 ನರಲೋಕದೋಳ ಮಟ್ಟ, ನಂಬಿಯೆಂಬ ನಾಮವಾಗಿ, ಸಂಸಾರದಿಂ ಕೆಟ್ಟ ಮೋಗಲನುವಾಗಿರ್ಪಂ.
 ಆತಂಗೆ ಮನ್ಮಂತ್ರ ನಂಬುಗೆಯ ಬೆಂಬಳಿಗೆಂಂಡು ಹೋಗಿ, ಮತ್ತ್ವದೋಳ ತೊತ್ತುಗೆಂಂಡು ಆವು ಕಳುಹಿದ
 ನಿಮ್ಮಿಬ್ರಾಹ್ಮ ಯಥ್ರಾಕ್ಷಯಿರು ಚೋಳದೇಶದ ತಿರುವಾರೂರೋಳಂ, ತಿರುವತ್ತಿಯಾರೋಳಂ ಪರವೆ ಸಂಕಿಲಿಗಳೆಂಬ
 ನಾಮದಿಂ ಜನಿಯಿಸಿದರ್ಪರವಂದಿರನಾತನೋಳ ನೆರಪಿ, ಸಕಲಸುಖಮಂ ಪೂಜಿಯಾಗಿ ಕೈಕೊಂಡು,
 ಒಪ್ಪನೆನಲ್ಲ ಆನುಂ ನಿಮ್ಮೊಡನೆ ನೋಡುತ್ತುಂ ಬಂದಪೆನೆಂದು ದೇವಿಯರ್ ಬಿನ್ನೆಸೆ, ನೀನೆತ್ಯಂತಕರುಃ
 ನಾಂ ಮಾಳ್ಳುದತ್ತಿನಿಷ್ಪರಚರಿತ್ರಂ. ಆದೋಡಂ ನೀಂ ಬಂದು, ಆನಾವೂರೋಳಿದೆನೆನಲಲ್ಲಿಯ
 ದೇವಾಲಯದೋಳಿರುತೆ ಬಹುದೆಂದು ಕರುಣಿಸಿ, ವಿಜಿತ್ರಂ ಮತ್ತಂ ದೇವಿಯರ್ ನೋಡನೋಡಲೊವಿ
 ಶತವ್ಯಧನಾಗಿ ನಿಂದಿರ್ಸನೆಂತೆಂದೋಡ-

ಆಪಾದಮಸ್ತಕಪರ್ಯಂತರವುದ್ವಳಿಸಿದ ವಿಭೂತಿಯ ತಲೆಯುಂ ಮಯ್ಯಂ ನರೆತೆಗಳಾಗೆ ಜಡೆಯ ಚಂಡ್ಕಳಿ ಕೊಡೆಯಾಗೆ, ಹಿಡಿದ ತ್ರಿಶಾಲಂ ಕೊಡೆಯ ಕಾವಾಗೆ, ಶಿಟ್ಟಂಗಂ ಯಷ್ಟಿಯಾಗೆ, ಅಭರಣದೊಳೆಂದು ಸರ್ವಂ ಪ್ರಮಾಣಪತ್ರಮಾಗೆ, ಕಮಲಜಶಿರಂ ಕಮಂಡಲಮಾಗೆ, ಮಲಿದೊವಲ್ ಗಜಚಮ್ರಂ ಉಟ್ಟಿ ಹೊದೆದ ವೇಷ್ಟಿಗಳಾಗೆ, ಮಟ್ಟಿದ ನಾಗಾಸುರಂ ಪಾದರಕ್ಷಿಗಳಾಗೆ ಕಟ್ಟಿದ ಶಿರೋಮಾಲೆ ಜಪಮಾಲೆಯಾಗೆ, ಮಹಾವೃದ್ಧನಾಗಿ ಕೈಲಾಸದಿಂ ಜೋಳದೇಶದ ಮಣಮಂದಪುಶ್ವಾರ ಮಂದುವೆಯ ಚಪ್ಪರದ ಮುಂದಿಳಿಹಿದಂತಿರ್ವಂ. ಕಯ್ಯ ಕೊಡೆಯಿಂ, ಮಯ್ಯತೆರೆಯಿಂ. ಜೋಲ್ಪುರ್ವಿಂ, ನೇಲ್ಲು ಶೋಳತೋವಲಿಂ, ಇಟ್ಟಿ ವಿಭೂತಿಯಿಂ, ಉಣಿದ ಯಷ್ಟಿಯ ಕೋಲಿಂ, ಹಿಡಿದ ಕಮಂಡಲದಿಂಯಿಳಿದ ಬೆಳುಗಡ್ಡದಿಂ, ನಡುಗುವ ನರೆದಲೆಯಿಂ, ನರೆತು ಸದಿಲ್ಲ ಸರ್ವಂಗದಿಂ, ಮಣಂ ಪಣಾದಂತೆ ಒಮ್ಮೊಮ್ಮೆ ಕೆಮ್ಮುತ್ತೊಮ್ಮೊಮ್ಮೆ ಗೊಹೆಗೊಹೆಗುಟ್ಟತುಂ ಶಿಥಿಲಾಳ್ಳಕರಂಗಲಿಂ ನಮಃಶಿವಾಯ ನಮಃಶಿವಾಯಯೆನುತ್ತನಾಜಿದಂತೆ ನಡುಗುತ್ತುಂ ಹೊಱಗೆ ನೆರೆದ ನೆರವಿಗಳೆಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೆ ಚಪ್ಪರದ ಬಾಗಿಗೆ ಬಂದೊಡವರ್ ಮೋಗಲೀಯದಿರೋಡೆ ಅವಂದಿರಜಿಯದಂತೆ ಮೋಗುತಪ್ಪಾಗಳಾ—

ವಿವಾಹಮಂಟಪಮಂ ಮೋಗುತಿಪ್ಪ್ರ ತಮ್ಮುನಾರುವಚೆಯದೆ, ಕಾಣದೆ, ಲೆಕ್ಕಿಸದೆ ಸಂಭ್ರಮದೊಳಿರೆ, ಮೆಲ್ಲಮೆಲ್ಲನೆಲ್ಲವ ನೋಡುತ್ತುಂ, ಮನದೊಳ್ಳ ನಗುತ್ತುಂ, ಕೋಲನೂಜುತೆ ಕೆಮ್ಮುತ್ತೆ, ಸಾಲ್ಯಾಂಡಿರ್ ತುಪ್ಪದ ಕೊಡಂಗಳೊಳ್ಳ ನಾಲ್ಕೆರಡನೆಡಷಿ ನಮಃಶಿವಾಯಯೆಂಬ ವೃದ್ಧಾಧನಿ ಪುಟ್ಟಿ ಕೊಡಂಗಳೊಳ್ಳ ಮೇಲೊಡೆಬಿಳ್ಟುಕುಲ್ಲಿದರ ಮುಖದೊಳಂ, ಕಣವ್ಲೊಳಂ, ಮಯ್ಯಾಳಂ ತುಪ್ಪಂ ಜಿಲ್ಲೆ ಎಲ್ಲರೆಮ್ರಾಮಲ್ಲಿಗೊಂಡು ಫೋಳೆಂದು ಬಿಳ್ಳ ವೃದ್ಧಮಾಹೇಶ್ವರನಂ ಮುತ್ತಿಕೊಂಡತ್ತಲನುವಾಗಿ ಮೆಲ್ಲನೆ ನೆಗಪಿ ನಿಂದಿರಿಸಲ್ ಬಂದೆರಡಡಿಯಿಟ್ಟಿ ದಡದಡಷಿ ನೋಡುವ ಜನವೆಲ್ಲಂ ಎಲೆಲೆ ವೃದ್ಧಾಧನೆಂಬಲ್ಲಿಂ ಮುನ್ನಂನಿ ಲಲಾಜದೆ ಹಳಿಲನೆ ಘಳಿಗೆವಟ್ಟಲ ಮೇಲೆ ಬೀಳೆ ಕಳಸಿಗೆಯೊಡೆದು ಘಳಿಗೆವಟ್ಟಲು ಮುಜೆದು ತಂಡುಲಂ ಜಿಲ್ಲಿ ಜೋಯಿಸರೆಲ್ಲಂ ಕೆದಚೆಮೋಗೆ, ಬಿದ್ದೇಳಲಾಜದೆ ಹಮ್ಮೆಸಿದಂತಿರೆ ಪರಿತಂದು ಕಣವ್ಲೊಳಂ ಬಾಯೊಳಂ ನೀರಂ ತಳಿದೆತಕ್ಕಜ್ಞಜ್ಞಿಸೆ ಎತ್ತುವರ ಕಯ್ಯ ಬಾಯೊಳೆ ಜೀವಂ ಹಿಡಿಯಬಾರದು ಮುಟ್ಟಬಾರದು ನೋಡಬಾರದು ನುಡಿಸಲರಿದು ಹಿಡಿದು ಬಿಟ್ಟಡೆ ತುಪ್ಪದ ಕೊಡನ ಮೇಲಲ್ಲದೆ ಬೀಳಂ. ಈ ವೃದ್ಧಾಧ್ಯಾಂಜನೀ ಮುಟ್ಟಿನ ಮರುಳನೀ ಗೌತಮನ ಗೋವನೀ ಬ್ರಹ್ಮತೀಕಾಜನನಾರ್ ಮೋಗಿಸಿದರಾರ್ ತಂದರ್. ಇದೆ ಅವಶಕುನವಿನ್ನೇನೀ ಮದುವೆ ಹಸನಾಗದೆನುತ್ತಲ್ಲರುಂ ಮೆಲ್ಲನೆ ಕಯ್ಯಮಂ ಕಾಲುಮಂ ಹಿಡಿತ್ತಿಕೊಂಡು ಮೋಗಿ ತಮ್ಮಾಯಷ್ಟ ಭಾಷೆಗಳಂ ಮೋಜಗಿಡುವಂತೆ ಚಪ್ಪರದವೋಜಗೆ ಮೆಲ್ಲನಿಳುಬಿ ಈಶನಂ ಮೋಗಲೀಯದಿರೇವೃದ್ಧನಂ ಮೋಗಿಸಿದರೆಂದು ಬಾಗಿಲವನನದುಹುತ್ತೆ ಕದವನಿಕ್ಕಿ ಒಳಗಂ ಮೋಗುವೈಸಕ್ಕೆ ಅವರಿಂ ಮುನ್ನವೆಯೆಂದೊಳಗಂ ಮೋಕ್ಕು ಶೋರಣದ ತಳಿರಂ ಪಚೆದು ಶಿವದಿಪುತ್ತಿರಲ್ ಅವರ್ ಕಂಡು ಬೆಜಗಾಗಿ ಈಗಳಿಂತು ಮೋಜಗಿರಿಸಲಾಗಳಂತೆ ಬಂದು ಮುಂದಿರ್ವಂ ವೃದ್ಧಂ ಕಿಜಿಕುಳನಲ್ಲ ಕಾರಣಕನಾಗಲೆವೇಕ್ಕುಮೆಂದು ನೋಡುತ್ತಿರ್ವಂ.

ಪದವಿಂಗಡಣಾ ಓದು

ಇಂತು ಮಣಮಂದ ಪುಶ್ವಾಗ್ರ ನಡೆವುತ್ತುಮ್ + ಇರೆ ಮುಂತೆ + ಒವರ್ನ್ + ಎಯ್ತಂದು ಬಿನ್ನಪು + ಎನುತ್ತುಮ್ + ಇರೆ ದೇವ ಲಗ್ಗದ ಮುಹಾರ್ವಂ ಬರಂ ಬನದ + ಒಳಗೆ ದೇವ

ಸುಖದಿಂದ + ಇಪ್ರುದು ಈ + ಉರ ಬನದ + ಒಳಗೆ ಎನೆ ತಿರುಗಿ ನಡೆದುದು + ಆ ವನದತ್ತ ಮುಂತಾಗಿ ತನತನಗೆ ಮುಯ್ಯಾನುತ + ಆನಂದ ಮಯ್ಯಾ + ಆಗಿ ಬಂದು ಬನಮಂ ಮೊಕ್ಕು ಮಿಕ್ಕು ಸಂತೋಷದಿಂ ಮುಂದೆ ಸಿಂಹಾಸನವನು + ಇಕ್ಕುಲು ವಿಲಾಸದಿಂದ+ ಎಸೆಯೆ ಕುಳ್ಳಿದ್ವನು + ಆ ಸುಕುಮಾರ ಸೌಂದರಂ ವಸುಧಿಗೆ + ಒಮ್ಮುವ ಮತ್ತೆ ಮಂಡಲ ಮರಂದರಂ ಮುಗಿದು + ಇದ್ವ ಸ್ವೇದಿಲು + ಕೊಳಂಗಳಂ ನೋಡುತುಂ ಮಿಗೆ ಬಳಲುವ + ಆ ಚಕೋರಂಗಳಂ ಕಾಣುತುಂ ರಸಫಳಂಗಳನ್ + ಅಜ[ರ]ಸುತ + ಇವ್ರ ಮಧುಕರ ಪ್ರಕರಮವ್ ನೋಡುತುಂ ಕೊಂಡಾಡುತ + ಇದ್ವನ್ + ಆ ವನದೊಳಗೆ ಆಡಿಸುತ್ತೆ ಪಾಡಿಸುತ್ತಮ್ + ಇದ್ವನ್ + ಆ ವನದೊಳಗೆ ಇಂತು ಮುದದಿಂ ನಲಿವುತ + ಅರಸು ಮಗನ್ + ಒಪ್ಪಿದಂ ಸಂತತಂ ವನದೊಳಗೆ ಸುಕುಮಾರನ್ + ಒಪ್ಪಿದಂ

ವಿವಾಹ ತತ್ತ + ಪರನಾಗಿ ನಂಬಿಯಣಂ ವನದ + ಒಳಗೆ + ಇರಲ್ + ಇತ್ತಲು ಕೈಲಾಸಪುರದ+ ಅರಮನೆಯಲ್ + ಅಪರಿಮಿತ ಪರಿವಾರನಾಗಿ ವಿರೂಪಾಂಕನ್ + ಇದ್ವ ಗಿರಿಜೆಗೆ + ಇಂತು + ಎಂದಂ ದೇವಿ ಕೇಳಿ ನಮ್ಮ ಮತ್ತಂ ಪುಷ್ಟದತ್ತಂ ನರಶೋಕದೊಳ್ಳ ಮಟ್ಟಿ ನಂಬಿ + ಎಂಬ ನಾಮವಾಗಿ ಸಂಸಾರದಿಂ ಕೆಟ್ಟಮೋಗಲ್ ಅನುವಾಗಿ + ಇದ್ವಪಂ ಆತಂಗೆ ಮುನ್ನ + ಇತ್ತ ನಂಬುಗೆಯ ಬೆನ್ + ಬಳಿ + ಕೊಂಡು ಮೋಗಿ ಮತ್ತೆದೊಳ್ಳ ತೊತ್ತು + ಕೊಂಡು ಆವು ಕಳುಹಿದ ನಿಮ್ಮ + ಇಬ್ರರು ರುದ್ರಕನ್ನಿಕೆಯರು ಚೋಳದೇಶದ ತಿರುವಾರೂರ್ + ಒಳಂ ತಿರುವತ್ತಿ + ಉರೋಳಂ ಪರವೆ ಸಂಕಿಲಿಗಳ್+ ಎಂಬ ನಾಮದಿಂ ಜನಿಯಿಸಿ + ಇದ್ವಪರ್ + ಅವಂದಿರನ್ + ಆತನೋಳ್ ನೆರಪಿ ಸಕಲ ಸುಖಮಂ ಹೊಜೆ + ಆಗಿ ಕೈಕೊಂಡು ಬರ್ವೆನ್ + ಎನಲ್ ಆನುಂ ನಿಮ್ಮ + ಒಡನೆ ನೋಡುತ್ತುಂ ಬಂದಪೆನ್ + ಎಂದು ದೇವಿಯಲ್ ಬಿನ್ನೆಸೆ ನೀನ್ + ಅತಿ + ಅಂತ ಕರುಣೆ. ನಾಂ ಮಾಳ್ವಿದು + ಅತಿ + ನಿಷ್ಪೂರ ಜರಿತ್ತುಂ ಆದೊಡಂ ನೀಂ ಬಂದು ಆನ್ + ಆವ + ಉರೋಳ್ + ಇದ್ವನ್ + ಎನಲ್ + ಅಲ್ಲಿಯ ದೇವಾಲಯದೊಳ್ಳ + ಇರುತ್ತಿ ಬಹುದು ಎಂದು ಕರುಣೆಸಿ ವಿಚಿತ್ರಂ ಮತ್ತಂ ದೇವಿಯಲ್ ನೋಡನೋಡಲ್ + ಒವ್ರ ಶತವ್ಯದ್ವನ್ + ಆಗಿ ನಿಂದು + ಇದ್ವನ್ + ಎಂತು + ಎಂದೊಡೆ.

ಆಪಾದಮಸ್ತಕ ಪರ್ಯಂತರ + ಉದ್ಘಾಳಿಸಿದ ವಿಭೂತಿಯ ತಲೆಯುಂ ಮಂಯ್ಯಂ ನರತೆಗಳ್ + ಆಗೆ ಜಡೆಯು + ಚಂದ್ರಕಳೆ ಕೊಡೆಯಾಗೆ ಪಿಡಿದ ತ್ರಿಶೂಲಂ ಕೊಡೆಯ ಕಾವಾಗೆ ಖಣ್ಣಂಗಂ ಯಷ್ಟಿಯಾಗೆ ಆಭರಣದೊಳ್ಳ + ಬಂದು ಸರ್ವಂ ಪ್ರಮಾಣ ಪತ್ತಂ + ಆಗೆ ಕಮಲಜ ಶಿರಂ ಕಮಂಡಲಮ್ + ಆಗೆ ಪುಲಿ + ತೊವಲ್ ಗಜಚರ್ಮಂ ಉಟ್ಟ ಹೊದೆದ ವೇಷ್ಟಿಗಳ್ + ಆಗೆ ಮುಟ್ಟಿದ ನಾಗಾಸುರಂ ಪಾದರಕ್ಷೆಗಳ್ + ಆಗೆ ಕಟ್ಟಿದ ಶಿರೋಮಾಲೆ ಜಪಮಾಲೆಯಾಗೆ ಮಹಾವೃದ್ಧನ್ + ಆಗಿ ಕೈಲಾಸದಿಂ ಚೋಳದೇಶದ ಮಣಮಂದಪಶ್ವಾರ ಮದುವೆಯ ಚಪ್ಪರದ ಮುಂದೆ+ಇಳಿಹಿದಂತೆ ಇದ್ವಂ. ಕಯ್ಯ ಕೊಡೆಯಿಂ ಮಯ್ಯತೆರೆಯಿಂ ಜೋಲ್ಲ ಮರ್ವಿಂ ನೇಲ್ಲ ತೋಳ ತೊವಲಿಂ ಇಟ್ಟ ವಿಭೂತಿಯಿಂ ಉಚ್ಚಿರಿದ ಯಷ್ಟಿಯ ಕೋಲಿಂ ಪಿಡಿದ ಕಮಂಡಲದಿಂ + ಇಳಿದ ಬೆಳು + ಗಡ್ಡದಿಂ ನಡುಗುವ ನರೆ+

ತಲೆಯಿಂ ನರೆತು ಸಡಿಲ್ಲ ಸವರ್+ಅಂಗದಿಂ ಮಣಿಂ ಪಣ್ಣೋ + ಆದಂತೆ ಒಮ್ಮೆ + ಒಮ್ಮೆ ಕೆಮ್ಮೆತ್ + ಒಮ್ಮೆ + ಒಮ್ಮೆ ಗೊಹೆಗೊಹೆ ಗುಟ್ಟುತುಂ ಶಿಥಿಲ + ಅಕ್ಕರಂಗಳಿಂ ನಮಃಶಿವಾಯ ನಮಃಶಿವಾಯ + ಎನುತ್ತೆ + ಎನಲ್ + ಆಜ[ರ]ದಂತೆ ನಡುಗುತ್ತುಂ ಹೊಜ[ರ]ಗೆ ನರೆದ ನರವಿಗ್ಜ್ + ಎಲ್ಲಂ ನೋಡುತ್ತಿರಲು ಮೆಲ್ಲಮೆಲ್ಲನೆ ಚಪ್ಪರದ ಬಾಗಿಲ್ಲ ಬಂದೂಡೆ + ಅವರ್ ಮೋಗಲ್ + ಈಯದೆ + ಇದ್ವಾಡೆ ಅವಂದಿರ್ + ಅಜೀ[ರ]ಯದಂತೆ + ಮೋಗುತಪ್ಪ + ಆಗಳ್.

ವಿವಾಹಮಂಟಪಮಂ + ಮೋಗುತೆ+ಇಪರ್ ತಮ್ಮನ್ + ಆರು + ಅಜೀ[ರ]ಯದೆ ಕಾಣದೆ ಲೇಕ್ಕಿಸದೆ ಸಂಭ್ರಮದೊಳ್ಳೆ+ಇರೆ ಮೆಲ್ಲಮೆಲ್ಲನೆ + ಎಲ್ಲವ ನೋಡುತುಂ ಮನದೊಳ್ಳೆ ನಗುತುಂ ಕೋಲನ್ + ಉಱಿ[ರು]ತೆ ಕೆಮ್ಮೆ ಕೆಮ್ಮೆತ್ ಸಾಲ್ + ಕೊಂಡು + ಇದ್ವ ತುಪ್ಪದ ಕೊಡಂಗಳೊಳ್ಳೆ ನಾಲ್ಕು + ಎರಡನ್ + ಎಡಹಿ ನಮಃಶಿವಾಯ+ಎಂಬ ವೃದ್ಧಧ್ವನಿ ಮಟ್ಟೆ ಕೊಡಂಗಳ ಮೇಲ್ + ಒಚೆಬಿಣ್ಣು ಕುಳಿದ್ವರ ಮುವಿದೊಳ್ಳಂ ಕಣ್ಣೊಳ್ಳಂ ಮಯೋಳಂ ತುಪ್ಪಂ ಚೆಲ್ಲಿ ಎಲ್ಲರ್ + ಎದ್ರ್ + ಮಲ್ಲಳ್ + ಕೊಂಡು ಫೋಳ್ಳಂದು ಬಿಳ್ಳ ವೃದ್ಧ ಮಾಹೇಶ್ವರನಂ ಮುತ್ತಿಕೊಂಡು + ಎತ್ತಲ್ + ಅನುವಾಗಿ ಮೆಲ್ಲನೆ ನೆಗಪಿ ನಿಂದು+ ಇರಿಸಲ್ ಒಂದು + ಎರಡು + ಅಡಿ + ಇಟ್ಟಿ ದಡದಡಿಸಿ ನೋಡುವ ಜನ + ಎಲ್ಲಂ ಎಲೆ + ಎಲೆ ವೃದ್ಧನ್ + ಬಿದ್ದನ್ + ಎಂಬಲ್ಲಿಂ ಮುನ್ನಂ ನಿಲಲ್ + ಆಜ[ರ]ದೆ ಹಳಿಲ್ + ಎನೆ ಘಳಿಗೆ + ಬಟ್ಟಲ ಮೇಲೆ ಬೀಳಿ ಕಳಿಸಿಗೆ + ಒಡೆದು ಘಳಿಗೆ + ಬಟ್ಟಲು ಮುಜೀ[ರಿ]ದು ತಂಡುಲಂ ಚೆಲ್ಲಿ ಜೋಯಿಸರ್ + ಎಲ್ಲಂ ಕೆದಜೀ[ರಿ]ಮೋಗೆ ಬಿಷ್ಟು + ಏಳಿಲಾಜ[ರ]ದೆ ಹಮ್ಮೆಸಿದಂತೆ + ಇರೆ ಪರಿತಂದು ಕಣ್ಣೊಳ್ಳಂ ಬಾಯೋಳಂ ನೀರಂ + ತಳಿದು + ಎಂತಕ್ಕೆ + ಎಚ್ಚಜೀ[ರಿ]ಸೆ ಎತ್ತುವರ ಕಯ್ಯ ಬಾಯೋಳಿ ಜೀವಂ ಹಿಡಿಯಬಾರದು ಮುಟ್ಟಬಾರದು ನೋಡಬಾರದು ನುಡಿಸಲ್ + ಅರಿದು ಪಿಡಿದು ಬಿಟ್ಟಡೆ ತುಪ್ಪದ ಕೊಡನ ಮೇಲ್ + ಅಲ್ಲದೆ ಬೀಳಂ- ಈ ವೃದ್ಧ ಬ್ರಾಹ್ಮಣನನ್ + ಈ ಮುಪ್ಪಿನ ಮರುಳನನ್ + ಈ ಗೌತಮನ ಗೋವನ್ + ಈ ಬ್ರಹ್ಮೇಶಿಕಾಜ[ರ]ನನ್ + ಆರ್ ಮೋಗಿಸಿದರ್ + ಆರ್ ತಂದರ್-ಇದೆ ಅವಶಕುನ ಇನ್ನು + ಏನ್ + ಈ ಮದುವೆ ಹಸನಾಗದು + ಎನುತ್ತೆ + ಎಲ್ಲರುಂ ಮೆಲ್ಲನೆ ಕಯ್ಯಮಂ ಕಾಲುಮಂ ಪಿಡಿದು + ಎತ್ತಿಕೊಂಡು ಮೋಗಿ ತಮ್ಮೆ + ಆಯುಷ್ಯಭಾಷೆಗಳಂ ಹೊಜ[ರ]ಗೆ + ಇಡುವಂತೆ ಚಪ್ಪರದ ಹೊಜ[ರ]ಗೆ ಮೆಲ್ಲನೆ + ಇಳುಪಿ ಈ ವಿಪ್ರನಂ ಮೋಗಲ್ + ಈಯದಿರಿ + ಈ + ವೃದ್ಧನಂ ಮೋಗಿಸದಿರಿ + ಎಂದು ಬಾಗಿಲ + ಅವನನ್ + ಅದುಹುತ್ತೆ ಕದವನ್ + ಇಕ್ಕೆ ಒಳಗಂ ಮೋಗುವ + ಐಸಕ್ಕೆ ಅವರಿಂ ಮುನ್ನಂ + ಎಯ್ತಂದು + ಒಳಗಂ ಮೋಕ್ಷ ತೋರಣದ ತಳಿರಂ ಪಜೀ[ರಿ]ದು ಶಿವದಿಡುತ್ತ + ಇರಲ್- ಅವರ್ ಕಂಡು ಬೆಜ[ರ]ಗಾಗಿ ಈಗಳ್ + ಇಂತು ಪೆ

ಮೋವರ್ಕತೆ :

ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು. ಇದನ್ನು ರುದ್ರಗಣದ ಸದಸ್ಯರಲ್ಲಿಬ್ಬನಾದ ಮಪ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು. ಮಪ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ

ಗಮನಿಸಿದ ಮತ್ತು ಅಸಮಾಧಾನ ಹೊಂದಿದ. ಕೈಲಾಸದಲ್ಲಿ ಗಣಗಳು ಇಂತಹ ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ. ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹಟ್ಟಿ ಎಂದು ಶಪಿಸಿದನು. ಇದರಿಂದ ನೊಂದ ಮಷ್ಟದತ್ತ “ನಿಮ್ಮನ್ನಗಲಿ ನಾನಿರಲಾರೆ, ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿ” ಎಂದು ಪ್ರಾರ್ಥಿಸಲು, ನೀನು ಈಗ ಭೂಲೋಕದಲ್ಲಿ ಮಾನವನಾಗಿ ಹಟ್ಟಿ, ಆದಮ್ಮೆ ಬೇಗನೆ ನಿನ್ನನ್ನು ಕೈಲಾಸಕ್ಕೆ ಕರೆಸಿಕೊಳ್ಳುವೆನೆಂದು ಆಶ್ವಸನೆ ನೀಡಿದ. ಹೀಗಾಗಿ ಜೋಳದೇಶದ ರಾಜಮನೆತನದಲ್ಲಿ ನಂಬಿಯಣ್ಣನಾಗಿ ಮಷ್ಟದತ್ತನೂ ಪರವೆ-ಸಂಕಿಲಿಯರಾಗಿ ರುದ್ರಕನ್ನಿಕೆಯರೂ ಹಟ್ಟಿದರು.

ಕರ್ತೃ - ಭಾವ - ಆಕರ

ಹರಿಹರನ ಕಾಲ ಸುಮಾರು ಕ್ರಿಸ್ತ ಶಕ ಇಲ್ಲಂಂಬ. ಈತನ ಸ್ಥಳ ಹಂಪೆ. ಹಂಪೆಯ ವಿರೂಪಾಕ್ಷ ಈತನ ಆರಾಧ್ಯದ್ವೇವ. ಕನ್ನಡ ಸಾಹಿತ್ಯದಲ್ಲಿ ರಗಳೆ ಕಾವ್ಯಪ್ರಕಾರವನ್ನು ಜೀವಂತಗೊಳಿಸಿದ ಸುಪ್ರಸಿದ್ಧ ಕವಿ. ಗಿರಿಜಾಕಲ್ಯಾಣ ಪ್ರೌಢಚಂಪಾಪರಂಪರೆಯಲ್ಲಿ ರಚಿತವಾಗಿರುವ ಕಾವ್ಯ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನಗಳಿಸಿರುವುದು ರಗಳೆ ಕಾವ್ಯದ ಮೂಲಕ. ಶಿವಶರಣರನ್ನು ಸ್ತುತಿಸಲು ಮಾತ್ರ ಕಾವ್ಯಶಕ್ತಿಯನ್ನು ಬಳಸಬೇಕ್ಕಳ್ಳದೆ ಮಾನವರಿಗಾಗಿ ಅಲ್ಲವೆಂಬ ಸಂಪ್ರದಾಯವನ್ನು ಕನ್ನಡ ಸಾಹಿತ್ಯದಲ್ಲಿ ರೂಢಿಗೆ ತಂದ. ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾಗಿದ್ದ ಚಂಪಾಕಾವ್ಯಪರಂಪರೆಯನ್ನು ಹಿಂದೆ ಸರಿಸಿ ರಗಳೆಗಳಲ್ಲಿ ಕಾವ್ಯರಚನೆಯನ್ನು ಹೊಸಸಂಪ್ರದಾಯಕ್ಕೆ ನಾಂದಿ ಹಾಡಿದ. ದೇವರದಾಸಿಮಯ್ಯ, ಪ್ರಭುದೇವ, ಬಸವಣ್ಣ, ಅಕ್ಷಮಹಾದೇವಿ, ಗುಂಡಯ್ಯ, ಮಾದರಚನ್ನಯ್ಯ ಮುಂತಾದ ಶಿವಶರಣರನ್ನು ಕುರಿತ ರಗಳೆಗಳನ್ನಲ್ಲಿ ಮಷ್ಟರಗಳೆಯನ್ನೂ ರಚಿಸಿದ್ದಾನೆ. ಪಾದಗಳ ನಿಬಂಧನೆಯಲ್ಲಿ ಈ ರಗಳೆಗಳಲ್ಲಿ ಕಥಾನಿರೂಪಣೆ ನಿರಗ್ರಳವಾಗಿ ಸಾಗುತ್ತದೆ. ರಗಳೆ ಕವಿಯೆಂದೇ ಪ್ರಸಿದ್ಧನಾಗಿರುವ ಈತನ ಕೃತಿಗಳಲ್ಲಿ ಕೆಲವು ಸ್ಥಳಗಳು ಮೂರ್ತಿಯಾಗಿ ಗಡ್ಡದಲ್ಲಿದ್ದ ಭಕ್ತಿಭಾವ ಉತ್ಪಟವಾಗಿ ಮೂಡಿಬಂದಿವೆ.

*

*

*

*

ವೃದ್ಧಮಾಹೇಶ್ವರ ಸ್ಥಳದ ವೃದ್ಧನ ವರ್ಣನೆ, ನಡೆನುಡಿ, ಹಾವಭಾವಗಳು ಸಹ್ಯದಯನ ಮನಸ್ಸಿಗೆ ಮುದ ನೀಡುತ್ತವೆ. ತನ್ನ ಅಭಿನಯಚಾತುರ್ಯ ಹಾಗೂ ನಟನಾ ಸಾಮಧ್ಯವನ್ನು ನೋಡಲು ಜಗನ್ನಾತೆಯಾದ ಗಿರಿಜ ಶಾರ ಮುಂದಿನ ಮಂದಿರದಲ್ಲಿ ನೆಲೆಸಿರುವುದನ್ನರಿತ ನಟವರಗಂಗಾಧರ, ಭಕ್ತ ಉದ್ದಾರಕ ಸೋಗಸಾದ ನಟನೆಯನ್ನು ಮಾಡುತ್ತಾನೆ. ಹರಿಹರನ ಕೈಯಲ್ಲಿ ಪದಗಳು ಅದೆಷ್ಟು ಚೆನ್ನಾಗಿ ನತಿಸುತ್ತವೆ ಎಂಬುದನ್ನರಿಯಲು ಇಡೀ ಕಾವ್ಯವನ್ನು ಮೆಲುಕು ಹಾಕಬೇಕು. ಶಿವನ್ಯತ್ವವನ್ನು ನೋಡಿದ ಶರಣರು ಮತ್ತೊಮ್ಮೆ ಕಾಣಲು ಕಾತರಿಸುವಂತೆ ಇಡೀ ಕಾವ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದಬೇಕೆನಿಸುತ್ತದೆ. ನಂಬಿಯಣ್ಣನ ರಗಳೆಯಲ್ಲಿನ ವೃದ್ಧಮಾಹೇಶ್ವರನ ಅಭಿನಯ ಸಹ್ಯದಯರಲ್ಲಿ ಹಾಸ್ಯದ ಹೊನಲನ್ನು ಹರಿಸುತ್ತದೆ.

*

*

*

*

ಹರಿಹರನ ನಂಬಿಯಣ್ಣನರಗಳೆಲ್ಲಿಂದ ಹರಲೀಲೆ ಪಾಠವನ್ನು ಆಯ್ದುಕೊಂಡಿದೆ. ಈ ಕೃತಿಯನ್ನು ತೀ.ನಂ. ಶ್ರೀಕಂಠಯ್ಯನವರು ಸಂಪಾದಿಸಿದ್ದ ಮೈಸೂರಿನ ಕಾವ್ಯಾಲಯ ಪ್ರಕಾಶನವು ಹೊರತಂದಿದೆ.

ಪದ-ಪದ್ಯ-ಗದ್ಯಾಧ್ಯ

ಒವೆನೆ-ಒಬ್ಬನೆ; ಎಯ್ತಂದು-ಬಂದು; ಬಿನ್ನಪ(ಧ್ವ)-ವಿಚ್ಛಾಪನೆ (ತ್ವ) ; ಇರೆ-ಇರಲು; ಬನ(ಧ್ವ)-ವನ(ತ್ವ); ವಸುಧೆ-ಭೂಮಿ ; ಮತ್ತ್ವಮಂಡಲ - ಭೂಲೋಕ; ಅಜ[ರ]ಸು-ಹುದುಕು; ಶುಕ-ಗಿಳಿ; ನಿಕರ-ಸಮೂಹ; ಎಳಸಿಪ್ರ-ಸುತ್ತುವರಿದಿರುವ;

ತತ್ತರ-ಆಸಕ್ತ; ಅಪರಿಮಿತ-ಪರಿಮಿತವಲ್ಲದ, ಮಿತಿಯಿಲ್ಲದ; ಪರಿವಾರ-ಸುತ್ತುಮುತ್ತಲಜನ; ಅನುವಾಗು-ಸಿದ್ಧನಾಗು; ಬೆಂಬಳಿಗೊಂಡು-ಹಿಂಬಾಲಿಸಿ ; ಮತ್ತ್ವ - ಭೂಮಿ ; ತೊತ್ತುಗೊಂಡು-ಸೇವಕನನ್ನಾಗಿ ಮಾಡಿಕೊಂಡು ; ಆವು-ನಾವು; ನೆರಪಿ-ಸೇರಿಸಿ ; ಬಿನ್ನೆಸು-ನಿವೇದಿಸು, ವಿಚ್ಛಾಪಿಸು; ಚರಿತ್ರು-ಕೆಲಸ ; ಶತವ್ಯಧ್ವ-ನೂರುವರ್ಷ ತುಂಬಿದ ಮುದುಕ ; ಆಪಾದ ಮಸ್ತಕ ಪರ್ಯಂತರ-ಪಾದದಿಂದ ತಲೆಯವರೆಗೆ ; ಉದ್ದೂಳಿಸು-ಲೇಖಿಸು ; ನರೆ-ಮುಪ್ಪಿನಿಂದ ಬರುವ ಬಿಳಿಕೂದಲು; ತರೆ-ಮುಪ್ಪಿನಿಂದಾಗಿ ಸುಕ್ಕಗಟ್ಟಿದ ಚಮ್ರ ; ವಿಟ್ಟಾಂಗ - ತುದಿಯಲ್ಲಿ ತಲೆಬುರುಡೆಯುಳ್ಳ ಶಿವನ ಗದೆ ; ಯಪ್ಪಿ - ಉರುಗೋಲು ; ಕಮಲಜ - ಬ್ರಹ್ಮ ; ತೊವಲ್ - ಚಮ್ರ ; ಗಜ - ಆನೆ ; ವೇಷ್ಟಿ-ಪಂಚೆ; ಜೋಲ್ಲ್ - ಸಡಿಲವಾಗಿರುವ ; ಪುರ್ವ - ಹುಬ್ಬಿ ; ನೇಲ್ಲ್-ನೇತಾಡುವ ; ಬೆಳ್ಲು - ಬಿಳಿ ; ಗೊಹೆಗೊಹೆಗುಟ್ಟು- ಗೊರ್ಗೊರ್ಗೆ ಎಂದು ಶಬ್ದ ಮಾಡು ; ಶಿಥಿಲಾಕ್ಷರ - ತೊದಲು ಮಾತ್ರ ; ನೆರವಿ-ಸೇರಿದ ಜನ ; ಈಯದ-ಬಿಡದೆ; ಅವಂದಿರ್-ಅವರು ; ಮೊಗುತಪ್ಪಾಗಳ್ - ಹೊಕ್ಕಿದಾಗ ; ಮಲ್ಲಳಿಗೊಂಡು - ಗುಂಪು ಗೂಡಿ ; ನೆಗಪಿ - ಎತ್ತಿ ; ಘಳಿಗೆವಟ್ಟಲು - ಘಳಿಗೆಯನ್ನು ಸೂಚಿಸುವಬಟ್ಟಲು ; ತಂಡುಲ-ಅಕ್ಕಿ ; ಹಮ್ಮೆಸು-ಮ್ಯಾಮರೆ, ಮೂರ್ಖೆಹೋಗು ; ಗೌತಮನಗೋವು - ಬಡಕಲಾದ ಗೋವು ; ಬ್ರಹ್ಮೇತಿಕಾಣ - ಬ್ರಾಹ್ಮಣನನ್ನು ಕೊಂಡವ ; ಮೊಗಿಸು-ಹೊಕ್ಕಿಸು ; ಅದುಹು - ಸಂಶಯ ಪಡು ; ಐಸಕ್ಕೆ-ಅಷ್ಟಕ್ಕೆ. ಅಷ್ಟು ಹೊತ್ತಿಗೆ ; ಶಿವದಿದು - ಶಿವಾ ಎಂದು ಕಾಗು ; ಕಾರಣಿಕ - ಅಸಾಧರಣ ಪುರುಷ.

ಪಶ್ಯಾಧಾರ ಟಿಪ್ಪಣಿ

ವಿರೂಪಾಕ್ಷ : ಶಿವನು ಮತ್ತೊಂದು ಹೆಸರು. ಹಂಪೆಯಲ್ಲಿರುವ ವಿರೂಪಾಕ್ಷ ಹರಿಹರನ ಆರಾಧ್ಯ ದೃವ.

ಮಪ್ಪದತ್ತ : ನಂಬಿಯಣ್ಣನ ಪೂರ್ವಜನ್ನದ ಹೆಸರು. ಈತನು ಶರಣ ನಡೆವಳಿಕೆಗೆ ಅಪಚಾರವೆಂಬಂತೆ ರುದ್ರಕನ್ನಿಕೆಯರನ್ನು ಮೋಹದ ದೃಷ್ಟಿಯಿಂದ ನೋಡಿದ್ದರಿಂದ ಮಾನವನಾಗಿ ಭೂಲೋಕದಲ್ಲಿ ಮಟ್ಟಿ ಕಷ್ಟಕೊಣಿಲೆಗಳನ್ನು ಅನುಭವಿಸಬೇಕಾಯಿತು.

ಪರವೆ-ಸಂಕಿಲಿ : ಇವರಿಬ್ಬರು ಪೂರ್ವಜನ್ನದಲ್ಲಿ ಕೈಲಾಸದ ರುದ್ರಕನ್ನಿಕೆಯರಾಗಿದ್ದರು. ಅಲ್ಲಿದ್ದ ಇವರ ಮನಸ್ಸು ಮೋಹಕ್ಕೆ ಒಳಗಾದುದರಿಂದ ಮೋಹದ ಮಾಯೆಯನ್ನು ಕಳೆದುಕೊಳ್ಳಲು ಮಾನವರಾಗಿ ಹಣ್ಟಿರೆಂದು ಶಿವನ ಶಾಪಕ್ಕೆ ಗುರಿಯಾದವರು.

ಮಣಮಂದಪುತ್ತಾರು : ಜೋಳ ದೇಶದ ಒಂದು ಗ್ರಾಮ. ಇಲ್ಲಿ ನಂಬಿಯಣ್ಣನ ಮದುವೆಗೆ ಏಪಾರ್ಡು ಮಾಡಲಾಗಿತ್ತು. ವ್ಯಧ ವೇಷಧಾರಿಯಾಗಿ ಒಂದ ಮಾಹೇಶ್ವರ ವ್ಯವಸ್ಥೆಯನ್ನೆಲ್ಲ ಅವ್ಯವಸ್ಥೆಯನ್ನಾಗಿ ಮಾಡಿದ.

ಜೋಯಿಸ : ಜ್ಯೋತಿಶಾಸ್ತ್ರ ತಿಳಿದವನು. ಶಾಸ್ತ್ರ ಗ್ರಂಥಗಳನ್ನು ಮನನ ಮಾಡಿಕೊಂಡು ಸಂಪ್ರದಾಯಕ್ಕೆ ಚ್ಯಾರ್ಟಿಬಾರದಂತೆ ಬದುಕನ್ನು ಸಾಗಿಸುವ ಧಾರ್ಮಿಕ ಮುಂದಾಳು.

ಕಾರೆಂಕ : ಯಾವುದೋ ಒಂದು ತಪ್ಪಿಗಾಗಿ ಶಿವನ ಅವಕ್ಕಪೆಗೆ ಒಳಗಾಗಿ, ಭೂಲೋಕಕ್ಕೆ ಒಂದು ಅನಂತರ ಕೈಲಾಸದ ಶಿವ ಗಣಪರಿವಾರದಲ್ಲಿ ಸೇರುವವನೇ ಕಾರೆಂಕ, ಅವತಾರ ಪುರುಷ.

ಫಾಲಿಗೆವಟ್ಟಲು : ಫಾಲಿಗೆ ಬಟ್ಟಲು – ಒಂದು ದಿನಕ್ಕೆ (ರಾತ್ರಿ ಸೇರಿ) ೬೦ ಫಾಲಿಗೆ. ಒಂದು ಫಾಲಿಗೆಯನ್ನು ಅಳೆಯಲು ಈ ಬಟ್ಟಲನ್ನು ಒಳಗೊಂಡಿದ್ದರು. ಒಂದು ನಿರ್ದಿಷ್ಟ ಗಾತ್ರದ ಬಟ್ಟಲಿಗೆ ತಳದಲ್ಲಿ ನಿರ್ದಿಷ್ಟ ಗಾತ್ರದ ರಂಧ್ರವನ್ನು ಮಾಡಿ ಇನ್ನೊಂದು (ಅದಕ್ಕಿಂತ ದೂಡ್ಜಡ್ಡದು) ಬಟ್ಟಲ ಮೇಲೆ ಇಟ್ಟ ತೂತು ಮಾಡಿರುವ ಬಟ್ಟಲಿಗೆ ನೀರು ತುಂಬಿಸುತ್ತಿದ್ದರು (ಕೆಲವು ಕಡೆ ಮರಳನ್ನು ತುಂಬಿತ್ತಿದ್ದರು) ಆ ನೀರು (ಮರಳು) ಮಾತ್ರಿಯಾಗಿ ಕೆಳಗಿರುವ ಬಟ್ಟಲಿಗೆ ಸೋರಿ ಹೋದಾಗ ಒಂದು ಫಾಲಿಗೆ ಆಯಿತು ಎಂದು ಲೆಕ್ಕಾಚಾರ ಮಾಡಲಾಗುತ್ತಿತ್ತು.

ಕಮಲಜ : ಕಮಲ-ತಾವರೆ ಜ-ಜನಿಸಿದವನು. ಕಮಲದಲ್ಲಿ ಜನಿಸಿದವನು, ಬ್ರಹ್ಮ

ಬ್ರಹ್ಮೇತಿಕಾಜ[ರ] : ಮೋಹನ್ಯೇತಿಗಾಜ[ರ], ಬಹುಹೃಣ ವಥೆಯನ್ನು ಮಾಡಿದವನು; ಬ್ರಹ್ಮಹತ್ಯಾದೋಷಕ್ಕೆ ಒಳಗಾದವನು.

ಶತಕುಂಭಯಜ್ಞ : ಯಶೋ ನಿರೀಕ್ಷೆಯಿಂದ ಮಾಡುವ ಸಾತ್ವಿಕ ಯಜ್ಞದ ವಿಥ. ನೂರು ಕಲಶಗಳ ಸಹಿತ ನಡೆಸುವ ಸಂಕಲ್ಪಿತ ಯಜ್ಞ. ಆಶ್ರಮ ವಾಸಿಯಾದ ಧೌಮ್ಯ ಮಹಷ್ಯ ಶತಕುಂಭ ಯಜ್ಞವನ್ನು ನಡೆಸಿದ್ದರು.

ಅಭ್ಯಾಸ

- ಮೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಠ ಪ್ರಶ್ನೆಗಳು
- ಅ. ಹೊಂದಿಸಿ ಬರೆಯಿರಿ

‘ಅ’ ಪಟ್ಟಿ

‘ಅ’ ಪಟ್ಟಿ

ಇ. ಮುಷ್ಟಿದತ್ತ

ಹಂಲಿ

ಇ. ರುದ್ರಕನ್ನಿಕೆಯರು

ಬಾಗಿಲು

ಇ. ಜೋಳದೇಶ

ನಂಬಿಯಣ್ಣ

ಇ. ಕದ

ಪರವೆ-ಸಂಕಿಲೆ

ಇ. ಗಿರಿಜೆ

ಮಣಮಂದಪುತ್ತಾರು

ಶಿವ

ಪಾರ್ವತಿ

- ಅ. ಕೊಟ್ಟಿರುವ ನಾಲ್ಕು ಆಯ್ದುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ**
- ಹರಿಹರನ ಕಾಲ _____
[ಗೀಡಂ ಗಿಡಂ ಗಾಂಗ್ ಗಳಂ]
 - ವೃದ್ಧಮಾಹೇಶ್ವರ _____ ಕೊಡದ ಮೇಲೆ ಬಿಧ್ವನು
[ಎಣ್ಣೆಯ ಹಾಲಿನ ತುಪ್ಪದ ಮಜ್ಜಿಗೆ]
 - ಹರಲೀಲೆ ಪಾಠವನ್ನು _____ ರಗಳೆಯಿಂದ ಆಯ್ದುಕೊಳ್ಳಲಾಗಿದೆ.
[ಬಸವರಾಜ ದೇವರ ರಗಳೆ ನಂಬಿಯಣಿನ ರಗಳೆ ಗುಂಡಯ್ಯನ ರಗಳೆ ಮಹಾದೇವಿಯಕ್ಕನ ರಗಳೆ]
 - ವೃದ್ಧಮಾಹೇಶ್ವರನು ಕೈಲಾಸದಿಂದ _____ ಗೆ ಬಂದನು.
[ಮಣಮಂದಪಶ್ವಲೂರು ತಿರುವಾರೂರು ತಿರುವತ್ತಿಯೂರು ಕೈಲಾಸಪುರ]
- **ಪ್ರೇರಣಾ ಅಭ್ಯಾಸ**
 - ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು/ಎದು ವಾಕ್ಯಗಳಲ್ಲಿ ಉತ್ತರಿಸಿ**
- ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು?
 - ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ?
 - ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು?
- ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ**
- ವಿರೂಪಾಕ್ಷನು ಗಿರಿಜೆಗೆ ಏನೆಂದು ಹೇಳಿದನು?
 - ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ.
 - ವೃದ್ಧ ಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ.
 - ಕೆಳಗೆ ಬಿಧ್ವ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು?
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ**
- ನಂಬಿಯಣಿನ ಪೂರ್ವಜನ್ಯದ ಹೆಸರೇನು?
 - ಹರಲೀಲೆ ಪಾಠದ ಮೂಲ ಕೃತಿ ಯಾವುದು?
 - ಹರಲೀಲೆ ಪಾಠದ ಕವಿಯ ಹೆಸರೇನು?
 - ಗಿರಿಜೆ ಎಲ್ಲಿ ಇರಬೇಕೆಂದು ಶಿವನು ತಿಳಿಸಿದನು?
 - ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ.

ಕ್ಷ. ಕೊಟ್ಟಿರುವ ವಾಕ್ಯಗಳ ಸಂದರ್ಭಸಹಿತ ಸ್ವಾರಸ್ಯವನ್ನು ಬರೆಯಿರಿ

- ೧. “ಸಕಲಸುಖಿಮಂ ಮೂರ್ಚಿಯಾಗಿ ಕೈಕೊಂಡುಬಪೇನ್”
- ೨. “ನೀನತ್ಯಂತ ಕರುಣೆ”
- ೩. “ಮಣಿಂ ಪಣಿಂದಂತೆ”
- ೪. “ಈ ವೃಧಂ ಕಿಳುಹುಳನಲ್ಲ”

ಭಾಷಾಭ್ಯಾಸ

• ಸೈದ್ಧಾಂತಿಕ ಭಾಷಾಭ್ಯಾಸ

ಸಂಸ್ಕೃತ ಸಂಧಿಗಳು :

ನಮೂದಿತ ವಾಕ್ಯಗಳನ್ನು ಗಮನಿಸಿ: - ರಾಮಾಯಣ ಮಹೋನ್ನತ ಗ್ರಂಥ
- ಸೂರ್ಯೋದಯ ದೃಶ್ಯ ಅತ್ಯಂತ ಮನೋಹರವಾಗಿದೆ

ನಮೂದಿತ ಎರಡು ವಾಕ್ಯಗಳಲ್ಲಿರುವ ರಾಮಾಯಣ, ಮಹೋನ್ನತ, ಗ್ರಂಥ, ಸೂರ್ಯೋದಯ, ದೃಶ್ಯ, ಅತ್ಯಂತ, ಮನೋಹರ - ಎಲ್ಲವೂ ಸಂಸ್ಕೃತ ಪದಗಳು. ಆದರೆ ಕನ್ನಡ ವಾಕ್ಯಗಳಿಂದ ಪರಿಗಣಿಸಲ್ಪಟಿವೆ. ಹೀಗೆ ಕನ್ನಡ ಭಾಷೆಗೆ ಸಂಸ್ಕೃತ ಪದಗಳು ಸೇರಿದೆಯಾಗಿವೆ. ಇಂತಹ ಸಂಸ್ಕೃತ ಪದಗಳೇ ಸೇರಿಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ. ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ. ಸ್ವರಕ್ಕೆ ವ್ಯಂಜನ ಅಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ.

• ಸಂಸ್ಕೃತ ಸ್ವರಸಂಧಿಗಳು

ಸವಣದೀಘಸಂಧಿ

- ವಿದ್ಯಾಭ್ಯಾಸ ಮಾಡು

- ಗುರೂಪದೇಶವನ್ನು ಪಡೆ

ನಮೂದಿತ ಎರಡೂ ಹೇಳಿಕೆಗಳಲ್ಲಿರುವ ವಿದ್ಯಾಭ್ಯಾಸ, ಗುರೂಪದೇಶ ಪದಗಳನ್ನು ಗಮನಿಸಿ.

ವಿದ್ಯಾ + ಅಭ್ಯಾಸ > ವಿದ್ಯಾಭ್ಯಾಸ

ದ್ವಾ + ಯ್ಯಾ + ಆ + ಅ > ದ್ವಾ + ಯ್ಯಾ + ಆ

ಇಲ್ಲಿ ಮಾರ್ಚಪದದ ಶೊನೆಯಲ್ಲಿರುವ -ಆ ಸ್ವರದ ಮುಂದೆ ಪರಪದದ ಆದಿಯಲ್ಲಿ ಅ- ಸ್ವರ ಇರುವುದು. ಇವೆರಡೂ ಸ್ವರಗಳು ಒಂದೇ ಸಾಫನದಲ್ಲಿ ಹುಟ್ಟುವುದರಿಂದ ಇವು ಸವಣಗಳು. ಈ ಸವಣ ಸ್ವರಗಳು ಸಂಧಿಯಾದಾಗ ದೀಘಸ್ವರವಾಗಿ ಪರಿವರ್ತನೆಯಾಗುತ್ತವೆ. ಹಾಗಾಗಿ ಇದನ್ನು ಸವಣ ದೀಘ ಸಂಧಿ ಎಂದು ಕರೆಯಲಾಗಿದೆ.

ಉ.ದಾ. :

ಗುರು + ಉಪದೇಶ > ಗುರೂಪದೇಶ

ರ್ಹ + ಉ + ಉ > ರ್ಹ + ಉ

ಇಲ್ಲಿಯೂ ಎರಡು ಉ ಕಾರಗಳು ಸೇರಿ ಉ ಕಾರ ಆಗಿದೆ. ಹಾಗಾಗಿ ಇದು ಕೊಡಾ ಸವಣ್ಣದೀಘ್ರ ಸಂಧಿಗೆ ಉದಾಹರಣೆ.

ಮೊತ್ತ : ಸವಣ್ಣಸ್ವರಗಳು ಬಂದರ ಮುಂದೆ ಬಂದು ಸೇರಿ ಸಂಧಿಯಾದಾಗ ಅವರಡರ ಸಾಫಾನದಲ್ಲಿ ಅದೇ ಜಾತಿಯ ದೀಘ್ರಸ್ವರ ಆದೇಶವಾಗಿ ಬಂದರೆ ಅದನ್ನು ಸವಣ್ಣ ದೀಘ್ರಸಂಧಿ ಎಂದು ಕರೆಯುವರು.

ಗುಣಸಂಧಿ

- ದೇವೇಂದ್ರನ ಸಭೆ

- ಸೂರ್ಯೋದಯವಾಯಿತು

ಇಲ್ಲಿರುವ ದೇವೇಂದ್ರ ಮತ್ತು ಸೂರ್ಯೋದಯ ಪದಗಳನ್ನು ಗಮನಿಸಿ.

ದೇವ + ಇಂದ್ರ > ದೇವೇಂದ್ರ

ವೋ + ಅ + ಇಂ > ವೋ + ಇಂ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಇಂ ಕಾರ ಸೇರಿ ಏಂ ಕಾರ ಆದೇಶವಾಗಿದೆ.

ಸೂರ್ಯ + ಉದಯ > ಸೂರ್ಯೋದಯ

ರ್ಹ + ಯ್ಹ + ಅ + ಉ > ರ್ಹ + ಯ್ಹ + ಔ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಉ ಕಾರ ಸೇರಿ ಔ ಕಾರ ಆದೇಶವಾಗಿ ಬಂದಿದೆ.

ಮೊತ್ತ : ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವರಡರ ಸಾಫಾನದಲ್ಲಿ ಏ ಕಾರವೂ ಉ ಉ ಕಾರಗಳು ಪರವಾದರೆ ಔ ಕಾರವೂ ಇ ಕಾರ ಪರವಾದರೆ ಅರ್ಹ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ.

ಉದಾ: ಸುರೇಂದ್ರ

ಮಹೇಶ್ವರ

ಚಂದ್ರೋದಯ

ದೇವಷಿ

ಇತ್ಯಾದಿ

ಸಮಾಸ

ತತ್ಪರುಪ ಕರ್ಮಧಾರಯ ಮತ್ತು ದ್ವಿಸುಸಮಾಸಗಳ ಒಗ್ಗೆ ಈಗಾಗಲೇ ತಿಳಿದಿರುವಿರಿ. ಉಳಿದ ಸಮಾಸಗಳನ್ನು ತಿಳಿಯಿರಿ.

ಅಂಶಿಸಮಾಸ

ದೈನಂದಿನ ಜೀವನದಲ್ಲಿ ಮಾತನಾಡುವಾಗ ಅಂಗ್ಯ, ಮುಂದಲೆ, ಶೋನೆಹುಬ್ಬಿ, ಇತ್ಯಾದಿ ಪದಗಳನ್ನು ಬಳಸುತ್ತೇವೆ. ಈ ಪದಗಳ ರಚನೆ ಇಂತಿದೆ:

ಉದಾ.: ಕೈಯ + ಅಡಿ > ಅಂಗ್ರೆ
 ತಲೆಯ + ಮುಂದು > ಮುಂದಲೆ
 ಹಬ್ಬಿನ + ಕೊನೆ > ಕೊನೆಹಬ್ಬಿ

ನಮೂದಿತ ಉದಾಹರಣೆಯನ್ನು ಗಮನಿಸಿದಾಗ ಪೂರ್ವಪದ ಅನೇಕ ಅಂಶಗಳನ್ನು ಹೊಂದಿರುವ ಅಂಶಿಯೂ ಪರಪದವು ಅಂಶಿಯ ಒಂದು ಅಂಶವನ್ನೂ ಸೂಚಿಸುವುದು.

ಸೂತ್ರ : ಪೊಪ್ಪೋಕ್ತೆರ ಪದಗಳು ಅಂಶಾಂಶಿ ಭಾವಸಂಬಂಧದಿಂದ ಸೇರಿ ಪೂರ್ವಪದದ ಅಂಶ ಪ್ರಥಾನಂತರಾಗುತ್ತದೆ ಸಮಾಸವೇ ಅಂಶಿಸಮಾಸ. ಈ ಸಮಾಸವನ್ನು ಅವೃತ್ಯಾಭಾವ ಸಮಾಸವೆಂತಲೂ ಕರೆಯುವರು.

ಉದಾ.: ಅಂಗಾಲು ಮುಂಗಾಲು ಹಿಂದಲೆ ಮುಂಬಾಗಿಲು ಇತ್ಯಾದಿ

ಭಂದಸ್ತು :

ರಗಳೆ

‘ರಗಳೆ’ ಎಂಬುದು ‘ರಘಟಾ’ ಎಂಬ ಸಂಸ್ಕೃತ ಪದದ ತದ್ವಾರಾಪ. ಕನ್ನಡದಲ್ಲಿ ಸಾಮಾನ್ಯವಾಗಿ ಉತ್ತಾಪ, ಮಂದಾನಿಲ ಮತ್ತು ಲಿಲಿತ ಎಂದು ಮೂರು ವಿಧದ ರಗಳೆಗಳು ಪ್ರಸಿದ್ಧವಾಗಿವೆ. ‘ರಗಳೆಯಲ್ಲಿ ಇಂತಿಷ್ಟೇ ಸಾಲುಗಳು ಇರಬೇಕೆಂಬ ನಿಯಮವಿಲ್ಲ. ಆದರೆ ಎಲ್ಲಾ ಸಾಲುಗಳು ಸಮಾನವಾದ ಮಾತ್ರಾಗಳಿಂದ ಕೂಡಿರುತ್ತವೆ. ಎರಡೆರಡು ಸಾಲುಗಳಲ್ಲಿ ಪ್ರಾಸಗಳಿರುತ್ತವೆ.

ಉತ್ತಾಪರಗಳೆ :

ಉಂ	- ಉ	- ಉ	- ಉ
ಕುಳಿವರ್	ಮೂಗೊ	ಳಂಗ	ಳಲ್ಲಿ
ಉಂ	- ಉ	- ಉ	- ಉ
ತಳಿರ	ಕಾವ	ಳಂಗ	ಳಲ್ಲಿ
- ಉ	- ಉ	- ಉ	- ಉ
ತುಂಬಿ	ವಿಂಡಿ	ನಂತೆ	ಪಾಡಿ
- ಉ	- ಉ	- ಉ	- ಉ
ಜಕ್ಕೆ	ವಕ್ಕೆ	ಯಂತೆ	ಕೂಡಿ

ಈ ರಗಳೆಯಲ್ಲಿ ಪ್ರತಿ ಸಾಲಿನಲ್ಲಿ ಮೂರು ಮಾತ್ರೆಗಳ ನಾಲ್ಕು ಗಣಗಳಂತು ಮೊದಲೆರಡು ಸಾಲುಗಳಲ್ಲಿ ಆದಿ ಮತ್ತು ಅಂತ್ಯಪ್ರಾಸಗಳೂ ಮತ್ತೆರಡು ಸಾಲುಗಳಲ್ಲಿ ಅಂತ್ಯಪ್ರಾಸವೂ ಇರುವುದನ್ನು ಗಮನಿಸಬಹುದು.

ಸೂತ್ರ : ಎರಡೆರಡು ಸಾಲುಗಳಲ್ಲಿ ಪ್ರಾಸ ನಿಯಮವನ್ನಿಟ್ಟುಕೊಂಡು ಪ್ರತಿಪಾದದಲ್ಲಿ ಮೂರು ಮಾತ್ರೆಗಳ ನಾಲ್ಕುಗಣಗಳಿಂದ ಸಾಲುಗಳ ಸಂಖ್ಯಾನಿಯಮವಿಲ್ಲದೆ ಇರುವ ಪದ್ಯ ಜಾತಿಯೇ ಉತ್ತಾಪರಗಳೆಯೆನಿಸುವುದು.

ಶಿಧಿಲದ್ವಿತ್ವ : ಒಂದು ಅಕ್ಷರವು ಸಂಯುಕ್ತಕರವಾಗಿದ್ದರೆ (ಒತ್ತಕರ) ಆ ಅಕ್ಷರವನ್ನು ತೇಲಿಸಿ ಉಚ್ಛರಿಸಿದಾಗ ಅಲ್ಲಿರುವ ಒತ್ತು ಶಿಧಿಲವಾಗುತ್ತದೆ ಇಂಥಹ ಅಕ್ಷರವನ್ನೇ ಶಿಧಿಲದ್ವಿತ್ತಾಕ್ಷರ ಎಂದು ಕರೆಯುವುದು. ಮೇಲಿನ

ಪದ್ಯದ ಮೊದಲ ಸಾಲಿನ ಮೊದಲ ಪದವಾದ ‘ಕುಳಿವ್ರ’ ಎಂಬಲ್ಲಿ ‘ವ್ರ’ ಎಂಬುದು ಒತ್ತಕರವಾಗಿದೆ (ದ್ವಿಶಾಸ್ಕರ). ನಿಯಮಾನುಸಾರ ಅದರ ಹಿಂದಿನ ಅಕ್ಷರ ‘ಳಿ’ ಎಂಬುದು ಗುರು ಎನಿಸಿಕೊಳ್ಳುತ್ತದೆ. ಆದರೆ ಇಲ್ಲಿರುವ ‘ವ್ರ’ ಅಕ್ಷರ ಶಿಥಿಲದ್ವಿಶಾಸ್ಕರವಾದ ಕಾರಣ ಅಂದರೆ ‘ವ್ರ’ ಎಂಬ ಅಕ್ಷರವನ್ನು ತೇಲಿಸಿ ಉಚ್ಚರಿಸುವುದರಿಂದ ಇಲ್ಲಿ ಶಿಥಿಲದ್ವಿಶಾಸ್ಕರವಾಗಿ ‘ಳಿ’ ಎಂಬ ಅಕ್ಷರವು ಲಘು ಎನಿಸಿಕೊಳ್ಳುತ್ತದೆ.

ಮಂದಾನಿಲ ರಗಳೆ :

—೦೦ | - - | ೦೦ ೦೦ | - -
ಅಡುವ | ಗುಂಡ | ಯ್ಯನ ಹೊಸ | ನೃತ್ಯಂ
- ೦೦ | ೦೦ - | - ೦೦ | - -
ನೋಡುವ | ಶಿವನಂ | ಮುಟ್ಟಿತು | ಸತ್ಯಂ
೦೦ - | - - | - - | - -
ಸುಖಿದಾ | ಟಂತ | ನ್ನಂಬೆಂ | ಬತ್ತಲ್
೦೦ ೦೦ | - - | ೦೦ - | - -
ಸುಖಿ ಮುಖಿ | ದಿಂದಂ | ಮನಮಂ | ಸುತ್ತಲ್

ಈ ಪದ್ಯಭಾಗದಲ್ಲಿ ಪ್ರತಿಯೊಂದು ಪಾದದಲ್ಲಿ ನಾಲ್ಕು ಮಾತ್ರಗಳ ನಾಲ್ಕು ಗಣಗಳಿವೆ. ಮೊದಲೆರಡು ಸಾಲುಗಳಲ್ಲಿ ‘ಡ್ಳಾ’ ಎಂಬ ಪ್ರಾಸಾಸ್ಕರವೂ ಮತ್ತೆರಡು ಸಾಲುಗಳಲ್ಲಿ ‘ಶ್ರೀ’ ಎಂಬ ಪ್ರಾಸಾಸ್ಕರವೂ ಆದಿಪ್ರಾಸವಾಗಿ ಬಂದಿವೆ. ಅದೇ ರೀತಿ ಎರಡೆರಡು ಸಾಲುಗಳಲ್ಲಿ ಅಂತ್ಯಪ್ರಾಸವವೂ ಇದೆ.

ಸೂತ್ರ : ನಾಲ್ಕು ಮಾತ್ರಗಳ ನಾಲ್ಕು ಗಣಗಳು ಪ್ರತಿ ಪಾದದಲ್ಲಿ ಬಂದು ಎರಡೆರಡು ಸಾಲುಗಳಿಗೆ ಪ್ರಾಸನಿಯಮವಿರುವ ಪದ್ಯಜಾತಿಗೆ ಮಂದಾನಿಲ ರಗಳೆಯೆನ್ನುವರು.

ಲಲಿತರಗಳೆ :

೦೦೦೦೦ | ೦೦೦೦೦ | ೦೦೦೦೦ | - ೦೦೦
ಆಳಿಯೆರಗ | ದನಿಲನಲು | ಗದ ರವಿ ಕ | ರಂ ಮಗದ
೦೦ - ಉ | ೦೦ - ಉ | ೦೦೦೦ | ೦೦೦೦
ಸುಳಿಗೊಂಡು | ದಳವೇರಿ | ಹೆಸರಳೆದ | ಬೆಳಮುಳೆದ
೦೦೦೦೦ | - ಉ - | ೦೦ - ಉ | - - ಉ
ಸುರುಚಿರಮೆ | ನಿಪ್ಪಮೀ | ಸಲಮೋಗೆ | ಯಂಕೊಂಡು
೦೦ - ಉ | - ಉ ಉ | ೦೦೦೦೦ | - - ಉ
ಇರವಂತಿ | ಯೋಳಾ ಮೆರೆವ | ಬಿರಿಮುಗುಳ್ಳ | ಇಂ ಕೊಂಡು

ಇಲ್ಲಿಯೂ ಹೊನೆಯ ಸಾಲಿನಲ್ಲಿ ‘ಳಿ’ ಎಂಬುದು ದ್ವಿಶಾಸ್ಕರ (ಒತ್ತಕರ) ಆಗಿದ್ದರು ಇಲ್ಲಿ ಶಿಥಿಲದ್ವಿಶಾಸ್ಕರವಾಗಿ ಅದರ ಹಿಂದಿನ ಅಕ್ಷರ ‘ಗು’ ಎಂಬುದು ಲಘುವಾಯಿತು.

ಈ ಪದ್ಯದ ಪ್ರತಿಯೊಂದು ಸಾಲಿನಲ್ಲಿಯೂ ಇದು ಮಾತ್ರೆಗಳ ನಾಲ್ಕು ಗಣಗಳಿವೆ. ಎರಡೆರಡು ಸಾಲುಗಳಲ್ಲಿ ಪ್ರಾಸವಿದೆ.

ಮೂತ್ರ : ಪ್ರತಿ ಪಾದದಲ್ಲಿ ಇದ್ದೇದು ಮಾತ್ರೆಗಳ ನಾಲ್ಕು ಗಣಗಳಿಷ್ಟು ಎರಡೆರಡು ಸಾಲುಗಳಲ್ಲಿ ಪ್ರಾಸಗಳಿರುವಂತೆ ರಚಿಸಲ್ಪಟ್ಟ ರಗಳಿಯೇ ಲಲಿತರಗಳೇ.

ಭಾಷಾ ಚರ್ಚಪುವಟಿಕೆ

- ಅ. ಈ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ ಗಣ ವಿಭಾಗಮಾಡಿ ಭಂದಸ್ಸಿನ ಹೆಸರು ಬರೆದು ಲಕ್ಷಣ ಬರೆಯಿರಿ.
ರಸಫಲಂಗಳನ ಇಸುತ್ತಿರುತ್ತದೆ ಶುಕನಿಕರಮಂ
ಮೂಸ ಮಾವನೆಳಸಿರು ಮಧುಕರ ಪ್ರಕರಮಂ
- ಆ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
- ಸಂಸ್ಕೃತ ಸಂಧಿ ಎಂದರೇನು? ಅದರ ವಿಧಗಳಾವುವು?
 - ಸರ್ವಾರ್ಥಿಭಾಷ್ಯ ಸಂಧಿ ಎಂದರೇನು?
 - ಗುಣಸಂಧಿ ಎಂದರೇನು? ಉದಾಹರಣೆ ಕೊಡಿ
 - ಸಮಾಸ ಎಂದರೇನು? ಅದರ ವಿಧಗಳಾವುವು?
 - ರಗಳೆ ಭಂದಸ್ಸಿನಲ್ಲಿ ಎಷ್ಟು ಪಾದಗಳಿರುತ್ತವೆ?
 - ಕನ್ನಡದಲ್ಲಿ ಪ್ರಸಿದ್ಧವಾದ ರಗಳಿಗಳಿಷ್ಟು? ಯಾವುವು?

ಮೂರಕ ಓದು

- ಹರಿಹರನ ಬಕವರಾಜದೇವರ ರಗಳೆ ಮತ್ತು ನಂಬಿಯಣ್ಣನ ರಗಳೆಯನ್ನು ಸಂಗ್ರಹಿಸಿ ಓದಿ.



ಇತಿಹಾಸದ ಚಕ್ಕಡಿ

[ಆತ್ಮಕಥೆ]

– ಅರವಿಂದ ಮಾಲಗತ್ತಿ

ಮುನ್ತಯಾಲ

ಕನ್ನಡ ನಾಹಿಯ್ದೇ ಪ್ರಕಾರದಲ್ಲಿ ದಲತನಾಹಿಯ್ದೇ ಪ್ರಕಾರವೂ ಒಂದು. ಸಮಾಜದಲ್ಲಿನ ಶೋಃಷಿತರ ನೋಲವು. ಕಷ್ಟ, ವೇದನೆಯನ್ನು ಒಳಗೊಂಡ ನಾಹಿಯ್ದೇ. ಪ್ರತಿಭಟನೆ ಮತ್ತು ವಿರೋಧವನ್ನು ನಾಹಿಯ್ದೇ ಮೂಲಕ ವ್ಯಕ್ತಪಡಿಸುವುದಾಗಿದೆ. ಆ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಮೂಡಿಸುವುದು ಹಾಗೂ ಅಮೂಲಾರ್ಥ ಬದಲಾವಣೆಯನ್ನು ತರುವುದು ಪ್ರಕೃತ ನಾಹಿಯ್ದೇದ ಮುಖ್ಯ ಉದ್ದೇಶ.

ಅಧ್ಯೇತಿ - ಓದಿ

ಚಕ್ಕಡಿ	ಕೇರಿ	ಹಂಗಿಸು	ಭಂಗಿ	ಎಬರು	ಹಿಂಜರಿ
ಟೂರಿಂಗೊಟಾಕೀಸ್	ಅಂಗಲಾಚು	ಚೇರಮನ್ನು	ಕಿರುಹೆಳ	ಬುಡ್ಡಿ	

ನಿಗದಿತ ಮೂಲ ಆತ್ಮಕಥೆ - [ಗದ್ಯ-ಪದ್ಯ]

ಇತಿಹಾಸದ ಚಕ್ಕಡಿ, ಚಕ್ಕಡ ಬಾಯಿಯಲ
ಪರಿಮಳ-ಬಣ್ಣಗಳಿಲ್ಲದ ಹೊಗಳ ರಾಶಿಯ ಮೋಳಗು
ನೆಲಸಮನಾಗೆ ನೀರು ಹರಿಯುವುದು
ಉಪ್ಪು ಸಕ್ಕರೆಯ ಸಂಚಾತ
ಸಮರಸದ ಜೋಗದ ಜಲಪಾಠ

ನಾನು ಸಾಮಾನ್ಯವಾಗಿ ಓದುವುದು ರಾತ್ರಿ ವೇಳೆಯಲ್ಲಿ. ಈ ಕೇರಿಗೆ ಜೀವಂತಿಕೆ ಬಂದಾಗ ಹಿತ್ತು ನೆತ್ತಿಗೇರುತ್ತಿತ್ತು. ಹೀಗಾಗೆ ಇವರೊಂದಿಗೆ ಕದನ. ಓದು, ಪರೀಕ್ಷೆ ಹತ್ತಿರ ಬಂದಾಗ ಮಾತ್ರ ಇರುತ್ತಿತ್ತು ‘ನಾವು ಓದುತ್ತಿದ್ದೇವೆ’ ಎನ್ನುವ ಅಹಂ ತೋರಿಕೆಯದ್ದೇ ಹೆಚ್ಚಾಗಿರುತ್ತಿತ್ತು. ಕೆಲವು ಬಾರಿ ಮೋಲೀಸ್ ಸ್ವೇಷನೊವರೆಗೆ ಹೋಗಿದ್ದ್ವಾ ಇದೆ. ಆದರೆ ಅದರ ಪರಿಣಾಮ ಮಾತ್ರ ಸೊನ್ನೆಯಾಗಿರುತ್ತಿತ್ತು.

ನನ್ನ ಓದಿನ ಆತ್ಮೀಯ ಸ್ಥಳವೆಂದರೆ ‘ಪದ್ಮಾವತಿಯ ಗುಡ್ಡ’. ಪದ್ಮಾವತಿಯ ದೇವಸ್ಥಾನ ಜೈನರಿಗೆ ಸಂಬಂಧಿಸಿದ್ದು. ಪ್ರಶಾಂತವಾದ ಸ್ಥಳ. ದೊಡ್ಡದೊಡ್ಡ ಕಲ್ಲು ಬಂಡಗಳಿಂದ ತುಂಬಿದೆ. ಇಲ್ಲಿಯ ‘ಅಳಬುರಕ ಕಲ್ಲು’ ಹೆಸರುವಾಸಿ. ಈ ಸ್ಥಳಕ್ಕೆ ಜನ ಬರಲು ಹೆದರುತ್ತಿದ್ದರು. ಮೊದಮೊದಲು ನಮ್ಮ ಕೇರಿಯ ಒಬ್ಬನೇ ಒಬ್ಬ ವ್ಯಕ್ತಿ ಇಲ್ಲಿಗೆ ಓದಲು ಬರುತ್ತಿದೆ. ಜತೆಗೋಸ್ಕರ ಕೆಲವೊಮ್ಮೆ ನನ್ನನ್ನು ಕರೆದುತ್ತರುತ್ತಿದೆ. ಆತನ ಹೆಸರು ಇಟ್ಟಪ್ಪ. ಈತ ಈಗ ಬ್ಯಾಂಕ್ ನೋಕರ. ಈತನ ಓದುವ ಹವ್ಯಾಸವೇ ನನ್ನನ್ನು ಓದುವಂತೆ ಪ್ರೇರೇಷಿಸಿತು.

ಈತನ ಓದು ಮುಗಿದ ಅನಂತರ ನಾನೊಬ್ಬನೇ ಎಷ್ಟೋ ಬಾರಿ ಅಲ್ಲಿಗೆ ಓದಲು ಹೋಗುತ್ತಿದ್ದೆ. ಈಗಂತೂ ಅದು ಓದುಗರ ಪವಿತ್ರ ಸ್ಥಳವಾಗಿದೆ. ಎಲ್ಲಿಂದರಲ್ಲಿ ಆ ಗುಡ್ಡದ ತುಂಬೆಲ್ಲ ಓದುಗರಿರುವುದು ನೋಡಿ ನನಗಂತೂ ಎಲ್ಲಿಲ್ಲದ ಹೇಳು.

ನನೊಬ್ಬನ ಓದಿನ ದಿನಗಳಲ್ಲಿ ಕೇರಿಯ ಸ್ವೇಹಿತರೆಲ್ಲ ನನ್ನನ್ನು ಹಂಗಿಸುತ್ತಿದ್ದರು. ‘ನಾಳೆ ಇಂವ ಚೌಕಟಪ್ಪುಗ ಬರಾನಪ್ಪಾ’ ಎನ್ನುತ್ತಿದ್ದರು. ‘ಮತ್ತೆನಪ್ಪಾ ಚೌಕಟ್’ ಎಂದೇ ಮಾತನ್ನಾರಂಭಿಸುತ್ತಿದ್ದರು. ಎಂದರೆ ಓದಿ ರ್ಯಾಂಕ್ ಬರಾನೆ. ಆಗ ಈತನ ಹೋಚೋ ಪತ್ರಿಕೆಯಲ್ಲಿ ಬರುತ್ತದೆಂದು ಗೇಲಿ ಮಾಡುತ್ತಿದ್ದರು. ಆದರೆ ಪ್ರತಿ ವರ್ಷ ಪಾಸಾಗುತ್ತಾ ಹೋದಾಗ ಅನಂತರ ಅವರು ನನ್ನ ಹಾದಿಯನ್ನೇ ತುಳಿದರು. ನನ್ನ ಹಿಂದೆ ನನ್ನ ಕೇರಿಯ ಜನ; ಕೇರಿಯ ಜನಗಳ ಅನಂತರ ಉರ ಜನರೇ ಪದ್ಧಾವತಿಯ ಗುಡ್ಡಕ್ಕೆ ಬರಲು ಪ್ರಾರಂಭಿಸಿದರು.

ಮೊದಮೊದಲು ನಾನು ಪದ್ಧಾವತಿ ಗುಡ್ಡಕ್ಕೆ ಹೋಗುವಾಗ ಅದೊಂದು ಹೆದರಿಕೆಯ ತಾಣ ಎನಿಸುತ್ತಿತ್ತು. ಸುತ್ತೆಲ್ಲ ಹಾಸಿನಿಂತ ಬಂಡೆಗಳು, ಅದರ ಮೇಲೆ ನರ್ತನದ ಭಂಗಿಯಲ್ಲಿ ನಿಂತ ವಿಭಿನ್ನಾಕಾರದ ಕಲ್ಲು ಬಂಡೆಗಳು. ಅದರಲ್ಲಿಯೇ ಗುಹೆಗಳು, ಕಾಡು ಪ್ರಾಣಿಗಳು ಇವೆಲ್ಲವೂ ಹೆಚ್ಚು ಮನಸೆಳಿಯುವಂಥವು. ನಾನಂತೂ ಕಲ್ಲು ಹೊಟರೆಯ ಒಳಗೆ ಮಲಗಿ ಓದುತ್ತಿದ್ದೆ. ಇದು ಗಂಟೆಯೋಳಗಾಗಿಯೇ ಮನಸೆಯಲ್ಲಿರುತ್ತಿದ್ದೆ. ಒಮ್ಮೆ ನಿದ್ದೆ ಬಂದು ಕಲ್ಲಿನ ಬಂಡೆಯಡಿಯಲ್ಲಿಯೇ ಮಲಗಿಬಿಟ್ಟಿದ್ದೆ. ಎಚ್ಚರಾದಾಗ ಕತ್ತಲಾಗಿ ಹೋಗಿದೆ! ಎಚ್ಚರಾಗಿ ಎದ್ದು ಕುಳಿತಾಗ ಎದೆಯೋಡೆ ನೀರಾಯಿತು. ಆ ಕಲ್ಲು ಗುಡ್ಡದ ನಡುವೆ ಎದ್ದನೋ ಬಿದ್ದನೋ ಎನ್ನುವ ಲಿಬರಲ್ಲದೆ ಸತ್ತನೋ ಕೆಟ್ಟನೋ ಎಂದು ಓಡೋಡಿ ಬಂದಿದ್ದೆ.

ಪರೀಕ್ಷೆ ಹತ್ತಿರ ಬಂತೆಂದರೆ ಸಾಕು. ನಾನು ತಲೆಯ ಕೂದಲನ್ನು ಪೂರ್ಣವಾಗಿ ತೆಗೆಯಿಸಿಕೊಳ್ಳುತ್ತಿದ್ದೆ. ಇದರಿಂದ ತಿರುಗಾಡುವುದಕ್ಕೆ, ಇನೊಬ್ಬರಿಗೆ ಮುಖ ತೋರಿಸುವುದಕ್ಕೆ ನಾಚಿಕೆಯಾಗುತ್ತಿತ್ತು. ಒಂದೆಡೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಹೀಗಿದ್ದಾಗಲೂ ಉರಳಲ್ಲಿ ಅವಶ್ಯವಾಗಿ ಹೋಗಬೇಕಾಗಿ ಬಂದಾಗ ತಲೆಗೆ ಟೋಪಿ ಹಾಕಿಕೊಂಡು ಅದರ ಮೇಲೆ ಸ್ವಾರ್ಥ ಸುತ್ತಿಕೊಳ್ಳುತ್ತಿದ್ದೆ. ಪರೀಕ್ಷೆಗೆ ಸಂಬಂಧಿಸಿದ ಪತ್ರಗಳನ್ನು ತರಲು ಕಾಲೇಜಿಗೆ ಹೋಗುವಾಗಲೂ ಇದೇ ರೀತಿ ಮಾಡುತ್ತಿದ್ದೆ. ಆಗ ಗುರುಗಳು; ‘ಏನು ಮಾಲಗ್ತಿ ಮೈಯಾಗ ಆರಾಮಲ್ಲೇನು?’ ಎಂದು ವಿಚಾರಿಸಿದರೆ ಗತಿನಿಂದ ‘ಹೌದು ಸರ್’ ಎನ್ನುತ್ತಿದ್ದೆ. ಏಕೆಂದರೆ ನಿಜವಾದ ಕಾರಣ ಕೊಡಲು ಮನಸ್ಸು ಹಿಂಜರಿಯುತ್ತಿತ್ತು.

ಅರವಿಂದ ನನ್ನ ಶಿಷ್ಯ, ಜಾತಿಯಲ್ಲೇನಿದೆ ಮಣ್ಣ?

ನಾ ಬೆಳೆಸಿದ ಹುಡುಗ. . . . ನನ್ನ ಗುರುತನದ ಕಾಣಕೆ –

ಯೆಂದು ಬೀಗುವಲ್ಲಿ ನಮನವಿದೆ

ಕಾಲೇಜಿನ ಪರೀಕ್ಷೆಯ ಓದು ಗಂಭೀರವಾಗಿ ಪ್ರಾರಂಭವಾಗುವುದು, ಪರೀಕ್ಷೆಗೆ ಒಂದೆರಡು ತಿಂಗಳು ಇದೆ ಎನ್ನುವಾಗ. ವಿದ್ಯುತ್ ದೀಪ ಕೇರಿಗೆ ಪ್ರವೇಶವಾಗಿತ್ತು. ಆದರೆ ಇನ್ನೂ ಯಾರ ಮನಸೆಯೋಳಕ್ಕೂ ಪ್ರವೇಶವಾಗಿರಲಿಲ್ಲ. ಹೀಗಾಗಿ ನಾನು ರಸ್ತೆಯ ವಿದ್ಯುತ್ ದೀಪದ ಬೆಳಕಿನಲ್ಲಿ ಕುಳಿತು ಓದುವ ರೂಡಿ

ಮಾಡಿಕೊಂಡಿದ್ದೆ. ಕೆಲವೊಮ್ಮೆ ವಿದ್ಯುತ್ತಾಶಕ್ತಿ ಹೊರಟು ಹೋದಾಗಲೂ ಬುಡ್ಡಿ ಲ್ಯಾಂಪನ್ನು ಹಚ್ಚಿ ಅದೇ ವಿದ್ಯುತ್ ಕಂಬದ ಅಡಿಯಲ್ಲಿಯೇ ಕುಳಿತು ವಿದ್ಯುತ್ತಿನ ನಿರೀಕ್ಷೆಯಲ್ಲಿಯೇ ಓದುವ ವಾಡಿಕೆ ಇತ್ತು.

ಇದ್ದಕ್ಕಿಂದಂತೆ ಒಂದು ದಿನ ನಾನು ಓದುವ ಕಂಬದ ದೀಪ ಹತ್ತಿಲೇ ಇಲ್ಲ. ಆ ಕಂಬ ಅಲುಗಾಡಿಸಿದರೆ ಸಾಕು, ದೀಪ ಹತ್ತಿವ ಇಲ್ಲವೇ ನಂದುವ ಸಾಧ್ಯತೆಗಳೂ ಇದ್ದವು. ಏನೆಲ್ಲಾ ಮಾಡಿದರೂ ದೀಪ ಹತ್ತಿಲೇ ಇಲ್ಲ. ಬಲ್ಲು ಹೋಗಿದೆ ಎಂದು ಪಂಚಾಯತಿಗೆ ಹೋಗಿ ದೂರು ಸಲ್ಲಿಸಿದೆ. ಮಾರನೆಯ ದಿನ ದೀಪ ಹತ್ತಿತು. ರಾತ್ರಿ ಒಂದು ಗಂಟೆ ಸಮಯದಲ್ಲಿ ನಿದ್ದೆ ಕಳೆಯಲೆಂದು ಸುತ್ತುತ್ತಾ ಹರಕು ಪರದೆಯ ಟೋರಿಂಗ್ ಟಾಕೇಸಿನ ಎಡೆಗೂ ಸುತ್ತಿಬಂದು ನಾಲ್ಕು ಐದು ಗಂಟೆಯವರೆಗೆ ಓದುವ ಅಭ್ಯಾಸವಿತ್ತು.

ಮತ್ತೆರಡು ದಿನಗಳಲ್ಲಿಯೇ ಮತ್ತೆ ಬಲ್ಲು ನಂದಿ ಹೋಯಿತು. ಹೀಗಾದಾಗ ಬುಡ್ಡಿ ಲ್ಯಾಂಪಿನ ಅಡಿಯಲ್ಲಿ ಓದುವುದೂ ಬೇಸರವಾಗುತ್ತಿತ್ತು. ಹದಿನ್ಯೇದು ದಿನಗಳಲ್ಲಿಯೇ ಹೀಗೆ ಮೂರು ಬಲ್ಲುಗಳು ಹೋದವು. ಪಂಚಾಯತಿಯ ಬಲ್ಲಿಗೆ ಸಂಬಂಧಿಸಿ ಅಧಿಕಾರಿಗಳಿಗಲ್ಲಾ ಸಲಾಮು ಹೊಡೆದು ಇನ್ನೊಮ್ಮೆ ಹಾಗೆ ಆಗದ ಹಾಗೆ ನೋಡಿಕೊಳ್ಳುವೆ ಇದೊಂದು ಬಾರಿ ಬಲ್ಲು ಹಾಕಿ ಎಂದು ಅಂಗಲಾಚಿ ಬೇಡಿಕೊಂಡೆ.

‘ಎನೋ ಹೀಂಗ ಹೇಳಾಕ್ಕಿ ಎಷ್ಟುಸರೆ ಆಯ್ದು ನೀ?’

‘ಓದಿಯೋ? ಇಲ್ಲ ಕಂಬದ ಜೋಡಿ ಆಟಾ ಅಡ್ಡೀಯೋ?’

ಎಂದರು ಚೇರಮನ್ನರು.

ಇಲ್ಲಾ ಸರ್, ಆ ಕಂಬದಲ್ಲಿ ಲೈಟ್‌ನ ವಾಯರ್ ಲೋಸ್ ಆಗಿದೆ ಅಂತಾ ಕಾಣ್ಣದೆ. ಆ ವಾಯರ್ ಬಿಗಿ ಮಾಡಿಸಿ ಬಲ್ಲು ಹಾಕಿದರೆ ಸರಿಯಾಗಬಹುದು ಸರ್ ಎಂದೆ.

‘ಕೆ.ಇ.ಬಿ. ಅವರ ಹತ್ತಿರ ಹೇಳು’ ಎಂದರು.

ಕೆ.ಇ.ಬಿ. ಆಫೀಸ್ ಇನ್ನೂ ಬಂದಿರಲಿಲ್ಲ. ಅದರ ಕುರಿತು ಕೆದಕಿ, ಬರಬೇಕಾದ ಒಂದು ಬಲ್ಲು ಕಳೆದುಕೊಳ್ಳುವುದಕ್ಕೆ ಮನಸ್ಸು ಒಪ್ಪದೆ ಮೌನವಾಗಿದ್ದೆ. ಹೊನೆಗೆ ಚೇರಮನ್ನರು ‘ಇ ಇದೊಂದು ಸರ ಹಾಕಂತ ಹೇಳಿಂಬೇ’ ಎಂದು ಹೇಳಿದಾಗ, ಅಲ್ಲಿಂದ ಬೆನ್ನು ತೋರಿದೆ. ಮರುದಿನ ಕಂಬದ ದೀಪ ಹತ್ತಿತು ಎಂದು ಸಂತಸ ಪಟ್ಟಿ ಅದರಿಂದ ನನ್ನ ಓದಿಗೆ ಅನುಕೂಲವಾಯಿತು.

ಕವಿ ನೆಲದ ಮೇಲಿರುವುದಿಲ್ಲ

ಎಷ್ಟೋ ಬಾರಿ ನೆಲವೆ ಕವಿಯ ಮೇಲಿರುತ್ತದೆ

ಕವಿ ಆಕಾಶದ ಮೇಲಿರುತ್ತಾನೆ


ತನ್ನೊಂದಿಗೆ ತನ್ನ ಜಗತ್ತನ್ನೂ ಮೇಲಕೆತ್ತುತ್ತಾನೆ

ಕವಿ ಮತ್ತೆ ಗೋರಿಯಿಂದ ಮೇಲೆಳುತ್ತಾನೆ

ತಾನೇ ದೇವರಾಗುತ್ತಾನೆ ಜನಾರಣ್ಯವೇ ಹೊಬಿನವಾಗಿ ಅರಳುತ್ತದೆ!

ಕರ್ತೃ - ಭಾವ - ಆಕರ

ಅರವಿಂದ ಮಾಲಗ್ರಿತ್ತಿ ಅವರು (ರೇಜಿಟ್) ಬಿಜಾಪುರ ಜಿಲ್ಲೆ ಮುದ್ದೆಬಿಹಾಳದವರು. ಕನಾಂಟಿಕ ವಿಶ್ವವಿದ್ಯಾನಿಲಯದಿಂದ ಎಂ.ಎ., ಪಿಎಚ್.ಡಿ. ಪದವಿ ಪಡೆದು ಪ್ರಸ್ತುತ ವ್ಯೇಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆ ಮತ್ತು ವೈಚಾರಿಕ ಲೇಖನಗಳಿಂದ ಪ್ರಸಿದ್ಧರಾಗಿರುವರಲ್ಲದೇ ಜನಪ್ರಿಯ ಕವಿಯೂ ಆಗಿರುವರು. ಮೂಕನಿಗೆ ಬಾಯಿ ಬಂದಾಗ, ಕಮ್ಮಾವ್ಯ, ಮೂರನೇ ಕಣ್ಣಿ, ನಾದ-ನಿನಾದ, ಸಿಲಿಕಾನ್ ಸಿಟಿ ಮತ್ತು ಹೋಗೆಲೆ, ಚಂಡಾಲ ಸ್ವರ್ಗಾರೋಹಣಿ ಕವನ ಸಂಕಲನಗಳು. ಕಾರ್ಯಕಾರಣಿ ಕಾರ್ಯಕ್ರಮದಲ್ಲಿ ಮುಗಿಯದ ಕರ್ತೆಗಳು ಕಥಾ ಸಂಕಲನಗಳು. ಗೌರೋವನಂತ್ರ ಬ್ರಾಹ್ಮಣ ಆತ್ಮಕಥನ. ಜಾನಪದ ಶೋಧ, ಭೂತಾರಾಧನೆ, ದಲಿತಸಾಹಿತ್ಯ ಚಳವಳಿಯ ತಾತ್ತ್ವಿಕ ಚಿಂತನ, ದಲಿತಪ್ರಜ್ಞ ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ ವಿಮರ್ಶಾತ್ಮಕ ಕೃತಿಗಳು.



ಮೂಕನಿಗೆ ಬಾಯಿಬಂದಾಗ ಕವನ ಸಂಕಲನಕ್ಕೆ ದೇವರಾಜ ಬಹದ್ರೂರ್ ಪ್ರಶಸ್ತಿ, ಕಮ್ಮಾವ್ಯ ಕೃತಿಗೆ ನರಸಿಂಹಯ್ಯ ಪುರಸ್ಕಾರ ಹಾಗೂ ಗೌರೋವನಂತ್ರ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

* * * *

ಜೀವನ ಜರಿತ್ತೇ ಒಂದು ವಿಶಿಷ್ಟ ಪ್ರಕಾರದ ಆತ್ಮಕಥ. ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ದಾಖಲಿಸುವುದೇ ಆತ್ಮಕಥ. ಬದುಕಿನ ಸಿಹಿ ಕೆಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಜ್ಞಿ ಹೇಳುವ ಅನುಭವ ನಿರೂಪಣೆ. ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಕೃತಿಚಿತ್ರಗಳೇ ಆತ್ಮಕಥ!

ಅರವಿಂದ ಮಾಲಗ್ರಿತ್ತಿ ಅವರು ಪ್ರಾಧ್ಯಾಪಕರಾಗಿ. ಸಾಹಿತ್ಯಾಗಿ ವಿಶೇಷವಾಗಿ ದಲಿತ ಸಂವೇದನ ಮತ್ತು ಅನುಭವವನ್ನು ಅಶ್ವಿನಿ ಸೂಕ್ತವಾಗಿ ದಾಖಲಿಸುವವರು. ಆತ್ಮಕಥಯಿಂದ ಅವರ ಬಾಲ್ಯ, ವ್ಯಾಸಂಗ ಜೀವನ ಹಾಗೂ ಪರಿಸರವನ್ನು ಅರಿಯಲು ಸಾಧ್ಯವಾಗಿದೆ. ಸಾಧಕರೊಬ್ಬರು ನಡೆದುಬಂದ ದಾರಿಯನ್ನು ತಿಳಿಯುವುದರಿಂದ ಸಾಧನಾ ಮಾರ್ಗದಲ್ಲಿ ಎಂತಹ ಎಡರುತೋಡರುಗಳು ಬಂದರೂ ಭಲ ಬಿಡದೆ ಮುನ್ನಗಬೇಕೆಂಬ ತಿಳಿವನ್ನು ಪಡೆಯಲಿ ಎಂಬುದೇ ಪ್ರಕೃತ ಗದ್ಯ ಭಾಗದ ಉದ್ದೇಶ. ಬಾಲ್ಯದ ಒಂದು ಭಾಗವನ್ನು ಮಾತ್ರ ಪರಿಚಯಿಸಿದೆ.

* * * *

ಪ್ರಕೃತ ಜ್ಞಿಹಾಸದ ಚಕ್ಕಡಿ ಆತ್ಮಕಥನದ ಭಾಗವನ್ನು ಅರವಿಂದ ಮಾಲಗ್ರಿತ್ತಿ ಅವರ ಆತ್ಮಕಥನ ಗೌರೋವನಂತ್ರ ಬ್ರಾಹ್ಮಣ(ಮುಟ್ಟ ೪೦-೪೫) ಮತ್ತು ಆಯ್ದು ಕವಿತೆಗಳು ಮಸ್ತಕದಿಂದ ಆರಿಸಿ ಸಂಪಾದಿಸಿ ಸಂಯೋಜಿಸಿ ನಿಗದಿಪಡಿಸಿದೆ.

ಪದ-ಗದ್ಯಾರ್ಥ

ಕದನ-ಸಂಘರ್ಷ; ಅಹಂ-ಜಂಬಿ; ಕೇರಿ-ಮನೆಗಳ ಸಾಲು ; ಪ್ರೇರೇಷಿಸು-ಉತ್ತೇಜಿಸು, ಹಂಗಿಸು-ಮೂದಲಿಸು, ಪಾಸಾಗು-ಉತ್ತೀರ್ಣಿಸಾಗು ; ತಾಣ-ನೆಲೆ ; ವಿಬರು- ಅರಿವು ; ಗತ್ತು-ರೀವಿ, ವಾಡಿಕೆ-ಪದ್ಧತಿ; ಅಂಗಲಾಚು-ಮೋರೆಯಿಡು.

ಪತ್ಯಾಧಾರ ಟಿಪ್ಪಣಿ

ಅರಾಮಿಲ್ಲ: ಆರೋಗ್ಯ ಸರಿಯಿಲ್ಲ, ಅನಾರೋಗ್ಯ

ಟೊರಿಂಗೋಂಕಾಕೀಸ್: ಸಂಚಾರಿ ಚಿತ್ರಮಂದಿರ

ಚೌಕಟ್ಟಾಗಿಗೆ: ಸಾಧನೆ ಮಾಡಿದವರ ಫೋಟೋ ಪತ್ರಿಕೆಯಲ್ಲಿ ಬರುವುದು

ಪಂಚಾಯಿತಿ: ಗ್ರಾಮದ ಆಡಳಿತ ನಡೆಸುವ ಐದು ಸದಸ್ಯರುಳ್ಳ ಸ್ಥಳೀಯ ಸಂಸ್ಥೆ

ಕೆ. ಇ. ಬಿ.: ಕನಾರ್ಕಟಕ ಎಲೆಕ್ಟ್ರಾಂಜೋರ್ [ಕನಾರ್ಕಟಕ ರಾಜ್ಯ ವಿದ್ಯಾರ್ಥಿಕೆ ನಿಗಮ]

ಪಿಎಚ್.ಡಿ.: Philosophiae Doctor [Ph.D]

ಅಭ್ಯಾಸ

- ಮೋಹಕ ಅಭ್ಯಾಸ
- ಕಲೆತ ನಿಗದಿತ ಮೂಲ ಪಠ್ಯದ ಪಸ್ತಿನಿಷ್ಟ ಪ್ರಶ್ನೆಗಳು :
- ಬಿಟ್ಟಿರುವ ಜಾಗವನ್ನು ಸೂಕ್ತಪದೆದಿಂದ ತುಂಬಿ.
 - ಪದ್ಯಾವತಿ ಗುಡ್ಡದಲ್ಲಿ _____ ಕಲ್ಲು ಹೆಸರುವಾಸಿ.
 - ಚೌಕಟ್ಟಾಗಿಗೆ ಎಂದರೆ _____ ಅರ್ಥ.
 - ಕವಿ ಮತ್ತೆ _____ ಮೇಲೇಜುತ್ತಾನೆ.
 - ಹಗಲಿನ ಓದಿಗಿಂತ _____ ಓದು ಹೆಚ್ಚು ಶ್ರಿಯವಾದುದು.
 - ಇತಿಹಾಸದ ಚಕ್ಕಡಿ ಗದ್ದಪಾಠದ ಆಕರ ಗ್ರಂಥ _____
- ಕೊಟ್ಟಿರುವ ಪದಗಳಲ್ಲಿ ಆಯಾ ಗುಂಪಿಗೆ ಸೇರದ ಪದವನ್ನು ಅರಿಸಿ ಬರೆಯಿರಿ
 - ಕಪ್ಪುಕಾವ್ಯ ನಾದನಿನಾದ ಮೂಕನಿಗೆ ಬಾಯಿ ಬಂದಾಗ ಕಾಯ್
 - ಗುಡ್ಡಕ್ಕೆ ಸ್ಥಳಕ್ಕೆ ನರ್ತನದ ಮನೆಗೆ

- ಇ. ಬಂತೆಂದರೆ ಇನ್ನೊಬ್ಬಿಗೆ ಅಡಿಯಲ್ಲಿ ಹೀಗಾದಾಗ
ಇ. ಅ ರ ಇ ಏ
- ಪೈರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯಗ್ರಹಿಕಾ ಪ್ರಶ್ನೆಗಳು
- ಅ. ಕೊಟ್ಟಿರುವ ವಾಕ್ಯಗಳಿಗೆ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ
- “ನಾಳೆ ಇಂವ ಚೋಕಟಾಗ್ಗುಗೆ ಬರ್ತಾನಪ್ಪ”
 - “ಎಚ್ಚರಾಗಿ ಎದ್ದು ಕುಳಿತಾಗ ಎದೆಯೋಡೆಮ ನೀರಾಯಿತು”
 - “ಮೈಯಾಗ ಆರಾಮಿಲ್ಲೇನು?”
 - “ಬ್ರಹ್ಮೀಯೋ ಇಲ್ಲ ಕಂಬದ ಜೋಡಿ ಆಟೂ ಅಡ್ಡೀಯೋ?”
 - “ಆ ವಾಯರ್ ಬಿಗಿ ಮಾಡಿಸಿ ಬಲ್ಲು ಹಾಕಿದರೆ ಸರಿಯಾಗಬಹುದು ಸರ್”
- ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಪದ್ಧಾವತಿ ಗುಡ್ಡದಲ್ಲಿ ಲೇಖಿಕರು ಓದಲು ಮಾಡಿದ ಪ್ರಯತ್ನವನ್ನು ವಿವರಿಸಿ.
 - ವಿದ್ಯುತ್ತಾದೀಪದ ಬೆಳಕನ್ನು ಪಡೆಯಲು ಲೇಖಿಕರು ಎದುರಿಸಿದ ಸವಾಲುಗಳಾವುವು?
 - ಆತ್ಮಕಥನದ ಮಹತ್ವವನ್ನು ವಿವರಿಸಿ.
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
- ಪದ್ಧಾವತಿ ಗುಡ್ಡದ ವಿಶೇಷತೆ ಏನು?
 - ಓದಿನ ದಿನಗಳಲ್ಲಿ ಕೇರಿಯ ಜನರು ಮಾಲಗತ್ತಿಯವರನ್ನು ಏನೆಂದು ಹಂಗಿಸುತ್ತಿದ್ದರು?
 - ಪದ್ಧಾವತಿ ಗುಡ್ಡದಿಂದ ಮಾಲಗತ್ತಿಯವರು ಗಾಬರಿಯಿಂದ ಓಡಿಬರಲು ಕಾರಣವೇನು?
 - ಮಾಲಗತ್ತಿಯವರು ಮಾರ್ಣಿ ತಲೆಕೂದಲು ತೆಗೆಯಿಸುತ್ತಿದ್ದುದು ಏಕೆ? ಅದನ್ನು ಹೇಗೆ ನಿರ್ವಹಿಸುತ್ತಿದ್ದರು?
 - ಮಾಲಗತ್ತಿಯವರಿಗೆ ಬೀದಿ ದೀಪದ ಕೆಳಗೆ ಕುಳಿತು ಓದುವ ಅಭ್ಯಾಸ ಹೇಗೆ ಆಯಿತು?
- ಈ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಮಾಲಗತ್ತಿಯವರ ಓದು ಯಾವಾಗ ಇರುತ್ತಿತ್ತು?
 - ಮಾಲಗತ್ತಿಯವರ ಓದಿನ ಆತ್ಮೀಯ ಸ್ಥಳ ಯಾವುದು?
 - ಇಟ್ಟಪ್ಪ ಯಾರು?

ಇ. ಮಾಲಗತ್ತಿಯವರಿಗೆ ಹೆಮ್ಮೆಯಾದ ಸಂಗತಿ ಯಾವುದು?

ಇಂ. ಮಾಲಗತ್ತಿಯವರು ರಾತ್ರಿ ಒಂದಿಗೆ ಬಧ್ದರಾಗಲು ಕಾರಣ ಏನು?

ಭಾಷಾಭ್ರಾಸ

- ಸೈದ್ಧಾಂತಿಕ ಭಾಷಾಭ್ರಾಸ

ಸಂಧಿ ಮುಂದುವರಿದುದು

ವೃದ್ಧಿಸಂಧಿ

- ಅವನು ಏಕೈಕ ಏರ

ಇಲ್ಲಿರುವ ಏಕೈಕ ಪದವನ್ನು ಗಮನಿಸಿ.

ಎಕ + ಎಕ > ಏಕೈಕ

ಕ್ಷೀ + ಅ + ಏ > ಕ್ಷೀ + ಏ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಏ ಕಾರವು ಪರವಾಗಿ ಸಂಧಿಯಾದಾಗ ಏ ಕಾರವು ಆದೇಶವಾಗಿ ಬರುತ್ತದೆ.

ಮೂತ್ರ : ಅ ಅ ಕಾರಗಳಿಗೆ ಏ ಏ ಕಾರಗಳು ಪರವಾದಾಗ ಅವೇರಡರ ಸ್ಥಾನದಲ್ಲಿ ಏ ಕಾರವೂ ಓ ಜೊ ಕಾರಗಳು ಪರವಾದಾಗ ಜೊ ಕಾರವೂ ಆದೇಶವಾಗಿ ಬಂದರೆ (ಇ, ಜೊ ಕಾರಗಳು ಆದೇಶವಾಗಿ ಬಂದಾಗ) ಅದೇ ವೃದ್ಧಿಸಂಧಿ.

ಉ.ದಾ.: ಲೋಕೈಕೆ ಜನ್ಮೇಕೆ ಜಲೋಫ್ ವನೋಷಧಿ ಇತ್ಯಾದಿ.

ಯಣಾಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೀಗಳನ್ನು ಮಾಡಿಕೊಳ್ಳಲಾಗಿದೆ. ಅವುಗಳಲ್ಲಿ ಯಣಾ ಎಂಬ ಸಂಜ್ಞೀಯೂ ಒಂದು. ಯ್ಯಾ ರ್ಯಾ ಲ್ಯಾ ಎಂಬ ನಾಲ್ಕು ವ್ಯಂಜನಗಳನ್ನು ಯಣಾ ಅಕ್ಷರಗಳೆಂದು ಗುರುತಿಸಲಾಗಿದೆ. ಸಂಧಿಯಾಗುವಾಗ ಯಣಾ ಅಕ್ಷರಗಳಲ್ಲಿ ಯಾವುದಾದರೂ ಒಂದು ಅಕ್ಷರ ಆದೇಶವಾಗಿ ಬಂದರೆ ಅದೇ ಯಣಾಸಂಧಿ.

- ಅವನು ಅತ್ಯಂತ ಪರಾಕ್ರಮಿ

ಈ ವಾಕ್ಯದಲ್ಲಿರುವ ಅತ್ಯಂತ ಎಂಬ ಪದವನ್ನು ಗಮನಿಸಿ.

ಅತ್ಯಿ + ಅಂತ > ಅತ್ಯಂತ

ತ್ಯಾ + ಇ + ಅಂ > ತ್ಯಾ + ಯ್ಯಾ + ಅಂ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಇ ಕಾರಕ್ಕೆ ಪರಪದದ ಆದಿಯಲ್ಲಿರುವ ಅಂ ಕಾರ ಸೇರಿ ಸಂಧಿಯಾದಾಗ ಇ ಕಾರದ ಬದಲಿಗೆ ಯೋ ಕಾರ ಆದೇಶವಾಗಿದೆ.

ಮೂತ್ರ : ಇ ಈ ಕಾರಗಳಿಗೆ ಯೋ ಕಾರವೂ ಉ ಉ ಕಾರಗಳಿಗೆ ವ್ಯಾ ಕಾರವೂ ಇಂ ಕಾರಕ್ಕೆ ರ್ಹ ಕಾರವೂ ಆದೇಶವಾಗಿ ಬಂದರೆ ಅದು ಯಣ್ಣಸಂಧಿ.

ಉ.ದಾ: ಅತ್ಯವಶರ ಜಾತ್ಯತೀತ ಕೋಟ್ಯಾಧಿತ ಪ್ರತ್ಯುತ್ತರ ಮನ್ವಾದಿ ಪಿತ್ರಾಚ್ಯತ ಇತ್ಯಾದಿ ಸಮಾಸ ಮುಂದುವರಿದುದು :

ದ್ವಂದ್ವಸಮಾಸ

ಕರೆಯೂ ಕಟ್ಟೆಯೂ ಬಾವಿಯೂ – ಕರೆಕಟ್ಟೆಭಾವಿಗಳು

ಅನೆಯೂ ಕುದುರೆಯೂ ಒಂಟೆಯೂ – ಅನೆಕುದುರೆಒಂಟೆಗಳು

ಗಿಡವೂ ಮರವೂ ಬಳ್ಳಿಯೂ – ಗಿಡಮರಬಳ್ಳಿಗಳು

ಈ ಉದಾಹರಣೆಗಳನ್ನು ಗಮನಿಸಿದಾಗ ಬೇರೆ ಸಮಾಸಗಳಲ್ಲಿದ್ದಂತೆ ಮೂರ್ವಪದ ಮತ್ತು ಪರಪದ ಎಂಬ ವಿಭಾಗಗಳು ಇಲ್ಲವೆಂಬುದು ಗೌಚರಿಸುತ್ತದೆ. ಅಲ್ಲದೆ ಅಥವ ಪ್ರಾಧಾನ್ಯದಲ್ಲಿ ಒಂದೇ ಪದಕ್ಕೆ ಅಂದರೆ ಮೂರ್ವಪದ ಅಥವಾ ಪರಪದಕ್ಕೆ ಸೀಮಿತವಾಗಿಲ್ಲದೆ ಎಲ್ಲಾ ಪದಗಳ ಅಥವವೂ ಪ್ರಾಧಾನವಾಗಿರುತ್ತದೆ.

ಮೂತ್ರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅಥವಾ ಪ್ರಾಧಾನವಾಗಿ ಇರುವ ಸಮಾಸವೇ ದ್ವಂದ್ವಸಮಾಸ.

ಉದಾ.: ಗುಡುಗು ಸಿಡಿಲು ಮಿಂಚುಗಳು, ಗಿರಿವನ ದುರ್ಗಾಗಳು

ಮೂಯ್ಯ ಚಂಡ್ರ ನಕ್ಷತ್ರಗಳು, ಕರಿ ತುರಗ ರಥಗಳು ಇತ್ಯಾದಿ

ಭಾಷಾ ಚಟುವಟಿಕೆ

• ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.

1. ವೃದ್ಧಿಸಂಧಿ ಎಂದರೇನು? ನಿದರ್ಶನ ಸಹಿತ ಬರೆಯಿರಿ.

2. ದ್ವಂದ್ವಸಮಾಸಕ್ಕೆ ನಿದರ್ಶನ ನೀಡಿ.

3. ಯಣ್ಣಸಂಧಿ ಎಂದರೇನು? ಉದಾಹರಣೆ ಸಹಿತ ವಿವರಿಸಿ.

ಮೂರಕ ಓದು

• ಅರವಿಂದ ಮಾಲಗ್ತಿ ಅವರ ಗೌಮೋಂಟ್ ಬ್ರಾಹ್ಮಣ ಆತ್ಮಕಥನ ಮಸ್ತಕವನ್ನು ಸಂಗ್ರಹಿಸಿ ಓದಿ ಎಚ್.ಎಸ್. ರಾಘವೇಂದ್ರರಾವ್ ಅವರು ಸಂಪಾದಿಸಿರುವ ಅರವಿಂದ ಮಾಲಗ್ತಿ ಅವರ ಆಯ್ದು ಕವಿತೆಗಳು ಕೃತಿಯನ್ನು ಅವಲೋಕಿಸಿ.



ಅಜ್ಞರಿಯ ಜೀವಿ ಇಂಬಳ

[ವೈಚಾನಿಕ ಪ್ರಬಂಧ]

- ಪಿ. ಸತ್ಯನಾರಾಯಣಭಟ್ಟ್

ಮುನ್ತಯಾಲಿ

ಅಮೂರ್ಚಣಾದುನ್ನು ಸಹಜವಾಗಿ ಮೂರ್ಚಿಂತಿಸುವ ವಿಧಾನ, ವಿಶೇಷವೇ ವಿಜ್ಞಾನ. ಅಂದರೆ ಭೋತ ಜಗತ್ತಿನ ಸಮಸ್ಯೆವನ್ನು ವ್ಯಾವಸ್ಥಿತ ಲಿಂಗಿಯಲ್ಲಿ ಇಂಧಿಯ ದೊಂಡರತೆಗೆ ಒಳಪಟಿಸುವ ಶಾಸ್ತ್ರೀಯ ವಿಧಾನವೇ ವಿಜ್ಞಾನ. ಈ ತರ್ನಾದ ವಿಚಾರಗಳನ್ನು ನಿರಿಷ್ಟೆ ನಿಂಬಾಯಕ ನೆಲೆಯಲ್ಲಿ ತಾತ್ಕ್ರಿಕ ನಿದರ್ಶನದಳಿಂದಿನ ನಿರೂಪಿಸುವ ಲೇಖನಗಳೇ ವೈಚಾನಿಕ ಪ್ರಬಂಧಗಳು, ಪ್ರತಿಯೊಂದು ಅಂಶವೂ ವೈಚಾನಿಕ, ತಾಂತ್ರಿಕ, ದಂಡಿಂದಿಯ ನೆಲೆಯಲ್ಲಿ ಮೂಲಿಕೆಯಾಗಿತ್ತದೆ. ಅಂತಹ ಪ್ರಬಂಧಗಳಲ್ಲಿ ಪ್ರಸ್ತುತ ಗದ್ಯಪಾಠವೂ ಒಂದಾಗಿದೆ.

ಅವನೆಂತಾ ಜಿಗಣೆ ಮಾರಾಯಾ, ಕಜ್ಜಿಕೊಂಡೆ ಇಡೊಲದೇ ಇಲ್ಲ - ಮಾತು ಕೇಳಿದ್ದಿಲಿ. ಏನಾದ್ದೂ ಸಂದರ್ಶಿ ಹಿಡಿದುಕೊಂಡು ಅದನ್ನೇ ಪರಬ್ರಹ್ಮ ಹಿಡಿದು ವಾಧಿಸುವ ಮಂದಿ ಇದ್ದಾರೆ. ಅದನ್ನೇ ಸಾಧಿಸುವ ಭಲಗಾರಲಿದ್ದಾರೆ. ಅಂತಹ ಮಂದಿಗೆ ಜಿಗಣೆ ಎನ್ನುತ್ತಾರೆ. ಅದು ನಿರುಪದ್ರವಿ, ಉಪಕಾರಿ ಜಂಬಿ. ಇಂಬಳ ಎಂದರೂ ಅದೇ. ಇಂತಹ ಜಂಬಿ ಇಂದು ನೇರೆ ದೇಶದಿಂದ ಭಾರತಕ್ಕೆ ಅಮದಾಗುತ್ತಿದೆ. ಏಕೆ, ಎಲ್ಲ ಮತ್ತು ಹೇಗೆ? ಎಂಬುದನ್ನು ತಿಳಿಯೋಳಣ.

ಅಧ್ಯೋತ್ಸಾಹಿ - ಓದಿ

ಕಿರ್ಯಾದಿ	ಎರೆಹುಳಿ	ಜವಗು	ಚಾರಣ	ಪಾವರಿ
ಯಾನೆ	ಫಟ್ಟಿ	ಜೀಂಜಾಂಗ	ಗ್ರಾದರರ್	ಜಲೂಕ
ಸಿರೆ	ಧರಮಿ	ಹಿರುಡಿನ್	ರ್ಮೂಂಕೊಲಗಾನಾ	

ನಿಗದಿತ ಮೂಲ ವೈಚಾನಿಕ ಪ್ರಬಂಧ

ಇಂಗ್ಲಿಂಡಿನಲ್ಲಿ ಚೌಗಾಲದ ಚುಮುಕಮು ನಸುಕಿನ ಹೊತ್ತು ಒಂದು ಚರ್ಮದ ಕೈಚೀಲ ಹಿಡಿದ ಬಬ್ಬ ಹಣ್ಣು ಹಣ್ಣು ಮುದುಕ ಕೆವಿ ವೈಚಾನಿಕ ಎದುರಾಗುತ್ತಾನೆ. ಜಿಗಣೆ ಸಂಗ್ರಹ ಕಾರ್ಯಕ್ರಮ ಮುದುಕನ ಕುರಿತು 'ಜಿಗಣೆ ಹಿಡುಕ' (Leach gatherer) ಕೆವಿತೆ ಹುಟ್ಟಿತ್ತದೆ. ಮುದುಕನ ಸಂಕ್ಷೇಪ, ಬಡತನ, ಜಿಗಣೆ ಸಂಗ್ರಹ ವೃತ್ತಿಯ ಸಕಲ ಸಂಗತಿ ಆ ಕವನದಲ್ಲಿ ಬಿತ್ತರಗೊಳ್ಳುತ್ತದೆ.



ಕವಿ ವರ್ಷೋವರ್ತೋನಂತೆ ನಾನೇನೂ ಇಂಬಳದ ಕವನ ಬರೆಯ ಹೊರಟಿಲ್ಲ. ಅಂತಹ ವಿಚಿತ್ರ ಜೀವಿಯನ್ನು ನಾನು ಮೊದಲ ಬಾರಿ ಕಂಡದ್ದು ಧರ್ಮಸ್ಥಳ ಪರಿಸರದ ಉಜ್ಜಿರೆಯ ಹತ್ತಿರದ ಕೆರೆಯ ಬಳಿ. ಯಾಗಾದಿಯ ಸಂದರ್ಭ. ಅದು ಕಿರ್ಯಾಡಿ ಕೆರೆ. ಗೋಪಾಲಕೃಷ್ಣ ದೇಗುಲದ ಕೆರೆ. ವಿಶಾಲ ಕೆರೆಯಂಚನಲ್ಲಿ ಸೂಜಿ ಮೊನೆಯಾಕಾರದ ಎರೆಹುಳದಂತಿರುವ ವಿಚಿತ್ರ ಜೀವಿ ಕಂಡೆ. ನನಗಾಗ ಹತ್ತು ವರ್ಷ. ಅಮ್ಮು ಅದನ್ನು ಪಾವರಿ ಎಂದು ತುಳು ಹೆಸರಿನಿಂದ ಕರೆದು ಗುರುತಿಸಿದರು. ಪಾವ್ ಎಂದರೆ ಹಾವು ಎಂದರ್ಭ. ಇದು ತುಳು ಮೂಲವಿದ್ದಿತು. ಅಂತಹ ಪದ ಇಂದು ತುಳು ಭಾಷೆಯಿಂದ ಮಾಯವಾಗಿದೆ. ಹಾಗೆಯೇ ನೀರಿನ ಆಸರೆ, ಜವುಗು ಕ್ಷುರೀಯಾದರೆ ಇಂಬಳ ಸಹ ಕಾಣೆಯಾಗುತ್ತದೆ. ಮತ್ತೊಮ್ಮೆ ಕಕ್ಷೀಂಜಿ, ಚಾಮಾಡಿ ಘಟ್ಟ ಸಾಲಿನ ಚಾರಣ ಸಂದರ್ಭದಲ್ಲಿ ಮೊರಕೆ ಕಡ್ಡಿಯಾಕಾರದ ಪಾವರಿ ಕಾಲನಿ ಕಂಡೆ. ನೂರಾರು ಪಾವರಿಗಳ ರಾಶಿ ರಾಶಿ ಅಲ್ಲಿತ್ತು. ಅಂತಹ ನೆಗೆಯುವ ಪಾವರಿ ಯಾನೆ ಇಂಬಳಗಳು ದಾರಿಹೋಕರನ್ನು ಗಬಕ್ಕೆನೆ ನೆಗೆದು ಹಿಡಿದು ಬಿಡುತ್ತಿದ್ದವು. ಹೊಟ್ಟೆ ತುಂಬ ನೆತ್ತರು ಹೀರಿ ಎರೆಹುಳದಂತೆ ಗುಂಡನೆ ಗಾತ್ರ ಪಡೆದು ದೇಹದಿಂದ ಕಳಚಿಕೊಳ್ಳುವಂಥವು. ಅಂತಹ ಕಡ್ಡಿ ಇಂಬಳ ಕಾಲನಿಗಳಂತೂ ಅಂದು ಎರಡು ಒಸ್ಸು ಚಾರಣೀಗಿರಿಗೆ ಮೋಜಿನ ಸಂಗಳಿ. ಹಸಿದ ಹೊಟ್ಟೆಯಲ್ಲಿ ಸಂಚೆ ಘಟ್ಟ ಇಳಿಯುವ ಹೊತ್ತಿಗೆ ಒಬ್ಬೊಬ್ಬರೂ ಕನಿಷ್ಠ ಐದಾರು ಇಂಬಳಗಳಿಗೆ ಬಿಟ್ಟಿ ನೆತ್ತರು ದಾನಿಗಳಾಗಿದ್ದರು. ಅಂತಹ ಮುಣ್ಣ ಅಂದು ನಮಗೆ ನಿರಾಯಾಸವಾಗಿ ಒದಗಿತ್ತು.

ಇಂಬಳ ತನ್ನ ಅತಿಧಿಗೆ ಒಮ್ಮೆ ಕಣ್ಣಿದರೆ ಮುಂದಿನ ಕಡಿತಕ್ಕ ವರ್ಷಕಾಲದ ಅವಧಿಯ ಅಂತರ. ಅಂತಹ ನಿಧಾನ ಜೀಣಾಂಗದ ಪರಿ ಸಹ ಅಚ್ಚರಿ. ಅಂತಹ ವಿಚಿತ್ರ ಜೀಣಾಂಗ ವ್ಯೂಹವೇ ಇಂಬಳದ ವೃತ್ತಿಪ್ರಾಯಿತ್ವ. ಜಿಗಣೆ ಎಂದರೆ ಮೂರೆಗಳಿಯುವ ಮಂದಿಗೆ ಅದರ ಬದುಕಿನ ಬವಣೆ ತಿಳಿದರೆ ಅನುಕಂಪವಾದೀತು. ಬಿಸಿರಕ್ತ ಪ್ರಾಣಿ ದೊರಕದೆ ಇದ್ದರೆ ಅಂತಹ ಜೀವಿಗಳು ಶೀತ ರಕ್ತ ಪ್ರಾಣಿಗಳನ್ನೂ ಹಿಡಿದು ನೆತ್ತರು ಹೀರುತ್ತವೆ. ಮೀನಿನ ಮೊಟ್ಟೆ ತಿನ್ನುತ್ತವೆ. ಮೀನು, ಹಕ್ಕಿ, ಹಾವು, ಮೊಸಳೆ, ಕಪ್ಪೆ, ಆಮೆಯಂತಹ ಪ್ರಾಣಿಗಳನ್ನೂ ಸತಾಯಿಸುತ್ತವೆ. ರಕ್ತ ಹೀರುತ್ತವೆ. ಏನೇನೂ ಸಿಗದ ಇದ್ದರೆ ಹಸಿರು ಸಸ್ಯಗಳ ಎಲೆ ರಸ ಹೀರಿ ಬದುಕುವ ಇಂಬಳ ಸಹ ಇವೆ. ಪ್ರಾಣಿ ಸಂಕುಲದ ಸಮತೋಲನಕ್ಕೆ ಇವು ನೆರವಾಗುವ ಉಪಕಾರಿ ಜೀವಿ ಎಂಬುದು ನಿಸ್ಪಂತಯ. ಕೆರೆ, ತೊರೆ, ನದಿಗಳ ನೀರಿನ ಆರೋಗ್ಯ ಮಟ್ಟ ಕಾಪಾಡಲು ಮತ್ತು ಅಳೆಯಲು ಪಾವರಿಗಳು ಮಾಪಕ ಎಂದು ಪರಿಸರವಿಜ್ಞಾನಿಗಳ ಅಭಿಪ್ರಾಯ. ಜುರಾಸಿಕ್ ಯುಗದ ತಿಲಾಪಳೆಯುಳಿಕೆಗಳಲ್ಲಿ ಇಂಬಳದ ಪಡಿಯಚ್ಚು ಇದೆಯಂತೆ. ವಿಶಾದ್ಯಂತ ಸುಮಾರು ಐದು ನೂರು ಬಗೆಯ ಇಂಬಳ ಸಂಬಂಧಿಗಳಿವೆ. ಪ್ರಪ್ರಥಮ ಬಾರಿ ಇಂಬಳಕ್ಕೆ ವೈಜ್ಞಾನಿಕ ಹೆಸರನ್ನು ನೀಡಿದವ ಮತ್ತು ವರ್ಗೀಕರಿಸಿದವ ಕರೊಲಸ್ ಲಿನೇಯಸ್. (೧೯೫೧) ವಿಷಾದ ಪ್ರಮುಖ ಮತ್ತು ಉಪಕಾರಿ ಜಿಗಣೆಯ ವೈಜ್ಞಾನಿಕ ಹೆಸರು ಹಿರುಡೋ ಮೆಡಿಸಿನಾಲಿಸ್.

ಇಂಗ್ಲೆಂಡಿನ ಖ್ಯಾತ ಕವಿ ಬಣ್ಣೀಸಿದ ಲೀಚ್ ಗ್ರಾದರರ್ ಅಂದು ಲೀಚ್ ಹಿಡಿಯುತ್ತಿದ್ದರು ಏಕೆ? ಅಂದು ಮತ್ತು ಹಿಂದೆ ಮಾತ್ರ ಅಲ್ಲ. ಇಂದಿಗೂ ಸಹ ಲೀಚ್ ಥೆರಪಿ ಒಂದು ಚಿಕಿತ್ಸೆ ವಿಧಾನ. ದೇಹದ ನೆತ್ತರು ಹೀರಿಸಿ ಅನೇಕ ಬಗೆಯ ಕಾಯಿಲೆ ವಾಸಿ ಮಾಡುವ ಸರಳ ವಿಧಾನ. ಜಿಗಣೆಯ ಸಂಸ್ಕೃತ ಹೆಸರು ಜಲೂಕಾ. ಜಲಜೀವಿಗೆ ಅದು ಸಾಧಕ ಹೆಸರು. ಎರಡೂವರೆ ಸಾವಿರ ವರ್ಷಗಳ ಹಿಂದೆ ಸುಶ್ರೂತರು ಜಿಗಣೆ ಬಳಸಿ ಮೈಕ್ರೋ ಸರ್ಕಾರಿ ಅಥಾರ್ತ ಸೂಕ್ತ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಇದಕ್ಕೂಂದು ಉದಾಹರಣೆ: ಎರಡು ವಾರದ ಹಿಂದೆ ಅಂತಾರಾಷ್ಟ್ರೀಯ ವಿಚಾರ ಸಂಕೀರಣ ನಡೆದಿತ್ತು. ಕೋಲಾರ ಸನಿಹದ ಮುಳಬಾಗಲಿನ ಸಂಸ್ಕೃತ ಸಂಸ್ಥಾನದಲ್ಲಿ ಅದು ಜರುಗಿದ್ದು. ಅಲ್ಲಿ ನನ್ನ ಶಿಷ್ಯ ಡಾ. ಕವಿತಾ ಒಂದು ಪ್ರೈಡ ಪ್ರಬಂಧ

ಮಂಡಿಸಿದರು. ಒಸಡಿನ ಬೆಂಬಿಡದ ಕಾಯಿಲೆಗೆ, ಒಸಡಿನ ಭಾಗದಲ್ಲಿ ಜಿಗಣೆ ಬಿಟ್ಟು ನೆತ್ತರು ಹೀರಿಸಿ ಕಾಯಿಲೆ ಪರಿಹಾರವಾದ ಸಮಗ್ರ ಮಾಹಿತಿ ತಿಳಿದು ನೇರೆದ ಮಂದಿ ದಂಗಾದರು. ಸಚಿತ್ರ ದಾಖಿಲೆಗಳನ್ನು ಅಲ್ಲಿ ಪ್ರಸ್ತುತಗೊಳಿಸಿದ ಡಾ. ಕವಿತಾ ಅವರ ಸಾಧನೆ ಮತ್ತು ಜಿಗಣೆಯ ಉಪಕಾರ ಏಕೂಲದಲ್ಲಿ ಸ್ತುತಿಗೊಂಡವು. ನಾಣ್ಯಾದಾಕಾರದ ಕೂದಲುಮರಿದ ಸಮಸ್ಯೆ, ಉಜ್ಜಿದ ಕಾಲುಸಿರೆ(ವರೀಕೋಸಾವೆಯಿನ್), ಹಳೆಯ ಗಾಯ ಮತ್ತು ಮೂಲವ್ಯಾಧಿಯ ಅನಂತರದ ಫನ ಫೋರ ಅವಸ್ಥೆಯ ಜರಡಿಹುಣ್ಣಿಗಳಲ್ಲಿ ಲೀಚ್ ಥೆರಪಿ ಬಳಸುವ ಮಾಹಿತಿ ನೀಡಿದ್ದ ಸುಶುತ್ರರ ವಿಶೇಷತೆ. ಅದನ್ನು ಅಳವಡಿಸುವ ಕಾಯಕದಲ್ಲಿ ಯಶಸ್ವಿ ಗಳಿಸುವುದು ಖಂಡಿತ.

ಯುನಾನಿ ವೈದ್ಯದ ಜನಕ ‘ಅವಿಸೆನ್ಸು’ ಮತ್ತು ಆಧುನಿಕ ವೈದ್ಯದ ಪಿತಾಮಹ ಹಿಪೋಕ್ರೇಟ್ಸುನೆಂತಹ ಗ್ರೇಸೆನ ಮೇಧಾವಿಗಳು ಲೀಚ್ ಥೆರಪಿಗೆ ಒತ್ತು ನೀಡಿದರು. ಅದು ಇತ್ತೀಚಿನವರೆಗೆ ಬಳಕೆಯಲ್ಲಿತ್ತು. ಅಮೆರಿಕೆಯಲ್ಲಿ ಎಫ್. ಡಿ. ಎ. ಮದ್ದ ಮತ್ತು ಚಿಕಿತ್ಸೆಯ ವಿಧಾನಕ್ಕೆ ರಹದಾರಿ ನೀಡುವ ಸರಕಾರಿ ಅಧಿಕೃತ ಸಂಸ್ಥೆ ಒಂದಿದೆ. ಅದು ಲೀಚ್ ಥೆರಪಿಗೆ ಅಂಗೀಕಾರ ನೀಡಿದೆ. ವಾಸ್ತವವಾಗಿ ಈ ಸಂಗತಿಯಿಂದ ಲೀಚ್ ಕುಲದ ಉಳಿವಿಗೆ ಒಳಿತೇ ಸ್ನೇ. ಏಕೆಂದರೆ ಒಮ್ಮೆ ನೆತ್ತರು ಹೀರಿದ ಇಂಬಳಕ್ಕೆ ಸರಿಯಾಗಿ ಉಪಚರಿಸದೆ ಇದ್ದರೆ ಅದು ಸತ್ತು ಹೋಗುತ್ತದೆ. ಆದರೆ ಮನುಕುಲದ ಸಂಕಟಗಳಿಗೆ ಸುಲಭ ಸೂತ್ರಾಗಿದ್ದರೂ ಜಾರಿಯಾಗದ ಇಂಬಳ ಚಿಕಿತ್ಸೆ ರೋಗಿಗಳ ಕಷ್ಟ-ನಷ್ಟಗಳ ಸರಮಾಲೆಗೆ ಇಂದು ಇಂಬು. ಕಣ್ಣಿನ ರೆಪ್ಪೆ, ಕಿವಿ, ಬಳಮೂಗು, ಕ್ಯೆ ಕಾಲಿನ ಬೆರಳು, ಕೊಳೆತು ನಾರುವಹುಣ್ಣಿ(ಗ್ರಾಂಗ್ರೋ) ಇಂತಹ ಆಯಕಟ್ಟಿನ ಅಪಾಯಕಾರಿ ಶಸ್ತ್ರಚಿಕಿತ್ಸೆಗಳಲ್ಲಿ ಲೀಚ್ ಬಳಕೆ ಖಂಡಿತ ಯಶಸ್ವಿನಾದು. ಯಾವುದೇ ಕತ್ತರಿ, ಚಾಕು ಬಳಕೆ ಬೇದ. ಅರಿವಳಿಕೆ ಅನಗತ್ಯ ಏಕೆಂದರೆ ಲೀಚ್ ಸ್ವತಃ ತಾನು ಕಚ್ಚುವ ತಾವಿನಲ್ಲಿ ಅರಿವಳಿಕೆ ಉಂಟುಮಾಡುತ್ತದೆ!

ಲೀಚ್ ಹೇಗೆ ರಕ್ತ ಹೀರುತ್ತದೆ ತಿಳಿಯೋಣ. ಅದರ ಬಾಯಿಯ ಕಡೆ ಎರಡು ಹೀರುಕಗಳು ಇವೆ. ಒಂದನ್ನು ಉಂಟಿನ ಅದರಿಂದ ನೆತ್ತರು ಹೀರಲು ಪ್ರಾರಂಭಿಸುವುದು. ಇನ್ನೊಂದನ್ನು ಗಾಯದೆಡೆಗೆ ಉಂಟಿ ಅದರಿಂದ ಹೀರುಡಿನ್ ಎಂಬ ರಕ್ತ ಕರಣೆಗಟ್ಟಿದಂತಹ ರಾಸಾಯನಿಕವನ್ನೊಳಗೊಂಡ ಜೊಲ್ಲನ್ನು ಸ್ವೀಸುವುದು. ಅದರ ಸಂಪರ್ಕದಿಂದ ತಾತ್ತ್ವಾಲಿಕಪಾಗಿ ಗಾಯದ ಆಸುಪಾಸು ಚೋಮು ಹಿಡಿದು ಸರ್ವ ಹಾನಿ ಉಂಟಾಗುತ್ತದೆ. ಸುಮಾರು ಒಂದು ನೂರು ಹರಿತದ ಹಲ್ಲುಗಳಿರುವ ಇಂಬಳ ಕಚ್ಚಿದರೆ ತಿಳಿಯುವುದೇ ಇಲ್ಲ. ಅಂತಹ ಸುವ್ಯವಸ್ಥೆಯ ಕಡಿತ ಅದು!. ಬಿಸಿ ರಕ್ತ ಪ್ರಾಣಿಗಳ ಪ್ರೇಕ್ಷಿ ಜಿಗಣೆಗೆ ಕುದುರೆಯ ನೆತ್ತರು ಎಂದರೆ ಪಂಚಪ್ರಾಣ. ಇದೀಗ ನಿಸಗ್ರಹದಲ್ಲಿ ಜವುಗು, ಕರೆ-ತೋರೆ ಕಮ್ಮಿಯಾಗುತ್ತಿರುವುದರಿಂದ ಜಿಗಣೆ ಸಂತತಿ ಇಳಿಮುಖಿವಾಗಿದೆ. ಹಾಗಾಗಿ ಕುದುರೆ ಲಾಯಗಳಲ್ಲಿ ಕುದುರೆ ಸಂಗಡ ಲೀಚ್ ಸಾಕುವ ಹೊಸ ವ್ಯವಸಾಯ ಪದ್ಧತಿ ಯೂರೋಪಿನಲ್ಲಿ ಜಾರಿಯಲ್ಲಿದೆ.

ಭಾರತಕ್ಕೆ ನೆರೆದೇಶ ಪಾಕಿಸ್ತಾನದಿಂದ ಜಿಗಣೆ ಆಮದಾಗುತ್ತಿರುವ ಸ್ವಾರಸ್ಯದ ಸಂಗತಿ ನನ್ನ ಕ್ಷೇತ್ರ ಕಾರ್ಯದ ಹೊತ್ತಿನಲ್ಲಿ ಅರಿವಿಗೆ ಬಂತು. ಅದು ಸಂಭವಿಸುತ್ತಿರುವುದು ಸರೋವರಗಳ ತಾಯ್ಯಾಡು ಕಾಶ್ಚೀರದ ಶ್ರೀನಗರದ ಹೊರವಲಯದ ಒಂದು ಪುಟ್ಟಪಳ್ಳಿಯಲ್ಲಿ. ಹಳ್ಳಿಯ ಹೆಸರು ತೇಲಬಾಲ್. ಅಲ್ಲೊಬ್ಬ ಲೀಚ್

ಫೆರಪಿಸ್ಟ್ ಆತನ ಹೆಸರು ಕಾರ್ಮಿಕ ಮೊಹಮದ್ ಬಂಗೂ. ಕಾಶ್ಲೀರಿ ಭಾಷೆಯಲ್ಲಿ ಲೀಚ್ ಫೆರಪಿಗೆ ರ್ಹೂಎಂಕ್ ಲಗಾನಾ ಎನ್ನುವರು. ಬಂಗೂ ಇದ್ದೆಡೆಗೆ ರೋಗಿಗಳ ದಂಡೆ ಬರುತ್ತದೆ. ನಾನಿದ್ದಾಗ ಮೂವತ್ತರ ಹರೆಯದ ಒಬ್ಬ ಯುವಕ ಬಂದ. ಆತನಿಗೆ ಮೊಣಕಾಲು ಉದಿತ್ತ. ತೀವ್ರ ನೋವಿತ್ತಂತೆ. ಇದೀಗ ವರದನೆಯ ಬಾರಿ ಬಂಗೂನ ವಿದೇಶಿ(ಪಾಕಿಸ್ತಾನಿ) ಲೀಚ್‌ಗೆ ಯುವಕನಿಂದ ರಕ್ತದಾನ. ನೇನೇವು ಉಪಕರ್ಮನವಾಗಿದೆಯಂತೆ. ಕೇವಲ ಎರಡೇ ಸಿಟಿಂಗ್‌ ಮಾತ್ರ. ಮಾತ್ರ ಇಲ್ಲ. ಕಾಸು ಖಿಚಿಲ್ಲ. ತೇವದ ಹತ್ತಿ ಉಂಡೆಯಲ್ಲಿ ನಾಕಾರು ಲೀಚ್ ಹಿಡಿದು ಹೊಕ್ಕೆ ಉದ್ದನೆಯ ಬಿಳಿಗಡ್ಡದ, ಕುಳ್ಳನೆಯ ಆಳು ಬಂಗೂ. ಆತನ ಅಂಗೈಗೆ ಯುವಕ ಕೇವಲ ಹತ್ತುರೂ ತುರುಕಿದ. ಹತ್ತೇ ನಿಮಿಷದಲ್ಲಿ ಚಿಕಿತ್ಸೆ ಮುಗಿದೇ ಹೋಯಿತು. ಅಂತಹ ಮೊಣಕಾಲಿನ ಉರಿ ಉತದ ರೋಗಿಗೆ ಚುಚ್ಚು ಮದ್ದು ನೀಡಿ ಅರಿವಳಿಕೆ ಮಾಡಿ ಸರ್ವರಿಯೋ, ನೋಯುತ್ತಿರುವ ಗಂಟನ ಒಳಗೇ ದ್ರವವನ್ನು ಕಷ್ಟಪಟ್ಟಿ ಸಿರಿಂಜಲ್ಲಿ ಹೀರುವ ಚಿಕಿತ್ಸೆಯೋ ನೀಡುವ ಕ್ಲಿಷ್ಟ್‌ಕರ ಸಂಕೀರ್ಣ ವಿಧಾನದ ಕುರಿತು ನನಗೆ ಅರಿವಿದೆ. ಆದರೆ ಬಂಗೂನ ಸರಳ ಚಿಕಿತ್ಸೆ ಅಧ್ಯಾತ ಎನಿಸಿತು. ಆತನೇ ಅಭಿನವ ಧನ್ಯಂತರಿ ಎಂಬ ಹೆಮ್ಮೆ ನನಗಿದೆ. ಏಕೆಂದರೆ ಧನ್ಯಂತರಿಗೆ ನಾಲ್ಕು ಕ್ಕೆ. ಆತನ ಒಂದು ಕ್ಕೆಯಲ್ಲಿ ಜಿಗಣೆ ಇದೆ ಎಂದು ಧ್ಯಾನ ಶೈಲೀಕ ಅರುಹುತ್ತದೆ. ಅಂತಹ ಜಿಗಣೆಯನ್ನೇ ಹಿಡಿದ ಬಂಗೂವಿನ ಕ್ಕೆಯಲ್ಲಿ ಭವರೋಗ ಹರಿವ ಸರಳ ಸಾಧನ ಇದೆಯಲ್ಲ.

ವಿದೇಶ ಪ್ರವಾಸದಿಂದ ಆಗ ತಾನೇ ಮರಳಿದ್ದೆ. ದೂರದ ದಾಂಡೆಲಿಯ ಕುಳಗಿಯಲ್ಲಿ ಗಿಡಮೂಲಿಕೆಯ ಕ್ಕೇತ್ತಾಡ್ಯಯನ ಕಮ್ಮಟಕ್ಕೆ ದಿಕ್ಕಿರನೆ ಬುಲಾವ್. ನಿಂತ ಕಾಲಿನಲ್ಲಿಯೇ ಹೊರಟೆ. ಬಲಗಾಲಿನ ಮೊಣಗಂಟು ನೋವಿನ ಬಾಧೆ ನನಗೆ ಕೆಲವಾರು ತಿಂಗಳುಗಳಿಂದ ಕಾಡುತ್ತಿತ್ತು. ಆದರೂ ಲೆಕ್ಕಿಸದೆ ಚುಮುಚುಮು ಚೆಳಿಯಲ್ಲಿ ರಾತ್ರಿ ಬಸ್ಸಿನಲ್ಲಿ ಪಯಣ. ಮರು ಮುಂಜಾನೆ ಕುಳಗಿಯ ನಿಸಗ್ ತಿಬಿರದಲ್ಲಿ ಎಡಬಿಡದ ಚಾರಣ. ಬಲಗಾಲಿನ ಸಾಕ್ಷ್ಯ ಒಳಗೆ ನಾಕಾರು ಜಿಗಣೆಗಳು ಸದ್ದಿಲ್ಲದೆ ಹೊಕ್ಕೆ ಬಿಟ್ಟಿದ್ದವು. ಕಲಿವ, ಕಲಿಸುವ ಗುಂಗಿನಲ್ಲಿ ತಿಳಿದೇ ಇರಲಿಲ್ಲ. ಇಂಹೊತ್ತಿನಲ್ಲಿ ನನ್ನ ಪಾದದ ತುದಿಬೆರಳ ಸಂದಿನಿಂದ ಒಂದೇ ಸಮನೆ ನೆತ್ತರ ಧಾರೆ. ಆಗಷ್ಟೇ ತಿಳಿಯಿತು ಲೀಚ್‌ಗಳ ಕ್ಕೆ ಅಲ್ಲ, ಬಾಯಿ ಚೆಳಕ. ಒಟ್ಟು ಐದುಲೀಚ್‌ಗಳು ನನ್ನ ಬಲಗಾಲಿಗೇ ದಾಳಿ ಇಟ್ಟು ತಮ್ಮ ಕಾಯಕ ಮಾರ್ಪೆಸಿ ಉದುರಿದ್ದವು. ಆದರೆ ಅವು ಸುರಿಸಿದ ಹಿರುಡಿನ್ ದೇಸೆಯಿಂದ ನೆತ್ತರ ಧಾರೆ ಹೆಪ್ಪುಗಟ್ಟದೆ ಸುರಿಯುತ್ತಲೇ ಇತ್ತು. ಕುಳಗಿಯ ಐದು ಜಿಗಣೆಗಳು ಸ್ವಯಂ ಪ್ರೇರಣೆಯಿಂದ ನನ್ನ ಬಲಗಾಲಿನ ಸಮಸ್ಯೆಗೆ ಪರಿಹಾರ ಒದಗಿಸಿಬಿಟ್ಟವು. ಈಗ ನನ್ನ ಬಲಗಾಲು ಮಂಡಿ ನೋಯುತ್ತಿಲ್ಲ. ಇದು ಲೀಚ್ ಫೆರಪಿಯ ಪ್ರಭಾವವೇ ಸ್ಯೇ.

ಕರ್ತೃ - ಭಾವ - ಆಕರ

ಪಿ.ನೃತ್ಯನಾರಾಯಣಭಟ್ ಅವರು (ಕ್ರಿಸ್ತ ಶಕ ೧೮೫೫) ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯವರು. ಆಯುವೇದವಿಜ್ಞಾನದ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದಲೂ ಸ್ವಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದಲೂ ಪಡೆದಿದ್ದಾರೆ. ಪರಿಸರವಿಜ್ಞಾನ, ಸಾವಯವ ಕೃಷಿ, ಜೀಷಧೀಯ ಸಸ್ಯಗಳು, ಜಾನಪದೀಯವಿಜ್ಞಾನ ಇತ್ಯಾದಿ ಇವರಾಸಕ್ತಿ ಕ್ಕೇತ್ತಗಳು. ಬೆಂಗಳೂರು ಜಿಲ್ಲೆಯ

ಬರಿಗಾಲ ಪ್ಯೆಡ್ಯರು, ಖಿಗೇಂದ್ರ ಮಳೆದಪ್ರೊ ಮತ್ತು ಸಸ್ಯ ನಾಮಾವಳಿ ಇವರ ಕೃತಿಗಳು. ಹಲವು ವ್ಯೇಜ್‌ಜ್ಞಾನಿಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ. ಆಯುವೇದದಿಕ್ ಅಥಯನದ ವ್ಯಕ್ತಿ ಆರಂಭದೊಡನೆ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ ಕೀರ್ತಿ ಅವರದು. ನಾಡಿನ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ನಿರತರಾಗಿರುವರು. ಇವರು ಬಹುಭಾಷಿಕರು. ನೂರಕ್ಕೂ ಹೆಚ್ಚು ಮುಸ್ತಕಗಳನ್ನು ಬರೆದಿರುವರು.

* * * *

ಅಂಕೊ ಸಾಹಿತ್ಯ ಇಂದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ ಸಾಹಿತ್ಯ ಪ್ರಕಾರ. ಪ್ರತಿಕೆಗಳಲ್ಲಿ ಸಾಹಿತ್ಯ, ರಾಜಕೀಯ, ವಿಜ್ಞಾನ, ಕಲೆ, ಅಧ್ಯಾತ್ಮ, ಪರಿಸರ, ವರ್ತಮಾನದ ವಿದ್ಯಮಾನಗಳು ಮುಂತಾದ ವಿಷಯಗಳ ಕುರಿತಂತೆ ಬೇರೆಬೇರೆ ಪ್ರಸ್ತುತ ಸಂದರ್ಭ, ಘಟನೆ, ಸಮಸ್ಯೆ ಕುರಿತಂತಿರುವುದೇ ಅಂಕೊ ಸಾಹಿತ್ಯದ ವಿಷಯಗಳು. ಸಂಬಂಧಿತ ವಿಷಯಗಳ ಕುರಿತಂತೆ ವಿಶೇಷ ಬೆಳಕನ್ನು ಬೀರುತ್ತವೆ. ಪ್ರಚಲಿತ ಘಟನೆ, ಸಂದರ್ಭ ಕುರಿತು ಜನರ ಮನಸೆಳೆಯ ಬಲ್ಲ ಚಿಕ್ಕ- ಬರೆಹಗಳೇ ಅಂಕೊ ಬರೆಹಗಳು. ಇವು ನಿರಂತರ ಪ್ರತಿಕೆಗಳಲ್ಲಿ ನಿಗದಿತ ದಿನದಂದು ಪ್ರಕಟವಾಗುವ ಲೇಖನ ಮಾತ್ರ. ಆ ಪ್ರಕಾರದ ಲೇಖನಗಳ ಕೊಜ ಪ್ರಾಧಿಕೀಯೋಕ್ತು.

* * * *

ಪ್ರಕೃತ ಅಳಿತಿಯ ಜೀವಿ ಇಂಬಳ ಗಡ್ಯಪಾಠವನ್ನು ಪಿ.ಸತ್ಯನಾರಾಯಣಭಟ್ ಅವರ ಪ್ರಾಧಿಕೀಯೋಕ್ತು ಕೃತಿಯಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ.

ಪದ-ಗದ್ಯಾಧ್ಯ

ಜಿಗಣೆ - ಇಂಬಳ, ಅಟ್ಟೆ, ಇಂಬಳು, ಜಿಗುಳೆ, ಇಂಬುಡು, ಜಿಡುಕ (ದ.ಕ.): ಕೆರೆಯಂಚು- ಕೆರೆಯಬದಿ, ದಡ; ಪಾವೋ(ಹಳೆಗನ್ನಡ)-ಹಾಪು (ಹೊಸಗನ್ನಡ); ಪಾವರಿ - ಜಿಗಣೆ; ಕಾಲನಿ (ಆಂಗ್ಲಪದ)- ಬಡಾವಣೆ; ಬಿಟ್ಟಿ-ಉಚಿತ; ಮೂಗೆಳೆ-ಉಪೇಕ್ಷಿಸು; ಸತಾಯಿಸು(ಹಿಂದಿ)-ಕಾಡಿಸು, ಶೊಂದರೆಕೊಡು; ಸಿರೆ -ಸಿರ, ರಕ್ತನಾಳ, ನರ; ರಹದಾರಿ-ಅನುಮತಿ ; ಕರಣಿಗಂಟ್ಟು-ಹೆಪ್ಪಂಟ್ಟು; ಜೋಮು- ಅರಿವಳಿಕೆಯಾದಂತಾಗು; ಸ್ತಾವ-ಸುರಿ; ಉಪಶಮನ-ಗುಣವಾಗು; ನಾಕಾರು-ನಾಲ್ಕು (ನಾಕು) + ಆರು, ಹಲವು; ಸರ್ಜರಿ (ಆಂಗ್ಲಪದ)-ಶೈಸಚಿಕಿತ್ಸೆ; ಸಿರಿಂಜ್ (ಆಂಗ್ಲಪದ)-ಪಿಚಕಾರಿ; ಕ್ಲಿಷ್ಟ್-ಕರಿಣ, ನೋಯಿಸಲ್ಪಟ್ಟು; ಸಂಕೀರ್ಣ- ಇಕ್ಕಟ್ಟಾದ, ತೊಡಕಿನ; ಅಭಿನವ-ಹೊಸ ; ಸಾಕ್ಸೆ (ಆಂಗ್ಲಪದ)-ಕಾಲುಚೀಲ

ಪತ್ಯಾಧಾರ ಟಿಪ್ಪಣಿ

ಮಾರಾಯು : ಇದು ಸಾಮಾನ್ಯವಾಗಿ ಸಲುಗೆಯಿಂದ ಗೆಳೆಯ ಮೊದಲಾದವರನ್ನು ಕರೆಯುವ ಪದ. ಹೆಚ್ಚಾಗಿ ಇದು ಕರಾವಳಿ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ.

ಜವುಗು : ಯಾವಾಗಲೂ ನೀರು ನಿಂತಿರುವ ನೆಲ, ಸವುಳು ಭೂಮಿ.

ಚಾರಣ : ಕಾಲುಡಿಗೆಯಲ್ಲಿ ಗುಡ್ಡಬೆಟ್ಟ ಮುಂತಾದವರುಗಳಲ್ಲಿ ಸಂಚರಿಸುವುದು. (ಚಾರಣ ಮಾಡುವವ ಚಾರಣಿಗ)

ಸುಶ್ರುತ : ಮರಾತನ ಭಾರತದ ಆಯುರ್ವೇದ ವೈದ್ಯ, ಶಸ್ತ್ರಚಿಕಿತ್ಸೆಯ ಜನಕ

ಎಫ್.ಡಿ.ಎ. : ಮುದ್ರೆ ಎಂಡ್ ಡ್ರಗ್ಸ್ ಎಡ್ಡಿನಿಸ್ಟ್ರೇಶನ್

ಅರಿವಳಿಕೆ: ಅರ್ಥ ವೇದನ ಪ್ರತಿಬಂಧಿ, ಅರಿವನ್ನು ಅಳಿಸುವ (ಅನಸ್ತೋಶಿಯಾ), ಸ್ವರ್ತ ಅಥವಾ ನೋವನ್ನು ಗೊತ್ತಾಗದಂತೆ ಮಾಡಲು ಬಳಸುವ ವಿಷಧಿ

ಹಿರುಡೋ ಮೆಡಿಸಿನಾಲಿಸ್ : ಇಂಬಳದ ವೈಜ್ಞಾನಿಕ ಹೆಸರು. ಈ ಹೆಸರನ್ನು ಕೊಟ್ಟವ ಕರ್ಮಾಲಸ್ ಲಿನೇಯಸ್.

ಧನ್ಯಂತರಿ : ದೇವತೆಗಳ ವೈದ್ಯ.

ಅಂಕಣ : ದ್ಯುನಿಕಗಳಲ್ಲಿ ಇಲ್ಲವೇ ಪಾಷಿಕಗಳಲ್ಲಿ ನಿರ್ದಿಷ್ಟ ವಿಷಯಕ್ಕೆ ಗೊತ್ತುಪಡಿಸಿದ ಜಾಗದಲ್ಲಿ ನಿಯತವಾಗಿ ಪ್ರತಿಕಟಿಸುವ ಬರೆಹ. ಮುಖ್ಯವಾಗಿ ವಿಷಯದ ವಿಚಿತ ವಿವರಗಳ ನಿರೂಪಣೆಗಳೊಂದಿಗೆ ಸಂಝೀಪ್ತ ಬರೆಹವಾಗಿರುತ್ತದೆ.

ಜರಡಿಹಣ್ಣು : ರಂಧ್ರಗಳಿಂದ ಕೂಡಿರುವ ಗಾಯದ ಒಂದು ಸ್ಥಿತಿ.

ಅಭ್ಯಾಸ

- ಮೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪರ್ಯಾದ ವಸ್ತುನಿಷ್ಟ ಪ್ರಶ್ನೆಗಳು
- ಬಿಟ್ಟಿರುವ ಜಾಗವನ್ನು ಸೂಕ್ತ ಪದದಿಂದ ತುಂಬ
 - ೧. ಏನೇನೂಸಿಗದೇ ಇದ್ದರೆ _____ ಹೀರ ಬದುಕುವ ಇಂಬಳ ಸಹ ಇವೆ.
 - ೨. ಇಂಬಳದ ವೈಜ್ಞಾನಿಕ ಹೆಸರು ಮತ್ತು ವರ್ಗೀಕರಿಸಿದ ಮಹಾಶಯ _____
 - ೩. ಮೃಕ್ಷೋಸಜರಿ ಎಂದರೆ _____
 - ೪. ಲೀಜೋಗಳನ್ನು ಸಾಕುವ ಹೊಸ ವ್ಯವಸಾಯ _____ ಖಂಡದಲ್ಲಿದೆ.
 - ೫. ಅಭಿನವ ಧನ್ಯಂತರಿ _____ ಆಗಿದ್ದಾನೆ.
- ಹೊಂದಿಸಿ ಬರೆಯಿರಿ

‘ಅ’ ಪಟ್ಟಿ	‘ಆ’ ಪಟ್ಟಿ
೧. ಸುಶ್ರುತ	ಅಪೆರಿಕ
೨. ಎಫ್.ಡಿ.ಎ	ಗ್ರೇಸ್
೩. ವಡ್‌ವತ್‌	ಭಾರತ
೪. ಅವಿಸೆನ್ಸ್	ಇಂಗ್ಲೆಂಡ್
೫. ಹಿಮ್ಮೋಕ್ಕೇಣ್ಸ್	ಯುನಾನಿ ಆಫ್ರಿಕಾ ಯುರೋಪ್

- ಪ್ರೇರಣಾ ಅಭ್ಯಾಸ
- ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
- ಕೊಟ್ಟಿರುವ ವಾಕ್ಯಗಳ ಸಂದರ್ಭೋಚಿತ ಸ್ವಾರ್ಥ-ವಿವರವನ್ನು ಬರೆಯಿರಿ
 - “ಜಲಜೀವಿಗೆ ಅದು ಸಾಧ್ಯಕ ಹೆಸರು.”
 - “ಅಂತಹ ಸುವ್ಯವಸ್ಥೆಯ ಕಡಿತ ಅದು!”
- ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
 - ಚಾಮಾದಿ ಫಟ್ಟಿದ ಚಾರಣದಲ್ಲಿ ಲೇಖಿಕರಿಗಾದ ಅನುಭವವನ್ನು ವರ್ಣಿಸಿ.
 - ಜಿಗಣೆ ಚಿಕಿತ್ಸೆಯನ್ನು ಅನಾರೋಗ್ಯದ ಯಾವಾದ ಸಂದರ್ಭಗಳಲ್ಲಿ ಬಳಸಬಹುದು?
 - ಬಂಗೂ ಯಾರು? ಅವನ ಚಿಕಿತ್ಸೆ ವಿಧಾನವನ್ನು ವಿವರಿಸಿ.
- ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
 - ಮುದುಕನು ಜಿಗಣೆಗಳನ್ನು ಏಕೆ ಸಂಗ್ರಹಿಸುತ್ತಿದ್ದ?
 - ಇಂಬಳದ ಜೀಣಾಂಗದ ವಿಶೇಷತೆ ಏನು?
 - ಇಂಬಳ ಯಾವಾದ ಪ್ರಾಣಿಗಳನ್ನು ಸತಾಯಿಸಿ ರಕ್ತ ಹೀರುತ್ತವೆ?
 - ಡಾ. ಕವಿತಾ ಅವರು ತಿಳಿಸಿದಂತೆ ಜಿಗಣೆ ಮೂಲಕ ನೀಡುವ ಚಿಕಿತ್ಸೆಗಳು ಯಾವುವು?
 - ಜಿಗಣೆ ಕಚ್ಚಿಬಿಟ್ಟಿ ಬಳಿಕ ರಕ್ತಸ್ತಾವ ಯಾಕೆ ನಿಲ್ಲುವುದಿಲ್ಲ?
- ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
 - ಮುದುಕ ಯಾರಿಗೆ ಎದುರಾದ?
 - ‘ಜಿಗಣೆ ಹಿಡುಕ’ – ಇದರ ಆಂಗ್ಲ ರೂಪ ಯಾವುದು?
 - ಜಿಗಣೆಗಳು ಶೀತರಕ್ತ ಪ್ರಾಣಿಗಳ ನೆತ್ತರನ್ನು ಯಾವಾಗ ಹೀರುತ್ತವೆ?
 - ‘ಲೇಚ್‌ಥರೆಪಿ’ ಎಂದರೇನು?
 - ಜಿಗಣೆಗೆ ಯಾವ ಪ್ರಾಣೀಯ ನೆತ್ತರು ಪಂಚಪ್ರಾಣ?

• ಸೈದ್ಧಾಂತಿಕ ಭಾಷಣಭ್ಯಾಸ

ಸಂಸ್ಕೃತ ವ್ಯಂಜನ ಸಂಧಿಗಳು :

ಜಶ್ವಸಂಧಿ

ಸಂಸ್ಕೃತ ವ್ಯಾಕರಣದಲ್ಲಿ ವಗ್ರೇಯ ವ್ಯಂಜನದ ವರ್ಗ ಶ್ವತೀಯಾಕ್ಷರಗಳಾದ ಗ್ರೂಪ್ ಡ್ಯೂ ದ್ಯೂ ಬ್ರೂ ಅಕ್ಷರಗಳನ್ನು ಜಶ್ವ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಈ ಜಶ್ವ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಜಶ್ವಸಂಧಿ.

- ಷಣ್ಣುಖಿನಿಗೆ ಷಡಾನನ ಹೆಸರೂ ಇದೆ.

ಈ ವಾಕ್ಯದಲ್ಲಿರುವ ಷಡಾನನ ಪದರಚನೆಯನ್ನು ಗಮನಿಸಿ

ಷಟ್ + ಆನನ > ಷಡಾನನ

ಟ್ಟೋ + ಆ > ಡ್ಯೂ + ಆ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಟ್ಟ ಕಾರಕೆ (ವರ್ಗದ ಪ್ರಥಮಾಕ್ಷರಕೆ) ಪರಪದದ ಆದಿಯಲ್ಲಿರುವ ಆ ಕಾರ ಪರವಾಗಿ ಸಂಧಿಯಾದಾಗ ಡ್ಯೂ ಕಾರ (ಅದೇ ವರ್ಗದ ಶ್ವತೀಯಾಕ್ಷರ ಅಂದರೆ ಜಶ್ವ ಅಕ್ಷರಗಳಲ್ಲಿ ಒಂದು) ಆದೇಶವಾಗಿ ಬಂದಿದೆ.

ಮೂತ್ರ : ಮೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕೆ ಅಂದರೆ ಕ್ರೋ ತ್ವೋ ಹ್ರೋ ಗಳಿಗೆ ಅದೇ ವರ್ಗದ ಶ್ವತೀಯಾಕ್ಷರಗಳು ಅಂದರೆ ಗ್ರೂಪ್ ಡ್ಯೂ ದ್ಯೂ ಬ್ರೂ ಗಳು ಅಂದರೆ ಜಶ್ವ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ವಸಂಧಿ.

ಉ.ದಾ.: ವಾಗ್ನೇವಿ ಅಜಂತ ಷಡಂಗ ಚಿದಾನಂದ ಅಬ್ಜಿ ಇತ್ಯಾದಿ

ಶ್ವತ್ಸಸಂಧಿ

ಶ್ವ್ಯಾ ಚ್ವ್ಯಾ ಭ್ವ್ಯಾ ರ್ಹ್ಯಾ ಜ್ವ್ಯಾ - ಈ ಆರು ಅಕ್ಷರಗಳನ್ನು ಶ್ವ್ಯ ಎಂಬ ಸಂಜ್ಞೆಯಿಂದ ಕರೆಯಲಾಗಿದೆ. ಶ್ವ್ಯ ಅಕ್ಷರಗಳು ಆದೇಶವಾಗಿ ಬರುವ ಸಂಧಿಗಳೇ ಶ್ವತ್ಸಸಂಧಿ.

- ಮಾನವನಿಗೆ ಮನಶ್ವತ್ವದಿಂದಿಃ ಇರಬೇಕು

ಈ ವಾಕ್ಯದಲ್ಲಿರುವ ಮನಶ್ವತ್ವದಿಂದಿಃ ಪದವನ್ನು ಗಮನಿಸಿ

ಮನಸ್ + ಶ್ವತ್ವದಿಃ > ಮನಶ್ವತ್ವದಿಃ

ಸ್ವಾ + ಶ್ವಾ + ಉ > ಶ್ವ್ಯಾ + ಶ್ವ್ಯಾ + ಉ

ಇಲ್ಲಿ ಮೂರ್ವಪದದ ಅಂತ್ಯದಲ್ಲಿರುವ ಸ್ವ ಕಾರಕೆ ಪರಪದದ ಆದಿಯಲ್ಲಿರುವ ಶ ಕಾರ ಪರವಾಗಿ ಸಂಧಿಯಾದಾಗ ಮೂರ್ವಪದದ ಅಂತ್ಯ ಸ್ವ ಕಾರಕೆ ಶ ಕಾರ ಆದೇಶವಾಗಿ ಬಂದಿರುವುದು.

ಮೂತ್ರ: ಸ ಕಾರ ತ ವರ್ಗಗಳಿಗೆ ಶ ಕಾರ ಚ ವರ್ಗಗಳು ಅಂದರೆ ಶ್ವ್ಯ ಅಕ್ಷರಗಳು ಆದೇಶವಾಗಿ ಬಂದರೆ ಅಂತಹ ಸಂಧಿಗಳೇ ಶ್ವತ್ಸಸಂಧಿ.

ಉ.ದಾ.: ಪಯಶ್ಯಯನ ಶರಚ್ಚಂದ್ರ ಜಗಜೊಽಣೀತಿ ಇತ್ಯಾದಿ

ಬಹುವ್ಯೇಹಿಸಮಾಸ

- ಮೂರು ಕೊಳ್ಳು ಉಳ್ಳವನು = ಮುಕ್ಕೊಳ್ಳು = ಶಿವ
- ಹಣೆಯಲ್ಲಿ ಕೊಳ್ಳುತ್ತವನು = ಹಣೆಗೊಳ್ಳು = ಶಿವ

ಈ ಪದಗಳಲ್ಲಿ ಮೂರು ಪದದ ಅರ್ಥವಾಗಲೇ ಪರಪದದ ಅರ್ಥವಾಗಲೇ ಪ್ರಧಾನವಾಗಿಲ್ಲದೇ ಬೇರೊಂದು ಪದವಾದ ಶಿವ ಪದದ ಅರ್ಥವೇ ಪ್ರಧಾನವಾಗಿದೆ.

ಮೊತ್ತ : ಎರಡು ಅರ್ಥವಾ ಅನೇಕ ಪದಗಳು ಸೇರಿ ಸಮಾಸವಾದಾಗ ಬೇರೊಂದು (ಅನ್ಯವದ) ಪದದ ಅರ್ಥವು ಪ್ರಧಾನವಾಗಿರುವ ಸಮಾಸವೇ ಬಹುವ್ಯೇಹಿಸಮಾಸ.

ಉ.ದಾ.: ನಾಲ್ಕು ಮೋಗ ಉಳ್ಳವನು ತವನೋ ಅವನು = ನಾಲ್ಕೊಗ = ಬ್ರಹ್ಮ
 ಚಕ್ರವೃ ಪಾಣೆಯಲ್ಲಿ ಉಳ್ಳವನು ಆವನೋ ಅವನು = ಚಕ್ರಪಾಣಿ = ವಿಷ್ಣು
 ಘಾಲದಲ್ಲಿ ನೇತ್ರ ಉಳ್ಳವನು ಆವನೋ ಅವನು = ಘಾಲನೇತ್ರ = ಶಿವ

ಭಾಷಾ ಚಟುವಟಿಕೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
 ೧. ಜತ್ತಾ ಸಂಧಿಯ ಸೂತ್ರವೇನು?
 ೨. ಶ್ವಾಸಸಂಧಿಯನ್ನು ನಿದರ್ಶನದೊಂದಿಗೆ ವಿವರಿಸಿ.
 ೩. ಕೊಟ್ಟಿರುವ ಪದಗಳ ಸಮಾಸ ಹೆಸರಿಸಿ.
ಮುಕ್ಕೊಳ್ಳು ಹಣೆಗೊಳ್ಳು
 ೪. ಕೊಟ್ಟಿರುವ ಪದಗಳ ಸಂಧಿ ಹೆಸರಿಸಿ.
ವಾಗ್ನೇವಿ ಚಿದಾನಂದ

ಪೂರಕ ಓದು

- ಬಿ.ಜಿ.ಎಲ್. ಸ್ವಾಮಿ ಅವರ ಹಸುರು ಹೊನ್ನು ಮಸ್ತಕವನ್ನು ಓದಿ.
- ಅಜ್ಞಂಪರ ಕೃಷ್ಣಸ್ವಾಮಿ ಅವರ ಖಿಗಸಿರಿ ವನಸಿರಿ ಹೊತ್ತಿಗೆ ಓದಿ.



ಜನಪದ ಕಲೆಗಳ ವೈಭವ

[ಜಾನಪದ]

- ಸಂಗ್ರಹ

ಮುನ್ತ್ಯಾಲಿ

ಜನಪದ-ಕಲೆಗಳು ಮನುಷ್ಯನಷ್ಟೇ ಪ್ರಾಚೀನವಾದವು. ಪರಿಸರ ವಿಳಂಬಣೆ ಮತ್ತು ಅನುಕರಣೆಯಂದ ಅಲಿಟಿಫ್ಟನ್ನು ರೂಪೀಕೊಂಡಿರುವುದು, ಮಾನವನ ನಹಜ ದುಃಖಿಂದ. ಹಾಡಾರಿ ಇಂಥ ಕಲೆಗಳು ಅಶ್ವಿನ್‌ಕ್ಕೆ ಬಂದವು. ಕಲೆ ಮನಸ್ಸಿಗೆ ನೆಮ್ಮುದಿ, ಸಂತೋಷ ನಿಲದುಪಡಲ್ಲದೆ ಮುಂದಿನ ಶಿಳಿಗಿಗೆ ಆಕರಣಾನ್ತರ್ವಹಿವೆ. ಜನಪದ ನಂಷ್ಟ್ಯಾತಿಯ ಪ್ರತಿ ಹೆಣ್ಣಿಯಲ್ಲಿ ಜನಪದ-ಕಲೆಗಳನ್ನು ಕಾಣಬಹುದು. ಜನಪದರ ಬದುಕೆ ಬಂದು ಕಲೆ. ಮುದ್ರೆ ಜನಲಿಗೆ ತಿಂಡೋ, ತಿಂಡಿಯದ್ವೋ ಅವರ ಬದುಕಿನಲ್ಲಿ ಕಲೆ ಹಾಸುಹೋಕ್ಕಾರಿದೆ. ಜನಪದ ಕಲೆಗಳನ್ನೂ ಜಿಂವನಕ್ಕೂ ನಿಕಟ ನಂಬಂಧವಿದೆ. ನಿತ್ಯ ದುಷಿಮೆಯ ಅಯಾನ, ಬದುಕನ ಏಕತಾನತೆ. ಆಸುತ್ತಿ-ಬೆಂತಿಕೆಯನ್ನು ನಿವಾಲಿಲಿಕೊಳ್ಳಲು ಮನುಷ್ಯ-ಕಲೆಗಳ ಮೌರೆ ಹೋಳಿದ್ದಾನೆ. ಇವನ್ನು ಜತನವಾರಿ ರತ್ನಿಲಿ ಬೆಳೆಸಿಕೊಂಡು ಬಂದಿದ್ದಾನೆ. ಪ್ರಾರಂಭದಲ್ಲಿ ಅಂಧಿಕ ನಂಜ್ಞಾಯಿಂದ ಕೂಡಿದ ಕಲೆಗಳು ಕ್ರಮೇಣ ಜಿತ್ರ, ಶಿಲ್ಪ, ಹಾಡು, ಕುಣಿತ ಮೌದಲಾದ ಅಯಾಮಗಳನ್ನು ಪಡೆದುಕೊಂಡಿವೆ. ಜನಪದ ನೃತ್ಯಗಳು ಕನಾಟಕದಾದ್ಯಂತ ಪ್ರಚಲತವಿದ್ದ ನಲವತ್ತಕ್ಕೂ ಹೆಚ್ಚು ಪ್ರಕಾರಗಳು ರಾಜಿಯಲ್ಲವೆ. ಕೆಲವು ಪ್ರಾದೇಶಿಕವಾರಿ ಪ್ರಚಲತವಿದ್ದ ಜನಸ್ತಿಯತೆ ಪಡೆದಿವೆ.

ಅಧ್ಯ್ಯ-ಸಿ - ಓದಿ

ವೀರಭದ್ರ	ವಂಶಪಾರಂಪರ್ಯ	ಗೃಹಪ್ರವೇಶ	ರೋಮಾಂಚನ	ಭೋಗ್ರರೆತ
ಕಾಂಸತಾಲ್ಯ	ಸಾಂಪ್ರದಾಯಿಕ	ಅಶ್ವಮಾರ್ವ	ಆಕರ್ಷಕ	ಪ್ರಿಯಪ್ರಲ್ಕಕ್ಕೆ
ಕಸರತ್ತು	ರಂಗಸ್ಥಳ	ಚಕ್ರಮಂಡಿ	ಕಲಾಶ್ರಕ	ಲೋಕೋಕ್ತಿ

ನಿಗದಿತ ಮೂಲ ಜಾನಪದ ಲೇಖನ ಗುಣ

ವೀರಗಾಸೆ

ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ಸಾಮಾಂಡಿಕ ನೃತ್ಯವನ್ನೂ ಗೊಂಡ ಕನಾಟಕದ ಜನಪದ ಕಲೆ. ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪಂಚವಾದ್ಯಗಳಾದ ತಾಳ, ಪ್ರುತಿ, ಚಮಾಳ, ಓಲಗ, ಕರಡೆ ಒಳಕೆಯಾಗುತ್ತವೆ. ಕರಡೆಯು ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.

ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ. ಬಿಳಿಯ ಪಂಚೆಯ ವೀರಗಚ್ಚಿ, ತಲೆಗೆ ಅರಿತಿಣ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕಣ್ಣಕುಂಡಲ, ಸೊಂಟಪಟ್ಟಿ, ಬಿಂಜುಗತಿ, ಕಾಲೆಜ್ಜಿ ಧರಿಸುತ್ತಾರೆ.



“ಅಹಹ ರುದ್ರಾ ಅಹಹಾ ದೇವಾ” ಎಂದು ವೀರಗಾಸೆಯ ನರ್ತಕ ಹೇಳುವ ಒಡಿಸೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರ ಹುಟ್ಟಿದ ಸಂದರ್ಭದ ವರ್ಣನೆ ಹೀಗಿದೆ. “ವೀರಭದ್ರದೇವರು ಹುಟ್ಟಿದ ರೂಪ ಎಂತು ಎಂದೋಡೆ ಹುಟ್ಟಿದಾಗಲೇ ಹೂವಿನಾಸೆ, ಮಂಜುಳಾಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶೀರ, ಮೂರುಸಾವಿರ ನಯನ, ಎರಡುಸಾವಿರ ಭುಜ, ಕೆಕ್ಕರಿಸಿದ ಕಣ್ಣ, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು ಹೋಮದ ಕುಂಡದ ಒಳಗೆ ಹೇಗೆ ಬಿರುತ್ತಾರೆಂದರೆ”

ಚಮಾಳ ಹಾಗೂ ಕರಡೆಯ ಬಡಿತ ಇವರ ಕುಣಿತಕ್ಕೆ ಸೂತ್ರಿಕ ನೀಡುತ್ತವೆ. ನಾಲ್ಕೆಯು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಮತ್ತೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋಗರ್ಥತದೊಂದಿಗೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ, ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.

ವೀರಭದ್ರನ ಕುಣಿತ ಒಬ್ಬ ವೃತ್ತಿಯ ಕುಣಿತ. ವೀರಗಾಸೆ ಸಾಮೂಹಿಕ ನೃತ್ಯ. ವೀರಭದ್ರ ಕುಣಿತಕ್ಕೆ ದಕ್ಷಿಣಕನಾಂಟಕ ಪ್ರದೇಶದಲ್ಲಿ ಲಿಂಗಜೀರ, ಲಿಂಗಧೀರ, ಲಿಂಗವೀರ ಕುಣಿತವೆಂದು ಹೆಸರಿದೆ. ಉತ್ತರಕನಾಂಟಕದಲ್ಲಿ ಮೆರವಂತರ ಕುಣಿತವೆಂದು ಜನಪ್ರಿಯವಾಗಿದೆ. ವೀರಶೈವ ಸಂಪ್ರದಾಯದವರು ವಂಶಪಾರಾಂಪರ್ಯವಾಗಿ ಈ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೀರಭದ್ರ ವೇಷಧಾರಿ ದಕ್ಷಯಾಗ, ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ. ಇದಕ್ಕೆ ‘ಖಡ್ಡ’ ಎಂದು ಕರೆಯುತ್ತಾರೆ. ಉತ್ತರಕನಾಂಟಕದಲ್ಲಿ ‘ಒಡಪು’ ಎನ್ನಲಿವಿ. ಮತ್ತೊಬ್ಬ ವೃತ್ತಿ “ಭಲರೇ ವೀರ, ಅಹಹಾ ವೀರ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

ಸಾಮಾನ್ಯವಾಗಿ ಮದುವೆ, ಗೃಹಪ್ರವೇಶ, ಜಾತ್ರೆ, ಉತ್ಸವ, ಹಬ್ಬ-ಹರಿದಿನಗಳಲ್ಲಿ ವೀರಭದ್ರನ ಕುಣಿತ ಏಪರ್ಡಿಸುತ್ತಾರೆ. ವೀರಗಾಸೆ ಸಾಮಾಜಿಕ ಸಂದರ್ಭಗಳಲ್ಲಿ ಮನರಂಜನೆಗಾಗಿಯೂ ಒಳಕೆಯಾಗುತ್ತಿದೆ. ಕುಣಿತ ನೋಡುವವರಿಗೆ ರೋಮಾಂಚನವನ್ನುಂಟು ಮಾಡುತ್ತದೆ.

ಕಂಸಾಳೆ

ಕೊಗೋ ಕೊಗೋ ಮಾಡೇವನ
 ಕೊಗಯ್ಯ ದುಂಡು ಮಾಡೇವನ
 ಕೊಗಿದರೆ ಕುಣಿಯುತ್ತ ಬರುವನು ಮಾಡೇವ
 ಕೊಗಯ್ಯ ಮುದ್ದು ಮಾಡೇವನ

ದಢ್ಣಿಕನಾರ್ಟಿಕದ ಜನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಹಡೇಶ್ವರನ ಕಾವ್ಯವನ್ನು ಹೀಗೆ ಹಾಡುತ್ತ ಕಂಸಾಳೆಯೊಂದಿಗೆ ಕುಣಿಯುತ್ತ ಮಹಡೇಶ್ವರನ ಬೆಟ್ಟಕ್ಕೆ ಹೋಗುವುದು ವಾಡಿಕೆ. ಕಂಸಾಳೆಯು ಮಲೆಯ ಮಹಡೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು. ಇದೊಂದು ಧಾರ್ಮಿಕ ಜನಪದವಾದ್ಯ. ಕಾಂಸತಾಲ್ಯ ಎಂಬ ಪದದ ತಥ್ವವ ರೂಪವೇ ಕಂಸಾಳೆ. ದೇವರ ಗುಡ್ಡರು ಇದನ್ನು ಬಿರುದು ಎಂದು ಕರೆಯುವರು. ಸಾಧಾರಣ ಬಟ್ಟು ತಾಳಗಳಿಗಿಂತ ಕಂಸಾಳೆ ಗಾತ್ರದಲ್ಲಿ ದೊಡ್ಡದು. ಆಕೃತಿಯಲ್ಲಿ ವಿಶಿಷ್ಟವಾದುದು. ಅಂಗೈ ಅಗಲದ ಚಕ್ರಕಾರದ ಬಟ್ಟಲು ಚಿಕ್ಕ ಜಾಗಟೆಯಂತಿರುವ ಮಟ್ಟಸವಾದ ಮೇಲುತಾಳ. ಮೇಲುತಾಳಕ್ಕೆ ಸೇರಿದಂತೆ ಹಿಡಿದುಕೊಳ್ಳಲು ಮಾಡಿಕೊಂಡ ಗೊಂಡೆವದ ಕಲಾತ್ಮಕ ಹುರಿ, ಇವು ಕಂಸಾಳೆಯ ಮುಖ್ಯ ಭಾಗಗಳು. ಬಟ್ಟಲನ್ನು ಮೇಲು ಮುಖವಾಗಿ ಎಡ ಅಂಗೈ ಮೇಲೆ ಇರಿಸಿಕೊಂಡು ಬಲಗ್ಗೆಯಲ್ಲಿ ಹಿಡಿದ ಮೇಲುತಾಳವನ್ನು ಅದರ ಮೇಲೆ ಕುಟ್ಟಿತ್ತಾರೆ. ಈ ನಾದದ ಹಿನ್ನಲೆಯಲ್ಲಿ ಗುಡ್ಡರು ಹಾಡುತ್ತಾರೆ. ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲಿ ಕಾಣಿಕೆ ಪಡೆಯುವ ಪಾತ್ರೀಯಾಗಿಯೂ ಬಳಕೆಯಾಗುವ ಏಕಮಾತ್ರ ಸಾಧನ ಕಂಸಾಳೆ. ಗುಡ್ಡರು ಕಾಣಿಕೆಯನ್ನು ಸ್ವಿಕರಿಸುವಾಗ ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಪಡೆದು ಅನಂತರ ಜೋಳಿಗೆ ಸುರಿದುಕೊಳ್ಳುತ್ತಾರೆ. ಇದೊಂದು ಪವಿತ್ರ ಸಾಧನವಾದುದರಿಂದ ಅರ್ಜಿಸುವ ಕಾಣಿಕೆ ಮಲೆಯ ಮಹಡೇಶ್ವರನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡನಿಗೂ ದಾನಿಗೂ ಇರುತ್ತದೆ. ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ. ಕೈಗೆತ್ತಿಕೊಳ್ಳುವ ಮೊದಲು “ಎಳ್ಳು ಹೆತ್ತೆಯ್ಯ ನಮ್ಮಪ್ಪಾಡಿ ಮಾಯ್ಯಾರ ಮಾಡೇವ ನಿನ್ನ ಪಾದವೇ ಗತಿಕಣಪ್ಪ ಶರಣಾರ್ಥಿ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಅನಂತರ ಬಾರಿಸಲು ಪ್ರಾರಂಭಿಸುವರು.



ಪದ್ಯರೂಪದಲ್ಲಿ ನಡುನಡುವ ವಿಶೇಷವಾಗಿ ವಚನದಲ್ಲಿ ನಿರೂಪಿಸಲಾಗುತ್ತದೆ. ಇದು ವಿಶಿಷ್ಟವಾದ ಪದ್ಯಗಂಧಿಯಾದ ಗದ್ಯ. ವಚನವನ್ನು ಪ್ರಥಾನ ಗಾಯಕ ನಿರೂಪಿಸುತ್ತಿರುವಾಗ ಅದರ ಪ್ರತಿ ಸಾಲಿನ ಅಂತ್ಯದಲ್ಲಿ ಸೊಲ್ಲಿನವರು “ಹೌದು, ಹೌದೌದು, ಶಿವಶಿವಾ, ಮಾದೇವ, ಹುಂ” ಮುಂತಾಗಿ ದನಿ ಕೊಡುತ್ತಿದ್ದು ಇದು ಕಥಾವಾಹಿನಿ ನಿರ್ಗಳವಾಗಿ ಹರಿಯಲು ಹೋಷಕವಾಗಿರುತ್ತದೆ. ಒಂದೊಂದು ಮಟ್ಟ ಪಾದದ ಅಂತ್ಯದಲ್ಲಿ ಕಂಸಾಳೆಯನ್ನು ಬಾರಿಸುತ್ತ ಕಥಾ ನಿರೂಪಣೆಗೆ ಚೈತನ್ಯವನ್ನು ತುಂಬಿಕೊಳ್ಳುವರು. ಹೆಜ್ಜೆ ಹೆಜ್ಜೆಗೂ ಕಂಸಾಳೆಯ ಮಿಡಿತ ಅದರ ಜತೆಯಲ್ಲಿ ಸಾಗುವ ವಿಸ್ತಾರ ಗದ್ಯಕಥನ ಆಕರ್ಷಕ ಹಾಗೂ ಮನಮೋಹಕ.

ದೇವರ ಗುಡ್ಡರು ಜನಪದ ಮಹಾಕಾವ್ಯಗಳಲ್ಲಿಂದಾದ ಮಲೆಯ ಮಹದೇಶ್ವರನ ಕಥೆಯನ್ನು ಪ್ರಥಾನವಾಗಿ ಹಾಡುತ್ತಾರೆ. ಇದಲ್ಲದೆ ಪಿರಿಯಾಪಟ್ಟಣಾದ ಕಾಳಗ, ಸಾರಂಗಧರ, ಬಿಳಿಗಿರಿ ರಂಗಸ್ಥಾಮಿ, ಬೆಟ್ಟದ ಚಾಮುಂಡಿ, ಬಾಲನಾಗಮ್ಯ, ಮುದುಕುತೂರೆ ಮಲ್ಲಪ್ಪ, ಕೋಳಾರ ಕೊಡಗೂಸು ಮಾದಲಾದ ಲೋಕಿಕ, ಧಾರ್ಮಿಕ ಹಾಗೂ ಐತಿಹಾಸಿಕ ಕಾವ್ಯಗಳನ್ನು ಹಾಡುತ್ತಾರೆ. ಮಂಟೇಸ್ಥಾಮಿ ಕಾವ್ಯವನ್ನು ಅದರಲ್ಲಿ ಸಿದ್ಧಪ್ರಾಜಿಗೆ ಸಂಬಂಧಿಸಿದ ಭಾಗವನ್ನು ಕಂಸಾಳೆ ಗತಿಗೆ ಅಳವಡಿಸಿಕೊಂಡು ಹಾಡುತ್ತಾರೆ.

ಬೀಸುಕಂಸಾಳೆ ದೇವರಗುಡ್ಡರ ವಿಶಿಷ್ಟ ನೃತ್ಯ ಕನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು. ಇದರಲ್ಲಿ ತಾರ್ಬಟ್ಟು, ತರ್ಕಾರ್ಬಟ್ಟು ಮಂತಾದ ಬಿಗೆಗಳಿವೆ. ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ, ಮುದ್ದಲಿಂಗ ಬಾ, ನಮ್ಮು ಮುದ್ದ ಮಾದಯ್ಯನ ಲಿಂಗ ಬಾ ಎಂದು ಹಾಡುತ್ತಾರೆ. ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತ ಕುಣಿಯುತ್ತಾನೆ. ತಲೆಯ ಮೇಲೆ, ಬೆನ್ನು ಹಿಂದೆ, ಕಾಲ ಕೆಳಗೆ, ಕುಳಿತು, ನಿಂತು, ಬಾಗಿ, ಬಖುಕೆ ತೀವ್ರಗಳಿಯಲ್ಲಿ ನತಿಸುವ ಭಂಗಿ ಆಶ್ಚರ್ಯಕರ ಹಾಗೂ ಅಧ್ಯತ್ಮ. ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನತಿಸುವುದುಂಟು. ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಶಿರಿ ಆಕರ್ಷಕವಾಗಿರುತ್ತದೆ.

ಡೊಳ್ಳುಕುಣಿತ

ಡೊಳ್ಳುಕುಣಿತ ಜನಪದ ಕಲೆಗಳಲ್ಲಿ ವಿಶಿಷ್ಟವಾದುದು. ಇದು ವಾದ್ಯ ಪ್ರಥಾನ ಕಲೆ. ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತ. ‘ಡೊಳ್ಳು’ ಇಮ್ಮವಾದ್ಯ ಮೊಳ್ಳು ಪಡಗದ ಎರಡೂ ಬಾಯಿಗಳಿಗೆ ತೊಗಲು ಹೊದಿಸಿದ ಎರಡು ಪರಡೆಗಳನ್ನಿಟ್ಟು ಹಗ್ಗದಿಂದ ಬಿಗಿದಿರುತ್ತಾರೆ. ಇದನ್ನು ಎರಡೂ ಕೈಗಳಿಂದ ಬಾರಿಸಬಹುದು. ಬಲಗೈಯಲ್ಲಿ ಬಾರಿಸುವ ‘ಗುಣಿ’ ಇರುತ್ತದೆ. ಗುಣಿಯಿಂದ ಬಾರಿಸಿದ ಗತಿಗೆ ಹೊಂದಿಕೆಯಾಗುವಂತೆ ಎಡಗೈಯಿಂದ ಭಾಮ ಹಾಕಲಾಗುತ್ತದೆ. ಭರಮದೇವರ ಬುಹ್ಯಪಲ್ಲಿಕ್ಕೆ ಉತ್ಸವ ಕಾಲಕ್ಕೆ ಡೊಳ್ಳು ಬಾರಿಸುತ್ತಾರೆ. ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ



ಮೇಲುಭಾಗಕ್ಕೆ ಕರಿಯ ಕಂಬಳಿಯನ್ನೂ ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚಿಯನ್ನೂ ಉಡುತ್ತಾರೆ. ಕೆಲವೋಮೈ ಹುಲಿಯ ಜರ್ಮನ್ ರೀತಿಯ ಉಡುಪನ್ನೂ ಧರಿಸುತ್ತಾರೆ.

ಹುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣಿದ ಗಗ್ಗಿ, ಅಂಗಿ ತೊಟ್ಟಿಗೆ ತೊಡುವರು. ಎರಡೂ ಕೈಗಳಲ್ಲಾ ಅದೇ ಬಣ್ಣಿದ ಕರವಸ್ತು ಹಿಡಿದಿರುತ್ತಾರೆ. ಹುಣಿತಕ್ಕೆ ಹಿನ್ನೆಲೆಯಾಗಿ ಡೊಳ್ಳು, ತಾಳ ಮತ್ತು ಕೊಳಲು ಇರುತ್ತವೆ. ಶ್ರವಣ ಸೋಮವಾರ, ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಪಲ್ಲಕ್ಕೆ ಉತ್ಸವದ ತರುವಾಯ ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾಯ್ಕುಮ ನಡೆಯುತ್ತದೆ. ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತೆ ಹಾಡು ಹೇಳುತ್ತಾರೆ. ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತೆ ಮುಮ್ಮೇಳದವರು ಹೇಳಿಕೊಟ್ಟಿರುತ್ತಾರೆ. ಸಾಮಾನ್ಯವಾಗಿ ಹಾಡಿನ ವಿಷಯ ದ್ವೇವಮಹಿಮೆ ಅಥವಾ ದೈವಭಕ್ತರ ಕಥೆಯಾಗಿರುತ್ತದೆ. ಈ ಕಥನ ಕವನಕ್ಕೆ ರಗಳಿಯೇ ತಕ್ಕ ಧಾಟಿ. ಡೊಳ್ಳಿನ ಹಾಡು ಹೀಗೆ ಅರಂಭವಾಗುತ್ತದೆ:

ಸ್ವಾಮಿ ನಮ್ಮೀಯ ದೇವರು ಬಂದಾನ ಬನ್ನಿರೇ
ಸುರುವೇ ನಮ್ಮೀಯ ದೇವರು ಬಂದಾನ ಬನ್ನಿರೇ

ಬೀರೇಶ್ವರಹಾಡು ಬಹಳ ಹಿಂದಿನಿಂದಲೂ ಭಕ್ತರು ಮೌಲಿಕವಾಗಿ ಜತನವಾಗಿ ಕಾಯ್ದುಕೊಂಡು ಬಂದಿರುವ ಉತ್ತಮ ಕಾವ್ಯಗಳೇ. ಡೊಳ್ಳಿನ ಹಾಡುಗಳು, ಬಾಳೀ ಮುಖ್ಯವೆಂದೂ ಅದಕ್ಕೆ ಬೀರದೇವರೇ ಬೆನ್ನಾಧಾರವೆಂದೂ ಸಾರಿ ಸಕಲ ಜನರಿಗೆ ಸುಖವಾಗಲೆಂದೂ ಸಂದೇಶ ನೀಡುತ್ತವೆ.

ಡೊಳ್ಳು ಹುಣಿತದಲ್ಲಿ ಹಲವಾರು ಕಸರತ್ತುಗಳೇ ಅಲ್ಲದೆ, ಕುದುರೆಹುಣಿತ, ಹೋಲುಹುಣಿತ, ಹುಣಿತ, ಹುಡ್ಡೆಳ್ಳುಬಡಿತ, ಕೈಬಾರಿಕ, ಬಂದ್ದೆಜೆ, ಎರಡ್ಡೆಜೆಹುಣಿತ, ಜೋಡುಸಾಲಿನ ಜಗ್ಗಿನ ಕೈಯಿ - ಮೊದಲಾದ ವೈದಿಕದ್ವಾರ್ಯಮಯ ಹುಣಿತಗಳಿವೆ. ಬೀರಪ್ಪನ ಡೊಳ್ಳು ಎಂದೇ ಬೆಳೆದು ಬಂದ ಈ ಅಧ್ಯಂತ ಪ್ರದರ್ಶನ ಕಲೆ ಇಂದು ಧಾರ್ಮಿಕತೆಯ ಆವರಣದಿಂದ ಹೊರಬಂದು ಲೋಕ ಉತ್ಸವಗಳಿಗೆ ತೆರೆದುಕೊಂಡಿದೆ.

ಯಕ್ಷಗಾನ

ಯಕ್ಷಗಾನ ಸ್ವಾತಂಪ್ರಧಾನ ಕಲೆ. ಪ್ರಾರಂಭದಲ್ಲಿ ದೇಸಿ ಕಲೆಯಾಗಿದ್ದ ಅನಂತರ ಶಾಸ್ತ್ರದ ಚೌಕಟ್ಟಿಗೆ ಒಳಪಟ್ಟಿದೆ. ಇದು ಪ್ರೇಕ್ಷಕರನ್ನು ಮಂತ್ರಮೃಗ್ಧರನ್ನಾಗಿಸುವ ಅಪೂರ್ವ ಶಕ್ತಿಯಿಳ್ಳ ಕಲೆ. ಯಕ್ಷಗಾನದಲ್ಲಿ ಪ್ರಾದೇಶಿಕ ಪ್ರಭೇದಗಳಿವೆ. ಅದರಲ್ಲಿ ಮುಖ್ಯವಾದ ಮೂರು ಶೈಲಿಗಳು ತೆಂಕುತ್ತಿಟ್ಟು ಮತ್ತು ಬಡಬಡಗುತ್ತಿಟ್ಟು. ಯಕ್ಷಗಾನಕ್ಕೆ ದಾಳವಾರ, ಬಯಲಾಟ, ಭಾಗವತರಾಟ ಎಂಬ ಹೆಸರೂ ಇವೆ. ಸಾಮಾನ್ಯವಾಗಿ ಬಯಲಾಟ ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ. ಆದ್ದರಿಂದ ಅದು ಬಯಲಾಟ. ಯಕ್ಷಗಾನ ಕಲಿಸುವವನೇ ಭಾಗವತನಾದ್ವರಿಂದ ಭಾಗವತರಾಟ ಎಂಬ ಹೆಸರು ಬಂದಿದೆ. ಗೀತ, ಹುಣಿತ, ವೇಷಭಾಷಣ, ಮಾತುಗಾರಿಕ, ವಾದ್ಯ ಇವು ಬಯಲಾಟದ(ಮ್ಯಾಳ ಅಥವಾ ಅಟ್ಟಿದಾಟ) ಪಂಚ ಅಂಗಗಳು.



ಆಟ ಆಡಿಸುವ ಸ್ಥಳ ರಂಗಸ್ಥಳ. ಆರಂಭದ ಕಾಲದಲ್ಲಿ ಬಿದಿರು ಅಥವಾ ಕಂಬಗಳನ್ನು ಕಟ್ಟಿ ಮಾಡಿನ ಶೋರಣಗಳಿಂದ ಅಲಂಕರಿಸುತ್ತಿದ್ದರು. ಈಗ, ಸಿದ್ಧಪಡಿಸಿದರಂಗಸ್ಥಳದಲ್ಲಿ ಪ್ರಥಮನ ನಡೆಸುವರು. ಹಿಮ್ಮೇಳದವರಿಗೆ ಆಸನ ವ್ಯವಸ್ಥೆ ಇರುತ್ತದೆ. ತೆಂಕುತ್ತಿಟ್ಟಿನ ಜಂಡೆ ವಾದಕನಿಗೆ ಆಸನ ವ್ಯವಸ್ಥೆಯಿರುವುದಿಲ್ಲ. ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ. ಬಡಗುತ್ತಿಟ್ಟಿನಲ್ಲಿ ಇದರ ಬಿದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು. ಹಿಮ್ಮೇಳದ ಪ್ರಮುಖ ವಾದ್ಯ ಪರಿಕರಗಳಿಂದರೆ, ಜಂಡೆ, ಮದ್ದಳಿ, ಶ್ರುತಿ, ತಾಳ ಅಥವಾ ಜಾಗಟಿ. ಯಕ್ಕಾನವದಲ್ಲಿ ಬಳಸುವ ವೇಷ ಭೂಷಣಗಳು ತಿಟ್ಟು ಮತ್ತು ಪಾತ್ರಕ್ಕನುಗೊಣವಾಗಿ ವೈಶೀಧ್ಯಮಯವಾಗಿರುತ್ತವೆ. ತೆಂಕಿನಲ್ಲಿ ಅರ್ಥಗಾರಿಕೆಗೆ ಪ್ರಾರ್ಥಾನ್ಯ ಇದ್ದು, ದೊಡ್ಡ ದೊಡ್ಡ ಹೆಚ್ಚಿ ಹಾಕಿ ಗಿರಿಕೆ ಹೊಡೆಯುವುದು ಇದರ ವೈಶೀಧ್ಯ ಬಡಗಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾರ್ಥಾನ್ಯ ಇದ್ದು, ಚಕ್ರಮಂಡಿ ಕುಣಿತವಿರುತ್ತದೆ. ಹಾಡುಗಾರಿಕೆ ಹಾಗೂ ಕುಣಿತ ಯಕ್ಕಾನದ ಪ್ರಮುಖ ಅಂಗಗಳು. ಕುಣಿತಕ್ಕೆ ತಕ್ಷಂತ ಅಭಿನಯ, ಜಿಗಿತ, ಸಂಭಾಷಣೆ, ಹುಬ್ಬಿಗಳ ಚಲನೆ ಪ್ರೇಕ್ಷಕರನ್ನು ತನ್ನಿಯಗೊಳಿಸುತ್ತದೆ. ಇದರಲ್ಲಿ ನವರಂಗಗಳ ಅಭಿವೃದ್ಧಿಗೆ ಅವಕಾಶವಿದೆ. ರಾಮಾಯಣ, ಮಹಾಭಾರತ ಮತ್ತು ಭಾಗವತದ ಪ್ರಸಂಗಗಳನ್ನು ಆಡಲಾಗುತ್ತದೆ. ಸಾಮಾನ್ಯವಾಗಿ ಕಾಳಗ, ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಪಟ್ಟ ಪ್ರಸಂಗಗಳೇ ಹೆಚ್ಚು. ಕಾಳಗವಿಲ್ಲದೆ ಯಕ್ಕಾನವಾಗಲೀ ಬಯಲುಟವಾಗಲೀ ಇಲ್ಲ.

ರಂಗಸ್ಥಳ ಸಮೀಪವಿರುವ ನೇಪಣ್ಯವೇ ಚೌಕೆ ಅಥವಾ ಬಣ್ಣಿದ ಮನೆ. ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹೆಚ್ಚಿಕೊಳ್ಳುತ್ತಾರೆ. ಮೊದಲು ಚೌಕಿಯಲ್ಲಿ ಗಣಪತಿ ಮೂರ್ಚಿ ನಡೆಯುತ್ತದೆ. ತದನಂತರ ಕೋಡಂಗಿಗಳು ರಂಗ ಪ್ರವೇಶಿಸುವರು. ಗಣಪತಿ ಸ್ತುತಿಯ ಬಳಿಕ ವಿಷ್ಣು, ಪರಮೇಶ್ವರ, ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ. ಹಾಡಿನ ಅನಂತರ ಭಾಗವತರಿಂದ ಸಭಾವಂದನೆ ಅನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಅನಂತರ ಬಾಲಗೋಪಾಲರ ಆಗಮನ ಹಾಗೂ ಸ್ತೀ ವೇಷಗಳ ಕುಣಿತ. ಮರುಷರೇ ಸ್ತೀ ವೇಷ ಹಾಕುವುದು ಯಕ್ಕಾನದ ವೈಶೀಧ್ಯ. ಯಕ್ಕಾನದ ಮೊರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ, ಸ್ತೀ ವೇಷಗಳ ಉದ್ದೇಶ ಮುಂದಿನ ಕಥಾ

ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ. ಮನಾ ದೇವತಾ ಸ್ತುತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಬಡ್ಲೋಲಗ ಪ್ರಾರಂಭವಾಗುತ್ತದೆ. ಪಾತ್ರಧಾರಿಗಳು ಭಾಗವತರಿಗೆ ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮಧ್ಯ ಪ್ರದರ್ಶಿಸುವರು.

ಕೃಷ್ಣಾಜುಂನ ಕಾಳಗ, ಕಣಾಂಚುನ ಕಾಳಗ, ಬಭುವಾಹನ ಕಾಳಗ, ಸುಧನಾಜುಂನ ಕಾಳಗ ಮೊದಲಾದವು ಏರೆರಸ ಪ್ರಧಾನವಾದವುಗಳು. ಚಂದ್ರಾವಳಿ ವಿಲಾಸ, ರತ್ನಿಕಲ್ಯಾಣ, ರತ್ನಾವತಿ ಕಲ್ಯಾಣ ಮೊದಲಾದವು ಶೃಂಗಾರ ರಸ ಪ್ರಧಾನ ಪ್ರಸಂಗಗಳು. ಇವಲ್ಲದೆ ಪ್ರಸಿದ್ಧ ಕೇತ್ರಗಳ ಕೇತ್ರಮಹಾತ್ಮೆಗಳಿವೆ. ಯಕ್ಷಗಾನದ ಎಲ್ಲ ಪ್ರಸಂಗಗಳಲ್ಲಿ ಹಾಸ್ಯ ಕಂಡುಬರುತ್ತದೆ. ವಿಡಂಬನೆ ಕೂಡ ಹಾಸ್ಯದ ಒಂದು ಅಂಗ, ಅದರಲ್ಲಿ ಹನುಮನಾಯಕ, ಕುಬ್ಜಿ, ಚಾರಕ, ವನಪಾಲಕ ಮೊದಲಾದ ಪಾತ್ರಗಳಲ್ಲಿ ಹಾಸ್ಯ ಕಾಣಿಸಿಕೊಳ್ಳುವುದು.

ಯಕ್ಷಗಾನದಲ್ಲಿ ತುಂಬ ಕಲಾತ್ಮಕವಾದದ್ದು ಬಣ್ಣಿದ ವೇಷ. ಇಂತಹ ಬೃಹತ್ ವೇಷಗಳು ಸಾಮಾನ್ಯವಾಗಿ ಬರುವುದು ನಡುರಾತ್ಮಿಯಲ್ಲಿ. ರಾಕ್ಷಸ ವೇಷಗಳು ಒಮ್ಮೊಮ್ಮೆ ಪ್ರೇಕ್ಷಕರ ಮಧ್ಯದಿಂದ ರಂಗ ಪ್ರವೇಶಿಸುವುದುಂಟು. ಈ ಪಾತ್ರ ಪ್ರವೇಶಿಸುವಾಗ ಎರಡು ಬದಿಗೆ ದೀವಟಿಗೆಗಳನ್ನು ಹಿಡಿದು, ರಾಳದ ಮುಡಿಯನ್ನು ಎರಚಿ ಜ್ಞಾಲೆ ಎಬ್ಬಿಸಿ ಭಯಾನಕ ವಾತಾವರಣವನ್ನು ಸೃಷ್ಟಿಸುತ್ತಾರೆ. ಚಂಡೆಯ ಬಡಿತೆ, ರಾಕ್ಷಸರ ಹೊಗು ಅರೆನಿದ್ರೆಯಲ್ಲಿರುವ ಪ್ರೇಕ್ಷಕರನ್ನು ಬಡಿದೆಬಿಸುತ್ತದೆ. ಪ್ರಧಾನ ಪಾತ್ರಗಳು ಭಾಗವತರ ಮೂಲಕ ತಮ್ಮ ಪರಿಜಯವನ್ನು ಮಾಡಿಕೊಳ್ಳುತ್ತವೆ.

ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಜ್ಞೆಗಳನ್ನು ಬೆಳೆಸಲು ಸಹಕಾರಿಯಾಗಿದೆ. ಯಕ್ಷಗಾನ ಪ್ರಸಂಗ ರಚಿಸಿದವರು ದುಡ್ಪನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ.

ಭಾವ – ಆಕರ

ಜನಪದ ಕಲೆ ಅತ್ಯಂತ ಪ್ರಾಚೀನವಾದುದು. ಪರಂಪರೆಯಿಂದ ಉಳಿದು ಬಂದಿರುವ ಸಂಪ್ರದಾಯವಾಗಿದ್ದು. ಆಗಿಕ ಅಭಿನಯದ ಮೂಲಕ ವ್ಯಕ್ತವಾಗುವ ಕಲೆ ಹೆಚ್ಚು ಜನಪ್ರಿಯವಾಗಿದೆ. ವಿವಿಧ ಪ್ರಕಾರಗಳಲ್ಲಿ ವ್ಯಕ್ತವಾಗುವ ಕಲೆ, ಪ್ರಾದೇಶಿಕ ಮಹತ್ವ ಪಡೆದಿದೆ. ಆಧುನಿಕತೆಯ ಪ್ರಭಾವದಿಂದ ಜನಪದ ಕಲೆ ನಶಿಸುತ್ತಿದೆ. ಇದರಿಂದ ಎಷ್ಟೋ ಪ್ರಕಾರಗಳು ಕಣ್ಣರೆಯಾಗಿವೆ. ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಕಲೆ ಮನರಂಜನೆಯ ಮಾಧ್ಯಮವೂ ಶ್ರೀಯಾಶೀಲತೆಯ ಸಂಕೇತವೂ ಆಗಿರುವುದು ಗಮನಾರ್ಹ ಅಂಶ. ವಿಶ್ವನಂಬಿಕೆ, ಆಚರಣೆಯ ಪ್ರಾತಿನಿಧಿಕ ರೂಪವಾಗಿ ಜನಪದ ಕಲೆ ರೂಪಗೊಂಡಿದ್ದು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

*

*

*

*

ಪ್ರಕೃತ ಜನಪದ ಕಲೆಗಳ ವೈಭವ – ಜಾನಪದ ಗದ್ಯ ಭಾಗವನ್ನು ಮೈಕೋರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ [ಕನಾಂಟಕ] ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷೆ ಕೃತಿಗಳ ಸಂಪನ್ಮೂಲತಾ ಆಧಾರದಿಂದ ನಿಶ್ಚಿತ ನಿಗದಿತ ಪಾಠವನ್ನು ಪರ್ಯಾಪ್ತಸ್ತಕ ರಚನಾ ಸಮಿತಿ ತಯಾರಿಸಿ ನಿಗದಿಪಡಿಸಿದೆ.

ಪದ - ಗದ್ಯಾಧ್ಯ

ಹಾಸುಹೊಕ್ಕು-ಆವರಿಸು; ಏಕತಾನತೆ-ಒಂದೇ ರೀತಿಯ; ಹೊನ್ನಾವಿಗೆ-ಬಿನ್ನದ ಪಾದುಕೆ; ವಾಡಿಕೆ-ರೂಡಿ; ಬಟ್ಟು-ವೃತ್ತಾಕಾರದ; ಗೊಂಡೆವ-ಬಣ್ಣಬಣ್ಣಿದ ದಾರದ ಗೊಂಚಲು; ಗುಣಿ-ಜೊಳ್ಳು ಬಾರಿಸುವ ಮರದ ತುಂಡು; ಥಾಪು-ವಚನಸ್ಸು; ಕಥನಕವನ-ಹಾಡಿನ ಮೂಲಕ ಹೇಳುವ ಕತೆ; ಮಂತ್ರಮುಗ್ಧ-ಪರವಶ; ಗಿರಂತಿರುಗು; ನೇಪಢ್ಯ-ತೆರೆಯ ಹಿಂಭಾಗ; ಚಕ್ರಮಂಡಿ-ಯಕ್ಷಗಾನ ನೃತ್ಯದ ಒಂದು ಹೆಚ್ಚೆ; ರಾಳ-ಬೆಂಕಿಯ ಜ್ಞಾಲೆ ಹೆಚ್ಚಿಸಲು ಬಳಸುವ ಮುಡಿ; ಕುಬ್ಜೆ-ಗೂನು ಬೆನ್ನಿನವಳು (ಮಂಥರೆ); ದೀವಿಟಿಗೆ-ಪಂಚ; ಚಂಡೆ-ಚಮ್ಮವಾದ್ಯ; ವೈಶಿರಿ-ರೀತಿ; ಕಾಳಗ-ಯುದ್ಧ

ಪತ್ಯಾಧಾರ ಟಿಪ್ಪಣಿ

ದೇವರಗುಡ್ಡರು: ದೇವರನ್ನು ವಂಶಪಾರಂಪರ್ಯವಾಗಿ ಮೂರಿಸುವ ಮನೆತನದವರು

ಎಳ್ಳಲೆ ಹೆತ್ತಯ್ಯ(ಎಳುಮಲೆಯ ಹೆತ್ತ ತಂಡೆ): ಮಲೆಮಹದೇಶ್ವರ ಸ್ವಾಮಿಯ ಪಿಳುಬೆಟ್ಟಗಳ ಮೇಲಿರುವ ಮಹದೇಶ್ವರ ಬೆಟ್ಟದಲ್ಲಿದ್ದನೆಂಬುದು ಭಕ್ತರ ನಂಬಿಕೆ

ದಮ್ಮಡಿ : ಕಂಸಾಳೆಯವರು ಕತೆ ಹೇಳುವಾಗ ಹಿಮ್ಮೇಳದವರು ಬಾರಿಸುವ ವೃತ್ತಾಕಾರದ ಚಮ್ಮವಾದ್ಯ ಸಾಧನ

ಏಕತಾರಿ : ಒಂದೇ ತಂತ್ರಿಯಳ್ಳ ಸಂಗೀತ ವಾದ್ಯ

ಜೋಳಿಗೆ : ಕಾಣಿಕೆ ಪಡೆದ ದವಸ-ಧಾನ್ಯಗಳನ್ನು ಹಾಕಿಕೊಳ್ಳಲು ಹೆಗಲಿಗೆ ನೇತು ಹಾಕಿಕೊಳ್ಳುವ ಉದ್ದನೆಯ ಚೀಲ

ಜನಪದ ಮಹಾಕಾವ್ಯ: ಮೌಶಿಕ ಸಾಹಿತ್ಯ, ಸುದೀರ್ಘ ಕಥನ

ಗಗ್ಗರಿ : ದೊಳ್ಳುಕುಣಿತದ ವಾದ್ಯಗಾರರು ಉಡುವ ಹಸಿರು ಇಲ್ಲವೇ ಕೆಂಪು ಬಣ್ಣಿದ ಬಹಳ ನಿರಿಗೆಯುಳ್ಳ ಲಂಗತೆರನಾದ ಉಡುಗೆ.

ಒಡಮು : ಇದು ಕನಾಟಕದ ವಿಶಿಷ್ಟ ಜನಪದ ಸಾಹಿತ್ಯ ಪ್ರಕಾರ. ಶ್ರಮಿಕ ವರ್ಗದವರು ಆಯಾಸವನ್ನು ಮರೆಯಲು, ನೆನಿಸಿನ ಶಕ್ತಿಯನ್ನು ಇಮ್ಮಡಿಗಿಂತೊಳ್ಳಲು, ಬೌದ್ಧಿಕ ಕೌಶಲವನ್ನು ಮರೆಯಲು ಬಳಸುವ ಚಂಡಾಕ್ಕ ನುಡಿಗಡಳಾ. ಮದುವೆ-ಮುಂಜಿಗಳಲ್ಲಿ ಮನರಂಜನೆಗಾಗಿ ಚಾಲ್ತಿಗೆ ಒಂದ ಪರಿಂಪರೆಯ ಸಂಪ್ರದಾಯ.

ವೀರಗಾಸೆ : ದಕ್ಷಬ್ರಹ್ಮ ತಾನು ಮಾಡಿದ ಯಾಗಕ್ಕೆ ಶಿವನೊಬ್ಬನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ದಾಕ್ಷಾಯಿಣಿ ಕೋಪಗೊಂಡು ನ್ಯಾಯ ಕೇಳುವುದಕ್ಕಾಗಿ ಗಂಡನ ಆಜ್ಞೆಯನ್ನು ಉಲ್ಲಂಘಿಸಿ ತಂದೆ ಬಳಿ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳಿಂಬ ಮಮತೆಯನ್ನು ತೊರೆದು ದಕ್ಷಬ್ರಹ್ಮ ದಾಕ್ಷಾಯಿಣಿಯನ್ನು ಉದಾಸೀನದಿಂದ ನಡೆಸಿಕೊಂಡಿದ್ದಲ್ಲದೇ ಅವಳಿಗೆ ಶಿವನನ್ನು ನಿಂದಿಸುತ್ತಾನೆ. ಪತಿನಿಂದನೆಯನ್ನು ಸಹಿಸಲಾಗದೆ ದಾಕ್ಷಾಯಿಣಿ ಅಗ್ನಿಕುಂಡವನ್ನು ಪ್ರವೇಶಿಸುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯ

ಮಾಡುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವಶಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ನಾಶಪಡಿಸುತ್ತಾನೆ. ಅಲ್ಲಿ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಹುಣಿತ. ಅಂದಿನಿಂದ ಈ ಕಲೆ ಬೆಳಕಿಗೆ ಬಂದಿತೆಂದು ಕಲಾವಿದರು ಹೇಳುತ್ತಾರೆ.

ಜನಪದ : ಜನಾಂಗದ ಸಂಸ್ಕೃತಿ, ಬದುಕು, ಸಮಾಜದ ಒಟ್ಟಾರೆ ಸಹಜ ಶ್ರೀಯಾತ್ಮಕತೆಯೇ ಜನಪದ. ಶ್ರೀಸಾಮಾನ್ಯನಿಗೆ ಸಂಬಂಧಿಸಿದ ಕೂಡಾಂತವೇ ಇದು. ಸ್ವನೆಲೆಯ ಬದುಕಿನ ಬಹುಮುಖೀಯ ಪ್ರಾಕೃತಿಕ ನೇರಾದಿಗಳ ಸಂವಿಧಾನಾತ್ಮಕ ಬದುಕು. ಸಾಮಾನ್ಯ ಜನತೆ ತಾವಾಡುವ ಭಾಷೆಯಲ್ಲಿ ಕಟ್ಟಿಕೊಂಡು ಉಳಿಸಿಕೊಂಡಿರುವ ಸಾಹಿತ್ಯ ಸಂಪನ್ಕೂಲವೇ ಜನಪದ ಸಾಹಿತ್ಯ. ಇದು ಮೌಲ್ಯಿಕ ಪರಂಪರೆಯ ಅಭಿವೃದ್ಧಿ ರೂಪ.

ಅಭ್ಯಾಸ

- ಮೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಟ ಪ್ರಶ್ನೆಗಳು
- ಹೊಂದಿಸಿ ಬರೆಯಿರಿ

‘ಅ’ ಪಟ್ಟಿ ೧. ವೀರಭದ್ರ ೨. ಕಂಸಾಳೆ ೩. ಡೊಳ್ಳು ೪. ಯುಕ್ತಗಾನ ೫. ಮಹದೇಶ್ವರ	‘ಅ’ ಪಟ್ಟಿ ಕಾಂಸಲೆಲ್ಲೈ ಚೆಮ್ಮವಾದ್ಯ ಮಹಾಕಾವ್ಯ ಒಡುಮು ವೇಷಘಂಡಣಾ ಭಾಗವತ ಏಳ್ಳುಲೆ ಹೆತ್ತಯ್ಯ ದೀವಟಿಗೆ
---	--
- ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಸಂಭಾವ್ಯ ಉತ್ತರಗಳನ್ನು ನೀಡಿದೆ ಅವುಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ

೧. ವೀರಗಾಸೆ _____ ಸಂಪ್ರದಾಯಕ್ಕೆ ಸೇರಿದ ನೃತ್ಯ [ಶ್ವೇತ ವೃಷ್ಣಿವ ಬೀರೇಶ್ವರ ಶ್ರೀವೃಷ್ಣಿವ]	೨. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು _____ ದೇವರನ್ನು ಸೃಷ್ಟಿಸುತ್ತಾರೆ. [ಭೃತ್ಯವೇಶ್ವರ ಮಹದೇಶ್ವರ ನಂಜುಡೇಶ್ವರ ವೃದ್ದೇಶ್ವರ]
---	--

- iii. ಡೊಳ್ಳು ಕುಶಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು _____ ಗೆ
ಉದಾಹರಣೆ
[ಭಕ್ತಿಗೀತೆ ಭಾವಗೀತೆ ಕಾವ್ಯಗೀತೆ ಜನಪದಗೀತೆ]
- ಇ. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಡ್ಯವನ್ನು _____ ಎಂದು ಕರೆಯುತ್ತಾರೆ
[ವೇದಿಕೆ ತರೆ ಸಭಾಮಂಟಪ ಚೌಕಿ]
- ಪ್ರೇರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
 - ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
 - ಇ. ಏರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು?
 - ಈ. ಏರಗಾಸೆಯಲ್ಲಿ ಯಾವುದನ್ನು ಖಿಡು ಎಂದು ಕರೆಯುತ್ತಾರೆ?
 - ಈ. ‘ಕಂಸಾಳೆ’ ಎಂಬ ಹೆಸರು ಹೇಗೆ ಬಂದಿತು?
 - ಇ. ಕಂಸಾಳೆಯ ಆಕೃತಿ ಹೇಗೆ ಇರುತ್ತದೆ?
 - ಈ. ಡೊಳ್ಳು ಕುಶಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಶಿತವಾಗಿದೆ?
 - ಇ. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ?
 - ಇ.. ಯಕ್ಷಗಾನದ ಮೂರು ಶೈಲಿಗಳು ಯಾವುವು?
 - ಇ. ಯಕ್ಷಗಾನಕ್ಕೆ ಇರುವ ಬೇರೆಬೇರೆ ಹೆಸರುಗಳು ಯಾವುವು?
 - ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಏರಗಾಸೆ ಕುಶಿತದ ವೇಷಭಾಷಣಾಗಳು ಹೇಗಿರುತ್ತವೆ? ವಿವರಿಸಿ.
 - ಇ. ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ? ವಿವರಿಸಿ.
 - ಇ. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ?
 - ಇ. ಯಕ್ಷಗಾನದಲ್ಲಿ ತೆಂಕುತ್ತಿಟ್ಟು ಮತ್ತು ಬದಗುತ್ತಿಟ್ಟುಗಳ ವೈಶಿಷ್ಟ್ಯವೇನು? ವಿವರಿಸಿ.
 - ಇ. ಚೌಕಿಯಲ್ಲಿ ನಡೆಯುವ ವಿಶೇಷಗಳೇನು? ವಿವರಿಸಿ.
 - ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಏರಗಾಸೆ ನರ್ತಕನ ಒಡಿಸಿನೊಂದಿಗಿನ ಕುಶಿತ ಹೇಗಿರುತ್ತದೆ? ವಿವರಿಸಿ.
 - ಇ. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ಕುರಿತು ವಿವರಿಸಿ.
 - ಇ. ಡೊಳ್ಳು ಬಾರಿಸುವ ಕಲಾವಿದರ ವೇಷಭಾಷಣಾಗಳನ್ನು ಕುರಿತು ವಿವರಿಸಿ.
 - ಇ. ಯಕ್ಷಗಾನದ ವೈಶಿಷ್ಟ್ಯ ಹಾಗೂ ಮೂರ್ಖರಂಗದ ಉದ್ದೇಶವನ್ನು ಕುರಿತು ವಿವರಿಸಿ.

ಕ್ರ. ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ

१. “ಅಹಹ ರುದ್ರಾ ಅಹಹಾ ದೇವಾ”
೨. “ಭಲರೇ ಏರ, ಅಹಹಾವೀರ”
೩. “ಎಳ್ಳಲೆ ಹೆತ್ತೆಯ್ಯ ನಮ್ಮಪಾಜಿ ಮಾಯ್ಯಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾಧಿನ್”
೪. “ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ”
೫. “ದುಷ್ಪ ನಿಗ್ರಹ, ತಿಷ್ಣ ಪರಿಪಾಲನೆ.”

ಭಾಷಾಭ್ಯಾಸ

- ಸೈದ್ಧಾಂತಿಕ ಭಾಷಾಭ್ಯಾಸ
(ಸಂಧಿ ಮುಂದುವರಿದುದು)

ಅನುನಾಸಿಕಸಂಧಿ

ಅನುನಾಸಿಕ ಅಕ್ಷರಗಳಾದ ಜ್ಞ್ ಝ್ ಣ್ ನ್ ಮ್ ಗಳು ಆದೇಶವಾಗಿ ಬರುವ ಸಂದಿಯೇ ಅನುನಾಸಿಕಸಂಧಿ.

ಉದಾ.: ವಾಕ್ + ಮುಯ > ವಾಜ್ಯಯ
ಕ್ + ಮ್ + ಅ > ಜ್ಞ್ + ಮ್ + ಅ

ಇಲ್ಲಿ ಮೂರ್ವ ಪದದ ಕೊನೆಯ ಅಕ್ಷರವಾದ ಕ ಕಾರಕ್ಕೆ ಪರಪದದ ಆದಿಯಲ್ಲಿರುವ ಮ ಕಾರ ಪರವಾಗಿ ಸಂಧಿಯಾದಾಗ ಕ ಕಾರದ ಬದಲಿಗೆ ಅದೇ ವರ್ಗದ ಅನುನಾಸಿಕ ಅಕ್ಷರ ಜ ಕಾರ ಆದೇಶವಾಗಿ ಬಂದಿದೆ.

ಮೊತ್ತ : ವರ್ಗದ ಪ್ರಥಮಾಕ್ಷರಗಳಿಗೆ ಯಾವುದೇ ಅನುನಾಸಿಕ ಅಕ್ಷರಗಳು ಪರವಾದರೂ ಅವುಗಳಿಗೆ ಅಂದರೆ ವರ್ಗದ ಪ್ರಥಮಾಕ್ಷರಗಳಿಗೆ ಅದೇ ವರ್ಗದ ಅನುನಾಸಿಕ ಅಕ್ಷರಗಳು ಆದೇಶವಾಗಿ ಬಂದರೆ ಅದು ಅನುನಾಸಿಕ ಸಂಧಿ.

ಉದಾ.: ವಾಜ್ಯಯ ಷಣ್ಣ್ವಾನಿ ಸನ್ನಾನ ಇತ್ಯಾದಿ

ಸಮಾಸ ಮುಂದುವರಿದುದು

ಕ್ರಿಯಾಸಮಾಸ

ಮನೆಯನ್ನು + ಕಟ್ಟಿದನು > ಮನೆಕಟ್ಟಿದನು

ಮೈಯನ್ನು + ಮರೆತು > ಮೈಮರೆತು

ಕೈಯಂ + ಪಿಡಿದು > ಕೈವಿಡಿದು

ಇಲ್ಲಿ ಮೂರ್ವ ಪದ ನಾಮಪದವಾಗಿದ್ದ ದ್ವಿತೀಯಾವಿಭಕ್ತಿಯಿಂದ ಕೂಡಿದ್ದ ಪರಪದವು ಕ್ರಿಯಾಪದವಾಗಿದೆ. ಕೆಲವೊಮ್ಮೆ ಮೂರ್ವ ಪದವು ಬೇರೆ ವಿಭಕ್ತಿಪ್ರತ್ಯಯದಿಂದಲೂ ಕೂಡಿರುವುದುಂಟು.

ಮೊತ್ತ: ಮೂರ್ವಾಪದ ಹೆಚ್ಚಾಗಿ ದ್ವಿತೀಯ ವಿಭಕ್ತೆಯ ನಾಮಪದವಾಗಿದ್ದ ಪರಪದವು ಕ್ರಿಯಾರೂಪದಿಂದ ಕೂಡಿರುವ ಸಮಾಸವೇ ಕ್ರಿಯಾಸಮಾಸ. ಈ ಸಮಾಸಕ್ಕೆ ಅರಿಸಮಾಸ ದೋಷವಲ್ಲ. ಉದಾ.: ಮೃದಡವಿ, ಕಣ್ಣರೆ, ಬಟ್ಟೆದೋರು (ಬಟ್ಟೆ ಎಂದರೆ ದಾರಿ ಎಂದಧನ) ಇತ್ಯಾದಿ

ಗಮಕಸಮಾಸ

ಅದು + ಮನೆ > ಆ ಮನೆ

ಇವನು + ಮನುಷ್ಯ > ಈ ಮನುಷ್ಯ

ಇಲ್ಲಿ ಮೂರ್ವಾಪದಗಳಾದ ಅದು ಮತ್ತು ಇವನು ಸರ್ವನಾಮಗಳಾಗಿದ್ದು, ಪರಪದಗಳಾದ ಮನೆ ಮತ್ತು ಮನುಷ್ಯ ನಾಮಪದಗಳಾಗಿವೆ.

ಮೊತ್ತ: ಮೂರ್ವಾಪದ ಸರ್ವನಾಮ ಅಥವಾ ಕೃದಂತವಾಗಿದ್ದು, ಉತ್ತರಪದ ನಾಮಪದವಾಗಿದ್ದು ಆಗುವ ಸಮಾಸವೇ ಗಮಕಸಮಾಸ.

ಉದಾ.: ಮೂರ್ವಾಪದ ಸರ್ವನಾಮವಾಗಿರುವುದಕ್ಕೆ -

ಆ ಮಡುಗ ಆ ಕಲ್ಲು ಈ ಮುದುಕಿ ಈ ಬೆಂಕ್ ಇತ್ಯಾದಿ

ಮೂರ್ವಾಪದ ಕೃದಂತವಾಗಿರುವುದಕ್ಕೆ -

ಮಾಡಿದಡುಗೆ ತಿಂದಕೂಳು ಸಿಡಿಮುದ್ದು ಇತ್ಯಾದಿ

ಭಾಷಾ ಚಟುವಟಿಕೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
 - ಇ ಇಂ ಇಂ ನ್ನೋ ಮ್ಹ್ - ಈ ಅಕ್ಷರಗಳನ್ನು ವರ್ಣಮಾಲೆಯಲ್ಲಿ ಏನೆಂದು ಕರೆಯುತ್ತಾರೆ?
 - ಅನುನಾಸಿಕ ಸಂಧಿಯನ್ನು ಉದಾಹರಣೆಯೋಂದಿಗೆ ವಿವರಿಸಿ.
 - ಕ್ರಿಯಾಸಮಾಸ ಎಂದರೇನು?
 - ಹೆಮ್ಮುರು ಮುಂಗಾಲು ಸೆರೆಮನೆ - ಇವು ಯಾವ ಸಮಾಸ?

ಮೂರಕ ಓದು

- ಜೀ.ಶಿಂ. ಪರಮಶಿವಯ್ಯ ಅವರ ಜಾನಪದ ಮುಸ್ತಕವನ್ನು ಓದಿ

ಮೃಸೂರು ವಿಶ್ವವಿದ್ಯಾನೀಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೃಸೂರು ಹೊರತಂದಿರುವ ಜಾನಪದ ವಿಷಯ ವಿಶ್ವಕೋಶ ಗ್ರಂಥವನ್ನು ಅವಲೋಕಿಸಿ.

ಡಾ.ಎಂ.ಎನ್. ವಾಲಿ ಸಂಪಾದಕತ್ವದ ಜಾನಪದ ಒಗಟುಗಳು ಸಿರಿಗನ್ನಡ ಒಡಮಗಳು ಮುಸ್ತಕಗಳನ್ನು ಸಂಗ್ರಹಿಸಿ ಓದಿ.



ಬಲಿಯನಿತ್ಯೋಡ ಮನಿವೆಂ

[ಹಳಗನ್ನಡ ಪದ್ಯ]

- ಜನ್ಮ

ಮನ್ಮಂತ್ರಯಾಲಿ

ಕನ್ನಡ ಸಾಹಿತ್ಯಜರ್ತಿಯಲ್ಲಿ ಜನ್ಮ ಕವಿಯನು ವಿಶಿಷ್ಟ ಹೇಸರು. ಈತನ ಕಾಲ ಪ್ರಸಕ್ತ ಶರ್ಕ ಗ್ರಂಥೆಯ ಶರ್ತಮಾನದ ಉತ್ತರಾಧಿ ಮತ್ತು ತಿಸ್ತ ಶರ್ಕ ಗಿಣಿಯ ಶರ್ತಮಾನದ ಪೂರ್ವಾಧಿ ಎಂಬುದು ಕವಿಜರ್ತಿಕಾರರ ಅಭಿಮತ. ಲೌಕಿಕ, ಧಾರ್ಮಿಕ ಎಲ್ಲೆಯನ್ನು ಹಾಕಿಕೊಳ್ಳದೆ ಎರಡನ್ನೂ ಯಶೋಧರಜಿಲ್ಲತೆ ಕೃತಿಯಲ್ಲ ಹೇಳಿದ್ದಾನೆ. ಹಂನೆ ಮಾನವನನ್ನು ದಾನವನನ್ನಾಲಿಸುತ್ತದೆ. ಹಂನೆಯನ್ನು ಮಾಡುವುದಿರಲ ಹಂನೆಯನ್ನು ಸಂಕಲ್ಪನುಪೂರ್ವ ಫೋರ ಪಾಪ. ಇದು ಜನ್ಮಜನ್ಮಾಂತರಕ್ಕೂ ಕಾಡದೇ ಇಡು. ಅಹಂಕಾ ಪರಮೋ ಧರ್ಮಃ ಎಂಬ ನಿತ್ಯನಿತ್ಯವನ್ನು ಅತ್ಯಂತ ಸರಳ ಸುಂದರವಾಗಿ ಜಿಕ್ಕಮಕ್ಕಾದ ಅಭಯರುಜಿ, ಅಭಯಮತಿಯರ ಮೂಲಕ ಜನ್ಮ ಪ್ರತಿಪಾದಿಸಿ ಮಾಲಿದತ್ತ ರಾಜನನ್ನು ಹಂನಾಮಾರ್ಗದಿಂದ ವಿಮುಖವಾಗುವಂತೆ (ಮನಃಪರಿವರ್ತನೆಯಾಗುವಂತೆ) ಮಾಡಿದ್ದಾನೆ. ಈ ಪ್ರಸಂಗವನ್ನು ತಿಳಿಯಷಣಿಸುವುದೇ ಪ್ರಕೃತ ಪದ್ಯಭಾಗದ ಪ್ರಥಾನ ಅಶಯ.

ಅಧ್ಯೇತ್ಸಿ - ಓದಿ

ಅಭಯಮತಿ	ಕರ್ಮ	ಮಾರಿದತ್ತ	ಗುರು	ಸಂಕಲ್ಪಹಿಂಸೆ
ನರಕ	ಕುಸುಮದತ್ತ	ದೀಕ್ಷೆ	ಕಲಿ	ಮೂದಲಿಸು

ನಿಗದಿತ ಮೂಲ ಹಳಗನ್ನಡ ಪದ್ಯಪಾಠ

ಅನಘೇಯರುಚಿಕಮಾರನೆ
ಈ ನೆಗಟ್ಟಿದ್ರಭಯಮತಿಯಮೀ ಅಕ್ಷನೆ ದಲ್ಲಾ
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ಣ ಮಾರಿದತ್ತನ್ನಪೇಂದ್ರಾ || ೧ ||

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮೃಣಾ ದಸೆಗೆ ಭಯಂ
ಮರುಳಿಲ್ಲ ನಿನ್ನ ಕೇಡಂ
ಪರಿವೀಕ್ಷಿಸಿ ಕರುಣಾದಿಂದೆ ತಲ್ಲಿಸಿದಪೆಂ || ೨ ||

ಸಂಕಲ್ಪಿಂಸೆಯೊಂದಜ್ಞೋ—
ಇಂ ಕಂಡೆಂ ಭವದ ದುಃಖಮುಂಡೆಂ ನೀನೋ ನಿಃ
ಶಂಕತೆಯಿನಿನಿತು ದೇಹಿಗ —
ಇಂ ಶೊಂದಪೆ ನರಕದೊಳ್ಳಿ ನಿವಾರಣವಡೆವಯ್

॥ ೨ ॥

ಎಂದ ನುಡಿ ನೆರೆದ ಜೀವಕ —
ದಂಬಂಗಳ್ಳಭಯಮೆಂಬ ಡಂಗುರದಪ್ಪೋಲ್ಹೋ—
ಪ್ಪಂಬಡೆಯೆ ಮಾರಿದತ್ತನ್ಯ—
ಪಂ ಬಿಲ್ಲುಂ ಬೆಂಗುಮಾದನುದ್ದೇಗಪರಂ

॥ ೩ ॥

ಆ ಚಂಡಮಾರಿ ಲೋಚನ
ಗೋಚರತನುವಾಗಿ ಕುವರನಂ ಬಂದಿಸಿ ನೀ—
ನಾಚಾಯ್ ನೆಯೆಂದಿಂತಿರೆ
ಸೂಚಿಸಿದಳ್ಳೋ ನೆರೆದ ಜಾತ್ರೆ ನೆಱ್ಱೆ ಕೇಳ್ಳಿನೆಗಂ

॥ ೪ ॥

ಪ್ರಜೆಯೆಲ್ಲಂ ಜಲಗಂಥ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ಪ್ರಜದಿಂ ಪೂಜಿಸುವುದು ಜೀ—
ವಜಾತದಿಂದನೆಗೆ ಬಲಿಯನಿತ್ತೋಡೆ ಮುನಿವೆಂ

॥ ೫ ॥

ಎಂದು ತಿರೋಟಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ—
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತವಿಭು ಲಾಲಿಸಿದಂ

॥ ೬ ॥

ಗುಡುಗುಡನೆ ಸುರಿವ ಕಣ್ಣನಿ—
ಯೋಡವಂದಶುಭಕ್ಕೆ ಮಂಗಲಸ್ವಾನಮನಂ
ದೊಡರಿಸೆ ಸೋದರಶಿಶುಗಳ—
ನೋಡಲೊಳ್ಳೋ ಮಡಗುವಿನಮ್ಮಿ ಬೆಂಕ್ಷನೆ ಸುಯ್ದಂ

॥ ೭ ॥

ತಾನಂದುವರೆಗಮೋದವಿಸಿ—
ದೇನಂಗಳ್ಳಿಂ ಕುಸುಮದತ್ತಂಗೆ ಧರಿ—
ಶ್ರೀನಾಥಪದವಿಯಂ ಶೋ—
ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ

॥ ೮ ॥

ಕೆಲಕಾಲಮುಗ್ರತಪಮಂ
 ಸಲಿಸಿ ಸಮಾಧಿಯೋಳಿ ಮುಡಿಸಿ ಮೂಜನೆಯ ದಿವಂ
 ನೆಲೆಯಾಗೆ ಮಾರಿದತ್ತಂ
 ಕಲಿಯಂ ಮೂದಲಿಸಿದಂತೆ ದೇವನೆ ಆದಂ

॥ ೧೦ ॥

ನಿಗದಿತ ಮೂಲ ಪದ್ಯಪಾಠದ ಪದ ವಿಂಗಡಣಾ ಓದು

- ಪದ್ಯ-೧.** ಆನ್ + ಅಭಯ ರುಚಿ ಕುಮಾರನೆ, ನೆಗಟ್ಟು (ಖ್ರ್ಯಾ) + ಇದ್ರ + ಅಭಯಮುತ್ಯಮ್ + ಈ ಅಕ್ಷನೆ ದಲ್, ನಾನಾ ವಿಧ ಕರ್ಮದಿನ್ + ಇನ್ + ಏನಂ ನೀನ್ ಕೇಳ್ಣ ಮಾರಿದತ್ತ ನೃಪ + ಇಂದ್ರಾ
- ಪದ್ಯ-೨.** ಗುರು + ಇಂದು ಬೆಸಸೆ ಭಿಕ್ಷೆಗೆ ಬರುತ್ತ + ಇರೆ ಪಿಡಿತಂದರ್ + ಎಮ್ಮನ್, ಆ + ದೆಸೆಗೆ ಭಯಂ ಪುರುಳ್ + ಇಲ್ಲ ನಿನ್ನ ಕೇಡಂ + ಪರಿವೀಕ್ಷಿಸಿ ಕರುಣಾದಿಂದ ತಲ್ಲಣಿಸಿದಪೆಂ
- ಪದ್ಯ-೩.** ಸಂಕಲ್ಪಿಂಸೆ + ಒಂದಜೊ(ರೋ)ಳ್ + ಆಂ ಕಂಡೆಂ ಭವದ ದುಃಖಿಮಂ + ಉಂಡೆಂ, ನೀನ್ ನಿಃಶಂಕೆಯಿನ್ + ಇನಿತು ದೇಹಿಗಳಂ ಹೊಂದಪೆ ನರಕದೊಳ್ + ಪಡೆವಯ್
- ಪದ್ಯ-೪.** ಎಂದ ನುಡಿ ನೆರೆದ ಜೀವ ಕದಂಬಂಗ್ಲೆ + ಅಭಯಮ್ + ಎಂಬ ಡಂಗುರದವೋಲ್ + ಒಪ್ಪಂ + ಪಡೆಯೆ ಮಾರಿದತ್ತ ನೃಪಂ ಬಿಲ್ಲುಂ + ಬೆಜ(ರ)ಗುಮ್ + ಆದನ್ + ಉದ್ದೇಗಪರಂ
- ಪದ್ಯ-೫.** ಆ ಚಂಡಪಾರಿ ಲೋಚನ ಗೋಚರತನು + ಆಗಿ ಕುವರನಂ ಬಂದಿಸಿ, ನೀನ್ + ಆಚಾರ್ಯನ್ + ಎಂದು + ಇಂತು + ಇರೆ ಸೂಚಿಸಿದೊ ನೆರೆದ ಜಾತ್ರೆ ನೆಜ್ (ರೆ) + ಕೇಳ್ಣ + ಇನೆಗಂ
- ಪದ್ಯ-೬.** ಪ್ರಜೆ + ಎಲ್ಲಂ ಜಲಗಂಧ, ಸ್ತುಪ ತಂಡುಲ, ಧೂಪದೀಪ, ಕರು ತಾಂಬೂಲವ್ಯಜದಿಂ ಮೂಜಿಸುವುದು ಜೀವಜಾತದಿಂದ + ಎನಗೆ ಬಲಿಯನ್ + ಇತ್ತೊಡೆ ಮುನಿವೆಂ
- ಪದ್ಯ-೭.** ಎಂದು ತಿರೋಹಿತೆ + ಆದೊಡೆ, ತಂದು + ಇರಿಸಿದ ಜೀವರಾಶಿಯಂ ಬಿಡಿಸಿ, ಜನ + ಆನಂದನರಂ ತನ್ನ + ಅನುಜೆಯ + ನಂದನರಂ ಮಾರಿದತ್ತ ವಿಭು ಲಾಲಿಸಿದಂ
- ಪದ್ಯ-೮.** ಗುಡುಗುಡನೆ ಸುರಿವ ಕಣ್ + ಪನಿಯ + ಒಡ + ಬಂದ + ಅಶುಭಕ್ಷೆ ಮಂಗಳಸ್ವಾನಮನ್ + ಅಂದು + ಒಡರಿಸೆ ಸೋದರಶಿಶುಗಳನ್ + ಒಡಲೊಳ್ ಮಡಗುವಿನಮ್ + ಅಪ್ಪಿ ಬೆಚ್ಚನೆ ಸುಯ್ಯಂ
- ಪದ್ಯ-೯.** ತಾನ್ + ಅಂದುವರೆಗಮ್ + ಒದವಿಸಿದ + ಏನಂಗ್ಲೆ + ಅಕ್ಷೀ ಕುಸುಮದತ್ತಂಗೆ ಧರಿಶ್ರೀನಾಥ ಪದವಿಯಂ ಹೊಟ್ಟು + ಆ ನರಪತಿ ಬಟ್(ಳಿ)ಕ ದೀಕ್ಷೆಯಂ ಕ್ಯೆಕೊಂಡಂ
- ಪದ್ಯ-೧೦.** ಕೆಲಕಾಲಮ್ + ಉಗ್ರತಪಮಂ ಸಲಿಸಿ ಸಮಾಧಿಯೋಳಿ ಮುಡಿಸಿ ಮೂಜ(ರ)ನೆಯ ದಿವಂ ನೆಲೆ + ಆಗೆ ಮಾರಿದತ್ತಂ ಕಲಿಯಂ ಮೂದಲಿಸುವಂತೆ ದೇವನೆ + ಆದಂ

ಮೂರ್ವಕತೆ

ರಾಜಪುರವೆಂಬ ಪಟ್ಟಣ. ಅದರ ದೊರೆ ಮಾರಿದತ್ತ ಆ ಪುರದಲ್ಲಿ ಚಂಡಮಾರಿಯ ದೇವಾಲಯವಿತ್ತು. ಆಶ್ಚರ್ಯಮುಜ ಹಾಗೂ ಚೈತ್ಯಮತುಗಳಲ್ಲಿ ದೊರೆ ಮತ್ತು ಪ್ರಸ್ತಿಗಳು ಜಾತೀ ನಡೆಸಿ ದೇವಿಯನ್ನು ಆರಾಧಿಸುತ್ತಿದ್ದರು. ಒಮ್ಮೆ ಚೈತ್ಯಮಾಸದಲ್ಲಿ ಜಾತೀ ನಡೆಯಬೇಕಿತ್ತು. ಮಾರಿಗೆ ಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದುತ್ತರವಂತೆ ಮಾರಿದತ್ತ, ತಳಾರ ಚಂಡಕರ್ಮನಿಗೆ ಆಜಾಳಿಸಿದ. ಅವನು ಸುದತ್ತಾಚಾರ್ಯ ಮುನಿಗಳೊಡನೆ ಆ ಪುರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆವಯಸ್ಸಿನ ಸಹೋದರ ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದುತ್ತಂದ. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಅವರ ಧೈರ್ಯ, ಸ್ವಾರ್ಥಗಳನ್ನು ಕಂಡು ಬೆಕ್ಕಸಚಿರಗಾದ ಮಾರಿದತ್ತ ಅವರನ್ನು ಬಲಿಕೊಡದೆ ಅವರ ವೃತ್ತಾಂತವನ್ನು ತಿಳಿಯಬಯಸಿದ. ಅಭಯರುಚಿ ತಮ್ಮ ಮೂರ್ವ ಕಢೆಯನ್ನು ನಿರೂಪಿಸಿದ.

ಉಜ್ಜ್ವಲನಿಯ ರಾಜಕುಮಾರ ಯಶೋಧರ. ತಂದೆ ಯಶೋಫ, ತಾಯಿ ಚಂದ್ರಮಾತಿ, ಪತ್ನಿ ಅಮೃತಮತಿ. ಯಶೋಧರ ಅಮೃತಮತಿಯರು ಅನೋನ್ಯವಾಗಿದ್ದ ಸುಖದಿಂದಿದ್ದರು. ಅಶ್ಯಂತ ಜೆಲುವ, ಸುಂದರ, ಸಕಲ ವಿದ್ಯಾಪಾರಂಗತ ಹಾಗೂ ಸುಸಂಸ್ಕತನಾದ ಯಶೋಧರನ ಪತ್ನಿ ಅಮೃತಮತಿಯು ಕುರೂಪಿಯಾದ ಅಷ್ವವಂಕ ಮಾವಟಿಗನ ಗಾನಮಾಧರ್ಯಕ್ಕೆ ಮನಸೋತ್ತು ಪತಿಗೆ ದ್ರೋಹ ಬಗೆಯುವಳು. ಪತ್ನಿಯ ಹೇಯಕೃತ್ಯವನ್ನು ಕಣಳಾರ್ಕಕಂಡ ಯಶೋಧರ ಅಶ್ಯಂತ ಖಿನ್ನನಾಗುವನು. ಥಾಯಿ ಚಂದ್ರಮತಿದೇವಿ ಪರಿಪರಿಯಾಗಿ ಬೇಡಿಕೊಂಡಾಗ ಮನಸ್ಸಿನ ಖಿನ್ನತೆಗೆ ಕಾರಣವನ್ನು ಹೇಳಲಾಗದೆ ಕಳೆದ ರಾತ್ರಿ ದುಸ್ಪಷ್ಟವೊಂದನ್ನು ಕಂಡದ್ದಾಗಿ ಹೇಳುವನು. ಸ್ವಪ್ನದೋಷ ನಿವಾರಣೆಗಾಗಿ ಪ್ರಾಣಿಬಲಿಯನ್ನು ಕೊಡಲು ಒಪ್ಪದೇ ತಾಯಿಯ ಸಮಾಧಾನಕ್ಕಾಗಿ ಹಿಟ್ಟಿನಿಂದ ಮಾಡಿದ ಕೋಳಿಯೊಂದನ್ನು ಬಲಿಕೊಡಲು ಒಪ್ಪುವನು. ಹಿಟ್ಟಿನಕೋಳಿಯನ್ನು ಬಲಿಕೊಟ್ಟಾಗ ಅದರೊಳಗೆ ಅಡಗಿದ್ದ ಬೆಂತರವೊಂದು ಹಾಗಿ ಅಸುನೀಗಿತು. ಇದರಿಂದ ಮತ್ತೂ ಖಿನ್ನನಾದ ಯಶೋಧರ, ಮಗನಾದ ಯಶೋಮತಿಗೆ ಪಟ್ಟಿಕಟ್ಟಿ ಕಾಡಿಗೆ ತಪಕ್ಕೆ ಹೊರಡಲು ಅನುವಾಗುವನು. ವಿಷಯ ತಿಳಿದ ಅಮೃತಮತಿಯು, ಗಂಡ ಹಾಗೂ ಅತ್ಯೇಯನ್ನು ವಿಷವಿಕ್ಕಿ ಹೊಲ್ಲುವಳು.

ಸತ್ತ ಯಶೋಧರ-ಚಂದ್ರಮತಿಯರ ಮುಂದಿನ ಜನ್ಮಗಳಲ್ಲಿ ನವಿಲು-ನಾಯಿ, ಹಾವು-ಮುಳ್ಳಹಂದಿ, ಮೀನು-ಮೋಸಳೆ, ಆಡು-ಹೋತ ಮತ್ತು ಹೋಽ-ಹೋತಗಳಾಗಿ ಕಡೆಗೆ ಹೋಳಿ-ಪಿಳ್ಳಗಳಾಗಿ ಜನಿಸುವರು. ಒಮ್ಮೆ ಅಕಂಪನಮುನಿಯ ಉಪದೇಶವನ್ನು ಕೇಳಿದ ಹೋಳಿಗಳು ಜಾತಿಸ್ವರಗಳಾಗಿ ವ್ರತವನ್ನು ಆಚರಿಸಿ, ಹಷಟದಿಂದ ಕಲೆತಾಗ, ವನವಿಹಾರಕ್ಕೆ ಹೋಗಿದ್ದ ಯಶೋಮತಿಯ ಬಾಣಕ್ಕೆ ತುತ್ತಾಗುವುವು. ಬಳಿಕ ಯಶೋಮತಿಯ ಪತ್ನಿ ಕುಸುಮಾವಳಿಯ ಮಕ್ಕಳಾಗಿ ಹುಟ್ಟಿವುವು. ಆ ಅವಳಿ ಮಕ್ಕಳೇ ಅಭಯರುಚಿ ಮತ್ತು ಅಭಯಮತಿ. ಅವರು ಮುಂದೆ ಸುದತ್ತಾಚಾರ್ಯರಲ್ಲಿ ಶಿಷ್ಯವೃತ್ತಿಯನ್ನು ಸ್ವೀಕರಿಸಿದರು.

ಕರ್ತೃ - ಭಾವ - ಆಕರ

ಜನ್ಮ ಹಳೇಬೀಡು ಪ್ರಾಂತದ ಕವಿ (ತ್ರಿಸ್ತ ಶಕ ನೱತ್ವಿ) ಹೊಯ್ದಳರ ಬಲ್ಲಾಳನಿಂದ ಕವಿಕರ್ಕವರ್ತಿ ಅಭಿಧಾನವನ್ನು ಪಡೆದ ಈತ ಯಶೋಧರ ಚರಿತೆ, ಅನಂತನಾಭಪುರಾಣ ಮತ್ತು ಅನುಭವ ಮುಕುರ ಕಾವ್ಯಗಳ ಕರ್ತೃ. ನರಸಿಂಹ

ಬಲ್ಲಾಳನ ಆಸ್ಥಾನದಲ್ಲಿ ದಂಡಾಧಿಪತಿಯೂ ಮಂತ್ರಿಯೂ ಆಗಿದ್ದನು. ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿದ ಜನ್ಮ ಅಹಿಂಸಾ ತತ್ವವನ್ನು ಕಾವ್ಯಗಳಲ್ಲಿ ಸಂದರ್ಶಿಸಿ ರೂಪದಲ್ಲಿ ನೀಡಿದ ಕವಿ.

* * *

ಅಹಿಂಸೆ-ಹಿಂಸೆಯ ಮೇಲೆ, ಧರ್ಮ-ಅಥರ್ವದ ಮೇಲೆ, ನ್ಯಾಯ-ಅನ್ಯಾಯದ ಮೇಲೆ, ನೀತಿ-ಅನೀತಿಯ ಮೇಲೆ ಜಯವನ್ನು ಸಾಧಿಸಬೇಕೆಂಬುದು ಲೋಕದ ಆಶಯ. ಈ ಆಶಯಕ್ಕನುಸಾರ ಕಾಮ, ಕ್ಷೋಧ, ಲೋಭ, ಮೋಹ, ಮದ, ಮಾತ್ರಾಗಳ ಬಗೆಗೆ ಸದಾ ಎಚ್ಚರದಿಂದ ಇರಬೇಕು. ಸ್ವಲ್ಪ ಮೈ ಮರೆತರೂ ಅಮೃತಮತಿಯಂತೆ ನಾಯಕ ನರಕವನ್ನು ಅನುಭವಿಸಬೇಕಾದೀತು. ಇಲ್ಲದಿದ್ದರೆ..... ಮನಸಿಜನ ಮಾಯೆ ವಿಧಿವಿಲಸನದ ಸೆರಂಬಡೆಯೆ ಹೊಂದು ಕಾಗದೆ ನರರಂ ಎಂದು ನಿಟ್ಟಿಸುವುದು ಬಿಡುವಂತಾಗುವುದು.

* * *

ಪ್ರಸ್ತುತ ಬಲಿಯನಿಶ್ಚೈತ್ಯ ಮುನಿಪೆಂ ನಿಗದಿತ ಪದ್ಯ ಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊರತಂದಿರುವ ತೆಕ್ಷಂಜಿ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ಮ ಕವಿ ವಿರಚಿತ ಯಶೋಧರಚರ್ಚಿತ ಕಾವ್ಯದಿಂದ ಆಯ್ದು ಮಾಡಿಕೊಂಡು ಸಂಯೋಜಿಸಿ ನಿಗದಿಪಡಿಸಿದೆ.

ಪದ - ಪದ್ಯಾಧ್ಯಾತ್ಮ

ನೆಗಟ್ಟಿ-ಪ್ರಸಿದ್ಧ; ಬೆಸಸೆ-ಆಜ್ಞೆ ವಾಡಲು (ಬೆಸನ್ + ಆಜ್ಞೆ); ಪಿಡಿ-ಹಿಡಿ; ದೆಸೆ-ಬಗ್ಗೆ; ಮರುಳ್ಳಿ-ಸ್ವಲ್ಪ; ಪರಿವೀಕ್ಷಿ-ಆಲೋಚಿಸಿ; ತಲ್ಲಿಂ-ತಳಮಳ; ಭವ-ಜನ್ಮ; ನಿಶ್ಚಯ-ಸಂಶಯವಿಲ್ಲದ, ಭಯವಿಲ್ಲದ; ನಿವಾರಣೆ-ಪರಿಹಾರ; ಕದಂಬ-ಸಮೂಹ; ಬೆಜ(ರ)ಗು-ವಿಸ್ತೃಯ; ಲೋಚನ-ಕಣ್ಣಿ; ಗೋಚರ-ಕಾಳಿ; ಬಂದಿಸಿ-ನಮಸ್ಕರಿಸಿ(ವಂದಿಸಿ); ನೆರೆದ-ಸೇರಿದ; ನೆಂಜಿ(ರೆ)-ಚೆನ್ನಾಗಿ; ಸ್ವಜ-ಹೂಮಾಲೆ; ತಂಡುಲ-ಅಕ್ಷೀ; ಚರು-ಹವಿಸು; ಪ್ರಜ-ಸಮೂಹ; ತಿರೋಹಿತ-ಮಾಯವಾಗು; ಅನುಜ-ಸಹೋದರಿ; ವಿಭು-ಪ್ರಭು; ಲಾಲಿಸು-ಮುದ್ದಿಸು; ಒಡರಿಸೆ-ಲಂಟಾಗಲು; ಮಡಗು-ಅಡಗಿಸು; ಏನಂಗ್ಳೋ-ಪಾಪಕೃತ್ಯಗಳು; ಅಳ್ಳಿ-ನಾಚಿ; ದಿವಂ-ಸ್ವರ್ಗ; ಕಲಿ-ಕಲಿಪುರುಷ; ಮೂದಲಿಸು-ಹಂಗಿಸು

ಪರ್ಯಾಧಾರ ಟಿಪ್ಪಣಿ

ಕುಸುಮಾವಳಿ: ಯಶೋಮತಿಯ ಪತ್ನಿ, ಅಭಯಮತಿ ಮತ್ತು ಅಭಯರುಚಿಯರ ತಾಯಿ.

ಅಭಯರುಚಿ: ಕುಸುಮಾವಳಿಯ ಮತ್ತು ಜಿನಸೇನಾಚಾರ್ಯರ ಶಿಷ್ಯ. ಮಾರಿದತ್ತನ ಮನಃಪರಿವರ್ತನೆಯಾಗುವಂತೆ ಮಾಡಿದ ಧೀರಕುಮಾರ.

ಅಭಯಮತಿ: ಅಭಯರುಚಿಯ ಸಹೋದರಿ. ಜಿನಸೇನಾಚಾರ್ಯರ ಶಿಷ್ಯ. ಸೋಧರ ಅಭಯರುಚಿಯ ಜತೆಗೂಡಿ ಮಾರಿದತ್ತನ ಮನಸ್ಸನ್ನು ಪರಿವರ್ತನೆ ಮಾಡಿದವಳು.

ಸಂಕಲ್ಪಿಂಸಿ: ಕೆಟ್ಟದನ್ನು ಮಾಡುವುದಕ್ಕಿಂತಲೂ ಕೆಟ್ಟದನ್ನು ಯೋಚಿಸುವುದು ಮಹಾಪಾಪ ಎಂಬ ಹೇಳಿಕೆಯಂತು. ಯಶೋಧರ ಮಹಾರಾಜ ಹಿಂಸೆಯನ್ನು ಮಾಡುವುದಿಲ್ಲ. ತಾಯಿ ಚಂದ್ರಮತಿಯ ಒತ್ತಾಯಕ್ಕೊಗೆ ಹಿಂಸೆಯನ್ನು ಮಾಡಲು ಒಪ್ಪದೆ ಹಿಟ್ಟಿನ ಕೋಳಿಯನ್ನು ಬಲಿಕೊಡಲು ಒಪ್ಪತ್ತಾನೆ. ಹೀಗೆ ಪರೋಕ್ಷ ಒಪ್ಪಿಗೆಯೂ (ಮೌನಂ ಸಮೃತಿ ಲಕ್ಷಣಂ) ಸಂಕಲ್ಪ ಹಿಂಸೆಯೇ.

ಮಾರಿದತ್ತ: ರಾಜಪುರ ಪಟ್ಟಣದ ಅರಸು. ಹಿಂಸೆ ಇವನಿಗೆ ಪರಮ ಔಯವಾದುದು. ಬಾಲಕರಾದ ಅಭಯರುಚಿ ಅಭಯಮತಿಯರ ನಿಭರ್ಯಾಯದ ಸ್ಥಾವರದಿಂದ ಚಕ್ಕಿಗೊಂಡು ಹಿಂಸೆಯನ್ನು ತೈಜಿಸಿ ದೇವತ್ವವನ್ನು ಪಡೆದ.

ಕಲಿಪುರುಷ: ಕಲಿಯುಗದ ಅಧಿಪತಿ, ಮಹಾವಿಷ್ಣುವಿನ ಕೊನೆಯ (ಹತ್ತನೆಯ) ಅವತಾರ.

ಅಭ್ಯಾಸ

- **ಮೋಷಕ ಅಭ್ಯಾಸ**
- ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಟ ಪ್ರಶ್ನೆಗಳು
- ಅ. ಬಿಟ್ಟಿರುವ ಜಾಗವನ್ನು ಸೂಕ್ತ ಪದದಿಂದ ತುಂಬಿ
 - ಇ. ಅಭಯರುಚಿಯ ಸಹೋದರಿಯ ಹೆಸರು _____
 - ಉ. ಅಭಯರುಚಿ ಮತ್ತು ಅಭಯಮತಿಯರನ್ನು ಸೇರಿಹಿಡಿದರು.) _____ ಬಂದಿದ್ದಾಗಿ
 - ಇ. ಬಲಿಯನಿತ್ಯದ್ವಾರಾ ಮನಿವೇಂ ಪದ್ಯದ ಆಕರ _____
 - ಉ. ಮಾರಿದತ್ತ _____ ದೇವನಾದನು.
- ಅ. ಕೊಟ್ಟಿರುವ ಪದಗಳಲ್ಲಿ ಆಯಾ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
 - ಇ. ರನ್ನ ಜನ್ನ ಹರಿಹರ ಮೊನ್ನ
 - ಉ. ನೃಪೇಂದ್ರ ದೇರೆ ನೃಪ ನರಪತಿ
 - ಇ. ಗುರುವಿಂದು ಹಿಂಸೆಯೋಂದರೊಳ್ಳ ಬರುತಿರೆ ಪ್ರಜಯಲ್ಲಂ
 - ಉ. ಅನಂತಪುರಾಣ ಯಶೋಧರಚರಿತೆ ವಿಕ್ರಮಾಜ್ಯನವಿಜಯ ಅನುಭವಮುಕುರಿ
- **ಪ್ರೇರಣಾ ಅಭ್ಯಾಸ**
- ಕಲಿತ ನಿಗದಿತ ಮೂಲ ಪತ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
 - ಇ. ಅಭಯರುಚಿಯ ಸಹೋದರಿಯ ಹೆಸರೇನು?
 - ಉ. ಅಭಯರುಚಿ ಮತ್ತು ಅಭಯಮತಿಯನ್ನು ಸೇರಿಹಿಡಿದುದು ಯಾವಾಗ?

- ಇ. ಕುಸುಮದತ್ತನ ತಂದೆಯ ಹೆಸರೇನು?
- ಇ. ಮಾರಿದತ್ತ ಪಟ್ಟವನ್ನು ಯಾರಿಗೆ ಕಟ್ಟಿದನು?
- ಆ.** ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ
- ಇ. ಅಭಯರುಚಿ ತಲ್ಲಿಗೊಳ್ಳಲು ಕಾರಣವೇನು?
- ಇ. ಮಾರಿದತ್ತ ಏಕೆ ಉದ್ದಿಗ್ನಾದನು?
- ಇ. ಚಂಡಮಾರಿ ಜನರನ್ನು ಕುರಿತು ಹೇಳಿದ್ದು ಏನು?
- ಇ. ಜೀವಿಗಳನ್ನು ಬಲಿಕೊಡುವುದರಿಂದ ಆಗುವ ಪರಿಣಾಮವೇನು?
- ಇ.** ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಇ. ಅಭಯರುಚಿ ಮಾರಿದತ್ತನನ್ನು ಭೇಟಿಯಾದ ಸಂದರ್ಭವನ್ನು ವೀರಿಸಿ.
- ಇ. ಅಭಯರುಚಿಯ ಮಾತುಗಳು ಮಾರಿದತ್ತನ ಮೇಲೆ ಬೀರಿದ ಪರಿಣಾಮವನ್ನು ತಿಳಿಸಿ.
- ಇ. ಮಾರಿದತ್ತ ರಾಜ್ಯವನ್ನು ತೈಸಿಸಲು ಕಾರಣವೇನು?
- ಇ. ಅಭಯರುಚಿ ಮತ್ತು ಮಾರಿದತ್ತರಲ್ಲಿ ಯಾರನ್ನು ಮೆಚ್ಚಿದಿರಿ? ಏಕೆ ?
- ಈ.** ಕೊಟ್ಟಿರುವ ವಾಕ್ಯಗಳ ಸಂದರ್ಭೋಚಿತ ಸ್ವಾರಸ್ಯ-ವಿವರವನ್ನು ಬರೆಯಿರಿ
- ಇ. “ಕರುಣಾದಿಂದ ತಲ್ಲಿಸಿದಪೆಂ”
- ಇ. “ಬಲಿಯನಿತ್ಯಾದ್ಯ ಮುನಿವೆಂ”
- ಇ. “ನರಕದೊಳ್ಳ ನಿವಾರಣೆವಡಿವಯ್”
- ಇ. “ದೇವನೆ ಆದಂ”

ಸೈದ್ಧಾಂತಿಕ ಭಾಷಾಭ್ಯಾಸ

• **ಸೈದ್ಧಾಂತಿಕ ಭಂಡೋ ಅಭ್ಯಾಸ**

ಮಾತ್ರಾಗಣ :

ಮಾತ್ರೆ : ಭಂದಶಾಸ್ತ್ರದಲ್ಲಿ ಮಾತ್ರೆ ಎಂಬುದು ಕಾಲವನ್ನು ಅಳೆಯುವ ಮಾನ. ಒಂದು ಹೆಸ್ಸೆ ಅಕ್ಷರವನ್ನು ಉಚ್ಚರಿಸಲು ಬೇಕಾಗುವ ಕಾಲವೇ ಒಂದು ಮಾತ್ರಾಕಾಲ. ಮಾತ್ರೆಗಳಲ್ಲಿ ಎರಡು ವಿಧ. ಅವೇ ಲಫ್ಷು ಮತ್ತು ಗುರು. ಲಫ್ಷುವನ್ನು ಉ ಎಂತಲೂ ಗುರುವನ್ನು – ಎಂತಲೂ ಗುರುತಿಸಲಾಗುವುದು. ಒಂದು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಲಫ್ಷು. ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾತ್ರಾ ಕಾಲದಲ್ಲಿ ಉಚ್ಚರಿಸಬಹುದಾದ ಅಕ್ಷರವೇ ಗುರು.

ಗುರು ಎನಿಸುವ ಅಕ್ಷರಗಳು :

• ದೀಘಾಂಕ್ಷರಗಳು	-	ಕಾಲು	- ಉ	ಅಗಸ
• ಸಂಯುಕ್ತಾಕ್ಷರದ ಹಿಂದಿನ ಅಕ್ಷರ	-	ಅಕ್ಷರ	- ಉ	ಕಣ್ಣ
• ಅನುಷ್ಠಾರ, ವಿಸಗ್ರಹಣಿಂದ ಕೂಡಿರುವ ಅಕ್ಷರ	-	ಬಂದನು	- ಉ	ದುಃಖ
• ವ್ಯಂಜನಾಂಕ್ಷರದಿಂದ ಕೂಡಿರುವ ಅಕ್ಷರ	-	ಬರುವಳ್ಳ	ಉ ಉ	ಮರಗಳ್ಳ
• ಏ, ಜೈ ಸಹಿತವಾದ ಅಕ್ಷರ	-	ಗ್ರೇಮ್	ಉ ಉ	ಜೈಷಧ
• ಷಟ್ಪದಿಯ ಮೂರು ಮತ್ತು ಆರನೆಯ ಪಾದಗಳ ಕೊನೆಯ ಅಕ್ಷರ	-	ಈ ಅಕ್ಷರಗಳು ಒಂದು ಮಾತ್ರಾ ಲಕ್ಷಣದಿಂದ ಕೂಡಿದ್ದರೂ ಹಾಡುವಾಗ ಎರಡು ಮಾತ್ರಾ ಕಾಲದಲ್ಲಿ ಲುಕ್ಕರಿಸಲ್ಪಡುತ್ತವೆ. ಹಾಗಾಗಿ ಈ ಅಕ್ಷರಗಳು ಗುರು ಎನಿಸಿಕೊಳ್ಳುವ ಯಾವುದೇ ಲಕ್ಷಣಗಳನ್ನು ಪಡೆಯಿದ್ದರೂ ಗುರುವಾಗಿಯೇ ಪರಿಗಳಿಸಲ್ಪಡುತ್ತವೆ.		

ಮಾತ್ರಾಗಣ : ಮಾತ್ರೆಗಳ ಆಧಾರದಿಂದ ಗೊಳಿಬಾಗ ಮಾಡಲಾಗುವ ಮಾತ್ರಾಗಣದಲ್ಲಿ ಮೂರು ವಿಧ.
ಅವೇ ಮೂರು ಮಾತ್ರೆಗಳ ಗಣ, ನಾಲ್ಕು ಮಾತ್ರೆಗಳ ಗಣ ಮತ್ತು ಐದು ಮಾತ್ರೆಗಳ ಗಣ. ಕಂದ,
ಷಟ್ಪದಿ, ರಗಳೆ ಇವು ಮಾತ್ರಾಗಣ ಆಧಾರಿತ ಭಂದಸ್ಸಗಳು.

ಕಂದ : ಮಾತ್ರಾಗಣ ಆಧಾರಿತ ಭಂದಸ್ಸಗಳಲ್ಲಿ ಕಂದ ಕೂಡ ಒಂದು. ಇದು ಚೌಪದಿಯಾಗಿರುತ್ತದೆ.
ಕೊಟ್ಟಿರುವ ಪದ್ಯದ ಆಧಾರದಿಂದ ಇದರ ಲಕ್ಷಣಗಳನ್ನು ತಿಳಿದುಕೊಳ್ಳಬಹುದು.

— — ಉ - ಉ — —				
ಕಾವೇ ರಿಯಿಂದ	ಮಾಗೋ			
— ಉ ಉ ಉ ಉ ಉ - ಉ — — ಉ ಉ -				
ದಾವರಿ ವರಮಿ	ದರಸಾಡ	ದಾಕ	ನ್ನಡದೋಳ್ಳ	
— ಉ ಉ ಉ — ಉ				
ಭಾವಿಸಿ ದಜನಪ	ದಂಪಸು			
— ಉ ಉ ಉ - ಉ ಉ ಉ ಉ ಉ ಉ — —				
ಧಾವಳ ಯ ವಿಲೇ	ನ ವಿಶದ	ವಿಷಯ ವಿ	ಶೇಷಂ	

ಈ ಪದ್ಯದಲ್ಲಿ ನಾಲ್ಕು ಪಾದಗಳಿವೆ. ಒಂದು ಮತ್ತು ಮೂರನೆಯ ಪಾದಗಳಲ್ಲಿ ತಲಾ ಹನ್ನೆರಡು ಮಾತ್ರಗಳಿವೆ. ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ತಲಾ ಇಪ್ಪತ್ತು ಮಾತ್ರಗಳಿವೆ. ಒಂದು ಮತ್ತು ಮೂರನೆಯ ಪಾದಗಳು ಮಾತ್ರ ಸಂಖ್ಯೆಯಲ್ಲಿ ಪರಸ್ಪರ ಸಮವಾಗಿವೆ. ಹಾಗೆಯೇ ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿವೆ. ಹಾಗಾಗಿ ಮೊದಲೆರಡು ಪಾದಗಳನ್ನು ಪೂರ್ವಾರ್ಥ ಎಂತಲೂ ಮೂರು ಮತ್ತು ನಾಲ್ಕನೆಯ ಪಾದಗಳನ್ನು ಉತ್ತರಾರ್ಥ ಎಂತಲೂ ಕರೆಯಬಹುದು. ಪ್ರತಿಪಾದವೂ ತಲಾ ನಾಲ್ಕು ಮಾತ್ರಗಳ ಗಣದಂತೆ ವಿಭಾಗಿಸಲಬ್ಬಿಟ್ಟಿವೆ.

- ಲಕ್ಷಣ**
- ನಾಲ್ಕು ಪಾದಗಳಿರಬೇಕು.
 - ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರಗಳ ತಲಾ ಮೂರು ಮೂರು ಗಣಗಳಿರಬೇಕು.
 - ಎರಡು ಮತ್ತು ನಾಲ್ಕನೆಯ ಪಾದಗಳು ಪರಸ್ಪರ ಸಮವಾಗಿದ್ದು ನಾಲ್ಕು ಮಾತ್ರಗಳ ತಲಾ ಐದೆಂದು ಗಣಗಳಿರಬೇಕು.
 - ಪ್ರತಿ ಪಾದವೂ ಆದಿಪೂರ್ವದಿಂದ ಕೂಡಿರಬೇಕು.

ಭಾಷಾ ಚಟಪುವಟಿಕೆ

- ಚೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
 - ಮಾತ್ರಗಳಲ್ಲಿ ಎಷ್ಟು ವಿಧಿ? ಅವು ಯಾವುವು?
 - ಲಘು ಮತ್ತು ಗುರು ಎಂದರೇನು?
 - ಕಂದ ಪದ್ಯ ಎಂದರೇನು?

ಚಟಪುವಟಿಕೆ

- ಈ ಪದ್ಯಭಾಗವನ್ನು ಕಂಠಪಾಠ ಮಾಡಿ
ಗುಡುಗುಡನೆ — — — — ಬೆಜ್ಜನೆ ಸುಯ್ದಂ

ಮೂರಕ ಓದು

- ತೆಕ್ಕುಂಜಿ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ಮ ಕವಿ ವಿರಚಿತ ಯಶೋಧರಚರಿತ ಕಾವ್ಯವನ್ನು ಅವಲೋಕಿಸಿ.
- ಕ. ವೆಂ. ರಾಘವಾಚಾರ್ಯ ಅವರ ಯಶೋಧರ ಚರಿತ್ರೆಯನ್ನು ಅವಲೋಕಿಸಿ.



ಪದ್ಯಪಾಠ - ೦೨


ರಮ್ಮಸ್ತುಟಿ

[ಅಧ್ಯನಿಕ]

- ಮಧುರಚನ್ನ

ಮುನ್ನಯಾಲಿ

ಸೂರ್ಯೋದಯ ಜಗತ್ತಿನ ಜಿವರಾಶಿಗೆ ಹೊಸ ಉತ್ಸಾಹ ಹಾಗೂ ಜೀತನವನ್ನು ತುಂಬುತ್ತದೆ. ಮಲರಿದ ಜಿವಜಗತ್ತನ್ನು ಎಣ್ಣಿಲಿ, ನಿಡ್ಯೆಯನ್ನು ಒಡಿಲಿ ಹೊಸ ಜಿವಕಚೀಯನ್ನು ತುಂಬುವ ಜೈತನ್ಯಗಳಿಗೆ ಅತಿ ಸುಂದರ ಕ್ಷಣಿ. ಇಂತಹ ಸೌಂದರ್ಯದ ಕ್ಷಣಿವನ್ನು ಕವಿ ಅಥವಾಷಾಂಕ ಪದರೂಪದಲ್ಲಿ ವಲ್ಲಿಲಿದರೆ, ಜಿತ್ರಕಾರ ಅದನ್ನು ಕುಂಚದಲ್ಲಿ ಹಿಡಿದಿತ್ತಾನೆ. ಸೃಷ್ಟಿಯ ರಮ್ಮೆ-ಮನೋಹರ ಸೌಂದರ್ಯಕ್ಕೆ ಮನಸೋಳಲದ ಮನಸ್ಸೇ ಇಲ್ಲ. ದಿನದ ಪ್ರತಿಕ್ಷಣವೂ ವಿಭಿನ್ನ ಚೆಲುವಿನಿಂದ ಕಂಡೊಳಸುವುದು. ಮುಂಜಾವಿನ ಸೋಬಗು ತಂಪಾಳಿದ್ದು ಮನಕ್ಕೆ ಮುದ ನೀಡಿದರೆ, ಮಧ್ಯಾಹ್ನದ ಸೋಬಗು ತಾಪವನ್ನುಂಟು ಮಾಡುವುದು. ಮತ್ತೆ ನೆತ್ತಿಯಿಂದ ಹೊತ್ತು ಇಂತಹ ವಣಿಕರಿಗೆ ಮನಮೋಹಕ. ಸೂರ್ಯೋದಯದ ರಮ್ಮೆತೆಯನ್ನು ಕವಿಗಳು ಬಣ್ಣಿಲಿದ್ದಾರೆ. ಈ ಮಧುರ ಕ್ಷಣಿದ ವಣಿಕರಿಗೆ ಮನದ ಅಶಯ.




ಅಧ್ಯೇತಿ-ಓದಿ

ಮಹಾಕಾಶ	ಪೃಥಿವೀ	ಪ್ರಭಾಮಯ	ವಿಭಾಕರ	ನಭಾಂಗಣ	ವಿರಾಜಿಸು
ನೀಲಗಗನ	ತರು	ಚಿತ್ರಗೊಟ್ಟು	ಮೀವು	ಕುನ್ನಿ	ಮಿಗಿಲು

ನಿಗದಿತ ಮೂಲ ಆಧುನಿಕ ಪದ್ಯಪಾಠ

ಮಹಾಕಾಶ ಶಿರದ ಮೇಲೆ
ಆಹಾ-ಪೃಥಿವೀ ರಮ್ಯ ಮುಂದೆ
ಬಾನುಭೂಮಿ ಅಪ್ಪಿದಲ್ಲಿ
ಎನು ರಮ್ಯ ದೂರದಲ್ಲಿ
ಪ್ರಭಾಮಯನು ವಿಭಾಕರನು
ನಭಾಂಗಣದಿ ವಿರಾಜಿಪನು
ಹಾಲು ಮೋಡ ಅಲ್ಲಿ ಇಲ್ಲಿ
ನೀಲಗಗನ ಅಲ್ಲಿ ಇಲ್ಲಿ
ಹೊನ್ನಿ ಬಿಸಿಲು ಸೂಸಿ ಸೂಸಿ
ರನ್ನನೆಲ್ಲದಿ ಹಾಸಿ ಹಾಸಿ
ತರುವು ಹಸಿರು ಮರವು ಹಸಿರು
ಮುರೆವ ಹುಲ್ಲು ಹಚ್ಚಹಸಿರು
ಮರದ ಸಾಲು ಮೇವ ಮೇಕೆ
ತೆರೆದ ಹಕ್ಕಿ ಏನು ಚೆಲುವು
ಎತ್ತು ಎಮ್ಮೆ ಆಡು ಆವು
ಚಿತ್ತಗೊಟ್ಟು ಮೇವ ತೀವು
ಹೆಣ್ಣು ಗಂಡು ಕೂಸು ಕುನ್ನಿ
ದಿನ್ನಿ ದಿಬ್ಬ ಹಾದಿ ಬೀದಿ
ಎನು ಜಂದ ಏನು ಚೆಲುವು
ಎನು ಬೇಕು ಇದಕು ಮಿಗಿಲು
ಮಹಾಕಾಶ ಶಿರದ ಮೇಲೆ
ಆಹಾ-ಪೃಥಿವೀ ರಮ್ಯ ಮುಂದೆ
ಬಾನು ಭೂಮಿ ಅಪ್ಪಿದಲ್ಲಿ
ಎನು ರಮ್ಯ ದೂರದಲ್ಲಿ

ಕರ್ತೃ - ಭಾವ - ಆಕರ್



ಹಲಸಂಗಿ ಮಥುರಚೆನ್ನ ಕಾವ್ಯನಾಮದಿಂದ ಚನ್ನಮಲ್ಲಪ್ಪ ಅವರು (ಕ್ರಿಸ್ತ ಶಕ ೧೯೦೨) ಬಿಜಾಪುರಚೆಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ಮುಲ್ಕೆ ಪರೀಕ್ಷೆಯಲ್ಲಿ ತೇಗ್ರದೆಯಾಗಿದ್ದ ಇವರು ಸ್ವಂತ ಪರಿಶ್ರಮದಿಂದ ಬಂಗಾಳಿ, ಇಂಗ್ಲಿಷ್, ಮರಾಠಿ, ಗುಜರಾತಿ, ತಮಿಳು, ಪಟ್ಟಿಯನ್ ಭಾಷೆಗಳನ್ನು ಕಲಿತರು. ಜಾನಪದ ಮತ್ತು ವಚನವಾಜ್ಯಯವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ್ದರು. ಮೊರ್ವರಂಗ, ಮೊರ್ವಯೋಗದ ಪಥದಲ್ಲಿ, ಕಾಳರಾತ್ರಿ, ಬೆಳಗು ಇವರ ಪ್ರಮುಖ ಕೃತಿಗಳು. ನನ್ನನಲ್ಲ - ಕವನ ಸಂಕಲನ! ಜನಪದಗೀತಗಳ ಸಂಕಲನಗಳನ್ನು ಸಂಪಾದಿಸಿದ್ದಾರೆ. ಸಿಂಹಿಲಿಂಗಣ್ಣನವರೋಂದಿಗೆ ಕನ್ನಡದ ಪುಲಗುರು ವಿದ್ಯಾರಣ್ಯ ಕೃತಿಯನ್ನು ರಚಿಸಿದ್ದಾರೆ. ಇವರು ಇಂಜಿನಿಯಲ್ಲಿ ನಿಧನಹೋಂದಿದರು.

* * * *

ಮುಂಜಾವಿನ ಸೂರ್ಯೋದಯದ ರಮ್ಯತೆಯನ್ನು ಮನದುಂಬಿ ಅಭಿವೃತ್ತಿಸುವುದೇ ಕವನದ ಒಳದನಿ. ಸೃಷ್ಟಿಯ ರಮ್ಯತೆಯನ್ನು ನೈಜಗೊಳಿಸುವುದೇ ಕವಿಯ ಇಂಗಿತ.

* * * *

ಪ್ರಸ್ತುತ ರಮ್ಯಸೃಷ್ಟಿ ಕವನವನ್ನು ಮಥುರಚೆನ್ನ ಅವರ ‘ನನ್ನನಲ್ಲ’ ಕವನ ಸಂಕಲನದಿಂದ (ಮುಟ - ೧೧೬) ಆರಿಸಿ ನಿಗದಿಪಡಿಸಿದೆ.

ಪದ-ಪದ್ಯಾಘ್ರ

ಶಿರ-ತಲೆ; ವಿಭಾ-ಬೆಳಕು; ನಭ-ಆಕಾಶ; ತರು-ಮರ; ಆವು-ಹಸು; ಚಿತ್ತ-ಮನಸ್ಸು; ಮೀವು-ಬಿನಾಣ, ಬೆಡಗು; ಕುನ್ನಿ-ಮರಿ, ನಾಯಿಮರಿ; ದಿನ್ನಿ-ದಿಬ್ಬು

ಅಭ್ಯಾಸ

- ಮೋಹಕ ಅಭ್ಯಾಸ
- ಕಲಿತ ನಿಗದಿತ ಮೂಲ ಪಠ್ಯದ ವಸ್ತುನಿಷ್ಟ ಪ್ರಶ್ನೆಗಳು
- ಬಿಂಭಿರುವ ಜಾಗವನ್ನು ಸೂಕ್ತ ಪದದಿಂದ ತುಂಬಿ
 1. ‘ರಮ್ಯಸೃಷ್ಟಿ’ ಕವನವನ್ನು ಬರೆದವರು _____
 2. ಪ್ರಸ್ತುತ ಕವಿತೆಯನ್ನು _____ ಸಂಕಲನದಿಂದ ಆರಿಸಿದೆ.
 3. ಮಥುರಚೆನ್ನ ಅವರು _____ ರಲ್ಲಿ ನಿಧನರಾದರು.
 4. ವಿಭಾಕರ ಪದದ ಅರ್ಥ _____

ಆ. ಕೊಟ್ಟಿರುವ ಪದ್ಯದ ಸಾಲುಗಳನ್ನು ಅಥವಾಮಣಂವಾಗಿ ಜೋಡಿಸಿ

‘ಅ’ ಪಟ್ಟಿ

೧. ಮಹಾಕಾಶ ಶಿರದ ಮೇಲೆ
೨. ಬಾನುಭೂಮಿ ಅಪ್ಪಿದಲ್ಲಿ
೩. ನೀಲಗಗನ
೪. ಎತ್ತು ಎಮ್ಮೆ ಆಡು ಆವು
೫. ದಿನ್ನಿ ದಿಬ್ಬ ಹಾದಿ ಬೀದಿ

‘ಆ’ ಪಟ್ಟಿ

- ಇದಕು ಮಿಗಿಲು
- ಅಲ್ಲಿ ಇಲ್ಲಿ
- ಅಹಾ - ಪ್ಯಾಡಿ ರಮ್ಮೆ ಮುಂದೆ
- ಏನು ಚಂದ ಏನು ಚೆಲುವು
- ಚಿತ್ತಗೊಟ್ಟಿ ಮೇವ ರೀವು
- ಏನು ರಮ್ಮೆ ದೂರದಲ್ಲಿ
- ಮರವು ಹಸಿರು
- ವಿರಾಜಿಪನು

● ಪ್ರೇರಣಾ ಅಭ್ಯಾಸ

● ಕಲಿತ ನಿಗದಿತ ಮೂಲ ಪದ್ಯದ ವಿಷಯ ಗೃಹಿಕಾ ಪ್ರಶ್ನೆಗಳು

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ

೧. ಸೂಯೋಽದಯದ ಪ್ರಕೃತಿಸೌಂದರ್ಯದ ಹೇಗಿದೆ?
೨. ಜೀವರಾಶಿಯ ವರ್ಣನೆ ‘ರಮ್ಮೆಸೃಷ್ಟಿ’ ಕವನದಲ್ಲಿ ಹೇಗೆ ಮೂಡಿಬಂದಿದೆ ?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು/ಎಂದು ವಾಕ್ಯಗಳಲ್ಲಿ ಉತ್ತರಿಸಿ

೧. ‘ರಮ್ಮೆಸೃಷ್ಟಿ’ ಪದ್ಯದಲ್ಲಿನ ಪ್ರಕೃತಿ ಸೌಂದರ್ಯದ ವರ್ಣನೆ ಕುರಿತು ಬರೆಯಿರಿ
೨. ಪ್ರಾತಃಕಾಲದ ಜೀವಸಂಕುಲದ ಕಾರ್ಯಾರಂಭ ಹೇಗಿದೆ?
೩. ‘ರಮ್ಮೆಸೃಷ್ಟಿ’ ಕವನದ ಸಾರಾಂಶ ಬರೆಯಿರಿ

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

೧. ‘ರಮ್ಮೆಸೃಷ್ಟಿ’ ಕವಿತೆಯಲ್ಲಿ ಯಾವ ಸಂದರ್ಭವನ್ನು ವರ್ಣಿಸಲಾಗಿದೆ?
೨. ಸೂರ್ಯ ಎಲ್ಲಿ ವಿರಾಜಿಸುತ್ತಿದ್ದಾನೆ?
೩. ಕವಿ ಸೂರ್ಯ ಎಂತವನೆಂದು ಹೇಳಿದ್ದಾರೆ?
೪. ‘ರಮ್ಮೆಸೃಷ್ಟಿ’ ಪದ್ಯದಲ್ಲಿ ಯಾವ ಯಾವ ಪ್ರಾಣಿಗಳು ಮೇಯುವ ರೀವಿಯನ್ನು ವರ್ಣಿಸಲಾಗಿದೆ?

- ಇ. ಯಾವುದರ ಜೆಲುವಿಗೆ ಮಿಗಿಲಿಲ್ಲದಂತಾಗಿದೆ?
- ಈ. ಯಾವುದೆಲ್ಲಾ ಹಸಿರಾಗಿವೆ?
- ಈ. ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ
- ಗ. “ಪ್ರಭಾಮಯನು ವಿಭಾಕರನು ನಭಾಂಗಣದಿ ವಿರಾಜಿಪನು”
- ಅ. “ಹೊನ್ನ ಬಿಸಿಲು ಸೂಸಿ ಸೂಸಿ ರನ್ನ ನೆಲದಿ ಹಾಸಿ ಹಾಸಿ”
- ಆ. “ತರುವು ಹಸಿರು, ಮರವು ಹಸಿರು, ಮೆರೆವ ಮಲ್ಲ ಹಚ್ಚಹಸಿರು”
- ಇ. “ಎತ್ತು ಎಮ್ಮೆ ಆಡು ಆವು ಚಿತ್ತಗೊಟ್ಟು ಮೇವ ರೀವು”
- ಈ. “ದಿನ್ನ ದಿಬ್ಬ ಹಾದಿ ಬೀದಿ ಏನು ಜೆಂದ ಏನು ಜೆಲುವು”
- ಉ. “ಎನು ಬೇಕು ಇದಕು ಮಿಗಿಲು”
- ಊ. “ಆಹಾ, ಪೃಷ್ಟಿ ರಮ್ಮೆ ಮುಂದೆ”
- ಋ. “ಬಾನು ಭೂಮಿ ಅಪ್ಪಿದಲ್ಲಿ ಏನು ರಮ್ಮೆ ದೂರದಲ್ಲಿ”

ಸೈದಾಂತಿಕ ಭಾಷಾಭ್ಯಾಸ

• ಸೈದಾಂತಿಕ ಭಂದೋ ಅಭ್ಯಾಸ

ಅಲಂಕಾರ

ಹಿಂದಿನ ತರಗತಿಯಲ್ಲಿ ಶಬ್ದಾಲಂಕಾರಗಳನ್ನು ಮತ್ತು ಅಥಾಲಂಕಾರಗಳಲ್ಲಿ ಉಪಮಾಲಂಕಾರದ ಬಗ್ಗೆ ತಿಳಿದುಕೊಳ್ಳಲಾಗಿದೆ. ಪ್ರಕೃತ ಅಥಾಲಂಕಾರದ, ರೂಪಕ ಮತ್ತು ದೃಷ್ಟಾಂತಾಲಂಕಾರಗಳ ಬಗ್ಗೆ ತಿಳಿಯೋಣ.

ರೂಪಕಾಲಂಕಾರ

- ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ
- ಮನೆಯೇ ಧರ್ಮಾಶ್ರಮ

ಮೊದಲ ವಾಕ್ಯದಲ್ಲಿ ವಿದ್ಯಾರ್ಥಿ ಎಂಬುದು ಉಪಮೇಯ. ರತ್ನ ಎಂಬುದು ಉಪಮಾನ. ಎರಡನೆಯ ವಾಕ್ಯದಲ್ಲಿ ಮನೆ ಎಂಬುದು ಉಪಮೇಯ. ಧರ್ಮಾಶ್ರಮ ಎಂಬುದು ಉಪಮಾನ. ಎರಡೂ ವಾಕ್ಯಗಳಲ್ಲಿ ಉಪಮೇಯಕ್ಕೂ ಉಪಮಾನಕ್ಕೂ ಯಾವುದೇ ಭೇದವಿಲ್ಲದಂತೆ ವರ್ಣಿಸಲಾಗಿದೆ.

ಸೂತ್ರ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ

ಉದಾ.: ಸೀತೆಯ ಮುಖ ಕಮಲ ಅರಳಿತು

ಉಪಮೇಯ - ಸೀತೆಯ ಮುಖ

ಉಪಮಾನ - ಕಮಲ

ಅಲಂಕಾರ - ರೂಪಕಾಲಂಕಾರ

ಸಮನ್ವಯ - ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ. ಹಾಗಾಗಿ ಇದು ರೂಪಕಾಲಂಕಾರ.

ದೃಷ್ಟಾಂತಾಲಂಕಾರ

- ಮಾತುಬಲ್ಲವನಿಗೆ ಜಗಳವಿಲ್ಲ, ಉಣಿಬಲ್ಲವನಿಗೆ ರೋಗವಿಲ್ಲ.

ಮಾತಿನ ಮಹತ್ವ ತಿಳಿದವನಿಗೆ ಜಗಳ ಮಾಡಬೇಕಾದ ಪ್ರಮೇಯವಿಲ್ಲ. ಉಣಿದ ಮರ್ಮ ಅರಿತವನಿಗೆ ರೋಗದ ಭಯವಿಲ್ಲ ಎಂಬ ಅರ್ಥ ಈ ವರಡೂ ಹೇಳಿಕೆಗಳಿಂದ ತಿಳಿದುಬರುತ್ತದೆ. ಇಲ್ಲಿ ಒಂದು ಹೇಳಿಕೆ ಮತ್ತೊಂದು ಹೇಳಿಕೆಯಲ್ಲಿ ಬಿಂಬ-ಪ್ರತಿಬಿಂಬ ಭಾವಗಳಿಂತೆ ವ್ಯಕ್ತವಾಗಿದೆ.

ಸೂತ್ರ : ವರಡು ಬೇರೆಬೇರೆ ವಾಕ್ಯಗಳು ಅರ್ಥಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಪ್ರತಿಬಿಂಬ ಭಾವದಂತೆ ತೋರುತ್ತಿದ್ದರೆ ಆದು ದೃಷ್ಟಾಂತಾಲಂಕಾರ

ಉದಾ.: ೧. ದುರ್ಜನರು ನಿಂದಿಸುವರೆಂಬ ಭಯದಿಂದ ಸತ್ಯವಿಯಾದವನು ತನ್ನ ಕೃತಿಯನ್ನು ರಚಿಸದಿರುವನೇ?

೨. ಕತ್ತಲೆಯ ಭಯದಿಂದ ಸೂರ್ಯ ತನ್ನ ಕಿರಣವನ್ನು ಪಸರಿಸದಿರುವನೇ?

ಸಮನ್ವಯ

ದುರ್ಜನರು ನಿಂದಿಸುತ್ತಾರೆಂಬ ಹೆದರಿಕೆಯನ್ನು ಗಣನೆಗೆ ತೆಗೆದುಕೊಳ್ಳಿದೇ ಒಳ್ಳೆಯ ಕವಿಯಾದವನು ಕೃತಿಯನ್ನು ರಚಿಸಿಯೇ ರಚಿಸುತ್ತಾನೆಂಬ ಮಾತಿಗೂ ಕತ್ತಲೆಯ ಹೆದರಿಕೆಯಿಂದ ಸೂರ್ಯನು ಸುಮ್ಮಿರದೆ ಕಿರಣವನ್ನು ಪಸರಿಸಿಯೇ ಪಸರಿಸುತ್ತಾನೆ ಎಂಬ ಮಾತಿಗೂ ಅರ್ಥ ಸಾದೃಶ್ಯದಿಂದ ಬಿಂಬ-ಪ್ರತಿಬಿಂಬ ಭಾವವು ಉಪಮೇಯ ಉಪಮಾನಗಳೆರಡರಲ್ಲೂ ವ್ಯಕ್ತವಾಗುವುದರಿಂದ ಇದು ದೃಷ್ಟಾಂತಾಲಂಕಾರ.

ಭಾಷಾ ಚಟುವಟಿಕೆ

ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

೧. ಅಲಂಕಾರದ ವಿಧಗಳನ್ನು ಹೇಸರಿಸಿ.

೨. ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ.

೩. ಸಾವಿತ್ರಿಯ ಮುಖಕಮಲ ಅರಳಿತು ಇಲ್ಲಿರುವ ಅಲಂಕಾರವನ್ನು ಹೇಸರಿಸಿ ಸಮನ್ವಯಿಸಿರಿ.

ಚರ್ಚಿಪಟಿಕೆ

ಅ. ನಮೂದಿತ ಪದ್ಯವನ್ನು ಕಂಠಪಾಠ ಮಾಡಿ

ಹೊನ್ನ — — —
— — —
— — —
— — —
— — —
— — —
— — —
— — — ಎಂಬು

ಮೂರಕ ಓದು

- ಮಥುರಚಿನ್ನ ಅವರ ಕವನಗಳನ್ನು ಓದಿ
- ಗುರುಲೀಂಗ ಕಾಪಸೆ ಅವರು ಸಂಗೃಹಿಸಿರುವ ಮಥುರಚಿನ್ನ ಅವರ ಲೇಖನಗಳನ್ನು ಓದಿ
- ಬೇಂದ್ರೆ ಅವರು ಮಥುರ ಚಿನ್ನರ ಕುರಿತು ರಚಿಸಿದ ಕವಿತೆಯನ್ನು ಓದಿ



ಪದ್ಯಪಾಠ - ೦೨
ಹೊಸಹಾಡು

[ನವೋದಯ]

- ಕರ್ಯಾರ್ಥಿ ಜ್ಞಾನರ್ಥ

ಮುನ್ತಯಾಲಿ

ಹಾಡು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯ ಕಣಕಣದಲ್ಲಿ ಹಾಡು ತುಂಜಿನೆ. ಇದು ಭಾವನೆಗಳ ಅಭಿವೃತ್ತಿಗೆ ಸುಂದರ ಮಾಧ್ಯಮ. ಅಲ್ಲದೆ ಜಿವನಕ್ಕೆ ಸ್ಥಾತ್ರ. ಇದಕ್ಕೆ ಯಾವುದೇ ಸಿಹಿತಕ್ಕೆ ಇಲ್ಲ. ಅಲ್ಲದೆ ಜಾತಿ, ಸುಲ, ಧರ್ಮ, ಲೋಕ, ಯುಗ-ಇವನ್ನೇಲ್ಲಾ ಮೀಲಿ ನಿಲ್ಲವಂಥದ್ದು. ಯುಗ-ಕ್ರಾಂತಿಯ ಸಂದರ್ಭದಲ್ಲಿ ಹೋರಾಟಕ್ಕೆ ಹಾಡು. ಸ್ಥಾತ್ರಯಾರಿ ನಿಂತ ಎಷ್ಟೂ ಉದಾಹರಣೆಗಳನ್ನು ಇತಿಹಾಸದಲ್ಲಿ ಕಾಬುತ್ತೇವೆ. ಬದುಕನ್ನು ನಿತ್ಯನೂತನವಾರಿಸುವ, ಹೋಸ ಚೈತನ್ಯ ಮೂಡಿಸುವ, ಶಕ್ತಿ ತುಂಬುವ, ಜಾತಕನ್ನೇ ಬೇಳಿಸುವ, ಬದುಕಿನ ನತಿಯನ್ನೇ ಬದಲಾಸುವ ಶಕ್ತಿ ಇದಕ್ಕಿದೆ. ಇಂತಹ ಸ್ಥಾತ್ರಯ ಜಿಲುಮೀಯಾಗುವ ಹಾಡನ್ನು ಹಾಡಬೇಕು, ಅದು ನಿತ್ಯ ನೂತನವಾರಿರಬೇಕೆಂಬುದು ಪರ್ಯಾದ ಆಶಯ.

ಅಧ್ಯೇ-ಸಿ-ಓದಿ

ನವಭಾವ	ತೀವ್ರತರ	ಕಡಿದೊಗೆದು	ಲೋಕಾಂತರದಲ್ಲಿ	ಫನಹಿಮಾದ್ರಿ
ನುಡಿಗುಂಡು	ಭೂಮ್ಯಂತರಾಳ	ನಭಚಕ್ರ	ದಶದಿಕ್ಷು	ಬನ್ನುಟ್ಟು
ಗಂಡೆದೆ	ಕಲಕಂತ	ಮಾದನಿ	ಪದತಳ	ಕೃಂತಿಕಡಿ

ನಿಗದಿತ ಮೂಲ ನವೋದಯ ಪದ್ಯಪಾಠ

ನವಭಾವ-ನವಚೀವ-ನವಶಕ್ತಿ ತುಂಬಿಸುವ
ಹಾಡೊಮೈ ಹಾಡಬೇಕು;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿಯೇರಬೇಕು; || ೧ ||

ಜಾತಿ-ಕುಲ-ಮತ-ಧರ್ಮಪಾಶಗಳ ಕಡಿದೊಗೆದು
ಎದೆಹಿಗ್ಗಿ ಹಾಡಬೇಕು;
ಯುಗಯುಗಗಳಾಚೆಯಲ್ಲಿ ಲೋಕಲೋಕಾಂತರದಲ್ಲಿ
ಆ ಹಾಡು ಗುಡುಗಬೇಕು; || ೨ ||

ಉನ್ನತೋನ್ನತ ಘನಹಿಮಾದ್ರಿ ಶಿಶಿರವನೇರ
ಹಾಡಲ್ಲಿ ಹಾಡಬೇಕು;
ಹಾಡುನುಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ
ಭಯದ ಬೆನ್ನಟ್ಟಬೇಕು; ॥ ೩ ॥

ಗಂಡೆಯ ಗರ್ಜನೆಗೆ ಮೂಹತ್ತು ಮೂಕೋಟಿ
ಕಲಕಂತ ಬೇರೆಸಬೇಕು;
ಖೂಪುಂತರಾಳದಲಿ ನಭಚಕ್ರಗೋಳದಲಿ
ಮಾರ್ದನಿಗಳೇಳಬೇಕು; ॥ ೪ ॥

ಜಡನಿಬೇ ಸಿಡಿದೆದ್ದ ವೀರಾಟಹಾಸದಲಿ
ಬಾನು ಬುವಿ ಬೆಳಗಬೇಕು;
ನಡೆನುಡಿಗಳಿಡೆಯಲ್ಲಿ ಪದತಾಳ ಗತಿಯಲ್ಲಿ
ಕ್ರಾಂತಿಕಿದಿ ಕೆರಳಬೇಕು; ॥ ೫ ॥

ಜಯಜನನಿ ಶಿರವೆತ್ತಿ ವೀರಭರವಸೆಯಿಂದ
ಮೊಸಹಾಡ ಕೇಳಿ ನೋಡು;
ಇದೋ ಮೊದಲು ಮುನ್ನಿಲ್ಲ-ಮುಗಿದುದಂದಿನ ಪಾಡು
ಮೊಸತಿಂದು ಹೊಸತು ಹಾಡು; ॥ ೬ ॥

ಕರ್ತೃ - ಭಾವ - ಆಕರ

ಕಯ್ಯಾರ ಕಿಜ್ಞಾನಿ ರೈ ಅವರು (ಕ್ರಿಸ್ತ ಶಕ ೧೯೧೫) ಕಾಸರಗೋಡು ಜಿಲ್ಲೆಯ ಕಯ್ಯಾರ ಗ್ರಾಮದವರು. ಶಿಕ್ಷಕ, ಸಾಹಿತಿ, ಪತ್ರಿಕೋದ್ಯಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ಹಲವಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಮುಖ, ಇಕ್ಕಾನ, ಮನನವ ಚೇತನ ಮತ್ತು ಹೊರಗ, ಗಂಧವತಿ - ಕವನ ಸಂಕಲನಗಳನ್ನು ವಿರಾಗಿಸಿ ನಾಟಕವನ್ನು ರಚಿಸಿದ್ದಾರೆ. ಅನ್ನದೇವರು ಮತ್ತು ಇತರ ಕರ್ತೆಗಳು ಸಣ್ಣಕಥಾಸಂಕಲನ. ರತ್ನಾಕರ, ಪರಶುರಾಮ, ಎ. ಬಿ. ತೆಣ್ಣಿ - ಜೀವನ ಚರಿತ್ರೆ, ಮಡಿತವೇ ನನ್ನ ದೇವರು - ಆತ್ಮಕಥೆ, ಗೋವಿಂದ ಪ್ರೇ - ಸ್ತುತಿ ಕೃತಿ: ಸಾಹಿತ್ಯ ದೃಷ್ಟಿ - ವಿಮರ್ಶಾ ಕೃತಿ, ಪಂಚಮಿ - ಅನುವಾದ ಕೃತಿ.



ಇವರಿಗೆ ೧೯೬೮ರಲ್ಲಿ ಕನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೫ರಲ್ಲಿ ಆಳ್ವಿಕ್ ನುಡಿಸಿರಿ ಪ್ರಶಸ್ತಿ, ೨೦೦೯ರಲ್ಲಿ ನಾಡೋಜ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಲಭಿಸಿದೆ. ಇವರು ಮಂಗಳೂರಿನಲ್ಲಿ ನಡೆದ ಅರುವಶಾರನೆಯ ಅವಿಲಭಾರತ ಕನ್ನಡಸಾಹಿತ್ಯ ಸಮ್ಮೇಳನದ ಆಧ್ಯಾತ್ಮರಾಗಿದ್ದರು.

*

*

*

ಬದುಕಿಗೆ ಹೊಸ ತಿರುವನ್ನು ನೀಡಬಲ್ಲ, ಹೊಸ ಆಶಯವನ್ನು, ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ, ಹಳೆಯ ಮೌಡ್ಯವನ್ನು ಕಡಿಮೆಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು. ಆ ಹಾಡು ಎಲ್ಲರಲ್ಲಿ ಕ್ರಾಂತಿಯನ್ನುಂಟು ಮಾಡಬೇಕು. ಅದರ ಮಾದರಿನಿಗಳು ಭೂಮಿ-ಆಕಾಶದಲ್ಲಿ ತುಂಬಬೇಕು. ಎಲ್ಲ ಕೇಳಿರೆಮೆಗಳನ್ನು ಕಡಿಮೆಗೆದು, ಹೊಸ ಹುರುಪನ್ನು ತುಂಬುವ ಹಾಡು ಇಡಾಗಿದೆ. ಇದೇ ಕವನದ ಭಾವ.

* * *

ಪ್ರಸ್ತುತ ಪದ್ಯವನ್ನು ಕಯ್ಯಾರ ಕಿಜ್ಞಾನಿ ರೈ ಅವರು ಸಂಪಾದಿಸಿರುವ ಶತಮಾನದಗಾನ ಕವನಸಂಕಲನ (ಮುಟ. ೧೮-೨೦)ದಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ.

ಪದ - ಪದ್ಯಾಧ್ಯ

ಶೀವೈ-ಹರಿತ, ರಭಸ; ಮಸಗು-ಹರಡು; ತರೇ-ತರಂಗ, ಅಲೆ; ಹಿಮಾದ್ರಿ-ಹಿಮಪರ್ವತ; ಬೆನ್ನಟ್ಟಿ- ಓಡಿಸಿಕೊಂಡು ಹೋಗು; ಕಲಕಂತ-ಇಂಪಾದ ಢ್ಣನಿ; ನಭ-ಆಕಾಶ; ಪದತ್ರಳ-ಕಾಲಿನ ಕೆಳಗೆ

ಅಭ್ಯಾಸ

- ಹೋಷಕ ಅಭ್ಯಾಸ
- ಕಲಿತ ನಿಗದಿತ ಮೂಲ ಪತ್ಯದ ಪಸ್ತುನಿಷ್ಟ ಪ್ರಶ್ನೆಗಳು
- ಅ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ
 ೧. ಢ್ಣನಿ : ದನಿ :: ಯುಗ : _____
 ೨. ಲೋಕಾಂತರ : ಸರಣಿದೇಫ್ರ್ ಸಂಧಿ :: ಉನ್ನತೋನ್ನತ : _____
 ೩. ಚಾನು : ಆಕಾಶ :: ಭಾನು : _____
- ಅ ಕೊಟ್ಟಿರುವ ನಾಲ್ಕು ಆಯ್ದೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ
 ೧. ‘ಹೊಸಹಾಡು’ ಪದ್ಯದ ಆಕರ ಗ್ರಂಥ _____
[ಮನನವ ಚೇತನ ಕೊರಗ ಶತಮಾನದಗಾನ]
 ೨. ‘ಹೊಸಹಾಡು’ ಪದ್ಯದ ಕವಿ _____
[ಗೋಪಾಲಕೃಷ್ಣ ಅಡಿಗ ಕಯ್ಯಾರ ಕಿಜ್ಞಾನಿ ರೈ ದ.ರಾ. ಬೇಂದ್ರೆ ಜಿ. ಎಸ್. ಶಿವರುದ್ರಪ್ಪ]
 ೩. _____ ಶಿಲಿರವನ್ನೇರಿ ಹಾಡಲ್ಲಿ ಹಾಡಬೇಕು.
[ಹಿಮಾಲಯ ಉನ್ನತೋನ್ನತಫನಹಿಮಾದ್ರಿ ಸಹ್ಯಾದ್ರಿ ವಿಂಧ್ಯ]
 ೪. _____ ಪಾಶಗಳ ಕಡಿಮೆಗೆದು ಎದೆಹಿಗ್ಗಿ ಹಾಡಬೇಕು.
[ಜಾತಿ-ಕುಲ-ಮತ-ಧರ್ಮ ಮೇಲು-ಕೀಳು ಬಡವ-ಬಲ್ಲಿದ ಹಳ್ಳಿ-ಪಟ್ಟಣ]

- ಪ್ರೇರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯ ಗ್ರಹಿಕಾ ಪ್ರಶ್ನೆಗಳು
- ಅ.** ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ
- ಉತ್ತರ ಏಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾನೆ?
 - ಉತ್ತರ ಏಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾನೆ?
 - ಎಂತಹ ಹಾಡಿನ ಮಾರ್ಚನಿಗಳೇಳಬೇಕು? ಕ್ರಾಂತಿ ಕಡಿ ಹೇಗೆ ಕೆರಳಬೇಕು? ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು?
- ಆ.** ಕೊಟ್ಟಿರುವ ಪ್ರಶ್ನೆಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
- ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
- ಇ.** ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಉತ್ತರ ಏಂತಹ ಹಾಡು ಹಾಡಬೇಕೆಂದು ಬಯಸುವರು?
 - ವೀರಧ್ವನಿ ಹೇಗೆ ಏರಬೇಕು?
 - ಕಡಿದೋಗೆಯಬೇಕಾದ ಪಾಶಗಳು ಯಾವುವು?
 - ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು?
 - ಬಾನು ಬುವಿ ಯಾವುದರಿಂದ ಬೆಳಗಬೇಕು?
- ಈ.** ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ಬರೆಯಿರಿ
- “ತೀವ್ರತರ ಗಂಭೀರ ಭಾವನೆಯ ತೆರೆ ಮನಸಿ ವೀರಧ್ವನಿಯೇರಬೇಕು”
 - “ಯುಗಯುಗಗಳಾಚೆಯಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು”
 - “ಜಡನಿದ್ದೆ ಸಿಡಿದೆದ್ದ ವೀರಾಟ್ಪಾಸದಲ್ಲಿ ಬಾನು ಬುವಿ ಬೆಳಗಬೇಕು”
 - “ನಡೆನುಡಿಗಳಾಚೆಯಲ್ಲಿ ಪದತಳ ಗತಿಯಲ್ಲಿ ಕ್ರಾಂತಿಕಡಿ ಕೆರಳಬೇಕು”
 - “ಇದೋ ಮೊದಲು ಮುನ್ನಿಲ್ಲ-ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು”

ಚರ್ಚಿವಟಕೆ

ಅ. ನಮೂದಿತ ಪದ್ಯವನ್ನು ಕಂಠಪಾಠ ಮಾಡಿ

ನವಭಾವ _____

ವೀರದ್ವನಿಯೇರಬೇಕು;

॥ ೧ ॥

ಚಾತಿ-ಹುಲ _____

ಗುಡುಗಬೇಕು:

॥ ೨ ॥

ಉನ್ನತೋನ್ನತ _____

ಬನ್ನೆಟಬೇಕು:

॥ ೩ ॥

ಆ. ಹೊಸಹಾಡು ಗೀತೆಯನ್ನು ಸಾಮೂಹಿಕವಾಗಿ ಹಾಡಿ

ಮೂರಕ ಓದು

- ಕಯಾರ್ಯ ಶಿಳ್ಳಣಿ ರೈ ಅವರ ಕವನ ಸಂಕಲನಗಳನ್ನು ಓದಿ



ಸಿರಿಯನಿನ್ನೇನ ಬಣ್ಣಿಪೆನು

[ನಡುಗನ್ನಡ-ಸಾಂಗತ್ಯ]

- ರತ್ನಾಕರವರ್ಣ

ಮುನ್ತೆಯಾಲಿ

ರತ್ನಾಕರವರ್ಣ ಕರಾವಳ ಕನಾಟಕದ ಮಹಾಕವಿ. ಅಪ್ಪಣ ದೇಶಿಂ ಭಂದಸ್ವಾದ ಸಾಂಗತ್ಯದಲ್ಲಿ ಬೃಹತ್ ಕಾವ್ಯವನ್ನೇ ರಚಿಸಿದ್ದಾನೆ. ಇದೊಂದು ಭೋಳಗ-ಯೋಳಗ ಸಮಸ್ಯಯಕಾವ್ಯ. ಆತನ ವರಣನಾ ಶೈಲ, ಪದಸಂಪತ್ತು, ಸ್ವಭಾವಂದವಾರಿ ಹಲಿಯುವ ಭಂದೋಳವಿಲಾಸ - ಇತ್ಯಾದಿಯನ್ನು ವಿದ್ಯಾರ್ಥಿಗಳು ಕಾವ್ಯಭಾಷಾಸದ ದೃಷ್ಟಿಯಂದ ತಿಳಿರಬೇಕೆಂಬ ದೃಷ್ಟಿಯಂದ ಈ ಭಾಗವನ್ನು ಆಲಿಸಿಕೊಣ್ಣಿದೆ.

ಅಧ್ಯೇತಾ ಓದಿ

ಬಿನ್ನಹ	ಧ್ಯಾನ	ರಯ್ಯ	ಮಂಚಿದಿ	ಮೊಲಾರ್‌ಂಡ್
ಮೃಯ್ಯಬ್ರಿ	ಮೂಲೋಕ	ಚಕ್ರಿ	ಶ್ರೀವಿಲಾಸ	ರತ್ನಪುಷ್ಟಕ
ಬೆಳ್ಳಗಿಲೊಳು	ಅಂಬುಜ	ಶತ್ರೀ	ನೃಪ	ಹಂಬಲ

ನಿಗದಿತ ಮೂಲ ನಡುಗನ್ನಡ (ಸಾಂಗತ್ಯ) ಪದ್ಯಪಾಠ

ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಜುವನೆದು
ನಿನ್ನಾಜ್ಞೆ ಕಂಡ ನನ್ನೊಡೆಯಾ

॥ ೧ ॥

ಅಯ್ಯಿಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಿಯ್ಯ ಎಂಚಮೊಲಾರ್‌ಂಡೆಂದು ತುಳುವರು
ಮೃಯ್ಯಬ್ರಿ ಕೇಳಬೇಕಣ್ಣ

॥ ೨ ॥

ಭರತಭೂತಳಕೆ ಸಿಂಗಾರವಾದಯೋಧ್ಯಾ
ಮರದೊಳು ಮೂಲೋಕ ಮೊಗಳೆ
ಭರತಚಕ್ರೀಶ್ವರ ಸುವಿಭಾಳುತ್ತಿದ್ವನಾ
ಸಿರಿಯನಿನ್ನೇನ ಬಣ್ಣಿಪೆನು

॥ ೩ ॥

ಮರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರೀಯ ಹೇಳಲಳವೇ

॥ ೪ ॥

ಆ ವಿಭುವೋಂದಿನದುದಯದೊಳಿದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೃಹ ತಾನೋಲಗವಾದೊಂದು
ಶ್ರೀವಿಲಾಸವನೇನನೆಂಬೆ

॥ ೫ ॥

ನವರತ್ನ ಹೇಮನಿಮಿತವೆನಿಪಾಸ್ಯಾನ
ಭವನದೊಳು ರಾಜರತ್ನ
ಭವಿವಡದೆಸೆದನು ರತ್ನಪುಷ್ಟಕದೊಳು
ದಿವಿಜೇಂದ್ರನೊಪ್ಪವಂದದೊಳು

॥ ೬ ॥

ತರತರವಿಡಿದು ಧಾಳಿಸುತ್ತಿಹ ದೀರ್ಘ ಚಾ
ಮರಗಳ ಸಾಲೋಳಿಸೆದನು
ಹರಿವ ಬೆಳ್ಗಿಲ್ಲಾಳು ತೋರಿ ಮರಸುವ ಚಂ
ದಿರನೋ ಭಾಸ್ಯರನೋಯೆಂಬಂತೆ

॥ ೭ ॥

ಅಂಬುಜವೆಲ್ಲವು ರವಿಯ ನೋಳಂತೆ ನೀ
ಲಾಂಬುಜ ನೋಳಂತೆ ಶಶಿಯಾ
ತುಂಬಿದ ಸಭೀಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಿ

॥ ೮ ॥

ಪದವಿಂಗಡಣಾ ಓದು

- ಪದ್ಯ-೧.** ಬಿನ್ನಪ ಗುರುವೆ ಧ್ಯಾನಕೆ ಬೇಸರ + ಆದಾಗ ನಿನ್ನನು + ಆದಿಯ ಮಾಡಿಕೊಂಡು ಕನ್ನಡದ
+ ಒಳಗೆ + ಒಂದು ಕಥೆಯ ಪೇಳುವೆನು + ಅದು ನಿನ್ನ + ಆಜ್ಞೆ ಕಂಡ ನನ್ನ + ಒಡೆಯಾ
- ಪದ್ಯ-೨.** ಅಯ್ಯೆ + ಅಯ್ಯೆ ಚೆನ್ನು + ಆದುದು + ಎನೆ ಕನ್ನಡಿಗರು ರಯ್ಯಾ ಮಂಚಿದಿ + ಎನೆ ತೆಲುಗ
ಅಯ್ಯೆ + ಅಯ್ಯೆ ಎಂಚ ಪೊಲೋ + ಅಂಡ್ + ಎಂದು ತುಳುವರು ಮೈ + ಉಬ್ಬ
ಕೇಳಬೇಕು + ಅಣ್ಣಾ

- ಪದ್ಯ-೩.** ಭರತಭೂತಳಕೆ ಸಿಂಗಾರ + ಆದ + ಅಯೋಧ್ಯ್ಯ ಮರದ + ಒಳ ಮೂಲೋಕ ಹೊಗಳೆ ಭರತಚಕ್ರ + ಈಶ್ವರ ಸುಖಿಬಾಳುತೆ + ಇರ್ವನು + ಆ ಸಿರಿಯನು + ಇನ್ನು + ಏನ ಬಣ್ಣಿಪೆನು
- ಪದ್ಯ-೪.** ಮರುಪರಮ + ಈಶನ ಹಿರಿಯ ಕುಮಾರನು ನರಲೋಕಕೆ + ಒಬ್ಬನೆ ರಾಯ ಮುರಿದು ಕಣ್ಣಿ + ಇಟ್ಟಿರೆ ಕ್ಷಣಿಕೆ ಮುಕ್ತಿಯ ಕಾಂಬ ಭರತ ಚಕ್ರಿಯ ಹೇಳಲ್ + ಅಳವೆ?
- ಪದ್ಯ-೫.** ಆ ವಿಭು + ಒಂದು ದಿನದ + ಉದಯದೊಳು + ಎದ್ದು ದೇವತಾ + ಅರ್ಚನೆಯನು ಮಾಡಿ ಚಾವಡಿಗೆ + ಇದಿ ತಾನ್ + ಓಲಗವಾದ + ಒಂದು ಶ್ರೀ ವಿಲಾಸವನು ಏನನ್ + ಎಂಬೆ
- ಪದ್ಯ-೬.** ನವರತ್ನ ಹೇಮ ನಿಮಿಂತ + ಎನಿಪ + ಆಸ್ಥಾನ ಭವನದೊಳ್ಳೆ + ಆ ರಾಜರತ್ನ ಭವಿ + ಪಡೆದು + ಎಸೆದನು ರತ್ನಪುಷ್ಟಕದೊಳು ದಿವಿಜ + ಇಂದ್ರನ್ + ಒಮ್ಮೆವ + ಅಂದದೊಳು
- ಪದ್ಯ-೭.** ತರತರ + ಹಿಡಿದು ಧಾಳಿಸುತ್ತ + ಇಹ ದೀರ್ಘ ಚಾಮರಗಳ ಸಾಲೋಳ್ಳೆ + ಎಸೆದನು ಹರಿವ ಬೆಳ್ಳೆ + ಮುಗಿಲೊಳು ತೋರಿ ಮರಸುವ ಚಂದಿರನೋ ಭಾಸ್ಕರನೋ ಎಂಬಂತೆ
- ಪದ್ಯ-೮.** ಅಂಬುಜ + ಎಲ್ಲವು ರವಿಯ ನೋಳ್ಳೆ + ಅಂತೆ ನೀಲ + ಅಂಬುಜ ನೋಳ್ಳೆ + ಅಂತೆ ಶಶಿಯ + ಆ ತುಂಬಿದ ಸಭೆ + ಎಲ್ಲ ನೃಪನ ನೋಡುವ ಮಿಕ್ಕ ಹಂಬಲ ಮರೆತುದು + ಅಲ್ಲಿ + ಅಲ್ಲಿ

ಕರ್ತೃತ್ವ - ಭಾವ - ಆಕರ

ರತ್ನಾಕರವರ್ಣೀಕ [ಕ್ರಿಸ್ತ ಶಕ ೧೫೯೦] ದಳ್ಳಿಂಳನ್ನುಡಿ ಜಿಲ್ಲೆ ಮೂಡುಬಿದರೆಯವರು. ಕನ್ನಡ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯ, ಕರಾವಳಿ ಕನಾಟಕದ ಮಹಾಕವಿ. ಅಪ್ಪಟ ದೇಸಿ ಭಂದಸ್ಸಾದ ಸಾಂಗತ್ಯದಲ್ಲಿ ಬೃಹತ್ ಕಾವ್ಯವನ್ನು ರಚಿಸಿದ್ದಾರೆ. ಸೂರ್ಯವಂಶಕ್ಕೆ ಸೇರಿದವರು. ತಾಳಪ್ರದೇಶದ ಬ್ರೈರರಸ ಒಡೆಯರ ಆಸ್ಥಾನದಲ್ಲಿ ಕೆಲವು ಕಾಲ ಇದ್ದು ಶೃಂಗಾರಕವಿ ಅಭಿಧಾನಕ್ಕೆ ಪಾತ್ರರಾಗಿದ್ದರು. ಯೋಗಶಾಸ್ತ್ರ ಮತ್ತು ಕಾವ್ಯಶಾಸ್ತ್ರಗಳಿರಡರಲ್ಲೂ ಪರಿಣತರಾಗಿದ್ದರು. ಭರತೀಯೈಭವ ಸಾಂಗತ್ಯ ಕಾವ್ಯವನ್ನು, ಅಪರಾಜಿತೇಶ್ವರ ಶತಕ, ತ್ರೀಲೋಕಶತಕ, ರತ್ನಾಕರಾಧಿಶ್ವರಶತಕ - ಜೈಸಂಥಾರ್ಮಿಕ ಕಾವ್ಯಗಳನ್ನು ರಚಿಸಿರುವರು. ಸುಮಾರು ಎರಡುಸಾವಿರ ಸಾಂಪ್ರದಾಯಕ ಹಾಡುಗಳನ್ನು ರಚಿಸಿದ್ದು ಅವು ಅಧ್ಯಾತ್ಮ ಗೀತಗಳಿಂದು ಪ್ರಸಿದ್ಧವಾಗಿವೆ

*

*

*

*

ಭರತೀಯೈಭವ ಮಹಾಕಾವ್ಯ. ಇದನ್ನು ಸಾಂಗತ್ಯ ಭಂದಸ್ಸಿನಲ್ಲಿ ರಚಿಸಿದ್ದಾನೆ. ಈ ವಿಸ್ತಾರ ಕಾವ್ಯ ಆದಿತೀರ್ಥಂಕರ ವೃಷಭದೇವನ ಮಕ್ಕಳಾದ ಭರತ ಬಾಹುಬಲಿಯರ ಕಥೆಯನ್ನು ಒಳಗೊಂಡಿದೆ. ಭರತ

ಅಯೋಧ್ಯೆಯಲ್ಲ ಬಾಹುಬಲಿ ಪೌದನಪುರದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಭರತನ ಅರಮನೆಯ ಆಯುಧಾಗಾರದಲ್ಲಿ ಚಕ್ರರತ್ನ ಹುಟ್ಟಿತು. ಅದನ್ನು ಮುಂದಿಟ್ಟುಕೊಂಡು ಭರತ ದಿಗ್ನಿಜಯ ನಡೆಸಿ ಪ್ರಥಮಚಕ್ರ ಎನಿಸಿದ. ಈತನ ಆಳ್ವಿಕೆಯ ವೈಭವವನ್ನು ಬಣ್ಣಿಸುವುದೇ ಪ್ರಸ್ತುತ ಪದ್ಯಭಾಗದ ಪ್ರಥಾನಶ್ಚ ಅಲ್ಲದೆ ಕವಿ ಭಾವ.

* * * *

ತ.ಸು. ಶಾಮರಾವ್ ಅವರು ಸಂಪಾದಿಸಿದ ರತ್ನಾಕರವರ್ತೀ ವಿರಚಿತ ಭರತೇಶವೈಭವ ಸಂಗ್ರಹ ಗ್ರಂಥದ ಆಸ್ಥಾನಸಂಧಿಯ (ಮುಟ ಲ್ಯಾ - ಇಂ) ೨, ೪, ೧೧, ೧೨, ೧೩, ೧೪, ೧೫ ಮತ್ತು ಇಳಿನೆಯ ಪದ್ಯಗಳನ್ನು ಆರಿಸಿ ಸಂಯೋಜಿಸಿ ನಿಗದಿಪಡಿಸಿದೆ.

ಪದ - ಪದ್ಯಾಧ್ಯಾತ್ಮ

ಬಿನ್ನಹ-ಅರಿಕೆ; ಆದಿ-ಮೋದಲು; ಆಳ್ವಿ-ಅಪ್ಪಣೆ: ಚೆನ್ನು-ಒಳ್ಳೆಯದು, ಅಂದವಾದುದು; ಮಂಚಿದ - ಒಳ್ಳೆಯದು (ತೆಲುಗು); ಮೊಲ್ಯು-ಚಂದ; ಆಂಡ್ - ಆಯಿತು; ಭೂತಳ-ಭೂಮಿ; ಮೂಲೋಕ-ಮೂರುಲೋಕ; ಸಿರಿ-ಸಂಪತ್ತು; ಕಾಂಬ-ಕಾಣುವ; ಚಕ್ರಿ-ಚಕ್ರವರ್ತಿ; ಅಳವೇ-ಸಾಧ್ಯವೇ?; ವಿಭು-ದೊರೆ; ಖದು-ಹೊಂದು, ತಲಪು, ಸೇರು; ಓಲಗ್-ರಾಜಸಭೆ, ದಬಾರು; ಶ್ರೀವಿಲಾಸ-ವೈಭವ, ಬೆಡಗು; ನವರತ್ನ-ಒಂಬತ್ತು ರತ್ನ; ಹೇಮ-ಚಿನ್ನ; ಭವಿ-ಕಾಂತಿ; ಎಸೆ-ಶೋಭಿಸು; ದಿವಿಜೇಂದ್ರ-ದೇವೇಂದ್ರ; ಒಪ್ಪು ಶೋಭಿಸು; ಧಾಳಿಸು-ಪ್ರಕಾಶಗೋಳಿಸು, ಹೊಳಪು ಮಾಡು; ಅಂಬುಜ-ತಾವರೆ; ನೀಲಾಂಬುಜ-ನೈದಿಲೆ; ರವಿ-ಸೂರ್ಯ; ಶಶಿ-ಚಂದ್ರ; ನೃಪ-ರಾಜ; ಹಂಬಲ-ಚಿಂತೆ; ಮಂಚಿದ - ಚಂದವಾದದ್ದು

ಪತ್ಯಾಧಾರ ಟಿಪ್ಪಣಿ

- ಮೂಲೋಕ :** ಮೂರು ಲೋಕ - ಸ್ವರ್ಗ, ಮತ್ತ್ಯ ಮತ್ತು ಪಾತಾಳ
- ನವರತ್ನ :** ಒಂಬತ್ತು ರತ್ನ - ವಜ್ರ, ವೈಘೋಯ, ಗೋಮೇಧಿಕ, ಪುಷ್ಟರಾಗ, ನೀಲ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಮುತ್ತು
- ದಿವಿಜೇಂದ್ರ :** ದಿವಿ-ಸ್ವರ್ಗ ; ಜ-ಹುಟ್ಟಿದ ; ದಿವಿಜ - ಸ್ವರ್ಗದಲ್ಲಿ ಹುಟ್ಟಿದವ - ದೇವತೆ ; ಇಂದ್ರ - ಒಡೆಯ ; ದಿವಿಜೇಂದ್ರ - ಸ್ವರ್ಗದಲ್ಲಿ ಹುಟ್ಟಿದವರ ಒಡೆಯ; ದೇವತೆಗಳ ಒಡೆಯ - ದೇವೇಂದ್ರ.
- ಚಾವಡಿ :** ಆಸ್ಥಾನ, ಓಲಗಶಾಲೆ, ಹಳ್ಳಿಯಲ್ಲಿ ಪಂಚಾಯಿತಿ ಸೇರುವ ಸ್ಥಳ, ಗ್ರಾಮ ಕಚ್ಚೀರಿ, ಮನೆಯ ಮುಂದಿನ ಜಗಲಿ

ಅಭ್ಯಾಸ

- ಮೋಪಕ ಅಭ್ಯಾಸ
- ಕಲಿತ ನಿಗದಿತ ಮೂಲ ಪಠ್ಯದ ವಸ್ತುನಿಷ್ಟ ಪ್ರಶ್ನೆಗಳು
 - ಮೊದಲೆರಡು ಪದಗಳಿಗರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ
 - ಇ. ಬಿನ್ನಹ : ಅರಿಕೆ :: ವಿಭು : _____
 - ಇ. ಮೊಗಳು : ತೆಗಳು :: ಕಾಮುಗಿಲ್ : _____
 - ಇ. ಭರತ : ಅಯೋಧ್ಯೆ :: ಬಾಹುಬಲಿ : _____
- ಪ್ರೇರಣಾ ಅಭ್ಯಾಸ
- ಕಲಿತ ನಿಗದಿತ ಮೂಲ ಪಠ್ಯದ ವಿಷಯಗ್ರಹಣ ಪ್ರಶ್ನೆಗಳು
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಏಳು/ಎಂಟು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಭರತ ಚಕ್ರವರ್ತಿಯ ರಾಜದಬಾರಿನ ವೈಭಿವವನ್ನು ವಿವರಿಸಿ.
 - ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
- ಇ. ಧ್ವನಿ ಬೇಸರಾದಾಗ ಏನು ಮಾಡುತ್ತೇನೆಂದು ಕವಿ ಹೇಳುತ್ತಾನೆ?
- ಇ. ಬೇರೆಬೇರೆ ಭಾಷಿಕರು ತನ್ನ ಕೃತಿಯನ್ನು ಹೇಗೆ ಹೊಗಳಬೇಕೆಂದು ಕವಿ ಬಯಸುವನು?
- ಇ. ಭರತ ಚಕ್ರವರ್ತಿ ಓಲಗಮಂಟಪವನ್ನೇರಿದ ಸಂದರ್ಭವನ್ನು ಬಣ್ಣಿಸಿ.
- ಆ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಇ. ಭರತೇಶವೈಭವ ಕಾವ್ಯದ ಕರ್ತೃ ಯಾರು?
- ಆ. “ಸಿರಿಯನ್ನೇನ ಬಣ್ಣಿಪೆನು” ಪದ್ಯವನ್ನು ಭರತೇಶವೈಭವ ಕೃತಿಯ ಯಾವ ಭಾಗದಿಂದ ಆರಿಸಿಕೊಳ್ಳಲಾಗಿದೆ?
- ಇ. ಭರತ ಚಕ್ರವರ್ತಿ ಓಲಗಕ್ಕೆ ಹೇಗೆ ಬರುತ್ತಾನೆ?
- ಇ. ಆಸ್ಥಾನ ಭವನದೊಳಗೆ ರಾಜನು ಹೇಗೆ ಶೋಭಿಸುವನು?
- ಇ. ತುಂಬಿದ ಸಭೆ ಮೃಮರೆತು ಕಾತುರರಾಗಿದ್ದಂತೆ ಕಾರಣವೇನು?

ಕ್ರ. ಕೊಟ್ಟಿರುವ ವಾಕ್ಯಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ಬರೆಯಿರಿ

೧. “ಕನ್ನಡದೋಳಗೊಂದು ಕಥೆಯ ಪೇಜುವೆನು”
೨. “ಶ್ರೀ ವಿಲಾಸವನೇನನೆಂಬೆ?”
೩. “ಚಂದಿರನೋ ಭಾಸ್ಕರನೋಯೆಂಬಂತೆ”

ಸ್ವೇಧಾಂತಿಕ ಭಾಷಾಭ್ಯಾಸ

- ಭಂದಸ್ಸು ಮುಂದುವರಿದುದು

ಅಕ್ಷರಗಳು:

ಮೂರು ಮೂರು ಅಕ್ಷರಗಳ ಗುಂಪನ್ನು ಅಕ್ಷರಗಣವೆನ್ನುತ್ತೇವೆ. ಇಲ್ಲಿ ಮಾತ್ರಾಗಳು ಇಂತಿಷ್ಟೇ ಇರಬೇಕೆಂಬ ನಿಯಮವಿಲ್ಲ. ಹಿಗೆ ಮೂರು ಮೂರು ಅಕ್ಷರಗಳ ಲೆಕ್ಕಾಚಾರದಿಂದ ಗಣಗಳನ್ನು ವಿಂಗಡಿಸುವುದು ವೃತ್ತಜಾತಿಯ ಭಂದಸ್ಸುಗಳಲ್ಲಿ ಮಾತ್ರ. ಕನ್ನಡದಲ್ಲಿ ಮುಖ್ಯವಾಗಿ ಉತ್ತಲಮಾಲ, ಚರ್ಚಮಾಲ, ಶಾದೂರಲ ವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ವರ್ಗರಾ, ಮಹಾಸ್ವರ್ಗರಾ ಎಂಬ ಆರು ವೃತ್ತಗಳು ಹೆಸರುವಾಸಿಯಾಗಿವೆ. ಅಕ್ಷರಗಣದಲ್ಲಿ ಎಂಟು ವಿಧದ ಗಣಗಳು ಇವೆ. ಅವುಗಳನ್ನು ಒಂದು ಸೂತ್ರದಲ್ಲಿ ಹೇಳಬಹುದು. ಅವು ಹೀಗಿವೆ.

ಯಮಾತಾರಾಜಭಾನಸಲಗಂ

ಯಮಾತಾ	= ಉ - -	ಯಗಣ
ಮಾತಾರಾ	= - - -	ಮಗಣ
ತಾರಾಜ	= - - ಉ	ತಗಣ
ರಾಜಭಾ	= - ಉ -	ರಗಣ
ಜಭಾನ	= ಉ - ಉ	ಜಗಣ
ಭಾನಸ	= - ಉ ಉ	ಭಗಣ
ನಸಲ	= ಉ ಉ ಉ	ನಗಣ
ಸಲಗಂ	= ಉ ಉ -	ಸಗಣ

ಆರುವೃತ್ತಗಳನ್ನು ಸುಲಭವಾಗಿ ಗುರುತಿಸಲು ಇರುವ ಸ್ಥಾಲ ಸಾಧನ ಪದ್ಯ

“ಗುರುವೋಂದಾದಿಯೊಳ್ಳತ್ತಲಂ ಗುರು ಮೊದಲ್ ಮೂರಾಗೆ ಶಾದೂರಲಮಾ |

ಗುರುನಾಲ್ಕಾಗಿರಲಂತು ಸ್ವರ್ಗರೆ ಲಘುದ್ವಂದ್ವಂ ಗುರುದ್ವಂದ್ವಮಾ | ಗಿರೆ ಮತ್ತೇಭ ಲಘುದ್ವಯ ತ್ರಿಗುರುವಿಂದಕ್ಕುಂ ಮಹಾಸ್ವರ್ಗರಾ | ಹರಿಣಾಕ್ಷೀ ಲಘುನಾಲ್ಕು ಚಂಪಕಮಿವಾರು ಶ್ವಾತಕೋಣಾಟಕಂ”

ಭಾಷಾ ಚರ್ಚೆಗಳಿಗೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
 - ಖಾಯಿತ ಕಣಾರಟಕ ವೃತ್ತಗಳನ್ನು ಯಾವುವು?
 - ಅಕ್ಷರಗಣಗಳಲ್ಲಿ ಎಷ್ಟು ವಿಧಾ? ಅವುಗಳನ್ನು ಯಾವುವು?

ಚರ್ಚೆಗಳಿಗೆ

- ನಮೂದಿತ ಪದ್ಯಗಳನ್ನು ಕಂಠಪಾಠ ಮಾಡಿ

ಭರತಭೂತಳಕೆ _____

_____ ಬಣ್ಣಿಪೆನು

॥ ೨ ॥

ಮರುಪರಮೇಶನ _____

_____ ಹೇಳಲಳವೇ

॥ ೩ ॥

ನವರತ್ನ _____

_____ ವಂದದೊಳು

॥ ೪ ॥

ಮೂರಕ ಓದು

- ತ. ಸು. ಶಾಮರಾವ್ ಅವರು ಸಂಪಾದಿಸಿದ ರತ್ನಾಕರವರ್ಣ ವಿರಚಿತ ಭರತೇಶಪ್ಪೆಭವ ಸಂಗ್ರಹವನ್ನು ಓದಿ



ಸಾಧ್ವಕ ರಕ್ಷಣೆ

[ಸುಖಾದಿ ಮತ್ತು ತತ್ವ ಪದ]

-ಶ್ರೀ ವಾದಿರಾಜ, - ಶಿಶುನಾಳ ಶರೀಫ್

ಮುನ್ನಯಾಲಿ

ಕನ್ನಡ ಸಾಹಿತ್ಯದಲ್ಲಿ ದಾಸನಾಹಿತ್ಯೆ ಒಂದು ವಿಶಿಷ್ಟ ಘಟ್ಟ. ಭಕ್ತಿಯ ಪ್ರಾಧಾನ್ಯದ ಜರ್ಗೆ ನೀತಿಬೋಳಿಂದ ಕೃತಿರಚನೆಗಳೂ ರೂಪಿತವಾಗಿದ್ದು ಈ ಕಾಲಘಟ್ಟದ ಒಂದು ಹಿಲಿವೆ. ಹಲಿನಾಮನ್ಯಾಸ ರಚನೆಯಲ್ಲಿ ಅವಷಣಾಭಾವವಿಂದ ರೂಪಿತವಾದ ಕೀರತನೆ, ಸುಳಾದಿ, ಉದಾಖೋಣ ಮತ್ತು ದಿಂಘಕೃತಿರಚನೆ ಸರಳವಾಗಿ, ದೇಹದುಂಜವಿಂದ ಕೂಡಿರುವಂಥಿವೆ. ಇವು ಸಮಾಜದ ಉನ್ನತಿಗೆ ಹಾಗೂ ಆತ್ಮಉನ್ನತಿಗೆ ಮಾನದಶೀಲ. ಇಂತಹ ವಿಶಿಷ್ಟ ಸಾಹಿತ್ಯವನ್ನು ಸ್ವಜಿಲಿದ ನೂರಾರು ಹಲಿದಾಸರಲ್ಲಿ ಪುರಂದರಾನ, ಕನಕದಾನ, ದೂರಪಾಲದಾನ, ಶ್ರೀವಾದಿರಾಜ ಮೊದಲಾದವರು ರಚಿಲಿದ ಕೀರತನೆಗಳಿಂದ ದಾಸನಾಹಿತ್ಯೆ ಸಮುದ್ಧವಾಗಿದೆ.

* * * *

ತತ್ತ್ವಪದಗಳೂ ದಾಸನಾಹಿತ್ಯದಷ್ಟೇ ಮಹತ್ವಪೂರ್ಣವಾಗಿವೆ. ಸಾದರನದ್ವಾಶ ತತ್ತ್ವ ಜ್ಞಾನವನ್ನು ಸಾಮಾನ್ಯಲಿಗೂ ಅರ್ಥವಾಗುವಂತೆ ಆಡುಭಾಷೆಯಲ್ಲಿ ಹಾಡಿರುವುದು ತತ್ತ್ವಪದಕಾರರ ವೈಶಿಷ್ಟ್ಯ. ಹಿಂದಿ ಭಾಷೆಯಲ್ಲಿ ಕಣಿಕೆಯಲ್ಲಿ ತತ್ತ್ವ ಜ್ಞಾನವನ್ನು ಸರಳ ಪದಬಿಳಕೆಯ ಮೂಲಕ ಉಳಬಿಡಿಸಿದರೆ, ಶಿಶುನಾಳ ಶಿಲಂಘರು ಕನ್ನಡದಲ್ಲಿ ಇಂತಹ ಮಹತ್ವಾಯವನ್ನು ನಾಧಿಲಿ ಕನ್ನಡದ ಕಣಿಕೆಯಲ್ಲಿ ದಿಂಘಿನಿಂದ ನಾವಿನ ತನಕ ದಿನನಿತ್ಯ ಬಳಸುವ ಅರ್ಥಮಾಲ್ಯ ವಸ್ತು ನಿಇಯ. ಇದರಂತೆ ಒಬಿರೂ ಒಹು ಉಪಯೋಗಿ. ಸಮಾಜದಲ್ಲಿ ಎಲ್ಲಾ ಸಂದರ್ಭಗಳಲ್ಲಿ ಬೇಕಾದ ಈ ಅಮೂಲ್ಯ ಅರ್ಥದರ್ಶ ಒಬಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವ ಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ.

ಪ್ರಕೃತಿಯಲ್ಲಿ ಬೇಡವಾದ ವಸ್ತು ಯಾವುದೂ ಇಲ್ಲ. ಕೆಲವು ಹೆಚ್ಚು ಮತ್ತೆ ಕೆಲವು ಕಡಿಮೆ ಉಪಯೋಗಿ ವಸ್ತುಗಳಾಗಿವೆ. ಹುಟ್ಟಿನಿಂದ ನಾವಿನ ತನಕ ದಿನನಿತ್ಯ ಬಳಸುವ ಅರ್ಥಮಾಲ್ಯ ವಸ್ತು ನಿಇಯ. ಇದರಂತೆ ಒಬಿರೂ ಒಹು ಉಪಯೋಗಿ. ಸಮಾಜದಲ್ಲಿ ಎಲ್ಲಾ ಸಂದರ್ಭಗಳಲ್ಲಿ ಬೇಕಾದ ಈ ಅಮೂಲ್ಯ ಅರ್ಥದರ್ಶ ಒಬಿರನ್ನು ಸಂತ ತನ್ನ ದೃಷ್ಟಿಯಲ್ಲಿ ನೋಡಿದ ಪರಿ ಈ ತತ್ತ್ವ ಪದದಲ್ಲಿ ಸರಳ ಸುಂದರವಾಗಿ ಚಿತ್ರಿತವಾಗಿದೆ.

ಅಧ್ಯೇತ್ಸಿ - ಓದಿ

ಹುಂಜರ ಕಂಜಾಸ್ಸಿ ಅಕ್ಕಯಾಂಬರ ಹಯವದನ ವಜ್ರಪಂಜರ ಬಿರುದು

ನಿಗದಿತ ಮೂಲ ಸುಖಾದಿ

ಹುಂಜರ ಮೊರೆಯಿಡೆ ಬಂದೊದಗಿದವನಿವಾ
ಕಂಜಾಸ್ಸಿ ಕರೆಯೆ ಅಕ್ಕಯಾಂಬರವನಿತ್ತನಿವಾ॥
ಸಂಜೆಯ ತೋರಿಸಿ ಧನಂಜಯನ ಕಾಯ್ದವನಿವಾ
ಅಂಜಿದ ಪ್ರಹ್ಲಾದಗಭಯವನಿತ್ತನಿವಾ॥
ನಂಜುಂಡನಾಗಿ ಇಧ್ನ ಸಿರಿಹಯವದನ ಭಕ್ತವಜ್ಞ
ಪಂಜರನೆಂಬ ಬಿರುದು ತಪ್ಪದೆ ನಂಬಿಕೊಳ್ಳಿರೋ॥

- ಶ್ರೀವಾದಿರಾಜ

ಅಧ್ಯೇತ್ಸಿ - ಓದಿ

ದಿವಿನಾದ	ದಂಡಿಗ	ಮಹಾತ್ಮ	ಅಂಬಿಗ	ಕೂರಿಗ್ನಾದೆ	ಕೇರುವ
ಉರುವ	ಬೆತ್ತು	ಚಕ್ಕಡಿ	ನಂದಿ	ಚಪ್ಪರ	ವಿಕದಂಡಿಗೆ
ನಂದಿಕೋಲು	ಟಲಗ				

ನಿಗದಿತ ಮೂಲ ತತ್ವಪದ

ಬಿದಿರು (ನಾ) ಯಾರಿಗ್ಲ್ಲದವಳು || ೫ ||

ಹುಟ್ಟುತ ಹುಲ್ಲು ನಾನಾದೆ
ಬೆಳೆಬೆಳೆಯುತ್ತ ದಿವಿನಾದೆ
ಮಹ್ಕಳನು ಶಾಸುವ ಶೊಟ್ಟಿಲಾದೆ || ೬ ||

ಪಲ್ಲಕ್ಕಿ ದಂಡಿಗೆಯಾದೆ
ಪತ್ರೀಗೆ ಬುಟ್ಟಿ ತಾನಾದೆ
ಮಹಾತ್ಮರ ಕೈಗೆ ಬೆತ್ತು ನಾನಾದೆ || ೭ ||

ಕಟ್ಟಲು ಒನಕೆಯಾದೆ
ಅಂಬಿಗೆ ಕೋಲು ತಾನಾದೆ
ರ್ಯುತನಿಗೆ ಬಿತ್ತುವ ಕೂರಿಗ್ನಾದೆ || ೮ ||


ಬೀಸುವ ಗೂಡಿವಾದೆ
ಕೇರುವ ಮರವಾದೆ
ಮುದುಕರಿಗೆ ಉರುವ ಬೆತ್ತವಾದೆ || ೯ ||

ಆಡುವ ಕೋಲಾದೆ
ಹೂಡಲು ಚಕ್ಕಡಿಯಾದೆ
ಸಿದ್ದರಾಮೇಶಗೆ ನಂದಿ ಕೋಲಾದೆ || ೧೦ ||

ನೆರಳಿಗೆ ಚಪ್ಪರವಾದೆ
ವಿಕದಂಡಿಗೆ ಕೊಳವೆಯಾದೆ
ಶಿಶುನಾಳಾಧೀಶಗೆ ಟಲಗವಾದೆ || ೧೧ ||

ಕರ್ತೃ - ಭಾವ - ಆಕರ್

ಶ್ರೀ ವಾದಿರಾಜರು ದಾಸ ಶೈವಪೂರಲ್ಲಿಬ್ಬರು. ಇವರು (ಕ್ರಿಸ್ತ ಶಕ ೧೪೮೦) ಉಡುಪಿ ಜಿಲ್ಲೆಯ ಕುಂಭಾಸಿಯ ಮಾನಿಕ್ಯರೆಯವರು. ಬಾಲ್ಯದಲ್ಲೇ ಸಂನ್ಯಾಸ ದಿಕ್ಕೆ ಪಡೆದು ವಾದಿರಾಜತೀರ್ಥರಾದರು. ಉಡುಪಿ ಸೋದೆಮರದ ಅಧಿಪತಿಗಳಾಗಿದ್ದರಲ್ಲದೆ ರಾಜ ಅರಸಪ್ನಾಯಕನಿಂದ ಗೌರವಾದರವನ್ನು ಪಡೆದಿದ್ದರು. ವೈಕುಂಠವಣನೆ, ಸುಂಡಕ್ತಿಯೆ, ಶ್ವಷ್ಪಗಢ್ಯ, ಭ್ರಮರಗೀತ, ಕೀಚಕವಧೆ ಮೊದಲಾದ ಕನ್ನಡ ಕೃತಿಗಳನ್ನು ಯುಕ್ತಿಮಲ್ಲಿಕಾ, ಉಪನಿಷತ್ಸಫಾರತೀ, ಸರಸಫಾರತೀವಿಲಾಸ, ತೀರ್ಥಪ್ರಬಂಧ ಮೊದಲಾದ ಸಂಸ್ಕತ ಕೃತಿಗಳನ್ನು ರಚಿಸಿದ್ದಾರೆ. ಶಾಸ್ತೀಯ ವಾಜ್ಯಯವನ್ನೂ ಸಾಹಿತ್ಯ ಶೈಲಿಯಲ್ಲಿ ರಚಿಸಿದ ಕೀರ್ತಿ ಇವರದ್ದು. ಇವಲ್ಲದೇ ಲಕ್ಷ್ಮಿ ಸೋಭಾನೆ, ಭಾರತ ತಾತ್ಯಯ ನಿಣಾಯ ಟೀಕೆ - ಕೃತಿಗಳನ್ನು ರಚಿಸಿದ್ದಾರೆ.



* * *

ಸಂತ ಶಿಶುನಾಳ ಶರೀಫ ತತ್ತ್ವಪದ ರಚನಾಕಾರರಾದ ಅವರು (ಕ್ರಿಸ್ತ ಶಕ ೧೮೮೯) ಧಾರವಾಡ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ, ಶಿಶುನಾಳದವರು. ಬಾಲ್ಯದ ಹೆಸರು ಮಹಿಂದ್ರ ಶರೀಫ. ಗುರು ಕೆಳಸದ ಗೋವಿದ ಭಟ್ಟರು. ಕನಾಂಡಿಕದ ಕಬೀರರೆಂದೇ ಶರೀಫರು ಪ್ರಸಿದ್ಧರು. ಶಿಶುನಾಳಾಧಿತ, ಶಿಶುನಾಳೀತ ಅಂಕಿತ. ಇವರು ನೂರಾರು ತತ್ತ್ವ ಪದಗಳನ್ನು ರಚಿಸಿದ್ದಾರೆ.

* * *

ದೇವರು ಭಕ್ತಪರಾಧಿನ. ಭಕ್ತರ ಸಂಕಷ್ಟ ನಿವಾರಿಸಲು ವಿವಿಧ ರೂಪ ತಳೆದ ಹಲವು ಸಂದರ್ಭಗಳನ್ನು ಓದಿದ್ದೇವೆ ಹಾಗೂ ಕೇಳಿದ್ದೇವೆ. 'ಭಕ್ತಪರಾಧಿನ'ನೆಂದು ಬಿರುದಾಂಕಿತನಾದ ದೇವನನ್ನು ಏಕಭಾವ ಅಲ್ಲದೆ ಏಕಜಿತ್ತದಿಂದ ನಂಬಿದರೆ ಭಕ್ತರ ಸಂಕಚಿ ದೂರಾಗುವುದು ಎಂಬುದು ಸುಳಾದಿಯ ಭಾವ.

* * *

ಬಿದಿರು ಮಾನವನ ಜೀವನದಲ್ಲಿ ಮಟ್ಟನಿಂದ ಸಾಮಿನವರೆಗೂ ಒಮ್ಮ ಉಪಯೋಗಿ ಸಸ್ಯ. ಜೀವನದ ವಿವಿಧ ಮಜಲುಗಳಲ್ಲಿ ಬಿದಿರಿನ ಉಪಯೋಗಕ್ಕೆ ಕುರಿತು ಈ ತತ್ತ್ವಪದ ವರ್ಣಸಿದೆ.

* * *

ಪ್ರಸ್ತುತ ಸಾಧಕ ರಕ್ಷಣೆ ಶೀಜ್ಞಕೆಯ ಸುಳಾದಿಯನ್ನು ಕಾವ್ಯಪ್ರೇಮಿ ಅವರು ಸಂಪಾದಿಸಿರುವ ವಾದಿರಾಜರ ಹಾಡುಗಳು (ಮುಟ ೧೦೪) ಸಂಕಲನದಿಂದ ಆಯ್ದು ನಿಗದಿಪಡಿಸಿದೆ.

* * *

ಪ್ರಸ್ತುತ ಸಾಧಕ ರಕ್ಷಣೆ ಶೀಜ್ಞಕೆಯ ತತ್ತ್ವಪದವನ್ನು ವಿಧ್ವಾನ್ ಸದ್ಯೋಚಾತಮೂರ್ತಿ ಸಂಪಾದಿಸಿರುವ ಶಿಶುನಾಳರ ಗೀತೆಗಳು ಸಂಕಲನದಿಂದ (ಮುಟ ೫೮) ಆಯ್ದು ನಿಗದಿಪಡಿಸಿದೆ.

* * *

ಪದ - ಪದ್ಯಾಧಿ

ಕುಂಜರ-ಆನೆ; ಮೋರೆ-ಪೂರ್ಣನೆ; ಒದಗು-ನೆರವಾಗು; ಕಂಜ-ತಾವರೆ; ಅಕ್ಷಿ-ಕೆಳ್ಳಿ; ಅಂಬು-ಹೆದರು; ಅಕ್ಷಯ-ಕಡಿಮೆಯಾಗದ; ಅಂಬರ-ವಸ್ತು

* * *

ದಿವಿನಾಗು-ಮೃತುಂಬಿಕೊಳ್ಳು; ದಂಡಿಗೆ-ಪಲ್ಕಿ ಹೊರುವ ಕೋಲು; ಪತ್ರೆ-ಎಲೆ, ಬಿಲ್ಲಪತ್ರೆ (ಮಾಜಿಗೆ ಉಪಯೋಗಿಸುವ ಪತ್ರೆ-ಮಷ್ಟಗಳು); ವುರ್(ವೋರ್)-ಕೇರುವ ಸಾಧನ, ಗೆರಸೆ; ಕೂರಿಗೆ-ಬೀಜಬಿತ್ತುವ ಸಾಧನ; ಅಂಬಿಗ-ದೋಣಿ ನಡೆಸುವಾತೆ; ಚಕ್ಕಡಿ-ಎತ್ತಿನಗಾಡಿ: ಓಲಗ - ವಾಲಗ (ಗಾಳಿವಾದ್ಯ)

ಪರ್ಯಾಧಾರಿತ ಟಿಪ್ಪಣಿ

೧. ಕುಂಜರ ಮೊರೆಯಿಂಡೆ ಬಂದೊದಗಿದವನಿವ

ಕುಂಜರ-ಆಸೆ ಮೊರೆಯಿಂಡೆ-ಪ್ರಾರ್ಥಿಸಲು ಬಂದೊದಗಿದವ-ಬಂದು ಸೇರವಾದವನು ಜಯ-ವಿಜಯರು ವಿಷ್ಣುವಿನ ಭಕ್ತರಾಗಿದ್ದರು. ಒಮ್ಮೆ ಇಬ್ಬರೂ ಯಜ್ಞದಲ್ಲಿ ತಮಗೆ ಸಿಕ್ಕಿದ ಸಂಪಾದನೆಯನ್ನು ಹಂಚಿಕೊಳ್ಳುವಾಗ ಪರಸ್ಪರ ವಿರೋಧವುಂಟಾಗಿ, ಸಿಟ್ಟುಗೊಂಡ ಜಯ “ನೀನು ಜಿಮುಣ, ಮೊಸಳೆಯಾಗು” ಎಂದು ವಿಜಯನನ್ನು ಶಪಿಸಿದ. ಹಾಗೆಯೇ ವಿಜಯ “ನೀನು ಮುದೋನ್ತ್ರೆ, ಆಸೆಯಾಗು” ಎಂದು ಜಯನನ್ನು ಶಪಿಸಿದ. ಹಾಗಾಗಿ ಇಬ್ಬರೂ ಆಸೆ-ಮೊಸಳೆಗಳಾಗಿ ಜನ್ಮ ತಳೆದರು. ಒಮ್ಮೆ ಆಸೆಯಾಗಿದ್ದ ಜಯ ನೀರು ಕುಡಿಯಲು ನದಿಗೆ ಇಳಿದಾಗ ಅದೇ ನದಿಯಲ್ಲಿ ಮೊಸಳೆಯಾಗಿದ್ದ ವಿಜಯ ಅವನ ಕಾಲನ್ನು ಕಚ್ಚಿ ಹಿಡಿದ. ಜಯ ವಿಷ್ಣುವನ್ನು ಮೊರೆಹೊಕ್ಕ. ಭಗವಂತ ಅಲ್ಲಿಗೆ ಬಂದು ಸುದರ್ಶನಚಕ್ರ ಬಿಂಬಾಗ ಆಸೆ ಮೊಸಳೆಗಳು ಹತವಾಗಿ ಜಯ - ವಿಜಯರಾಗಿ ಮೊದಲಿನ ರೂಪ ಪಡೆದು ವಿಷ್ಣು ಸಾನ್ವಿಧ್ಯ ಸೇರಿದರು.

೨. ಕಂಜಾಕ್ಕಿ ಕರೆಯಿ ಅಕ್ಷಯಾಂಬರವನಿತ್ತವನಿವ

ಮಹಾಭಾರತದಲ್ಲಿ ಘಾಂಡವರು ಪಗಡೆಯಾಟದಲ್ಲಿ ದೈವದಿಯನ್ನು ಪೂಕ್ಕಿರಿಸಿ ಸೋತಾಗ ಗೆದ್ದ ದುಯೋಧನ ತಮ್ಮನಾದ ದುಶ್ಯಾಸನನಿಗೆ ದೈವದಿಯನ್ನು ಸಭೆಗೆ ಕರೆತರಲು ಹೇಳುತ್ತಾನೆ. ಹಾಗೆ ಸಭೆಗೆ ಎಳೆದುತಂದ ದೈವದಿಯ ಅಂಬರವನ್ನು ಸೆಳೆಯಲು ದುಶ್ಯಾಸನ ಮುಂದಾದಾಗ ದೈವದಿಗೆ ಪತಿಗಳಿಂದ ಯಾವುದೇ ಸಹಾಯ ದೊರೆಯುವುದಿಲ್ಲ. ಅಸಹಾಯಕಳಾದ ದೈವದಿ ಮಾನರಕ್ಷಣೆಗಾಗಿ ಕೃಷ್ಣನನ್ನು ಮೊರೆಹೊಗುತ್ತಾಳೆ. ಅವಳ ಮೊರೆ ಕೇಳಿದ ಕೃಷ್ಣ ಅಕ್ಷಯಾಂಬರವನಿತ್ತ ದೈವದಿಯ ಮಾನಸಂರಕ್ಷಿಸಿದ.

೩. ಸಂಜೀಯ ತೋರಿಸಿ ಧನಂಜಯನ ಕಾಯ್ದುವನಿವ

ಧನಂಜಯ-ಅಜುರ್ನ

ಧೃತರಾಷ್ಟ್ರನ ಮಗಳು ದುಶ್ಯಲೆಯ ಗಂಡ ಜಯದ್ರಥ, ಮಹಾಭಾರತ ಯುದ್ಧದ ಗಳಿನೆಯ ದಿನ ಚಕ್ರವೃಷ್ಟಿ ಪ್ರಸಂಗದಲ್ಲಿ ಅಭಿಮನ್ಯವನ್ನು ಕೊಲ್ಲುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. ಮಗನ ಸಾವಿನಿಂದ ದುಃಖಿತನಾದ ಅಜುರ್ನ ಕ್ಷೋಧದಿಂದ ‘ನಾಳೆ ಸೂರ್ಯಾಸ್ತಮೋಳಗಾಗಿ ಜಯದ್ರಥನನ್ನು ಕೊಲ್ಲುವೆ. ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುತ್ತೇನೆ’ ಎಂದು ಶಪಥ ಮಾಡುತ್ತಾನೆ. ಇದನ್ನು ಕೇಳಿದ ದುಯೋಧನ ಮುಂತಾದ ಕೌರವರು ಜಯದ್ರಥನನ್ನು ಅಡಗಿಸಿಟ್ಟು ಅವನ ಸಂರಕ್ಷಣೆಗೆ ನಿಲ್ಲುತ್ತಾರೆ. ಮಾರನೆಯ ದಿನದ ಸಂಜೀಯ ವೇಳೆಗೆ ಕೃಷ್ಣ ತನ್ನ ಚಕ್ರದಿಂದ ಸೂರ್ಯನನ್ನು ಮರೆಮಾಡಿ ಮಾಯಾಂಧಕಾರವನ್ನು ಕಲ್ಪಿಸಿ, ಎರಡು ಸೇನೆಯವರಿಗೂ ಸೂರ್ಯಾಸ್ತಮಾಯಿತೆಂಬ ಭಾಂತಿಯನ್ನುಂಟು ಮಾಡುತ್ತಾನೆ. ಅಜುರ್ನನು ಅಗ್ನಿ ಪ್ರವೇಶಕ್ಕೆ ಸಿದ್ಧನಾಗುತ್ತಾನೆ. ಕೌರವರು ಆನಂದಪರವಶರಾಗಿ

ಮರೆಯತೊಡಗುತ್ತಾರೆ. ಜಯದ್ರಥ ಮರೆಯಿಂದ ಹೊರಬರಲಾಗಿ ಕೃಷ್ಣ ಕೊಡಲೇ ಸೂರ್ಯನಿಗೆ ಒಡ್ಡಿದ್ದ ಮಾಯಾ ಮುಸುಕನ್ನು ಸರಿಸಿ ಬಿಡುತ್ತಾನೆ. ಕೌರವರು ನಿಜವನ್ನು ಅರಿಯುವ ಮೊದಲೇ ಅಜ್ಞನ ಜಯದ್ರಥನನ್ನು ವರ್ಧಿ ಮಾಡುತ್ತಾನೆ.

೪. ಅಂಚಿದ ಪ್ರಹಾದನಿಗಭಯವನಿತ್ವವನಿವ

ಹಿರಣ್ಯಕಶಿಪುವಿನ ಮಗ ಪ್ರಹಾದ. ಅಪ್ರತಿಮ ವಿಷ್ಣುಭಕ್ತ. ಆದರೆ ಹಿರಣ್ಯಕಶಿಪು ವಿಷ್ಣುದ್ದೇಷಿ. ಮಗನ ಹರಿಧ್ಯಾನದಿಂದ ಕುಟಿತನಾದ ಹಿರಣ್ಯಕಶಿಪು ಮಗನನ್ನು ಕೊಲ್ಲಲು ಹಲವು ವಿಧವಾಗಿ ಪ್ರಯತ್ನಿಸುತ್ತಾನೆ. ಆದರೆ ಪ್ರತಿಬಾರಿಯೂ ಹರಿ ಬಂದು ಪ್ರಹಾದನನ್ನು ಕಾಪಾಡುತ್ತಾನೆ.

೫. ನಂಜಂಡನಾಗಿ ಇದ್ದ ಸಿರಿಹಯವದನ

[ನಂಜಂಡ : ನಂಜ-ವಿಷ, ಉಂಡ-ತಿಂದ, ಸೇವಿಸಿದ, ವಿಷ ಸೇವಿಸಿದವನು – ಈಪಾಠದಲ್ಲಿ ವಿಷ್ಣು] ಶ್ರೀ ವಾದಿರಾಜರು ಸೋದೆಯಲ್ಲಿದ್ದಾಗ ಪ್ರತಿನಿಧಿತ್ವವನ್ನು ಶ್ರೀಹರಿಗೆ ನಿರ್ವೇದಿಸಿ ಹರಿವಾಣದಲ್ಲಿ ಹಯಗ್ರೀವ ಹಾಕಿ ತಮ್ಮ ತಲೆಯ ಮೇಲಿಟ್ಟುಕೊಂಡರೆ ಶ್ರೀಹರಿ ಹಯವದನ ರೂಪಿಯಾಗಿ ಬಂದು ಹಯಗ್ರೀವವನ್ನು ಭೂಂಜಿಸಿ, ವಾದಿರಾಜರಿಗಾಗಿ ಸ್ವಲ್ಪ ಪ್ರಸಾದವನ್ನುಳಿಸಿ ಹೋಗುವುದು ಪದ್ಧತಿಯಾಗಿತ್ತು. ಶ್ರೀ ವಾದಿರಾಜರ ಈ ಸೋಜಿಗವನ್ನು ಕಂಡ ಅಸೂಯಾಪರಾದ ಕೆಲವರು ‘ಇದು ಕಟ್ಟುಕಢೆ, ಹಯಗ್ರೀವವನ್ನು ವಾದಿರಾಜರೇ ತಿನ್ನುತ್ತಾರೆ, ಹೊರತು ಹಯದ ರೂಪದಲ್ಲಿ ವಿಷ್ಣು ಬಂದು ತಿನ್ನುತ್ತಾನೆಯೇ?’ ಎಂದು ಪರಿಹಾಸ್ಯ ಮಾಡಿ, ಹಯಗ್ರೀವದಲ್ಲಿ ವಿಷವನ್ನು ಬರೆಸಿದರು. ಇದನ್ನು ಅರಿಯದ ವಾದಿರಾಜರು ಅದನ್ನೇ ಶ್ರೀಹರಿಗೆ ಸಮರ್ಪಿಸಲು, ಹಯವದನ ರೂಪಿಯಾದ ಹರಿ ಬಂದು ಅಗುಳನ್ನೂ ಬಿಡದೆ ತಿಂದನು. ಎಂದಿನಂತೆ ‘ತಮಗಾಗಿ ಒಂದಿಷ್ಟು ಪ್ರಸಾದವನ್ನು ಉಳಿಸಲಿಲ್ಲವಲ್ಲ, ಅದೇಕೆ?’ ಎಂದು ವಾದಿರಾಜರು ಯೋಚಿಸುತ್ತಿರಲು, ಹರಿ ನಿಜಸಂಗಳಿಯನ್ನು ಅರುಹಿದ. ವಿಷಮಾರಿತ ಹಯಗ್ರೀವವನ್ನು ಭೂಂಜಿಸಿದ್ದಕ್ಕಾಗಿ ಹಯವದನಸ್ವಾಮಿಯ ಮೂರ್ತಿಯ ಮೈಯೆಲ್ಲಾ ಹಸಿರಾಯಿತು. ತತ್ವರಿಹಾರಕ್ಕಾಗಿ ಅಂದಿನಿಂದ ಇಂ ದಿನಗಳವರೆಗೆ ಗುಳ್ಳದ ಶಾಕವನ್ನು ಸ್ವೇಚ್ಛೆ ಮಾಡಬೇಕೆಂದು ಸ್ವಾಮಿಯ ಆಜ್ಞೆಯಾಯಿತು. ಆ ಪ್ರಕಾರ ಮಾಡಲು ಮೈಯ ಹಸಿರು ಬಣ್ಣ ಕಡಿಮೆಯಾಗಿ, ನೆಪಮಾತ್ಕೆ ಕಂತದಲ್ಲಿ ವಿಷದ ರೇಖೆ ಮಾತ್ರ ಉಳಿಯಿತೆಂಬುದಾಗಿ ಪ್ರತೀತಿ. ಹಾಗಾಗಿ ಶ್ರೀ ವಾದಿರಾಜರು ಈ ಕೃತಿಯಲ್ಲಿ ವಿಷ್ಣುವನ್ನು ನಂಜಂಡ ಎಂದು ಸಂಚೋಧಿಸಿದ್ದಾರೆ.

೬. ಪೂಳಾದಿ: ಸಂಗೀತದಲ್ಲಿನ ಹಾಡಿನದೇ ಬಂದು ಪ್ರಕಾರ. ಹರಿದಾಸ ಸಾಹಿತ್ಯದ ವಿಶಿಷ್ಟ ಹಾಡುಗಬ್ಬ. ತಾಳ ಪ್ರಥಾನವಾದ ಗೇಯ ರಚನೆ. ಗುರುತರ ರಾಗದಲ್ಲೇ ಹಾಡಬೇಕೆಂಬ ಕಟ್ಟಪಾಡಿಲ್ಲದ ತತ್ತ್ವ ಪ್ರಥಾನ ರಚನೆಗಳಿವು. ಗೊತ್ತಾದ ಕ್ರಮ ಮತ್ತು ತಾಳದಲ್ಲಿ ಹಾಡುವುದು. ಧ್ರುವ, ಮತ್ತೆ, ರೂಪಕ, ರುಂಪೆ, ತ್ರಿಮುಟ, ಅಟ್ಟ (ಅಷ್ಟ) ಮತ್ತು ಏಕತಾಳ ಎಂಬಿವು – ಸಪ್ತ ತಾಳಗಳು.

೨. ತತ್ತ್ವಪದ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಕುರಿತ ತಾತ್ತ್ವಿಕ ಪದ್ಯವೇ ತತ್ತ್ವಪದ. ತಾತ್ತ್ವಿಕತೆಯನ್ನು ಸಹಜ ನೆಲೆಯಲ್ಲಿ ಭಾವ ಸಂಬಂಧಿ ರೀತ್ಯ ಅಲಂಕಾರ ರೂಪದಿಂದ ಕಟ್ಟಿಕೊಡುವ ಸಾಹಿತ್ಯ ಪ್ರಕಾರ. ಭಕ್ತಿಯ ನೆಲೆಯಲ್ಲಿ ಸತ್ಯ ಸಾಕ್ಷಾತ್ಕಾರವನ್ನು ಸಮನ್ವಯಿಸುವುದೇ ಇದರ ಉದ್ದೇಶ.

ಅಭ್ಯಾಸ

- ಮೋಷಕ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಸ್ತುನಿಷ್ಟ ಪ್ರಶ್ನೆಗಳು
- ಅ. ಕೊಟ್ಟಿರುವ ಪದಗಳಲ್ಲಿ ಸೂಕ್ತ ಪದವನ್ನು ಆರಿಸಿ ಬರೆಯಿರಿ
೧. ಕುಂಜರ ಪದದ ಅರ್ಥ _____
[ಆನೆ ಕುದುರೆ ಸಿಂಹ ಹಸು]
 ೨. ಕಂಜಾಕ್ಕಿ ಪದದ ಮತ್ತೊಂದು ರೂಪ _____
[ಮೀನಿನಂತಹಕೆಣ್ಣಿ ಶಾರವೆಯಂತಹಕೆಣ್ಣಿ ಜಿಂಕೆಯಂತಹಕೆಣ್ಣಿ ಹೊಳದಂತಹಕೆಣ್ಣಿ]
 ೩. ಅಕ್ಷಯ ಪದದ ವಿರುದ್ಧಾರ್ಥಕ ಪದ _____
[ಸದ್ವಕ್ಯಯ ನಿರಕ್ಯಯ ಕ್ಷಯ ಸಕ್ಯಯ]
 ೪. ಧನಂಜಯ ಎಂದರೆ _____
[ಧರ್ಮರಾಯ ಭೀಮ ಅರ್ಜುನ ನಕುಲ]
- ಆ. ಮೊದಲೆರಡು ಪದಗಳಿಗೆ ಸಂಬಂಧವಿರುವಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.
೧. ಅಕ್ಷಯಾಂಬರ : ಸವಣದೀರ್ಘಸಂಧಿ :: ಮೊರೆಯಿಡು : _____
 ೨. ಸಂಜೀ : ಸಂಧ್ಯಾ :: ಬಕ್ಕತ : _____
 ೩. ವಾದಿರಾಜ : ಹೂವಿನಕೆರೆ :: ಶಿಶುನಾಳಶರೀರ : _____
 ೪. ಕೃಷ್ಣ : ಅರ್ಜುನ :: ನರಸಿಂಹ : _____
- ಪ್ರೇರಣಾ ಅಭ್ಯಾಸ
 - ಕಲಿತ ನಿಗದಿತ ಮೂಲ ಪಠ್ಯದ ವಿಷಯಗ್ರಹಣ ಪ್ರಶ್ನೆಗಳು
- ಅ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
೧. ಕವಿತೆಯ ಆಧಾರದಿಂದ ಬಿದಿರನ್ನು ಕುರಿತು ಪ್ರಬಂಧವೋಂದನ್ನು ಬರೆಯಿರಿ
 ೨. ದೇವರು ಯಾವ ಸಂದರ್ಭಗಳಲ್ಲಿ ತನ್ನ ಭಕ್ತರಿಗೆ ಒದಗಿದನೆಂದು ವಾದಿರಾಜರು ವರ್ಣಿಸಿದ್ದಾರೆ?
 ೩. ಬಿದಿರಿನ ವಿವಿಧ ಉಪಯೋಗಗಳನ್ನು ತತ್ತ್ವಪದದಲ್ಲಿ ಹೇಗೆ ವರ್ಣಿಸಲಾಗಿದೆ?

- A. ಕೊಟ್ಟಿರುವ ಪ್ರಶ್ನೆಗಳಿಗೆ ಇದು/ಆರು ವಾಕ್ಯಗಳಲ್ಲಿ ಉತ್ತರಿಸಿ**
- ಕವಿತೆಯ ಎರಡು ಮತ್ತು ಮೂರನೆ ನುಡಿಗಳ ಸ್ವಾರಸ್ಯವನ್ನು ಬರೆಯಿರ.
 - ಕವಿತೆಯಲ್ಲಿ ಬರುವ ಬಿದಿರಿನಿಂದ ತಯಾರಾಗುವ ವಸ್ತುಗಳನ್ನು ಹೆಸರಿಸಿ
- B. ಕೊಟ್ಟಿರುವ ಪ್ರಶ್ನೆಗೆ ಮೂರು/ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ**
- ಬಿದಿರನ್ನು ಬೆತ್ತೆವನ್ನಾಗಿ ಯಾರು ಯಾರು ಉಪಯೋಗಿಸುತ್ತಾರೆ?
- C. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ**
- ಹುಟ್ಟುತ್ತ ಬಿದಿರು ಹೇಗಿರುತ್ತದೆ?
 - ಅಂಬಿಗ ಉಪಯೋಗಿಸುವ ಕೋಲನ್ನು ಏನೆಂದು ಕರೆಯುತ್ತಾರೆ?
 - ಚಪ್ಪರ ಏನನ್ನು ಕೊಡುತ್ತದೆ?
 - ದೇವರು ಯಾರ ಮೋರೆಗೆ ಒಂದೊದಗಿದ?
 - ದೇವ ಕಂಜಾಕ್ಕಿ ಮೋರೆಗೆ ಏನನ್ನು ಇತ್ತನು?
 - ದೇವರಿಗೆ ಇರುವ ಬಿರುದು ಯಾವುದು?
 - ಬಿದಿರನ ಬೆಳೆವಣಿಗೆಯಲ್ಲಿನ ಬದಲಾವಣೆಯೇನು?
 - ಬಿದಿರು ಯಾರಿಗೆ ಓಲಗವಾಗಿದೆ?
- D. ಕೊಟ್ಟಿರುವ ವಾಕ್ಯಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ಬರೆಯಿರಿ**
- “ಕುಂಜರ ಮೋರೆಯಿಡೆ ಬಂದೊದಗಿದವನಿವ”
 - “ಕಂಜಾಕ್ಕಿ ಕರೆಯೆ ಅಕ್ಕಯಾಂಬರವನಿತ್ತವನಿವ”
 - “ಸಂಜೀಯ ಹೋರಿಸಿ ಧನಂಜಯನ ಕಾಯ್ದವನಿವ”
 - “ಭಕ್ತವಜ್ಞಪಂಜರನೆಂಬ ಬಿರುದು ತಪ್ಪದೆ ನಂಬಿಕೊಳ್ಳಿರೋ”
 - “ಬೆಳೆಬೆಳೆಯುತ್ತ ದಿವಿನಾದೆ”
 - “ಮಹಾತ್ಮರ ಕೈಗೆ ಬೆತ್ತ ನಾನಾದೆ”
 - “ಸಿದ್ಧರಾಮೇಶಗೆ ನಂದಿಯ ಕೋಲಾದೆ”
 - “ಶಿಶುನಾಳಾಧೀಶಗೆ ಓಲಗವಾದೆ”

ಚರ್ಚಿತ್ವ

ನಮೂದಿತ ಪದ್ಯಗಳನ್ನು ಕಂಠಪಾಠ ಮಾಡಿ

ಕುಂಜರ _____

ನಂಬಿಕೆಗಳು

ನಂಬಿಕೊಳ್ಳುರೋ

బీసువ -

— — —

ಬೆಂಗಳೂರು

ಆಡುವ _____

— — —

ಮೂರಕ ಓದು

- ಸುಳಾದಿಗಳನ್ನು ಸಂಗೃಹಿಸಿ ಓದಿ.
 - ಎಸ್. ಜಿ. ನರಸಿಂಹಾಚಾರ್ ಅವರು ರಚಿಸಿದ ಗೋವಿನ ಹಾಡು - ನೀನಾರಿಗಾದೆಯೋ ಎಲೆ ಮಾನವ ಹಾಡನ್ನು ಸಂಗೃಹಿಸಿ ಬಿದಿರು ಪದ್ದತೊಂದಿಗೆ ಹೋಲಿಸಿ ನೋಡಿ.



ಕಾವ್ಯ ಸಂಗಮ

- ರಾಷ್ಟ್ರಪಾಂಕ, - ಸತ್ಯವಿಶಲ

ಮುನ್ತಯಾಲ

ಉತ್ತಮ ಕಾವ್ಯಗಳ ಅಧ್ಯಾಯನದಿಂದ ಜ್ಞಾನ ಹೆಚ್ಚುವದರೊಂದಿಗೆ ಮಾನಸಿಕ ನೆಮ್ಮೆಗಳಿ, ಸುಖ, ಶಾಂತಿ ಲಭಿಸುತ್ತದೆ. ಅದಲಿಂದ ಮಹೋನ್ನತ ಸಂಸ್ಕೃತಿಯ ಪರಿಚಯವಾಗಿ ಮನಸ್ಸು ಸಂಸ್ಕಾರದೊಂಡು ತೌರವಯುತ ಬದುಕನ್ನು ನಡೆಸಲು ಸಾಧ್ಯವಾದುತ್ತದೆ. ನಾಡಿನ ಪ್ರಾಕೃತಿಕ ಸೌಭಾಗ್ಯ, ಸಂಸ್ಕೃತಿಯ ತನ್ನಯತೆ ಕಾಲಿತ್ತಿಕ ಅಭಿಮಾನ ಇತ್ಯಾದಿ ಮೌಲಕಾಂಶಗಳ ಅಲಿವು ಅದರ್ಥೆ ಅಷ್ಟೇ ಅಲ್ಲದೆ ಅನಿವಾಯ ಕೂಡ. ಅದಕ್ಕೆಂದೇ ಕಾವ್ಯಶಾಸ್ತ್ರ ವಿನೋದದೇನ ಕಾಲೋ ದಢಣಿ ಧಿಮತಾಂ ಎಂದು ಹಿಂಬಿಯು ಹೇಳಿದ್ದು.

ಮುರಾಣಿಗಳಲ್ಲಿ ತ್ಯಾಗ, ಬಳಾದಾನವನ್ನು ಮಾಡಿದವರ ನೂರಾಯ ಕಥೆಗಳಿವೆ. ಕನ್ನಡ ನಾಡಕ್ಕೆದಲ್ಲಿ ಇಂತಹ ಕಥೆಗಳು ಹೇರಳಿವಾರಿವೆ. “ಸತ್ಯವೇ ನಮ್ಮ ತಾಯ ತಂಡ, ಸತ್ಯವೇ ನಮ್ಮ ಬಂಧು-ಬಳಗ್” ಎಂದು ಹೇಳಿ ಅದರಂತೆ ನಡೆದ ‘ಮುಖ್ಯಕೋಳಣ’ಯ ಕಥೆ ಜನಜನಿತವಾಗಿದೆ.

ನಡುವನ್ನಡ ಕಾಲದ ಕವಿ ರಾಷ್ಟ್ರಪಾಂಕ ಸತ್ಯಪಾಲನೇಗಾರಿ ಸಮಸ್ತವನ್ನೂ ತ್ಯಜಿಸಿದ ‘ಹಲಿಷ್ಟಂಡ್ರ’ನ ಭವ್ಯ ಕಥೆಯನ್ನಾಧಲಿಲಿ ರೋಚಕ ಕಾವ್ಯ ರಚಿಸಿ ಧನ್ಯವಾಗಿದ್ದಾನೆ. ಸತ್ಯಕ್ಕೆ ಜಯ ಎಂಬುದನ್ನು ಸಾಕಾರದೊಳಿಸಿದ ರಾಜ್ಞಾ ಹರಿಷ್ಟಂಡ್ರನಿಗೆ ಅಂತಹ ಸ್ವಾತಿತ್ವಯಾದವರು ಜಂಂಡ್ರಮತಿ. ಹಲಿಷ್ಟಂಡ್ರ ಕಾವ್ಯದಲ್ಲಿ ಬರುವ ಒಂದು ಮನೋಳಜಿ ಸಂದರ್ಭವನ್ನು ಇಲ್ಲ ಆಲಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಇಂತಹ ಜೀವನ ಮೌಲ್ಯಗಳನ್ನು ದಾಖಲಿಸಿಕೊಳ್ಳಬೇಕಂಬಿದೇ ಪದ್ಯಪಾಠದ ಆಶಯ.

ಅಧ್ಯೇತ್ಸಿ - ಓದಿ

ಮಕರಧ್ವಜಂ	ವಿಪಿನ	ಭೂರಮಣಿ	ಮುಸುಡು	ರೋಮಾಳಿ
ಲುಬ್ಧಕಶರಮೂಡಿಗೆ	ದಿಗುಪಾಲ	ಗರಳಗೊರಳಿ	ತರಣೀ	ಡಗೆದೋಟೆ
ಅಳವಿ	ವಿಗಡ	ನಿರುತ್ತ		

* * * *

೧ ಹರಿಷ್ಟಂಡ್ರಕಾವ್ಯ (ವಾಧ್ಯಕ ಷಟ್ಪದಿ)

ಗುರುವಸಿಷ್ಟಂಗೆಣಿ ನೇಮವಂ ಪಡೆದಬಿಳಿ

ಗುರುವಿರೂಪಾಕ್ಷಲಿಂಗವನು ಬೀಳೆಳ್ಳಿಂಡು ಭಾ

ಸುರ ವರೂಧವನೇಂಬಿ ಭೂಪಾಲ ಮಕರಧ್ವಜಂ ನಡೆಯೆ ತಡೆವೇಂಟಿಗೆ ।

ಪರಿಕರದ ಪರಿವಾರವನುವಾಗಿ ವಿಪಿನದೊಳ್ಳಿ

ಹರೆದು ನಡೆಯಲ್ಕುತ್ತಿತ್ತ ಕೌಶಿಕಮುನೀ

ಶ್ವರನೊಂದು ಮಾಯಾವರಾಹನಂ ಮಾಡಿ ಕಳುಹಿದನು ಭೂರಮಣಿನೆಡೆಗೆ ॥ ೧ ॥

ಮನೆವ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ ಘೂ
 ಏಂಸುವ ಮೂಗಿಂದ ಕಬೋಗೆ ನೆಗೆಯೆ ಮುನಿದು ನಿ
 ಟ್ರಿಸುವ ಕೆಂಗಣ್ಣ ಕಡೆಯಿಂದ ದಳ್ಳುರಿ ಸೂಸೆ ಬಲಿದ ಕೊರಳೊಲೆದ ಮುಸುಡು |
 ಹುಸಿದ ತಲೆ ನೆಗೆದ ಬೆನ್ನೊ ನಟ್ಟಿ ರೋಮಾಳಿ ಏ
 ಶ್ಲೋಸುವ ಬಾಲಂ ರೌದ್ರಕೋಪಮಂ ಬೀಳಂಗ್
 ಜೀಸಿ ಬೀದಿವರಿದು ತೊತ್ತೆಳದುಳಿದು ಕೊಂಡು ಕೂಗಡಿಸಿತ್ತು ಲುಭ್ರಕರನು || ೨ ||

ಇದ್ದ ಬೇಡರನೆಯ್ದು ಕೆಡಹಿಡಡೆ ರಥದ ಮೇ
 ಲಿದ್ದು ಕೋಪಾಟೋಪದಿಂದ ಕರತಳವ ಮಾ
 ಱುದ್ದಿ ಹೋದಂಡಮಂ ಸೆಳಿದು ಶರಮೂಡಿಗೆಯ ಮಡಲಿಟಿದು ಕೃಹೊಡಿಯನು |
 ತಿದ್ದಿ ನಾರಿಯ ನೀವಿ ಮಿಡಿದು ಬಾಗಿದ ಕೊಪ್ಪಿ
 ನಿದ್ದೇಸೆಯನಾರ್ಯೆದು ನೆಚ್ಚೆ ವೃತ್ತು ದೇವತೆಗೆ
 ಬಿದ್ದನಿಕ್ಕುವನೆಂದು ಭೂವಲ್ಲಭಂ ನುಡಿಯೆ ದಿಗುಪಾಲರಳವಳಿದರು || ೩ ||

ಗರಳಗೊರಳವನರಳ ಸರಳಂಗೆ ಮುನಿವಂತೆ
 ಯಿರುಳ ತಿರುಳಿನ ಹೊರಳಿಗಾ ತರಣಿ ಕೆರಳ್ಳಂತೆ
 ಸರಳ ತರಳಿಕೆಗೆ ಮರಳಿತು ಕರುಳ ಸುರುಳಿಯೋಳು ಹೊರಳುತ್ತ ಬೀಳುತ್ತಲು |
 ಹುರುಳಳಿದುದುರಪೋಡೆದು ಸರಳುಚೆ ನರಳುತ್ತ
 ತೊರಳೆಯಡಸಲು ಮೂಗನರಳಿಸೆಚ್ಚಂಬ ಹೊ
 ತ್ತುರುಳ್ಳ ಕಂಬನಿಯಿಂದ ತರಳ ಜಿತ್ತದ ಹಂದಿ ಮರಳಿ ಕಾನನಕೆಯ್ದಿಲ್ಲ || ೪ ||

ಬಳಿವಿಡಿದು ಬಳಿಚಿದಂಬಿಂ ಮುಂದೆ ಹರಿದು ವನ
 ದೊಳಗಡಗಿ ಮಾಯವಾದಕ್ಕೆಲನನಲ್ಲಲ್ಲಿ
 ಸುಳಿದಜಸಿ ಕಾಣದೆ ಮನಂ ನೊಂದು ಧೃತಿಯಡಗಿ ಡಗೆದೋಜಿಕಟ್ಟಾಸ್ಯಾ |
 ಮೋಳಿತು ಬಾಯಾಟೆ ತನು ಬೆಮರಿ ಮುಖ ಬಾಡಿ ರವಿ
 ಕುಲ ಶೀರೋಮಣಿ ಹರಿಶ್ಚಂದ್ರರಾಯಂ ಕಂಡ
 ನಳೆವಿಯೋಳು ನಾನಾ ವಿಶೇಷ ವಿಭವಂಬಡೆದ ಮಂಗಳ ತಪೋವನವನು || ೫ ||

ಹೊಗಳುತ್ತ ಹಾರಯಿಸುತ್ತಬ್ಬಿತ್ತ ಕೊಬ್ಬಿತ್ತ
 ನಗುತ ನಲಿಯುತ್ತ ಹಾಡುತ್ತಾಡುತ್ತಾನಂದ
 ವೋಗೆಯುತ್ತಿರಲೊಬ್ಬ ಮುನಿಯಂ ಕಂಡಿದಾವನಾಶ್ರಮವೆಂದು ಬೆಸಗೊಂಡಡೆ |
 ವಿಗಡ ವಿಶ್ವಾಮಿತ್ರ ಮುನಿಯ ಬನವೆನೆ ಸುಖಿಂ
 ಸುಗಿದು ಮೋಯ್ದುಡೆದಂತೆ ಹಾವಗಿದು ಬಿಟ್ಟಂತೆ
 ಬಗೆ ಬೆದಜಿ ಗುರುವಾಜ್ಞೆಗುಬ್ಬಿನ್ನೇಗೆಯ್ದನೆಂದನು ಹರಿಶ್ಚಂದ್ರನು || ೬ ||

ಸತಿ ಮಡಿಸಿ ನೀಡುವೆಲೆವಿಡಿದ ಕೈ ಬಸವಳಿದು
 ದತಿ ಚಿಂತಯೋಳು ಮಜ್ಜದ ತನು ಜೊಮ್ಮೆವಿಡಿದ ಪು
 ಬರತಿ ಭಾರವಾಗಿ ಕಣ್ಣಿಚ್ಚಿ ತೋಳ್ಳ ತೋಡೆ ಮಿಡುಕೆ ಸುಯ್ಯ ಸೂಸೆ ನಿದ್ರೆ ಕವಿದು ।
 ವಿಶೇಷ ಸುಖದಿಂದಿರುತ್ತಿರಲ್ಲಿ ನಾನಾ ದುಃಖ
 ಯುತವಪ್ಪದೋಂದು ಕನಸಂ ಕಂಡು ನೋಂದು ಭೂ
 ಪತಿ ಬೆದಜೀದಂತೆ ಭೋಂಕೆನಲೆದ್ದು ಬೆಬ್ಬಳಿಸಿ ನಾಲ್ಕೆಸೆಯನಾರಯ್ಯನು || ೨ ||

ಧುರದೋಳರಿ ಭೂಭುಜರನಂಜಿಸುವ ನಡುಗಿಸುವ
 ಹೊರಗಿಸುವ ಹೋಡಿಸುವ ಬಳ್ಳಕಿಸುವ ಜಳ್ಳಕಿಸುವ
 ಬಿರುದಂಕಮಲ್ಲ ನೀ ನಡುಗಲೇತಕ್ಕೆ ಹೇಳಿಂದು ಮೆಲ್ಲನೆ ನುಡಿಸಲು ।
 ತರುಣಿ ಕೇಳಿಂದು ಕನಸಂ ಕಂಡೆನಾ ಕನಸು
 ನಿರುತವೆಂದೇ ಕಣ್ಣ ತೆಜಿದೆ ನೀನಿಂತದೆ
 ಪರಿಯಂ ವಿಚಾರಿಸೆಂದವನೀಶ ನುಡಿಯಲಾ ನುಡಿಗೆ ಸತಿ ಹೂಂಕೊಂಡಳು || ೩ ||

ಘುಡಿ ಘುಡಿಸುತ್ತೊಬ್ಬಮುನಿ ಬಂದು ನಾನೋಲಗಂ
 ಗೊಡುವ ಮಣಿಮಂಟಪದ ಕಂಭವೆಲ್ಲವನು ತಡೆ
 ಗಡಿದು ಹೂಂಗಳಸಂಗಳಂ ಮಾಣದೊಡೆಬಡಿದು ನೆರೆದ ಸಭೆಯೋಳಗೆನ್ನನು ।
 ಕೆಡಹಿ ಸಿಂಹಾಸನವ ನೋಯ್ಯಾಗಳಿನ್ನೆದೆಯ
 ನಡದೋಂದು ಕಾಗೆ ಕರೆದು ಬಳಿಕ್ಕಾಂ ಗಿರಿಯ
 ನಡದೂ ಶಿಖರದೋಳಿಸೆವ ಮಣಿಗೃಹಂಬೊಕ್ಕೆನಿದಜಂತಸ್ಥವೇನೆಂದನು || ೪ ||

ಬಗೆವಡೀ ಕನಸು ಗುರುವಾಜ್ಞೆಯಂ ಏಂಜಿತ
 ಕ್ಕೊಗೆವ ಕೇಡಿಂಗೆ ಸೂಚನೆ ಮುನಿಯಬೇಡ ಮಂ
 ತ್ರಿಗೆ ಮಗಂಗನಗೆ ರಾಜ್ಯಕ್ಕೆ ಜತುರಂಗ ಸೇನೆಗೆ ಸಕಲ ಭಂಡಾರಕೆ ।
 ನಗರಕ್ಕೆ ಸರ್ವ ಪರಿವಾರಕ್ಕೆ ತೇಜದೇ
 ಲೀಗೆ ನಿನ್ನ ಹರಣಕ್ಕೆ ಕೇಡು ಬಂದದೆ ಬರಲಿ
 ಮಿಗೆ ಸತ್ಯಮಂ ಬಿಟ್ಟ ಕೆಡದಿರವನೀಶ ಕೈಮುಗಿದು ಬೇಡಿದನೆಂದಳು || ೫ ||

೭. ಸಂಪೂರ್ಣದೇವೀ ಮಹಾತ್ಮೆ (ಭಾಷಿನಿ ಪಟ್ಟದಿ)

ಅಧ್ಯೇತಿ - ೭ದಿ

ಮಧುರ	ವರ್ಣಿಪ	ಅಶ್ವದಶಿತ	ವೀರಗಲ್ಲು
ವರಕೇಸರಿ	ಗಜನೆ	ವಚನ	ಸೌರಭ

ಕನ್ನಡವು ಹಿರಿದೊಂದು ಸಂಸ್ಕೃತಿ
ಕನ್ನಡವು ಹಿರಿದೊಂದು ಜಾಳನವು
ಕನ್ನಡದ ಕಸ್ತಾರಿ ಸೌರಭ ಲೋಕತುಂಬಿಹುದು ।
ಕನ್ನಡದ ನುಡಿ ಮಧುರ ಜೀನುವು
ಕನ್ನಡದ ಸಿರಿ ಸೊಬಗ ವರ್ಣಿಪರಾರು ಲೋಕದಲಿ ॥ ೭ ॥

ಅಲ್ಲಿಗಲ್ಲಿಗೆ ಕಮಲ ಹೊಳಗಳು
ಅಲ್ಲಿಗಲ್ಲಿಗೆ ಹರಿವ ತೊರೆಗಳು
ಅಲ್ಲಿಗಲ್ಲಿಗೆ ಮೆರೆವ ಸುಂದರ ಭವ್ಯ ಕಲ್ಯಾಣಿ ।
ಅಲ್ಲಿಗಲ್ಲಿಗೆ ಮೆರೆವ ತಪವನ
ಅಲ್ಲಿಗಲ್ಲಿಗೆ ಮಣಿ ನದಿಗಳು
ಅಲ್ಲಿಗಲ್ಲಿಗೆ ಅಶ್ವದಶಿತ ದಿವ್ಯ ಗುರುವರರು ॥ ೮ ॥

ಎಲ್ಲಿ ನೋಡಲಿ ವೀರಗಲ್ಲುಗ
ಳೆಲ್ಲಿ ನೋಡಲಿ ರಕ್ತಹೊಡುಗೆಗ
ಳೆಲ್ಲಿ ನೋಡಲಿ ಸತ್ಯಪಥಿಗಳ ದಾನ ಶಾಸನವು ।
ಎಲ್ಲಿ ನೋಡಲಿ ಭವ್ಯ ಶಿಲ್ಪಗ
ಳೆಲ್ಲಿ ನೋಡಲಿ ಕಲೆಯ ಬಲೆಗಳು
ಎಲ್ಲಿ ನೋಡಲಿ ಜಗವೆ ಬೆಚ್ಚವ ಭವ್ಯ ವಾಸ್ತುಗಳು ॥ ೯ ॥

ಹರಿವ ನದಿ ಭೋಗರೆತ ಕನ್ನಡ
ಸರಸ ಪಾಕ್ಷಿಗಳಲಿಯ ಕನ್ನಡ
ಗರುವಿಕೆಯ ವರಕೇಸರಿಯ ಗಜನೆಯ ಕನ್ನಡವು ।
ಶರಣ ತೋರಿದ ವಚನ ಕನ್ನಡ
ಮೆರೆದ ದಾಸರ ಹೃದಯ ಕನ್ನಡ
ಧೀರ ವೀರರ ಲೋಕಗುರುಗಳ ನೆಲವೆ ಕನ್ನಡವು ॥ ೧೦ ॥

-ಸತ್ಯವಿಶಲ

೧. ಪದ ವಿಂಗಡಣಾ ಓದು

- ಪದ್ಯ-೧.** ಗುರು ವಸಿಸ್ತಂಗೆ + ಎಜ[ರ]ಗಿ ನೇಮವಂ ಪಡೆದು + ಅಶಿಳ ಗುರುವರೂಪ್ಯಾಕ್ ಲಿಂಗವನು ಬೀಳೊಂದು ಭಾಸುರ ವರೂಧವನು + ಏಜೆ[ರ] ಭೂಪಾಲ ಮಕರಧ್ಯಜಂ ನಡೆಯೆ ತಡೆ + ಬೇಂಟೆಗೆ ಪರಿಕರದ ಪರಿವಾರ + ಅನುವಾಗಿ ವಿಷಿನದೋಳು ಹರೆದು ನಡೆಯಲ್ತೆ + ಅತ್ತಲ್ಲೊ + ಇತ್ತೆ ಕೆತ್ತಿಕಮುನಿ + ಈಶ್ವರನ್ + ಒಂದು ಮಾಯಾವರಾಹನಂ ಮಾಡಿ ಕಳುಹಿದನು ಭೂರಮಣಂ + ಎಡೆಗೆ
- ಪದ್ಯ-೨.** ಮಸೆವ ದಾಡೆಯ ಕುಡಿಗಳಿಂದ ಕಿಡಿ ಸುರಿಯೆ ಘೂರ್ಮಿಸುವ ಮೂಗಿಂದ ಕರ್ರೋ + ಹೊಗೆ ನೆಗೆಯೆ ಮುನಿದು ನಿಟ್ಟಿಸುವ ಕೆಂಗಣ್ಣಿ ಕಡೆಯಿಂದ ದಳ್ಳುರಿ ಸೂಸೆ ಬಲಿದ ಕೊರಲ್ಲೊ + ಒಲೆದ ಮುಸುಡು ಸುಸಿದ ತಲೆ ನೆಗೆದ ಬೆನ್ನೋ ನಟ್ಟಿರೋಮು + ಆಳಿ ಮಿಳ್ಳಿಸುವ ಬಾಲಂ ರೌದ್ರಕೋಪಮಂ ಬೀಜ್ಞೆ [ರೆ] ಗಜೆಸಿ ಬೀದಿ + ಪರಿದು ತೊತ್ತೆಲ್ಲ + ಶುಳಿದು ಕೊಂಡು ಕೊಗ + ಅಡಿಸಿತ್ತು ಲುಭ್ಧಕರನು
- ಪದ್ಯ-೩.** ಇದ್ದ ಬೇಡರನು + ಎಯ್ದೀ ಕೆಡೆಹಿಡಡೆ ರಥದ ಮೇಲ್ಲೊ + ಇದ್ದು ಹೋಪ್+ಆಟೋಪದಿಂದ ಕರತಳಪ ಮಾಯು[ರು]ದ್ದಿ ಹೋದಂಡಮಂ ಸೆಳೆದು ಶರಮೂಡಿಗೆಯ ಮಡಲ್ಲೊ + ಇಜೆ[ರಿ]ದು ಕ್ರೇ ಹೊಡೆಯನು ತಿದ್ದಿ ನಾರಿಯ ನೀವಿ ಮಿಡಿದು ಬಾಗಿದ ಹೊಪ್ಪಿನ + ಇದ್ದೆಸೆಯನು + ಆರ್ಯೆದು ನೆಚೆ[ರ] ಮೃತ್ಯು ದೇವತೆಗೆ ಬಿದ್ದನು + ಇಕ್ಕುವನು + ಎಂದು ಭೂವಲ್ಲಭಂ ನುಡಿಯೆ ದಿಗುಪಾಲರು + ಅಳವಳಿದರು
- ಪದ್ಯ-೪.** ಗರಳೆ + ಕೊರಳವನು + ಅರಳೆ ಸರಳಂಗೆ ಮುನಿವಂತೆ + ಇರುಳ ತಿರುಳಿನ ಹೊರಳಿಗೆ + ತರಣೆ ಕೆರಳ್ಳಂತೆ ಸರಳ ತೆರಳಿಕೆಗೆ ಮರಳಿತು ಕರುಳ ಸುರುಳಿಯೋಳು ಹೊರಳುತ್ತೆ ಬೀಳುತ್ತಲು ಹುರುಳು + ಅಳಿದುದು + ಉರೆ + ಒಡೆದು ಸರಳು + ಉಚ್ಚೆ ನರಳುತ್ತೆ ತೊರಳೆ + ಅಡಸಲು ಮೂಗನು + ಅರಳಿಸಿ + ಎಚ್ಚೆ + ಅಂಬ ಹೊತ್ತು + ಉರುಳ್ಳ ಕಂಬನಿಯಿಂದ ತರಳ ಜಿತ್ತೆದ ಹಂದಿ ಮರಳೆ ಕಾನನಕೆ + ಎಯ್ದಿತು ಬಳಿವಿಡಿದು ಬಳಿಚಿದ + ಅಂಬಿಂ ಮುಂದೆ ಹರಿದು ವನದ + ಒಳಗೆ + ಅಡಗಿ ಮಾಯ + ಆದ ಎಕ್ಕುಲನನು + ಅಲ್ಲಿ + ಅಲ್ಲಿ ಸುಳಿದು + ಅಜ[ರ]ಸಿ ಕಾಣದೆ ಮನಂ ನೊಂದು ಧೃತಿ + ಅಡಗಿ ಡಗೆ + ತೋಚೆ[ರ] ಕಟ್ಟು+ಆಸಯು[ರು] ಮೊಳೆತು ಬಾಯಾಚೆ[ರ] ತನು ಬೆಮರಿ ಮುವಿ ಬಾಡಿ ರವಿಕುಲ ತೀರೋಮಣಿ ಹರಿಷ್ಣಂದ್ರಾಯಂ ಕಂಡನ್ + ಅಳವಿಯೋಳು ನಾನಾ ವಿಶೇಷ ವಿಭವಂ + ಪಡೆದ ಮಂಗಳ ತಮೋವನವನು

- ಪದ್ಯ-೧.** ಹೊಗಳುತ್ತ ಹಾರಯಿಸುತ್ತ + ಉಬ್ಬತ್ತ ಕೊಬ್ಬತ್ತ ನಗುತ ನಲಿಯತ್ತ ಹಾಡುತ್ತ
+ ಆಡುತ್ತ + ಆನಂದ ಒಗೆಯುತ್ತಿರಲ್ಲೋ + ಒಬ್ಬ ಮುನಿಯಂ ಕಂಡು ಇದು + ಆವನ
+ ಆಶ್ರಮ + ಎಂದು ಬೆಸಗೊಂಡಜೆ ವಿಗಡ ವಿಶ್ವಾಮಿತ್ರ ಮುನಿಯ ಬನ + ಎನ್
ಸುಖಿಂ ಸುಗಿದು ಹೊಯ್ + ಪಡೆದಂತೆ ಹಾವು + ಆಗಿದು ಬಿಟ್ಟಿಂತೆ ಬಗೆ +
ಬೆದಜೀ[ರಿ] ಗುರು + ಆಜ್ಞೆ + ಕೆಟ್ಟುದು + ಇನ್ನು + ಏಗೆಯ್ದೆನು + ಎಂದನು ಹರಿಶ್ಚಂದ್ರನು
- ಪದ್ಯ-೨.** ಸತಿ ಮತ್ತಿಸಿ ನೀಡುವ + ಎಲೆ + ಪಿಡಿದ ಕೈ ಬಸವಳಿದುದು + ಅತಿ ಚಿಂತೆಯೊಳ್ಳು
ಮಜ್ಜೆ[ರೆ]ದ ತನು ಜೊಮ್ಮೆ ಪಿಡಿದ ಮುಖ್ಯ + ಅತಿ ಭಾರ + ಆಗಿ ಕೆಲ್ಲಾಜ್ಜಿ ತೋಳ್ಳಾ
ತೋಡೆ ಮಿಡುಕೆ ಸುಯ್ಯ ಸೂಸೆ ನಿದ್ರೆ ಕವಿದು ವಿತತ ಸುಖದಿಂದ + ಇರುತ್ತ +
ಇರಲ್ಲೆ ನಾನಾ ದುಃಖಿಯತಮ್ + ಅಪ್ಪುದು + ಒಂದು ಕನಸಂ ಕಂಡು ನೊಂದು
ಭೂಪತಿ ಬೆದಜೀ[ರಿ]ದಂತೆ ಭೋಂಕ್ + ಎನಲ್ಲೋ + ಎದ್ದು ಬೆಬ್ಬಿಂಬಿಸಿ ನಾಲ್ಲೋ + ದಸೆಯನ್ನೋ
+ ಆರಯ್ದನು
- ಪದ್ಯ-೩.** ಧುರದೊಳ್ಳಾ + ಅರಿ ಭೂಭುಜರನು + ಅಂಜಿಸುವ ನಡುಗಿಸುವ ಹೊರಗಿಸುವ
ಕೋಡಿಸುವ ಬಳ್ಳಕಿಸುವ ಜಳ್ಳಕಿಸುವ ಬಿರುದ + ಅಂಕಮಲ್ಲ ನೀ ನಡುಗಲ್ಲೋ + ಏತಕ್ಕೆ
ಪೇಶು + ಎಂದು ಮೆಲ್ಲನೆ ನುಡಿಸಲು ತರುಣಿ ಕೇಳ್ಳಾ + ಒಂದು ಕನಸಂ ಕಂಡೆನು +
ಆ ಕನಸು ನಿರುತ್ತ + ಎಂದೇ ಕಣ್ಣಿ ತಜ್ಜೆ[ರೆ]ದ ನೀನೋ + ಇಂತು + ಇದಜ[ರೆ]
ಪರಿಯಂ ವಿಚಾರಿಸು + ಎಂದು + ಅವನೀಶ ನುಡಿಯಲು + ಆ ನುಡಿಗೆ ಸತಿ ಹೊಂ
ಕೊಂಡಳ್ಳು
- ಪದ್ಯ-೪.** ಘುಡಿ ಘುಡಿಸುತ್ತ + ಒಬ್ಬ ಮುನಿ ಬಂದು ನಾನ್ + ಓಲಗಂ + ಕೊಡುವ
ಮುಣಿಮಂಟಪದ ಕಂಭ + ಎಲ್ಲವನು ತಡೆ ಕಡಿದು ಹೊನ್ನಾ + ಕೆಳಸಂಗಳಂ ಮಾಣದೊಡೆ
ಬಡಿದು ನೆರೆದ ಸಭೆಯ + ಒಳಗೆ + ಎನ್ನನು ಕೆಡಹಿ ಸಿಂಹಾಸನವನು ಒಯ್ದು + ಆಗಳ್ಳಾ
+ ಎನ್ನು + ಎದೆಯನು + ಅಡದ್ಯು + ಒಂದು ಕಾಗೆ ಕರೆದುದು ಬಳಿಕ್ಕೆ + ಆಂ
ಗಿರಿಯನು + ಅಡದ್ಯು ಶಿಖರದೊಳ್ಳಾ + ಎಸೆವ ಮಣಿಗೃಹಂ + ಹೊಕ್ಕೆನ್ನೋ + ಇದಜ[ರೆ]
+ ಅಂತಸ್ಥವು + ಏನು + ಎಂದನು
- ಪದ್ಯ-೧೦.** ಬಗೆವಡೆ + ಈ ಕನಸು ಗುರು + ಆಜ್ಞೆಯಂ ಮೊಜೆ[ರಿ]ತಕ್ಕೆ + ಒಗೆವ ಕೇಡಿಂಗೆ
ಸೂಚನೆ ಮುನಿಯಚೇಡ ಮಂತ್ರಿಗೆ ಮಗಂಗೆ + ಎನಗೆ ರಾಜ್ಯಕ್ಕೆ ಜರುರಂಗ ಸೇನನೆಗೆ
ಸಕಲ ಭಂಡಾರಕೆ ನಗರಕ್ಕೆ ಸರ್ವ ಪರಿವಾರಕ್ಕೆ ತೇಜದ + ಏಳಿಗೆ ನಿನ್ನ ಹರಣಕ್ಕೆ
ಕೇಡು ಬಂದಡೆ ಬರಲಿ ಮಿಗೆ ಸತ್ಯಮಂ ಬಿಟ್ಟು ಕೆಡದಿರು + ಅವನೀಶ ಕೈ ಮುಗಿದು
ಬೇಡಿದೆನು + ಎಂದಳು

*

*

*

*

೭. ಪದ ವಿಂಗಡಣಾ ಓದು

- ಪದ್ಯ-೧.** ಕನ್ನಡವು ಹಿರಿದು + ಒಂದು ಸಂಸ್ಕೃತಿ ಕನ್ನಡವು ಹಿರಿದು + ಒಂದು ಜಾಳನವು ಕನ್ನಡದ ಕಸ್ತಾರಿ ಸೌರಭ ಲೋಕ ತುಂಬಿಹುದು ಕನ್ನಡದ ನುಡಿಕಿವಿಗೆ ಮಥುರವು ಕನ್ನಡದ ನುಡಿ ಮಥುರ ಜೇನುವು ಕನ್ನಡದ ಸಿರಿ ಸೊಬಗ ವರ್ಣಿಪರು + ಆರು ಲೋಕದಲ್ಲಿ
- ಪದ್ಯ-೨.** ಅಲ್ಲಿಗೆ + ಅಲ್ಲಿಗೆ ಕಮಲ ಕೊಳಗಳು ಅಲ್ಲಿಗೆ+ಅಲ್ಲಿಗೆ ಹರಿವ ತೊರೆಗಳು ಅಲ್ಲಿಗೆ+ಅಲ್ಲಿಗೆ ಮೆರವ ಸುಂದರ ಭವ್ಯ ಕಲ್ಯಾಣಿ ಅಲ್ಲಿಗೆ + ಅಲ್ಲಿಗೆ ಮೆರವ ತಪವನ ಅಲ್ಲಿಗೆ+ಅಲ್ಲಿಗೆ ಮಣ್ಣ ನದಿಗಳು ಅಲ್ಲಿಗೆ + ಅಲ್ಲಿಗೆ ಆಶ್ಚರ್ಯದರ್ಶಿತ ದಿವ್ಯ ಗುರುವರರು
- ಪದ್ಯ-೩.** ಎಲ್ಲಿ ನೋಡಲಿ ವೀರ + ಕಲ್ಲುಗಳು + ಎಲ್ಲಿ ನೋಡಲಿ ರಕ್ತ ಕೊಡುಗೆಗಳು + ಎಲ್ಲಿ ನೋಡಲಿ ಸತ್ಯಪಧಿಗಳ ದಾನ ಶಾಸನವು ಎಲ್ಲಿ ನೋಡಲಿ ಭವ್ಯ ಶೀಲಗಳು + ಎಲ್ಲಿ ನೋಡಲಿ ಕಲೆಯ ಬಲೆಗಳು ಎಲ್ಲಿ ನೋಡಲಿ ಜಗವೆ ಬೆಷ್ಟುವ ಭವ್ಯವಾಸ್ತಗಳು.
- ಪದ್ಯ-೪.** ಹರಿವ ನದಿ ಭೋಗರ್ತತ ಕನ್ನಡ ಸರಸ ಪಟ್ಟಿಗಳ + ಉಲ್ಲಿಯು ಕನ್ನಡ ಗರುವಿಕೆಯ ವರಕೇಸರಿಯ ಗರ್ಜನೆಯು ಕನ್ನಡವು ಶರಣ ತೋರಿದ ವಚನ ಕನ್ನಡ ಮೆರದ ದಾಸರ ಹೃದಯ ಕನ್ನಡ ಧೀರ ವೀರರ ಲೋಕ ಗುರುಗಳ ನೆಲವೆ ಕನ್ನಡವು

ಪೂರ್ವಕಥೆ

ಒಮ್ಮೆ ದೇವ ಸಭೆ ನಡೆದಿದ್ದಾಗ ಇಂದ್ರನು “ಭೂತೋಕದಲ್ಲಿ ಸತ್ಯವಂತ ಅರಸ ಯಾರು?” ಎಂದು ವಸಿಸುತ್ತಿರಲ್ಲಿ ವಿಚಾರಿಸಿದನು. ಆಗ ಅವನು “ಅಯೋಧ್ಯೇಯನಾಳುತ್ತಿರುವ ಹರಿಶ್ಚಂದ್ರನ ಹೇಳಿ ಆತನ ಸತ್ಯನಿಷ್ಪೇಯನ್ನು ವಿವರಿಸಿದನು. ವಸಿಸುತ್ತಿರುವ ಹೇಳಿದ್ದನ್ನೆಲ್ಲ ವಿರೋಧಿಸುವ ಸ್ವಭಾವದವನಾದ ವಿಶ್ವಾಮಿತ್ರ ಅದನ್ನು ಅಲ್ಲಿಗಳಿದನು. ಸಾಲದಕ್ಕೆ ಹರಿಶ್ಚಂದ್ರನ ಬಾಯಿಂದ ಸುಳಳನ್ನು ಹೇಳಿಸಿಯೇ ಸಿದ್ಧ ಎಂದು ಪಂಥಪ್ರೋಧಿದನು.

ಹರಿಶ್ಚಂದ್ರನು ಲೋಕ ಕಲ್ಯಾಣಾರ್ಥವಾಗಿ ತನ್ನ ಅರವಾನೆಯಲ್ಲಿ ನಡೆಸುತ್ತಿದ್ದ ಬಹು ಸುವರ್ಣಾಯಾಗತಾಲೆಗೆ ವೇಷಮರೆಸಿಕೂಂಡು ಬಂದು ಬಹುದೊಡ್ಡ ದಾನವನ್ನು ಕೇಳಿ ಕೊಡಲಾಗದ ಸ್ಥಿತಿಗೆ ಆತನನ್ನು ತಂದೊಡ್ಡ ಸತ್ಯಪ್ರತಕ್ಕೆ ಭಂಗ ತರಬೇಕೆಂದು ವಿಶ್ವಾಮಿತ್ರನು ಯೋಚಿಸಿದನು. ಆದರೆ ಹರಿಶ್ಚಂದ್ರ ಆತ ಕೇಳಿದಷ್ಟೆಲ್ಲವನ್ನೂ ಭಯಭಕ್ತಿಯಿಂದ ನೀಡಿ ಸೈ ಎನಿಸಿಕೊಂಡನು.

ಹೀಗೆ ಮೊದಲ ಪ್ರಯತ್ನದಲ್ಲೇ ಎಡವಿದ ವಿಶ್ವಾಮಿತ್ರ ಹೇಗಾದರೂ ಮಾಡಿ ಆತನನ್ನು ಮಣಿಸಲೇ ಬೇಕೆಂದುಕೊಂಡು ಇನ್ನೊಂದು ತಂತ್ರವನ್ನು ಹೂಡಿದನು. ಬೇಟೆಯ ನೆವದಲ್ಲಿ ಹರಿಶ್ಚಂದ್ರನನ್ನು ಕಾಡಿನಲ್ಲಿ ಅಲೆದಾಡಿಸಿ ಕಾಡಬೇಕೆಂದು ಯೋಚಿಸಿದನು. ಏವಿಧ ಮೃಗಪಟ್ಟಿಗಳನ್ನು ಸೃಷ್ಟಿಸಿ ನಾಡಿನ ಬೆಳೆಗಳನ್ನು ಕೆಡಿಸುವಂತೆ ಮಾಡಿದರೆ ರೈತಾಪಿ ಜನರು ರಾಜನಿಗೆ ಮೊರೆಯಿಡುತ್ತಾರೆ. ಆಗ ಹರಿಶ್ಚಂದ್ರ ಬೇಟೆಗೆಂದು ಕಾಡಿಗೆ ಬಂದೇ ಬರುತ್ತಾನೆ ಎಂದು ನಿಶ್ಚಯಿಸಿದ ವಿಶ್ವಾಮಿತ್ರ ಕೂಡಲೇ ಕಾರ್ಯಪ್ರವೃತ್ತನಾದನು. ಆತನ

ತಪೆ:ಪ್ರಭಾವದಿಂದ ಕಣ್ಣಜ್ಞ ತೆರೆಯುವುದರೊಳಗೆ ನಾನಾವಿಧವಾದ ಪ್ರಾಣಿಪಕ್ಷಿಗಳು ಹುಟ್ಟಿಕೊಂಡು ನಾಡಿನ ಕ್ಷಮಿಭಾವಿಗೆ ಲಗ್ಗೆಯಿಟ್ಟವು. ಇದರಿಂದಾಗಿ ಎಲ್ಲೆಲ್ಲು ಹಾಹಾಕಾರವೆದ್ದಿತು. ರ್ಯಾತರೆಲ್ಲರು ಅರಮನೆಗೆ ಬಂದು ತಮ್ಮ ದೋರೆಯ ಮುಂದೆ ಗೋಳಿಟ್ಟರು.

ನಾಡಿನ ಅನ್ನದಾತರ ಮೋರೆಯನ್ನು ತಾಳ್ಳೆಯಿಂದ ಆಲಿಸಿದ ಹರಿಷ್ಟಂದ್ರನು ತನ್ನ ಹೆಂಡತಿ, ಮಗ ಹಾಗೂ ಪರಿವಾರದೊಂದಿಗೆ ಬೇಟಿಗೆ ಹೊರಡಲು ನಿರ್ಧರಿಸಿದನು. ಕಾಡುದಾರಿಯಲ್ಲಿ ಸಿಗುವ ವಸಿಷ್ಟಾಶ್ವಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದನು. ಅವರಿಂದ “ಅಯ್ಯಾ ನಿನ್ನ ಕುಲಾಚಾರಕ್ಕೆ ಧಕ್ಕೆಯಾಗದಂತೆ ನಡೆದುಕೊ. ಸತ್ಯನಿಷ್ಠೆಯನ್ನು ಉಳಿಸಿಕೊ. ಮುಂದೆ ದಾರಿಯಲ್ಲಿ ಸಿಗುವ ವಿಶ್ವಾಮಿತ್ರನ ಆಶ್ರಮ ಪ್ರದೇಶಕ್ಕೆ ತಪ್ಪಿಯೂ ಕಾಲಿರಿಸಬೇಡ” ಎಂಬ ಎಚ್ಚರಿಕೆಯ ಸೂಚನೆಯನ್ನೂ ಪಡೆದು ಪರಿವಾರದೊಂದಿಗೆ ಬೇಟಿಗೆ ಹೊರಟನು. ಮುಂದೇನಾಯಿತೆಂಬುದನ್ನು ಇಲ್ಲಿ ಆಯ್ದು ಮಾಡಿದ ಪದ್ಯಗಳು ತಿಳಿಸುತ್ತವೆ.

ಕರ್ತೃ – ಭಾವ – ಆಕರ

ರಾಘವಾಂಕ ನಡುಗನ್ನಡದ ಅಗ್ರಮಾನ್ಯ ಕವಿಗಳಲ್ಲಿ ಒಬ್ಬ (ಕ್ರಿಸ್ತ ಶಕ ಸುಮಾರು ೧೨೧೫). ಹಂಪಿ ಕ್ಷೇತ್ರದವನು ಪಂಪಾಪತಿ ವಿರೂಪಾಕ್ಷನ ಪರಮಭಕ್ತ. ರಾಳಿ ಕವಿಯೆಂದೆನಿಸಿದ ಹರಿಹರನ ಸೋದರಳಿಯ ಮತ್ತು ಶಿಷ್ಯ. ವಿರೂಪಾಕ್ಷನ ಪರಮಭಕ್ತ. ಹರಿಷ್ಟಂದ್ರಕಾಷ್ಟ, ಸಿಧರಾಮಚಾರಿತ್ರ, ಏರೇಶ್ವರಚರಿತ್ರ, ಸೋಮನಾಥಚರಿತ್ರ, ಶರಭಜಾರಿತ್ರ, ಹರಿಹರ ಮಹತ್ವ ಮುಂತಾದ ಕಾವ್ಯಗಳನ್ನು ಷಟ್ಪದಿ ಭಂದಸ್ಸುಗಳಲ್ಲಿ ರಚಿಸಿದ್ದಾನೆ. ಉಭಯ ಕವಿ ಕಮಲ ರವಿ, ಕವಿ ಶರಭ ಭೇರುಂಡ, ಷಟ್ಪದಿ ಬ್ರಹ್ಮಾ ಅಭಿಧಾನಗಳನ್ನು ಹೊಂದಿದ್ದ ಷಟ್ಪದಿ ಕಾವ್ಯದ ನಿರ್ಮಾಪಕನೆಂಬ ಅಗ್ಗಳಿಕೆಗೆ ಪಾತ್ರನಾದ ಕವಿ.

* * *

ಕೃತ ವಿಶಲ ಅಂಳಿತದಿಂದ ಪ್ರಾಣಿಧರಾಗಿರುವ ಬಿ. ವಿ. ಸತ್ಯನಾರಾಯಣರಾವ್ ಅವರು (೧೯೪೮) ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣದವರು. ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಇವರು ಪ್ರಕೃತ ಕನಾಂಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವರು. ಗೀತ, ಸೋತ್ರ, ಕಾವ್ಯ, ಲಾಖಣಿ, ಗದ್ಯ ಹಿಂಗೆ ವಿವಿಧ ಪ್ರಕಾರಗಳಲ್ಲಿ ಅರವತ್ತು ಕೃತಿಗಳನ್ನು ರಚಿಸಿದ್ದಾರೆ. ಹನ್ನೊಂದು ಭಾಷಿನಿ ಕಾವ್ಯಗಳನ್ನೂ ಬಸವ ಭಾರತಿ ಸುದೀರ್ಘ ಲಾಖಣಿ ಕಾವ್ಯವನ್ನೂ ಸಂಪೂರ್ಣ ದೇವೀ ಮಹಾತ್ಮೆ, ಬಸವೇಶ್ವರ ಲೀಲಾ ವೈಭವಂ, ಲಂಕೇಶ್ವರ ಸೋಮನಾಥ ಚಾರಿತ್ರ ಮುಂತಾದ ಕಾವ್ಯಗಳನ್ನೂ ರಚಿಸಿದ್ದಾರೆ. ಕನ್ನಡ – ಸಂಸ್ಕಾರ ಭಾಷೆಗಳಿರಿದರಲ್ಲಿ ಪಾಂಡಿತ್ಯವ್ಯಳ್ಖವರು. ಬಾಹುಬಲಿಚರಿತಂ, ಗಾಯತ್ರೀರಾಮಾಯಣ, ಸಿರಿಗನ್ನಡ ವೈಜಂತಿ, ಕನ್ನಡನಾಡಚರಿತ್ರ, ತತ್ತ್ವಭಾರತಿ, ಭಾವಗೀತಗಳು, ಶ್ರೀಶಿವಕುಮಾರಸ್ವಾಮಿಗುರುಚರಿತಂ, ಗುರುದತ್ತಚರಿತಂ ಇವರ ಪ್ರಮುಖ ಕೃತಿಗಳು ನೃತ್ಯರೂಪಕ ಹಾಗೂ ನಾಮಾವಳಿಗಳನ್ನು ರಚಿಸಿದ್ದಾರೆ.



*

*

*

*

ಹರಿಶ್ಚಂದ್ರ ಕಾವ್ಯದಲ್ಲಿ ಸತ್ಯಪರಿಪಾಲನೆಯ ಪರಾಕಾಷ್ಟ್ಯೇಯನ್ನು ಕಾಣುತ್ತೇವೆ. “ಹರನೆಂಬುದೇ ಸತ್ಯ, ಸತ್ಯವೆಂಬುದೇ ಹರನು” ಎಂದು ಸಾಧಿಸಿ ತೋರಿದ ಮಹಾ ಸತ್ಯಸಂಧ ಹರಿಶ್ಚಂದ್ರನಿಗೆ ಅವನ ರಾಣಿ ಚಂದ್ರಮಂತಿಯೇ ನೈತಿಕ ಸೂಕ್ತಿಯಾಗಿದ್ದಳು. ಬೇಡಗೆಂದು ಪರಿವಾರದೊಂದಿಗೆ ಅರಣ್ಯಕ್ಕೆ ತೆರಳಿದ ಹರಿಶ್ಚಂದ್ರ ಅರಿಯದೆ ವಿಶ್ವಾಮಿತ್ರನ ಆಶ್ರಮ ಪ್ರದೇಶವನ್ನು ತುಳಿಯುತ್ತಾನೆ. ಆಗ ಅವನಿಗೆ ಗುರುವಾಜ್ಞೆ ಮೀರಿ ಬಂದುದರ ಅರಿವಾಗುತ್ತದೆ. ಮುಂದೆ ಒದಗಬಹುದಾದ ವಿಪತ್ತನ್ನು ನೆನೆದು ಚಿಂತಿತನಾಗುತ್ತಾನೆ. ಅದೇ ಸಂದರ್ಭದಲ್ಲಿ ಕಂಡ ಕನಸನ್ನು ವಿವರಿಸಿ ಇದರ ಪರಿಯನ್ನು ತಿಳಿಸಿದು ರಾಣಿ ಚಂದ್ರಮಂತಿಯಲ್ಲಿ ಕೇಳಿಕೊಳ್ಳುತ್ತಾನೆ. ಆ ಸಾಧ್ಯಾಯ ಪತಿಗೆ ನೀಡುವ ಸಲಹೆ ಭಾರತೀಯ ನಾರಿಯರ ಹಿರಿಮೆಯನ್ನು ಜಗದಗಲಕ್ಕೆ ಸಾರುವಂತಿದೆ. “ಮಿಗೆ ಸತ್ಯಮಂ ಬಿಟ್ಟು ಕೆಡದಿರವನೀಶ” ಎಂಬ ಮನಕಲಪುವ ಅವಳ ಮಾತು ಹರಿಶ್ಚಂದನ ಬದುಕಿಗೆ ಹೊಸ ತಿರುವನ್ನೇ ನೀಡಿದೆ. ಕವಿ ರಾಘವಾಂಕನ ಕೈಯಲ್ಲಿ ಈ ಭಾಗ ಮನೋಜ್ಞವಾಗಿ ಮೂಡಿದೆ.

* * *

ಭಾಮಿನಿ ಷಟ್ಪದಿ ಕಾವ್ಯದ ಸೋಗಸು ಈ ಭಾಗದಲ್ಲಿದೆ. ಕವಿ ಬಿ.ವಿ. ಸತ್ಯನಾರಾಯಣ ರಾವ್ ಅವರು ರಚಿಸಿದ ಸಂಪೂರ್ಣ ದೇವೀ ಮಹಾತ್ಮೆ ಕಾವ್ಯದ ಆರಂಭದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಪ್ರಕೃತಿ ಸಂಪತ್ತು, ಐತಿಹಾಸಿಕ ದಾಖಿಲೆಗಳು, ಕನ್ನಡದ ಹಿರಿಮೆ ಗರಿಮೆಯನ್ನು ಹಾಡಿಹೊಗಿದ್ದಾರೆ.

* * *

ಪ್ರಕೃತ ಕಾವ್ಯ ಸಂಗಮ ಶೀರ್ಷಿಕೆಯ ಪದ್ಯಗಳನ್ನು ಕವಿ ರಾಘವಾಂಕ ವಿರಚಿತ; ಆಸ್ಥಾನ ಪಂಡಿತ ಸರ್ವದರ್ಶನ ತೀರ್ಥರ್ವ ವೈ ನಾಗೇಶ ಶಾಸ್ತ್ರಿಗಳು ಬಳಾರಿ, ವಿದ್ವಾನ್ ಎಂ.ಜಿ. ವೆಂಕಟೇಶಯ್ಯ ಬಳಾರಿ-ಇವರು ಸಂಪಾದಿಸಿದ ಹರಿಶ್ಚಂದ್ರ ಕಾವ್ಯದಿಂದ (ಪುಟ ೪೯ - ೫೦) (ಷಟ್ಪದಿ ೧೦, ೨೨, ೨೮, ೩೦, ೩೧, ೪೪, ೫೨, ೫೩, ೫೪, ೫೫ ಮತ್ತು ೫೬) ಆಯ್ದು ಸಂಯೋಜಿಸಿ ನಿಗದಿಪಡಿಸಿದೆ.

* * *

ಪ್ರಕೃತ ಕಾವ್ಯ ಸಂಗಮ ಶೀರ್ಷಿಕೆಯ ಪದ್ಯಗಳನ್ನು ಬಿ. ವಿ. ಸತ್ಯನಾರಾಯಣರಾವ್ ಅವರ ಸಂಪೂರ್ಣ ದೇವೀ ಮಹಾತ್ಮೆ ಕೃತಿಯ ಪ್ರಥಮ ಚರಿತ್ರದ, ತ್ರಿಮೂರ್ತಿಗಳ ಜನನ ಭಾಗದಿಂದ (ಪುಟ ೧೫ - ೧೬) (ಷಟ್ಪದಿ - ೧೨, ೧೩, ೧೪ ಮತ್ತು ೧೫) ಆಯ್ದು ಸಂಯೋಜಿಸಿ ನಿಗದಿಪಡಿಸಿದೆ.

ಪದ - ಪದ್ಯಾಧ್ಯ

ಪದ್ಯ-೧. ನೇಮ-ಅಪ್ಪಣೆ; ಭಾಸುರ-ಅಂದ, ಸೋಗಸು; ವರೂಧ-ರಧ; ಪರಿಕರ-ಸಚ್ಚ, ಸಿದ್ಧತೆ; ವಿಪಿನ-ಅರಣ್ಯ; ಹರೆದು-ಹರಿದು, ಚದುರಿಹೋಗಿ; ವರಾಹ-ಹಂದಿ; ಭೂರಮಣ-ರಾಜ

ಪದ್ಯ-೨. ಮಸೆ-ಹರಿತ ಮಾಡಲು ಉಬ್ಜ್ಜವಂದು; ದಾಡೆ-ಕೋರೆಹಲ್ಲು; ಘೂರ್ಣಿಸು-ಗರ್ಜಿಸು; ಕಚೋರ್ಗೆ-ಕಪ್ಪಾದಹೋಗೆ; ದಳ್ಳುರಿ-ಕಾಗ್ಗಿಚ್ಚು, ದಟ್ಟವಾದ ಬೆಂಕಿ; ಮುಸುಡು-ಮುಖಿ; ಮಿಳ್ಳಿಸು-ನಿಮಿರು; ತೋತ್ತಳ-ಕಾಲಿನ ತುಳಿತದಿಂದ ನುಗ್ಗನುರಿಯಾದುದು; ಲಾಬ್ಧಕ-ಬೇಡ

- ಪದ್ಯ-೨.** ಕೆಡಹು-ಬೀಳಿಸು; ಹೋಪಾಟೋಪ-ಸಿಟ್ಟಿನ ಅಬ್ಬರ; ಮಾಸು[ರು]ದ್ದಿ-ಲುಜ್ಜಿದ; ಹೋದಂಡ-
ಬಿಲ್ಲು, ಧನಸ್ಸು; ಕರ-ಕೈ; ಮೂಡಿಗೆ-ಬತ್ತಳಿಕೆ; ಮಡಲಿರಿ-ಒಟ್ಟುಗೂಡಿಸು; ಕೈಮೊಡೆ-ಬಾಣಬಿಡು,
ಪ್ರಯೋಗಿಸು; ಬಿದ್ದು-ಬೈತಣ; ಭೂವಲ್ಲಭ-ದೊರೆ; ದಿಗುಪಾಲರು-ದಿಕ್ಕುಗಳ ಪಾಲಕರು;
ಅಳವಳಿಸು-ದು:ಖಿಸು, ವ್ಯಧೆಪಡು
- ಪದ್ಯ-೩.** ಗರಳ-ವಿಷ; ಕೊರಳು-ಕುತ್ತಿಗೆ; ಗರಳಗೊರಳ-ಶಿವ, ವಿಷಕಂತ; ತರಣೆ-ಸೂರ್ಯ; ಸರಳು-
ಬಾಣ; ಉಚುರ್- ಚುಚ್ಚು ; ತೊರಳೆ-ದೇಹದ ಒಂದುಭಾಗ, ಗುಲ್ಕು, ಪ್ಲೀಹ; ಅಡಸು-
ಬಿಗಿಯಾಗಿ ಒತ್ತು,ಚುಚ್ಚು; ತರಲ-ಚಂಚಲವಾದ; ಚಿತ್ತ-ಮನಸ್ಸು
- ಪದ್ಯ-೪.** ಬಳಿಜಿದ-ಕತ್ತರಿಸಿದ; ಅಂಬು-ಬಾಣ; ಎಕ್ಕಲ-ಕಾಡುಹಂದಿ; ಡಗೆ-ಎದೆಳಾರಿ; ಧೃತಿ-ಧೃತ್ಯ್ಯ;
ಆಸರು-ಆಯಾಸ; ವಿಭವ-ಫನತೆ, ಶ್ರೇಷ್ಠತೆ; ಅಳವಿ-ಹತ್ತಿರ, ಸಮೀಪ
- ಪದ್ಯ-೫.** ಒಗೆ-ಕಾಣಿಸಿಕೊಳ್ಳು; ಸುಗಿ-ಮಾಯಿವಾಗು, ಇಲ್ಲವಾಗು ; ಮೊಯ್ಯೆ-ಹೊಡೆತ, ಬಗೆ-ಮನಸ್ಸು
- ಪದ್ಯ-೬.** ಮಡಿಸಿ-ಮಡಚಿ; ಬಸವಳಿ-ಆಯಾಸಗೊಳ್ಳು, ಶಕ್ತಿಗುಂದು; ಜೊಮ್ಮು- ಜೊಂಪು, ನಿದ್ರೆ ;
ಮುಬುರ್-ಮುಬ್ಬಿ; ಸುಯ್ಯೆ-ಶ್ವಾಸಬಿಡು, ಏದುಸಿರುಬಿಡು; ಸೂಸು-ಚೆಲ್ಲು; ವಿತತ-ವಿಸ್ತಾರವಾದ;
ಬೆಬ್ಬಿಲ್ಲಿಸು-ಗಾಬರಿಯಾಗು; ಆರಯ್ಯೆ-ಹಾಡುಕು.
- ಪದ್ಯ-೭.** ಧುರ-ಯುದ್ಧ; ಕೋಡಿಸು-ಹೊರನೂಕು; ಬಳುಕಿಸು-ಬಾಗಿಸು; ಜುಳುಕಿಸು-ನಡುಗಿಸು;
ಬಿರುದಂಕಮಲ್ಲ-ಪ್ರಸಿದ್ಧನಾದ ಜಟ್ಟಿ; ನಿರುತ-ನಿಜ.
- ಪದ್ಯ-೯.** ಅಡರ್-ಏರು
- ಪದ್ಯ-೧೦.** ಬಗೆ-ಯೋಚಿಸು

ಪರ್ಯಾಥಾರಿತ ಟಿಪ್ಪಣಿ

ವಸಿಷ್ಠಿ: ಈತ ಬ್ರಹ್ಮವಾನನ ಮುತ್ತರಲ್ಲಿ ಒಬ್ಬನು. ಬ್ರಹ್ಮಿಂದ್ಯೂ ಸಪ್ತಷಿರ್ಗಳಲ್ಲಿಬ್ಬನೂ ಆದ ಈತ
ಮಂತ್ರ ದ್ರಷ್ಟಾರನೂ ಹೌದು. ಮಹಾ ಪತಿವ್ರತೆಯಾದ ಅರುಂಧತಿ ಈತನ ಪತ್ತಿ. ಇಕ್ಕಾಗು
ವಂಶದ ರಾಜರಿಗೆ ಈತ ಕುಲಪುರೋಹಿತನಾಗಿದ್ದನು. ಹರಿಶ್ಚಂದನ ಸತ್ಯ ಸಂಧತೆಯ ಕುರಿತು
ಎಶಾಮಿತ್ರನೂಡನೆ ವಾಗ್ಣಾದ ನಡೆದು ಕೊನೆಯಲ್ಲಿ ವಸಿಷ್ಠನಿಗೇ ಜಯ ಲಭಿಸುತ್ತದೆ.

ಎಶ್ವರಿತ್ವ: ಈತ ಮಹಿಂ, ಚಂದ್ರವಂಶದ ಗಾಧಿರಾಜನ ಮಗ. ಇವನಿಗೆ ಮೊದಲು ವಿಶ್ವರಥ ಎಂಬ ಹೆಸರಿತ್ತು. ಕೃತಿಯನಾದ ಈತ ತಪಸ್ಸಿನಿಂದ ಬ್ರಾಹ್ಮಣನಾದ. ಕುಶಿಕರಾಜನ ವಂಶದಲ್ಲಿ ಜನಿಸಿದ್ದ ಈತನಿಗೆ ಕೌಶಿಕ ಎಂಬ ಹೆಸರೂ ಇದೆ. ಮಂತ್ರ ದ್ರಷ್ಟಾರನಾದ ಈತ ಸಪ್ತಫೀರಗಳಲ್ಲಿ ಒಬ್ಬ ಹರಿಷ್ಣಂದ್ರನ ಸತ್ಯವೈತವನ್ನು ಕೆಡಿಸಲು ಕುಟಿಲ ತಂತ್ರಗಳನ್ನು ಹೂಡಿ ವಿಫಲನಾಗುತ್ತಾನೆ.

ಹರಿಷ್ಣಂದ್ರ: ಈತ ಸೂರ್ಯವಂಶದ ಅರಸ ತ್ರಿಶಂಕು ಮಹಾರಾಜನ ಮಗ. ಸತ್ಯವತಿ ಈತನ ತಾಯಿ. ಚಂದ್ರಮತಿ ಪತ್ನಿ. ವರುಣನ ವರದಿಂದ ಜನಿಸಿದ ಲೋಹಿತಾಶ್ವ ಈತನ ಮಗ. ಸತ್ಯ ನಿಷ್ಠೆಗೆ ಇನ್ನೊಂದು ಹೆಸರು ಹರಿಷ್ಣಂದ್ರ ಎಂಬ ಲೋಕಪ್ರಸಿದ್ಧ ಈತನದು.

ದಿಗುಪಾಲರು - ಅಷ್ಟಾಂಕಾಲಕರು : ೧. ಇಂದ್ರ ೨. ಅಗ್ನಿ ೩. ಯಮ ೪. ನಿಶ್ಚಯ
೫. ವರುಣ ೬. ವಾಯು ೭. ಕುಬೇರ ೮. ಈಶಾನ

ಗರಳಗೊರಳ : ಗರಳ-ವಿಷ, ಗೊರಳ-ಕಂಠ ಗರಳ + ಕೊರಳ = ವಿಷಕಂಠ = ಶಿವ

ಮಕರಢ್ಣಜ - ಮಕರ(ಮೊಸಚೆ)ದ ಗುರುತುಳ್ಳ ಢ್ಣಜವನ್ನು ಹೊಂದಿದವ - ಹರಿಷ್ಣಂದ್ರ ಭೂಪಾಲ

ಅರಳಃರಳ - ಹೊವನ್ನೇ ಬಾಣವಾಗಿ ಉಳ್ಳವನು, ಮುಷ್ಟಬಾಣ, ಮನ್ಯಥ.

ಅಭ್ಯಾಸ

- ಮೋಷಕ ಅಭ್ಯಾಸ
 - ಕಲಿತ ನಿಗದಿತ ಮೂಲ ಪತ್ಯದ ವಸ್ತುನಿಷ್ಟ ಪ್ರಶ್ನೆಗಳು
 - ಬಿಟ್ಟ ಸ್ಥಳವನ್ನು ಸೂಕ್ತ ಪದದಿಂದ ತುಂಬಿ
೧. ಕೌಶಿಕ ಮುನೀಶ್ವರನೊಂದು _____ ಮಾಡಿ ಕಳುಹಿದನು.
 ೨. ಬಗೆಬೆದರಿ _____ ಗೆಟ್ಟಿದನ್ನೇಗೃಹಿಸಿದನು.
 ೩. ಭೋಂಕೆನಲೆದ್ದು _____ ನಾಲ್ಕೆಸೆಯನಾರಯನ್ನನು.
 ೪. ಏಗೆ _____ ಬಿಟ್ಟ ಕೆಡದಿರವನೀತೆ.
 ೫. ಎಲ್ಲಿ ನೋಡಲಿ _____ ದಾನಶಾಸನವು.

A. ಹೊಂದಿಸಿ ಬರೆಯಿರಿ

‘ಅ’ ಪಟ್ಟಿ

- ಇ. ರಾಘವಾಂಕ
- ಎ. ಜನ್ಮ
- ಇ. ಸತ್ಯವಿಶಲ
- ಇ. ರತ್ನಾಕರವರ್ಣ

‘ಆ’ ಪಟ್ಟಿ

- ದೇವಿಮಹಾತ್ಮೆ
- ಗದುಗಿನ ಭಾರತ
- ಹರಿಶ್ಚಂದ್ರ ಕಾವ್ಯ
- ಗದಾಯುದ್ಧ
- ಯಶೋಧರ ಚರಿತೆ
- ಭರತೇಶವೈಭವ

- **ಪ್ರೇರಣಾ ಅಭಾಸ**
- ಕಲಿತ ನಿಗದಿತ ಮೂಲ ಪಠ್ಯದ ವಿಷಯಗ್ರಹಣ ಪ್ರಶ್ನೆಗಳು
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ
 - ಇ. ವಿಶ್ವಾಮಿತ್ರನ ಆಶ್ರಮ ಪ್ರದೇಶಕ್ಕೆ ಕಾಲಿಟ್ಟ ಅನಂತರ ಹರಿಶ್ಚಂದ್ರ ಎದುರಿಸಿದ ಸಂಕಷ್ಟಗಳನ್ನು ವಿವರಿಸಿ.
 - ಎ. ಕನ್ನಡನಾಡಿನ ಸಿರಿ ಸೊಬಗನ್ನು ಕೆಬಿ ಹೇಗೆ ವರ್ಣಿಸಿದ್ದಾರೆ?
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು/ಆರು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಹರಿಶ್ಚಂದ್ರ ಭೂಪಾಲ ವನಬೇಳಿಗೆ ಹೊರಟ ಸಂದರ್ಭವನ್ನು ವಿವರಿಸಿ.
 - ಎ. ಚಂದ್ರಮತಿ ಹರಿಶ್ಚಂದ್ರನಲ್ಲಿ ಏನೆಂದು ಬೇಡಿಕೊಂಡಳು?
 - ಇ. ಕನ್ನಡ ನಾಡಿನ ಐತಿಹಾಸಿಕ ಚಿತ್ರಣವನ್ನು ಸತ್ಯವಿಶಲ ಅವರು ಹೇಗೆ ವರ್ಣಿಸಿದ್ದಾರೆ?
- ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರಿಸಿ
 - ಇ. ಹರಿಶ್ಚಂದ್ರನಿಗೆ ಬನದಲ್ಲಿ ತನುಬೆವರಿ ಮುಖಿಬಾಡಿತು ಏಕೆ?
 - ಎ. ಸತ್ಯವಿಶಲರು ಜಲಸಂಪತ್ತನ್ನು ಏನೆಂದು ಬಣ್ಣಿಸಿದ್ದಾರೆ?
 - ಇ. ಬಾಣದ ಹೊಡೆತ ತಿಂದ ಹಂದಿ ಕಾನನದಲ್ಲಿ ಹೇಗೆ ಮರೆಯಾಯಿತು?
 - ಇ. ಗುರುವಾಜ್ಞೆ ಮೀರಿದನೆಂದು ತಿಳಿದಾಗ ಹರಿಶ್ಚಂದ್ರನ ಸ್ಥಿತಿ ಹೇಗಾಯಿತು?
 - ಇ. ಕನ್ನಡ ಭಾಷೆ— ಸಾಹಿತ್ಯದ ಬಗೆಗೆ ಸತ್ಯವಿಶಲರ ಅಭಿಪ್ರಾಯವೇನು?

- ಕ್ಷ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
- ಹರಿಶ್ಚಂದ್ರನು ಗುರು ವಸಿಸ್ತರಿಂದ ಏತಕ್ಕಾಗಿ ನೇಮವನ್ನು ಪಡೆದನು?
 - ದಿಕ್ಕಾಲರ ಅಳವು ಅಳಿದುದೇಕೆ?
 - ಹರಿಶ್ಚಂದ್ರನು ಅಡವಿಯಲ್ಲಿ ಎಂತಹ ತಪೋವನವನ್ನು ಕಂಡನು?
 - ‘ಇನ್ನೇನು ಮಾಡಲಿ’ ಎಂದು ಹರಿಶ್ಚಂದ್ರನು ನೊಂದು ನುಡಿದು ಏಕೆ?
 - ಹರಿಶ್ಚಂದ್ರನು ಕಂಡ ಕನಸು ಯಾವುದಕ್ಕೆ ಸೂಚನೆಯೆಂದು ಚಂದ್ರಮತಿ ಹೇಳಿದಳು?
 - ಕನ್ನಡ ನಾಡಿನ ವಾಸ್ತುಗಳ ಹಿರಿಮೆಯೇನು?
- ಉ. ಕೊಟ್ಟಿರುವ ಸಾಲುಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ಬರೆಯಿರಿ
- “ಅಲ್ಲಿಗಲ್ಲಿಗೆ ಮುಣ್ಣ ನದಿಗಳೇ”
 - “ಇದಾವನಾಶ್ರಮ”
 - “ತರುಣಿ ಕೇಳೊಂದು ಕನಸಂ ಕಂಡೆ”
 - “ಜಗವೆ ಬೆಚ್ಚಿವ ಭೇವ್ಯ ವಾಸ್ತುಗಳು”

ಸೈದ್ಧಾಂತಿಕ ಭಾಷಾಭಾಷಾ

(ಭಂದಸ್ಸು ಮುಂದುವರಿದುದು)

ಷಟ್ಪದಿ

ಷಟ್ಪದಿ ಮಾತ್ರಾಗಣಕ್ಕೆ ಸೇರಿದ ಪದ್ಯ ಪ್ರಕಾರ. ಆರಂಭದಲ್ಲಿ ಅಂಶಗಣಾನ್ವಿತವಾಗಿದ್ದ ಷಟ್ಪದಿ ಕ್ರಮೇಣ ಮಾತ್ರಾಗಣಕ್ಕೆ ತಿರುಗಿ ಪ್ರಭೇದಗಳನ್ನು ಪಡೆದುಕೊಂಡಿತು.

ಷಟ್ಪದಿಯಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಥನಾ, ವಾರ್ಧಕ ಎಂಬ ಆರು ವಿಧಗಳಿವೆ.

- ಷಟ್ಪ-ಆರು, ಪದಿ-ಸಾಲು, ಆರುಸಾಲುಗಳ ಪದ್ಯ -ಷಟ್ಪದಿ.
- ರ. ಉ. ಲಿ ಮತ್ತು ಜಿನೆಯ ಸಾಲುಗಳು ಸಮನಾಗಿರುತ್ತವೆ.
- ಲಿ ಮತ್ತು ಈನೆಯ ಸಾಲುಗಳು ಸಮನಾಗಿದ್ದು, ಉಳಿದ ಸಾಲುಗಳ ಒಂದೂವರೆಯಪ್ಪು ಮತ್ತು ಒಂದು ಗುರುವಿನಿಂದ ಕೊಡಿರುತ್ತದೆ.
- ಲಿ ಮತ್ತು ಈನೆಯ ಸಾಲುಗಳ ಕೊನೆಯ ಅಕ್ಷರ ಲಘುವಾಗಿದ್ದರೂ ಗುರು ಎಂದೇ ಪರಿಗಣಿಸಬೇಕು.
- ಒಟ್ಟು ಪದ್ಯದ ಮೊದಲ ಮೂರು ಸಾಲುಗಳನ್ನು ಮೂರಾರ್ಥವೆಂದೂ ಕೊನೆಯ ಮೂರು ಸಾಲುಗಳನ್ನು ಉತ್ತರಾರ್ಥವೆಂದೂ ತಿಳಿಯಲಾಗುವುದು.
- ಆದಿಪ್ರಾಸ ನಿಯತವಾಗಿರುತ್ತದೆ.

ಭಾಮಿನಿ ಷಟ್ಪದಿ

ಇ. ಅ. ಇ ಮತ್ತು ಖಿನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಎರಡೆರಡು ಬರುತ್ತವೆ.

ಇ ಮತ್ತು ಈ ನೆಯ ಸಾಲುಗಳಲ್ಲಿ ಮೂರು ಮಾತ್ರೆಗಳ ಗಣದ ಅನಂತರ ನಾಲ್ಕು ಮಾತ್ರೆಗಳ ಗಣಗಳು ಅನುಕ್ರಮವಾಗಿ ಮೂರು ಮೂರು ಇದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ.

ಉದಾ: ಪಪ | ಪಿ- | -ಪ | ಪ ಪ -
 ವರದೆ | ವರಕಾ | ವೇರಿ | ನದಿಯಿಂ

 ಪಪ | - - | ಪಪಪ | -ಪಪ
 ಪರಮೆ | ಗೋದಾ | ವರಿಯ | ಮಧ್ಯದ

 ಪಪ | -ಪಪ | -ಪ | -ಪಪ | -ಪ | ಪಪ- | -
 ಹರಹು | ಕನ್ನಡ | ದೇಶ | ವೆಂದನು | ಚಕ್ರಿ | ಸೃಪತುಂ | ಗ

ಇದರ ಉತ್ತರಾಧಿವು ಹೀಗೆಯೇ ಇರುತ್ತದೆ.

ವಾಧಕ ಷಟ್ಪದಿ

ಇ. ಅ. ಇ ಮತ್ತು ಖಿನೆಯ ಸಾಲುಗಳಲ್ಲಿ ಖಿ ಮಾತ್ರೆಗಳ ಇ ಗಣಗಳಿರುತ್ತವೆ. ಇ. ಮತ್ತು ಈ ನೆಯ ಸಾಲುಗಳಲ್ಲಿ ಖಿ ಮಾತ್ರೆಗಳ ಇ ಗಣಗಳು ಮತ್ತು ಒಂದು ಗುರು ನಿಯತವಾಗಿರುತ್ತದೆ.

ಉದಾ : ಪಪಪಪ | ಪಪಪಪ | - ಪ - | ಪಪಪಪ
 ಬಿಸುಡದಿರು | ಬಿಸುಡದಿರು | ಬೇಡಬೇ | ಡಕಟಕಟ

 ಪಪ- | ಪಪ-ಪ | -ಪಪ | -ಪ-
 ಹಸುಳಿನೋಂ | ದಹನೆಂದು | ಬೀಳ್ಳವವ | ಸೆತ್ತಿತ

 ಪಪ - ಪ | ಪಪಪ - | ಪಪ - ಪ | - ಪಪಪ | -ಪಪಪ | -ಪ- | -
 ಕ್ಕಿಸಿಕೊಂಡು | ಕುಲವನೋ | ಡದಬೇಡಿ | ಕೊಂಬೆನಿವ | ಸೆನ್ನಮಗ | ನಲ್ಲನಿ | ನ್ನ

ಇದರ ಉತ್ತರಾಧಿವು ಹೀಗೆಯೇ ಇರುತ್ತದೆ.

ಭಾಪಾ ಚಟುವಟಿಕೆ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

- ಷಟ್ಪದಿ ಎಂದರೇನು? ವಿಧಗಳಾವುವು?
- ಭಾಮಿನಿ ಷಟ್ಪದಿಯ ಲಕ್ಷಣವೇನು?
- ವಾಧಕ ಷಟ್ಪದಿಯನ್ನು ವಿವರಿಸಿ.

ಚರ್ಚಿವಟಕೆ

- ಅ. ನಮೂದಿತ ಪದ್ಯಗಳನ್ನು ಕಂಠಪಾಠ ಮಾಡಿ.

ಗರಳಗೊರಳವನರಳ _____

ಮರಳಿ ಕಾನನಕೆಯ್ಯಿಂತು

॥ ೭ ॥

*

*

*

ಎಲ್ಲಿ ಸೋಡಲಿ _____

ಭವ್ಯ ವಾಸ್ತುಗಳು || ೨ ||

ಮೂರಕ ಓದು

- ಎಚ್. ಸಿದ್ಧಲಿಂಗಯ್ಯ ಅವರು ಗದ್ದುರೂಪಕ್ಕೆ ಅನುವಾದಿಸಿರುವ ರಾಘವಾಂಕನ ಹರಿಶ್ಚಂದ್ರ ಚಾರಿತ್ರ ಗ್ರಂಥವನ್ನು ಅವಲೋಕಿಸಿ.



ಪ್ರೋಫೆಕ ಅಧ್ಯಯನ

ಮೋಷಕ ಪಾಠ - ೦೧

ಪ್ರಚಾನಿಪ್ಪೆ

- ಸಾ. ಶಿ. ಮರುಳಯ್ಯ

ಹೊಯ್ಸಳೇಶ್ವರ ಸಾಮೃತ ವಿಷ್ವವರ್ಧನನು ದಂಡಯಾತ್ರೆಯಲ್ಲಿ ತಾನು ಗೆದ್ದ ತಲಕಾಡಿನಲ್ಲಿ ಶಾಂತಿ ಸ್ಥಾಪಿಸುವ ಸಲುವಾಗಿ ರಾಜಧಾನಿ ದ್ವಾರಾ ಸಮುದ್ರದಿಂದ ತೆರಳಿದ್ದ ಸಂದರ್ಭ. ಆ ಸಮಯದಲ್ಲಿ ಆತನ ಪಟ್ಟದರಸಿ ಶಾಂತಲಾದೇವಿ ಮತ್ತು ಯುವರಾಜಕುಮಾರ ಉದಯಾದಿತ್ಯರು ರಾಜಧಾನಿಯ ಸಂರಕ್ಷಕರಾಗಿ ನಿಂತರು.

ಈ ಸಂದರ್ಭದಲ್ಲಿ ಮಹಾರಾಜೆ ಗಂಡುಡಗೆಯನ್ನಾಟ್ಟು ಯುವರಾಜನೊಂದಿಗೆ ಸಾಮಾಜ್ಯದ ಕೆಲವಾರು ಭಾಗಗಳಲ್ಲಿ ಸಂಚರಿಸಿ ರಾಜ್ಯದ ಪರಿಸ್ಥಿತಿಯನ್ನು ತಿಳಿದುಕೊಂಡು ಬರುತ್ತಿದ್ದಳು. ಹೀಗೆ ಹೋದ ಒಂದು ಸಂದರ್ಭದಲ್ಲಿ ಒಮ್ಮೆ ಅವರಿಬ್ಬರೂ ದ್ವಾರಾ ಸಮುದ್ರದಿಂದ ಹೊರಟು ಹಲವು ಹಳ್ಳಿಗಳನ್ನು ದಾಟಿ ಬನದಮೈನಹಳ್ಳಿ ಉಂಟಾಗಿ ಬಂದರು. ಆ ಹಳ್ಳಿಯ ಹೊರಭಾಗದಲ್ಲಿದ್ದ ಬನಶಂಕರಿ ದೇವಾಲಯದ ಮುಂಭಾಗದ ಕಟ್ಟಿಯ ಹತ್ತಿರ ನೂರಾರು ಜನ ಸೇರಿದ್ದನ್ನು ಕಂಡರು. ಅಲ್ಲಿ ಏನೋ ಒಂದು ಹೊಸ ಬಗೆಯ ನ್ಯಾಯವನ್ನು ಬೇಡಲಾಗುತ್ತಿತ್ತು.

ಇಬ್ಬರೂ ಅಲ್ಲಿನ ಜನಸಮೂಹಕ್ಕೆ ಕಾಣದಂತೆ ದೂರದಲ್ಲಿ ಹಿಪ್ಪೇಮರದ ಮರೆಯಲ್ಲಿ ನಿಂತು ಅಲ್ಲಿ ನಡೆಯುತ್ತಿದ್ದನ್ನು ಆಲಿಸತೊಡಗಿದರು.

‘ಏನ್ನಪ್ಪಾ..... ದೃವದವರು ಏನು ಹೇಳ್ತೇರಾ ಹೇಳ್ತೇ.....’ ಗಾದಿಯ ಮೇಲೆ ಕುಳಿತಿದ್ದ ದಪ್ಪ ಮೀಸೆಯ ಗಾವುಂಡ ಕೇತುಮಲ್ಲ ನಾಯಕ ಕಟ್ಟಿಯ ಮೇಲೆ ಕುಳಿತಿದ್ದ ಹತ್ತು ಜನರನ್ನು ಕೇಳಿದ.

ಅಂದಿನ ಪಂಚಾಯಿಯಲ್ಲಿ ತೀವ್ರಾನವಾಗಬೇಕಿದ್ದ ವಿಚಾರವೆಂದರೆ, ಎರಡು ವರ್ಷಗಳ ಹಿಂದೆ ಬೀರಣ್ಣ ಎಂಬಾತ ತನ್ನ ಹೊಲವನ್ನು ಈರಣ್ಣ ಎಂಬಾತನಿಗೆ ಎಂಟು ಹೊನ್ನಿಗೆ ಮಾರಿದ್ದ. ಕ್ರಯಕ್ಕೆ ತೆಗೆದುಕೊಂಡ ಹೊಲದಲ್ಲಿ ಉಳುಮೆ ಮಾಡುವಾಗ ಈರಣ್ಣನಿಗೆ ಒಂದು ಕೊಪ್ಪರಿಗೆ ಬಂಗಾರ ಸಿಕ್ಕಿತ್ತು. ಈರಣ್ಣ ಅದನ್ನು ಮಾಡಿ ಬೀರಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಅವನೇ ತೆಗೆದುಕೊಳ್ಳಬೇಕಾಗಿ ಕೇಳಿದ. ಆದರೆ ಬೀರಣ್ಣನ್ನು ತಾನು ಹೊಲ ಮಾರಿದ ಮೇಲೆ ಅದರ ಮೇಲೆ ತನಗೆ ಹಕ್ಕಿಲ್ಲವೆಂದೂ ಅದರಲ್ಲಿ ಸಿಕ್ಕಿದ್ದಲ್ಲವೂ ಹೊಲ ಹೊಂಡವಿಗೆ ಸೇರಬೇಕೆಂದೂ ಹೇಳಿ ಹೊನ್ನನ್ನು ತೆಗೆದುಕೊಳ್ಳಲು ನಿರಾಕರಿಸಿದ.

ಅದಕ್ಕೆ ಈರಣ್ಣ ತಾನು ಹಣ ಕೊಟ್ಟಿದ್ದ ಮಣಿಗೇ ಹೊರತು ಅದರಲ್ಲಿ ಸಿಕ್ಕೋ ಹೊನ್ನಿಗಲ್ಲ, ಅದು ಬೀರಣ್ಣನ ಪಿತ್ರಾಜ್ಞತ ಆಸ್ತಿ. ಆದ್ದರಿಂದ ಅದು ತನಗೆ ಬೇಡವೆಂದ.

ಅದಕ್ಕೆ ಬೀರಣ್ಣಿ—

‘ಅದೆಂಗಾದಾತು. . ? ತಂಬುಲ ಉಗದ ಮ್ಯಾಲೆ ಮತ್ತೆ ಎತ್ತಿ ಬಾಯೋಳಿಟ್ಟುಕೊಳ್ಳಿಲ್ಲೋ ಕೆಟ್ಟಿತನ ಬ್ಯಾಡಾ....ಹೊನ್ನು, ಹೊಲ ಕೊಂಡುಕೊಂಡ ಈರಣ್ಣಿಂದೇ. . . ಅವನು ತಗೊಳ್ಳಿಲ್ಲ ಹಂಗ ಮಾಡಿ ಉಪಕಾರ ಮಾಡಬೇಕು ದ್ಯೇವದವರು’ ಎಂದು ಬೇಡಿದ.

ಕಟ್ಟಿಯ ಮೇಲಿದ್ದ ದ್ಯೇವದವರಿಗೆ ಏನೂ ಶೋಚಲಿಲ್ಲ. . . ಕಡೆಗೆ ಮುಖ್ಯಸ್ಥನಾದ ಕೇತುಮಲ್ಲ ಹೇಳಿದ—

‘ಹೋಗಲಿ ಬಿಡಿ. . . ಇಬ್ಬರಿಗೂ ಬ್ಯಾಡವಾದ ಹೊನ್ನು ರಾಜ್ಯದ ಬೊಕ್ಕಸಾ ಸೇರಲಿ’ ಎಂದ.

ಕೂಡಲೇ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು, ‘ಕೂಡದು..... ಕೂಡದು.....’ ಎಂದು ಕೂಗಿದಳು.

ಎಲ್ಲರೂ ಅತ್ತ ಕಣ್ಣಿ ಹಾಯಿಸಿದರು. ಇಬ್ಬರೂ ಪಂಚಾಯತಿಯ ಕಡೆಗೇ ಬರುತ್ತಿದ್ದುದು ಕಂಡಿತು. ಗಂಡುಡುಗೆಯಲ್ಲಿದ್ದ ಶಾಂತಲೆಯನ್ನು ಯಾರೂ ಗುರುತಿಸಲಿಲ್ಲ.

ಕೇತುಮಲ್ಲ ಹೇಳಿದ — “ನೀವು ಯಾರೇ ಆಗಿರಿ..... ಆದರೆ..... ನೀನು..... ಈ ಹೊನ್ನು ರಾಜ್ಯದ ಬೊಕ್ಕಸಕ್ಕೆ ಸೇರಬಾರದು ಅಂದೆಯಲ್ಲ ಯಾಕೆ?”

‘ತಾತ ಅದು ಪ್ರಜೆಗಳ ಹೊನ್ನು’

“ಹೌದು ಈ ಹೊನ್ನು ಪ್ರಜೆಗಳಿದು. . ಹಾಗಾದರೆ ಪ್ರಜೆಗಳು ಯಾರವರು. . . ?” ಎಂದು ಪ್ರಶ್ನೆ ಹಾಕಿದ ಕೇತುಮಲ್ಲ. ಶಾಂತಲೆ ಉತ್ತರಿಸದಾದಳು,

ಕೇತುಮಲ್ಲನೇ ಮುಂದುವರಿಸಿದ.—

“ಹೇಳು ನನ್ನಪ್ಪು . . ನಾವೆಲ್ಲಾ ಹೊಯ್ಸಳೇಶ್ವರರ ಮಕ್ಕಳಲ್ಲವೇನಪ್ಪು. . . ಮಕ್ಕಳ ದುಡಿಮೆ ತಂದೆಯದಲ್ಲವೇ?”

‘ಹೋಗಲಿ, ನಿಮ್ಮ ಉರಿನ ಹಣ ನಿಮ್ಮಾರಿನ ವಿಳಿಗಾಗಿಯೇ ವಿನಿಯೋಗವಾಗಲಿ.’

‘ಅಪ್ಪು ಸ್ವಾರ್ಥ ಯಾಕೋ ನನ್ನಪ್ಪ. . . ನಾರಾಯಣನಂತಹ ಮಹಾರಾಜರು, ಲಷ್ಣೀಯಂತ ಮಹಾರಾಣಿ ಇರ್ಮೋವಾಗ ನಮಗೆ ಹಣಕ್ಕೆ ಕೊರತೆಯೇ. . . ನಮ್ಮಾರಿಗೆ ಯಾವುದೂ ಈಗ ಬೇಡ. . . ನಾವು ಒಂದರ್ಥದಲ್ಲಿ ತ್ಯಾಪ್ತರು. ಏನಾದರೂ ಉರಿಗೆ ಬೇಕಾದರೆ ನಾವೇ ಮಾಡಿಕೊಳ್ಳೇವಿ. . . ಇದು ದೊರೆಯ ಹಣ, ಧರೆಯ ಕ್ಷೇಮಕ್ಕೆ ಏಸಲು.’

ಕೇತುಮಲ್ಲನ ಮಾತು ಕೇಳಿ, “ಅಣ್ಣಿಗಳಿರಾ ನಿಮ್ಮಂತಹ ಮಣಿವಂತ ಪ್ರಜೆಗಳನ್ನು ಪಡೆದ ರಾಜ ಅದಷ್ಟು ಭಾಗ್ಯವಂತನೋ. . .” ಎಂದಳು ಶಾಂತಲೆ.

“ಇರಬಹುದು.. ಅಂಥಾ ರಾಜ ರಾಣಿಯರನ್ನು ಪಡೆದ ನಾವು ಮಣಿವಂತರು.” ಅಂದ ಕೇತುಮಲ್ಲ.

ಆಗ ಉದಯಾದಿತ್ಯನಿಂದ ಗಂಡುಡುಗೆಯಲ್ಲಿದ್ದುದು ಶಾಂತಲೆ ಎಂಬ ವಿಷಯ ತಿಳಿದ ಜನರ ಸಂತೋಷಕ್ಕೆ ಪಾರವೇ ಇಲ್ಲವಾಯಿತು. ಅಲ್ಲಿ ನೆರೆದಿದ್ದ ಹಂಗೆಳಿಯರಲ್ಲಾ ರಾಣಿ ಶಾಂತಲೆಯನ್ನು ಮುಟ್ಟಿ

ಮಾತನಾಡಿಸಿ ಮುಕ್ತಿ ಪಡೆದಪ್ಪು ಸಂತುಪ್ಪರಾದರು. ಅವಳ ಪಾದಗಳನ್ನು ಮುಟ್ಟಿ ಕಣ್ಣಗಳಿಗೆ ಒತ್ತಿಕೊಂಡರು. ಅವಳು ಹೆಚ್ಚೆ ಇಟ್ಟಿ ಸ್ಥಳದ ದೂಳನ್ನು ತೆಗೆದು ನೆತ್ತಿಯಲ್ಲಿ ಧರಿಸಿದರು. ಶಾಂತಲೆ ಎಪ್ಪು ತಡೆದರೂ ಅವರ ಭಕ್ತಿಯ ಪ್ರದರ್ಶನ ನಿಲ್ಲಲೇ ಇಲ್ಲ. ಕೊನೆಗೆ ಉದಯಾದಿತ್ಯ ಬಹು ಪ್ರಯಾಸದಿಂದ ಅವರನ್ನು ತಡೆಯಬೇಕಾಯಿತು. ಎಲ್ಲ ದೃವದವರೂ ಆ ಹೊನ್ನನ್ನು ಬೋಕ್ಕಸಕ್ಕೆಂದು ಒಪ್ಪಿಸಿಕೊಳ್ಳಿದ ಹೊರತು ಮಹಾರಾಣೀಯವರ ಮತ್ತು ಯುವರಾಜರ ಪಾದಗಳನ್ನು ಬಿಡುವುದಿಲ್ಲ ಎಂದು ಹತ ಮಾಡಲು ಶಾಂತಲೆ ಅದು ದೃವದ ದುಡ್ಡಾದ ಕಾರಣ ಅದು ದೇವಕಾರ್ಯಕ್ಕೇ ವಿನಿಯೋಗವಾಗಬೇಕಾದ್ದು ಧರ್ಮವೆಂದೂ ಹೊಯ್ದಿಂದ ಶೈಲಿಯ ಮಾದರಿಯಾಗಿ ವೇಲಾಪುರಿಯಲ್ಲಿ ಹಾಗೂ ದ್ವಾರಸಮುದ್ರದಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಆ ಹೊನ್ನ ವಿನಿಯೋಗವಾಗಲಿ ಎಂದೂ ದ್ವಾರಸಮುದ್ರದಲ್ಲಿ ನಿರ್ಮಾಣವಾಗುವ ಅವಳಿ ದೇವಾಲಯಗಳು ಕೇರುಮಲ್ಲ ನಾಯಕರ ಹಸರಿನಲ್ಲಿಯೇ ನಿರ್ಮಾಣವಾಗಬೇಕು ಮತ್ತು ಅವರ ಹಸರಿನಲ್ಲೇ ಒಂದು ಶಿಲ್ಷಾ ಶಾಸನವನ್ನು ಸ್ಥಾಪಿಸಬೇಕೆಂದು ತೀರ್ಣಿತ್ತಳು.

ಕೇರುಮಲ್ಲನಾಯಕ ಏನೋ ಹೇಳಿಹೊರಟಿ, ಆದರೆ ಜನತೆ

“ಮಹಾತಾಯಿ ಹಾಗೆಯೇ ಆಗಲಿ. ಕೇರುಮಲ್ಲಪ್ಪನ ಹಸರಿನಲ್ಲೇ ಕಟ್ಟೇಣಿವಾಗಲಿ.” ಎಂದು ಒಕ್ಕೊರಲಿನಲ್ಲಿ ಕೂಗಿ ಜತೆಯಲ್ಲಿ

“ಕಟ್ಟಿಪ ದೇವಾಲಯಗಳು ಹೊಯ್ಸಳೇಶ್ವರ, ಶಾಂತಲೆಶ್ವರ ಎಂದಾಗಲಿ” ಎಂಬ ಕೂಗೂ ಕೇಳಿಸಿತು.

“ಹೌದು. ಹೊಯ್ಸಳೇಶ್ವರ ಶಾಂತಲೆಶ್ವರರಿಗೆ ಜಯವಾಗಲಿ”

ಎಂದಿತು ಬನದಮ್ಮನಹಳ್ಳಿಯ ಭಾಗ್ಯವರಂತ ಜನತೆ.

ಅತ್ಯಿಗೆ ಮೈದುನರು ತಮ್ಮ ತಮ್ಮ ಕುದುರೆಗಳನ್ನೇರಿ ಹೊರಟಿರು.

“ಮಹಾರಾಣೀಯವರಿಗೆ ಜಯವಾಗಲಿ.”

“ಯುವರಾಜರಿಗೆ ಜಯವಾಗಲಿ. . .”

“ಹೊಯ್ಸಳೇಶ್ವರರಿಗೆ ಜಯವಾಗಲಿ. . .”

ಎಂದು ಹಣ್ಣಫೋಷ ಮೂಡಿತು.

ಅಭ್ಯಾಸ

• ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

१. ಹೊಯ್ಸಳೇಶ್ವರ ಸಾಮ್ರಾಟ ರಾಜಧಾನಿಯಿಂದ ಹೊರ ಹೊರಡಲು ಕಾರಣವೇನು?
२. ಸಾಮ್ರಾಟ ರಾಜಧಾನಿಯಲ್ಲಿಲ್ಲದಿದ್ದಾಗ ರಾಜಧಾನಿಯ ಸಂರಕ್ಷಕರಾಗಿ ನಿಂತವರು ಯಾರು?
३. ರಾಜೀ ರಾಜ್ಯದಲ್ಲಿ ವೇಷ ಮರೆಸಿಕೊಂಡು ಸಂಚರಿಸಲು ಕಾರಣವೇನು?
४. ಬನದಮ್ಮನಹಳ್ಳಿಯ ದೇವಾಲಯದ ಮುಂದೆ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು?
५. ದೃವದವರ ತೀರ್ಣಿನ ಕುರಿತು ಶಾಂತಲೆಯ ಅಭಿಪ್ರಾಯವೇನು?
६. ಶಾಂತಲೆ ನೀಡಿದ ತೀರ್ಣೇನು?



ಭೂಮಿಗಳಿದ ಬೃಹಸ್ಪತಿ

(ಶೇಕ್ಕೆಲಿಯರನ ‘ಮಚ್ಚಂಡ್ ಆಫ್ ವೆನಿಸ್’ ನಾಟಕದ ರೂಪಾಂತರ)

- ಕಾಕ್ಷದ ರಾಮಚಂದ್ರ ಉದುಪ

ಹಿನ್ನೆಲೆ : ಕುಶನಗರದಲ್ಲಿ ಬಳಿ ವ್ಯವಹಾರ ಮಾಡಿಕೊಂಡಿರುವ ಚರ್ಮನ್ಯಾಲಾಲ್ ಅತ್ಯಂತ ಜಿಪುಣಾರೀದ್ದ ಸಾಲಪಡೆದುಕೊಂಡವರನ್ನು ವಂಚಿಸಿ ಮೋಳನ ಮಾಡುತ್ತಿದ್ದು. ಅದೇ ಉಲಿನಲ್ಲಿ ರಾಜಕುಮಾರ್ ನೇಂಬ ವರ್ತಕನಿದ್ದು. ಈತ ಅತ್ಯಂತ ಪ್ರಾಮಾಣಿಕ ಹಾಗೂ ಪರೋಪಕಾಲಿಯಾಗಿದ್ದ ಜನಾನುರಾಗಿಯಾಗಿದ್ದು. ಇದಲಂದಾಗಿ ಚರ್ಮನ್ಯಾಲಾಲನಿಗೆ ರಾಜಕುಮಾರನ ಬಗ್ಗೆ ಅನಮಾಧಾನವಿತ್ತು. ಒಮ್ಮೆ ಈ ರಾಜಕುಮಾರನ ಹಡನು ಸಮುದ್ರದಲ್ಲಿ ಮುಖುಗಿ ಹೊಳಿ ಅಪಾರ ನಷ್ಟಕ್ಕೆ ದುಲಿಯಾಗುತ್ತಾನೆ. ಆರ್ಥಿಕ ಮುದ್ದಣಿಗೆ ಸಿಲುಹಿದ ರಾಜಕುಮಾರ್ ಚರ್ಮನ್ಯಾಲಾಲನ ಬಳಿ ಐದು ಸಾವಿರ ವರಹತ್ವಂತನ್ನು ಸಾಲರೂಪದಲ್ಲಿ ಪಡೆದುಕೊಳ್ಳುತ್ತಾನೆ. ಚರ್ಮನ್ಯಾಲಾಲನಿಗೆ ಬರೆದುಕೊಟ್ಟ ಕರಾರು ಪತ್ರದಲ್ಲಿ ಮೂರು ತಿಂಗಳೂತ್ತಿದೆ ಸಾಲವನ್ನು ಮರುಪಾವತಿ ಮಾಡುವುದಾಗಿಯೂ ತಸ್ಸಿದಲ್ಲಿ ತನ್ನ ಎದೆಯ ಭಾಗದಲ್ಲಿ ಹೃದಯದ ಸಮುಂಪಬಿಂದ ಒಂದು ಸೀರು ಮಾಂಸವನ್ನು ಚರ್ಮನ್ಯಾಲಾಲ್ ಕತ್ತಲಿಸಿಕೊಳ್ಳಬಹುದೆಂದೂ ನಮೂದಿಸಿರುತ್ತಾನೆ. ಗ್ರಹಜಾರವಶಾತ್ ರಾಜಕುಮಾರ್ನಿಗೆ ಕ್ಲಾಪ್ತ ಸಮಯದಲ್ಲಿ ಸಾಲ ತೀಲಿನಲ್ಲಿ ಸಾಧ್ಯವಾಗುವುದಿಲ್ಲ. ಮೋದಲೇ ರಾಜಕುಮಾರ್ನ ಬಗ್ಗೆ ಅನಮಾಧಾನ ಹೊಂದಿದ್ದ ಚರ್ಮನ್ಯಾಲಾಲ್ ಇದನ್ನೇ ಸೆಪ ಮಾಡಿಕೊಂಡು ರಾಜಕುಮಾರ್ ವಿರುದ್ಧ ಕುಶನಗರದ ರಾಜನಲ್ಲಿ ದೂರು ಕೊಡುತ್ತಾನೆ. ಪರಿಣಾಮವೇನಾಯ್ದು ಎಂಬುದನ್ನು ಈ ನಾಟಕ ಭಾಗದಲ್ಲಿ ನೋಡಬಹುದು.

ಪಾತ್ರ ಪರಿಚಯ

- | | |
|--------------|---|
| ರಾಜ | - ಕುಶನಗರದ ಮಹಾರಾಜ |
| ಚರ್ಮನ್ಯಾಲಾಲ್ | - ಬಡ್ಡಿ ವ್ಯವಹಾರ ಮಾಡುತ್ತಿರುವ ಜಿಪುಣಾಗ್ರೇಸರ |
| ರಾಜಕುಮಾರ್ | - ವೃತ್ತಿಯಿಂದ ವರ್ತಕನಾಗಿದ್ದ ದೀನ ದುರ್ಬಲರಿಗೆ ಉಪಕಾರ ಮಾಡುವುದರಲ್ಲೇ ಶೈಲಿ ಕಂಡವನು |
| ವಸುಮಿತ್ರ | - ಗೊದ್ದಾಲ ಸಂಸಾನದ ವಿದ್ವಾಂಸ |
| ಮದನ | - ರಾಜಕುಮಾರ್ನ ಸ್ವೇಚ್ಛ (ಮಾರು ವೇಷದಲ್ಲಿರುವ ಬ್ರಹ್ಮರಾಂಬ) |
| ಸೇವಕ | - ಕುಶನಗರದ ರಾಜನ ಸೇವಕ (ಮಾರು ವೇಷದಲ್ಲಿರುವ ಚಂಪಕಮಾಲಿನಿ) |
| ನಾಗರಿಕರು | - ಕುಶನಗರದ ನಾಗರಿಕರು |

(ಪರದೆ ಮೇಲೇಷುತ್ತಿರುವಂತೆಯೇ)

[ಕುಶನಗರದ ರಾಜನ ದಭಾರು]

- ರಾಜ** : ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯನ್ನು ಈಸುವುದಕ್ಕಾಗಿ, ಪರಂಪರಾಗತವಾಗಿ ಬಂದಿರುವ ಕಾನೂನಿನ ವಿಧಿಗಳನ್ನು ಕೈಬಿಡುವುದು ಸಾಧ್ಯವಿಲ್ಲ. ನನ್ನ ರಾಜ್ಯದಲ್ಲಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸರಿಸಮಾನರು.
- ಚಮನ್** : ಸರಿಯಾದ ಮಾತು. ಸಾರ್ವಭೌಮರು ಜಿರಾಯುಗಳಾಗಲಿ.
- ನಾಗರಿಕರು** : ಕೂಡದು. ಮಹಾರಾಜರು ಅದಕ್ಕೆಡೆಕೊಡಕೂಡದು. ಪ್ರಜೆಗಳಿಲ್ಲರ ಒಕ್ಕೂರಲಿನ ಪ್ರಾರ್ಥನೆಯಿದು.
- ರಾಜ** : ಸಾವಧಾನ! ಈ ಮಾತನ್ನು ಕೇಳಲು ಕುಶನಗರದ ರಾಜರು ತಯಾರಿಲ್ಲ.
- ಚಮನ್** : (ಕತ್ತಿ ರುಳಿಪಿಸುತ್ತಾ) ಹಾಗಾದರೆ ತಡವೇಕೆ ನಿಮ್ಮಪ್ರಣೇಗಾಗಿ ಕಾಯುತ್ತಿದ್ದೇನೆ. ತೀಮಾರ್ಫನವನ್ನು ಸಾರಿಬಿಡಿರಿ.
- ರಾಜಕುಮಾರ್** : ನಾನು ತಯಾರಿದ್ದೇನೆ. ತೀರಿಸಿಕೋ ನಿನ್ನ ಸೇಡು. ನನ್ನ ದೇಹದ ಒಂದು ಮುದ್ದೆ ಮಾಂಸದಿಂದ ಈ ರಾಜ್ಯದ ಸಂಸ್ಕೃತಿ, ಕೀರ್ತಿ ವಿದೇಶಗಳಲ್ಲಿ ಪ್ರಶಂಸಿಸಲ್ಪಡುವುದಾದರೆ ನಾನು ಬದುಕಿದ್ದ ಸಾರ್ಥಕವಾಯಿತು.
- ರಾಜ** : ಹಾಂ ತಡೆ ಸಾಹುಕಾರ. ನಮ್ಮ ಆಪ್ತಮೀತ್ರ ಗೋದಾವಾಲ ಸಂಸ್ಥಾನದ ಮಹಾರಾಜರ ಆಸ್ಥಾನದಲ್ಲಿರುವ ನ್ಯಾಯ ನಿರ್ಣಯ ವಿಶ್ವಾರದರಾದ ಪತಾಂಜಲಿಯವರ ಸೇವೆಯನ್ನು ಎರವಲಾಗಿ ಕೇಳಿರುವೆವೆ. ಸ್ವಲ್ಪ ಕಾಯೋಣ.
- ಚಮನ್** : ಮೂರು ತಿಂಗಳೊಳಗಾಗಿ ಹಿಂದಿರುಗಿಸದಿದ್ದರೆ ಹೃದಯದ ಹತ್ತಿರದಿಂದ ಎದೆಯ ಒಂದು ಸೇರು ಮಾಂಸವನ್ನು ಕಿತ್ತುಹೊಳ್ಳುವ ಹಕ್ಕನ್ನು ಕರಾರುಪತ್ರ ಕೊಟ್ಟಿದೆ ನನಗೆ. ಪತ್ರವು ಸನ್ವಿಧಾನದಲ್ಲಿದೆ. ಪತ್ರ ಬರೆದುಹೊಟ್ಟವರಾಗಲೀ ಸಾಕ್ಷಿಯಾಗಲೀ ಅದನ್ನು ನಿರಾಕರಿಸಿಲ್ಲ; ಇನ್ನೇಕೆ ಇದಕ್ಕೆ ಹೊರಗಿನವರು?
- ರಾಜ** : ನಿನಗೆ ನ್ಯಾಯ ದೊರತೇ ದೊರೆಯುವುದು. ಕಾನೂನಿನ ದೃಷ್ಟಿಯಲ್ಲಿ ನೀವಿಬ್ಬರೂ ಸರಿಸಮಾನರು. ನಿನಗೆ ಹೊಲ್ಲುವ ಹಕ್ಕಿದ್ದರೆ ಆರೋಪಿಗೆ ರಕ್ಷಿಸಿಹೊಳ್ಳುವ ಹಕ್ಕೂ ಇದೆ.
- ಸೇವಕ** : ಮಹಾರಾಜರಿಗೆ ಜಯವಾಗಲಿ. ಗೋದಾವಾಲ ಸಂಸ್ಥಾನದಿಂದ ವಿದ್ವಾಂಸರೂ ಅವರ ಸಹಾಯಕರೂ ಆಸ್ಥಾನ ಪ್ರವೇಶಕ್ಕೆ ಅಪ್ಪಣೆಯನ್ನು ಕಾಯುತ್ತಿರುವರು.
- ರಾಜ** : ಒಳ್ಳೆದು, ಬರ ಮಾಡು (ಸೇವಕ ವಂದಿಸಿ ಹೋಗುತ್ತಾನೆ. ಸಭೆಯಲ್ಲಿ ಗುಜುಗುಜು ಪ್ರಾರಂಭವಾಗುವುದು. ವೇಷಪಲ್ಲಟಗೊಂಡ ಭೂಮರಾಂಭ ಮತ್ತು ಚಂಪಕಮಾಲೆನಿ ಪ್ರವೇಶಿಸಿ).
- ವಸುಮಿತ್ರ** : ಮಹಾರಾಜರಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳು (ಇಬ್ಬರೂ ಮಂಡಿಯೂರಿ ವಂದಿಸುವರು).

- ರಾಜ** : ಯುವಕರೇ, ನೀವಾರು? ಏಕೆ ಬಂದಿರಿ? ನಾವು ನ್ಯಾಯತಜ್ಞ ಪತಾಂಜಲಿಯವರನ್ನು ನಿರೀಕ್ಷಿಸಿದ್ದೇವು.
- ವಸುಮಿತ್ರ** : ಪತಾಂಜಲಿಯವರು ಅನಾರೋಗ್ಯದ ಕಾರಣದಿಂದ ಬರಲಾರದಾಗಿದ್ದ ನಮ್ಮನ್ನು ಈ ಪತ್ರದೊಡನೆ ಕೆಳುಹಿಸಿರುವರು. ಪರಾಂಬರಿಸೋಣವಾಗಲಿ (ಪತ್ರವನ್ನು ಕೊಡುವನು).
- ರಾಜ** : (ತನ್ನಲಿಯೇ ಓದಿ)ನಿಮ್ಮ ಎಳೆಯ ಪ್ರಾಯವನ್ನು ಗಮನಿಸಿ, ನಾವು ಸ್ವಲ್ಪ ಅನುಮಾನಿಸಿದ್ದೇವು.
- ವಸುಮಿತ್ರ** : ನಾವು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದನ್ನು ದ್ವಿಪಕ್ಷದವರೂ ಸಮ್ಮತಿಸುವಿರಿಷ್ಟೇ.
- ರಾಜಕುಮಾರ್** : ನನಗೆ ತಮ್ಮಲ್ಲಿ ವಿಶ್ವಾಸವಿದೆ. ತಮ್ಮ ವಿದ್ವತ್ತಿನಲ್ಲಿ ನಂಬುಗೆ ಇದೆ.
- ಚಮನ್** : ನನಗಂತೂ ಈ ಹಗರಣ ಬೇಗೆ ಮುಗಿಯಬೇಕು. ನನ್ನ ತಾಳ್ಳು ಮೇರೆ ಮೀರುತ್ತಿದೆ. ನ್ಯಾಯವಿಚಾರಣೆಗೆ ನನ್ನ ಸಮ್ಮತಿಯಿದೆ.
- ವಸುಮಿತ್ರ** : ಆಸ್ಥಾನದ ಮುಂದಿರುವ ವಿವಾದವನ್ನು ನಾನೂ ನನ್ನ ಗುರುಗಳೂ ಹೊಡಿಯೇ ಮೂರುದಿನಗಳ ಪರ್ಯಾಯಂತ ಅಭಾಸ ಮಾಡಿರುವೆವು. ಕುಶನಗರದ ಕಾನೂನು ಕಟ್ಟಲೆಗಳನ್ನೂ ತಿಳಿದುಕೊಂಡೆವು. ನಾನೋಮ್ಮೆ ಕರಾರು ಪತ್ರವನ್ನು ನೋಡಬಹುದೇ?
- ಚಮನ್** : ಒಳ್ಳೆದು
- ವಸುಮಿತ್ರ** : (ರಾಜನಲ್ಲಿಗೆ ತೆರಳಿ ಕರಾರುಪತ್ರವನ್ನು ಪರಿಶೀಲಿಸಿ) ವರ್ತಕರೇ (ರಾಜಕುಮಾರ್‌ನಿಗೆ) ಈ ಪತ್ರದಲ್ಲಿ ನಮೂದಿಸಿದ ಮೂರು ತಿಂಗಳು ಕಳೆಯುವುದರೊಳಗಾಗಿ ಹಣ ಮತ್ತು ಬಡ್ಡಿಯನ್ನು ವಾಪಸ್ಸುಕೊಟ್ಟಿರೇನು?
- ರಾಜಕುಮಾರ್** : ವಿಶಿಷ್ಟ ಕಾರಣಗಳಿಂದಾಗಿ ಅದು ಸಾಧ್ಯವಾಗಿಲ್ಲ.
- ವಸುಮಿತ್ರ** : ಕಾರಣವೇನೇ ಇರಲಿ, ಕರಾರು ಮುರಿಯಲ್ಪಟಿದೆ. ಕುಶನಗರದ ಕಾನೂನಿನಂತೆ ತಮ್ಮದಂಡಕ್ಕೆ ನೀವು ಅಹಂಕಾರಿಗಿದ್ದೀರಿ.
- ಚಮನ್** : ವಾರ್ದೆ ವಾರ್ದೆ! ಭೂಮಿಗಳಿದು ಬಂದ ಬೃಹಸ್ಪತಿ. ಸಾಕ್ಷಾತ್ ಬೃಹಸ್ಪತಿ!
- ವಸುಮಿತ್ರ** : ವರ್ತಕರೇ ತಮಗೇನಾದರೂ ಹೇಳಿಕೊಳ್ಳುವುದಿದೆಯೇ?
- ರಾಜಕುಮಾರ್** : ನಾನು ಸಂಪಾದಿಸಿದ ಸಂಪತ್ತನ್ನು ದೀನದಲ್ಲಿತರ ಕಣ್ಣೀರನ್ನು ಒರೆಸುವುದಕ್ಕಾಗಿ, ನನ್ನ ಸ್ವೇಚ್ಛಿತರಿಗಾಗಿ ವ್ಯಯಿಸಿರುವೆನು. ಈ ದೇಶದ ನ್ಯಾಯ ಪರಿಪಾಲನೆಗಾಗಿ ನನ್ನ ಬಲಿದಾನವಾಗುತ್ತಿದ್ದರೆ, ನಾನು ಧನ್ಯನೆಂದು ತಿಳಿದುಕೊಳ್ಳುವೆನು.
- ವಸುಮಿತ್ರ** : ಸಾಹುಕಾರರೇ, ನಿಮಗೆ ಕಾನೂನುಕ್ರಮಕ್ಕನುಸಾರವಾಗಿ ರಾಜಕುಮಾರರ ಹೃದಯದ ಸಮೀಪದಿಂದ ಎದೆಯ ಒಂದು ಸೇರು ಮಾಂಸವನ್ನು ತೆಗೆಯುವ ಹಕ್ಕನ್ನು ಮಂಜೂರು ಮಾಡಲಾಗಿದೆ. ತೆಗೆಯಲು ಸನ್ನಿಧಾಗಿದ್ದೀರಾ?

- ಚಮನ್ :** ಸನ್ನದ್ಧನಾಗಿದ್ದೇನೆ (ಚೂರಿ ತೋರಿಸುವನು).
- ವಸುಮಿತ್ರ :** ಹಾಂ. ಸಾವಧಾನ, ನೀವು ತ್ರಾಸುಪಡಿಗಳನ್ನು ಏಪಾರ್ಫಡು ಮಾಡಿರುವಿರೇ? ನಿಮ್ಮ ವೈದ್ಯರೆಲ್ಲಿ?
- ಚಮನ್ :** ಏಕೆ ವೈದ್ಯರು? ತ್ರಾಸಿನ ಅಗಶ್ಯವೇನು?
- ವಸುಮಿತ್ರ :** ಕರಾರು ಪತ್ರದಲ್ಲಿ ನಮೂದಿಸಿರುವುದು ಒಂದು ಸೇರು ಮಾಂಸವಷ್ಟೇ? ಹೆಚ್ಚಾಗಲೂ ಬಾರದು. ಕಡಿಮೆಯಾದರೂ ನ್ಯಾಯಬಾಹಿರವಾಗುತ್ತದೆ. ಅದಕ್ಕೇ ತಕ್ಷಣಿ.
- ನಾಗರಿಕ :** ಕೇಳು ಮಾವಾರ್ಡಿ, ಕೇಳು.
- ವಸುಮಿತ್ರ :** ಸದ್ದು. ನ್ಯಾಯಾಲಯದ ಗಾಂಭೀರ್ಯಕ್ಕೆ ಭಂಗ ತರಬೇಡಿ. ಕೇಳು ಚಮನ್, ತಕ್ಷಣಿ, ತೂಕದ ಕಲ್ಲುಗಳ ವ್ಯವಸ್ಥೆಯನ್ನು ನ್ಯಾಯಾಲಯ ಮಾಡಬಲ್ಲದು. ಆದರೆ ಯೋಗ್ಯರಾದ ವೈದ್ಯರನ್ನು ನೀನೇ ಕರೆತರಬೇಕು.
- ಚಮನ್ :** ಏಕೆ.....ಎ.....ಎ.....ಎಕೆ?
- ವಸುಮಿತ್ರ :** ಏಕೆಂದರೆ ಮಾಂಸವನ್ನು ತೆಗೆಯುವಾಗ ರಕ್ತಸ್ತಾವವಾಗಿದಂತೆ ನೋಡಿಕೊಳ್ಳಬೇಕಲ್ಲ!
- ನಾಗರಿಕ :** ಕೇಳಿರಿ, ಕೇಳಿರಿ!
- ವಸುಮಿತ್ರ :** ಏನದು ಸದ್ದು?ಮಾವಾರ್ಡಿಗಳೇ, ವೈದ್ಯರನ್ನು ತರುವುದು ಅಸಾಧ್ಯವಾದರೆ ನ್ಯಾಯಾಲಯದ್ದೇನೂ ತಕರಾರಿಲ್ಲ. ಆದರೆ ಒಂದು ತೊಟ್ಟಿ ರಕ್ತ ಹೊರಬರದಂತೆ ಸರಿಯಾಗಿ ಒಂದು ಸೇರು ಮಾಂಸವನ್ನು ತೆಗೆಯಬಹುದು. ಹೂಂ, ಬೇಗ.....
- ನಾಗರಿಕರು :** ಶಹಭಾಸ್, ಕೇಳಿರಿ ಭೂಮಿಗಳಿಂದ ಒಂದ ಬೃಹಸ್ಪತಿ. ಸಾಕ್ಷಾತ್ ಬೃಹಸ್ಪತಿ.
- ಚಮನ್ :**ಹಾ.....ಹಾ.....ಗೇಮೂ ಕರಾರು ಪತ್ರದಲ್ಲಿ ನಮೂದಿಸಿಲ್ಲ. ರಕ್ತಸ್ತಾವವಾದರೆ ಅದಕ್ಕೆ ನಾನು ಜವಾಬುದಾರನಲ್ಲ.
- ವಸುಮಿತ್ರ :** ಕಾನೂನು ಎಲ್ಲಿರಿಗೂ ಸಮಾನ. ರಕ್ತದ ಒಂದು ಬಿಂದುವನ್ನು ತೆಗೆಯುವ ಹಕ್ಕನ್ನೂ ಕರಾರು ಪತ್ರದಲ್ಲಿ ನಮೂದಿಸಿಲ್ಲ. ಒಂದು ತೊಟ್ಟಿ ರಕ್ತವನ್ನು ಹೊರತೆಗೆದರೂ ಕುಶನಗರದ ಕಾನೂನಿನ 'ಗಳೆ'ನೇಯ ವಿಧಿಪ್ರಕಾರ ವಿನಾಕಾರಣ ನಾಗರಿಕನೊಬ್ಬನ ರಕ್ತ ಜೀಲೀದುದಕ್ಕಾಗಿ ನೀನು ಮರಣದಂಡನೆಗೆ ಗುರಿಯಾಗುವಿ.
- ಹೂಂ, ಬೇಗ.
- ನಾಗರಿಕರು :** ವಸುಮಿತ್ರಿಗೆ ಜಯವಾಗಲಿ!
- ರಾಜ :** ಪ್ರಜಾ ಜನರೇ, ನಿಮಗಾದ ಸಂತೋಷದಲ್ಲಿ ನಾವೂ ಭಾಗಿಗಳು. ಆದರೆ ಆಸ್ಥಾನದ ಗಾಂಭೀರ್ಯವನ್ನು ಕಾಪಾಡುವುದು ನಿಮ್ಮೆಲ್ಲರ ಕರ್ತವ್ಯ. ನೇನಷಿರಲೀ.
- ಚಮನ್ :** ನನ್ನ ತಲೆ ಸಿಡಿಯುತ್ತಿದೆ. ನನ್ನನ್ನು ಹೋಗಲು ಬಿಡಿ. ನಮಗೆ ಮಾಂಸ ಬೇಕಾಗಿಲ್ಲ. ನನ್ನ ಹಣವನ್ನು ಹಿಂದಿರುಗಿಸಿರಿ ಸಾಕು.

ವಸುಮಿತ್ರ : ಸಾಧ್ಯವಿಲ್ಲ. ಕರಾರುಪತ್ರದಲ್ಲಿ ಹಾಗೆ ನಮೂದಿಸಿಲ್ಲ. ವಾಯ್ದೆ ಕಳೆದ ಅನಂತರ ಹಣ ಸ್ವೀಕರಿಸಲು ಅವನು ಅರ್ಹನಲ್ಲ.

ಚಮನ್ : (ತಲೆಯನ್ನು ಎರಡೂ ಕೈಗಳಿಂದ ಒತ್ತಿ ಹಿಡಿದುಕೊಂಡು) ನನ್ನ ತಲೆ ಸಿಡಿದು ಚೂರಾಗುತ್ತಿದೆ. ನನಗೆ ನಿಮ್ಮ ಹಣವೂ ಬೇಡ. ನಾನಿನ್ನ ಹೋಗುತ್ತೇನೆ (ಹೊರಡಲು ಸಿದ್ಧನಾಗುತ್ತಾನೆ).

ವಸುಮಿತ್ರ : ಹಾಂ. ಹಾಂ. ಅಷ್ಟು ಸುಲಭವಾಗಿ ಹೋಗುವಂತಿಲ್ಲ. ನಿಲ್ಲು ದುರುದ್ದೇಶದಿಂದ ಕುಶನಗರದ ಸ್ತಾಜೆಯೊಬ್ಬನ ಜೀವವನ್ನು ಕೊನೆಗಳಿನಲ್ಲಿ ನೀನು ಹೊಂಚು ಹಾಕಿರುವ ಸಂಗತಿ, ನ್ಯಾಯಾ ಸ್ಥಾನದಲ್ಲಿಗೆ ರುಜುವಾಶಾಗಿದೆ. ಇದಕ್ಕೆ ನ್ಯಾಯಾಂಗದ ಉಖಿನೆಯ ವಿಧಿ ಪ್ರಕಾರ ಆಜೀವ ಕಾರಾಗೃಹ ಮತ್ತು ನಿನ್ನ ಎಲ್ಲಾ ಚರ ಸ್ಥಿರ ಸ್ವಷ್ಟಿಗಳು ಮುಣ್ಣಗೋಲು (ಚಮನ್ ತಲೆಯನ್ನು ಕೈಗಳಲ್ಲಿ ಹಿಡಿದು ಕುಳಿತು ಬಿಡುವನು). ಆದರೆ ಮಹಾರಾಜರ ಕರುಣೆಗಾಗಿ ಪ್ರಾರ್ಥಿಸಿಕೊಂಡಲ್ಲಿ ಶೀಕ್ಷೆಯನ್ನು ಕಡಿಮೆ ಮಾಡಬಹುದು.

ರಾಜ : 'ನನಗ್ಯಾರ ಕರುಣೆಯ ಅಗತ್ಯವಿಲ್ಲಿಂದು' ಸಾರಿ ಹೇಳಿರುವನು. ಆದರೂ ನಮ್ಮ ರಾಜ್ಯದ ಸಂಸ್ಕೃತಿಯ ಮೇಲ್ಮೈಯನ್ನು ತೋರಿಸುವುದಕಾಗಿ ನೀನು ಯಾಚಿಸುವ ಮೊದಲೇ ನಾವು ನಿನಗೆ ಕರುಣೆಯೋರುಫೆಬು.....ಆದರೆ ನಿನ್ನ ಎಲ್ಲಾ ಸ್ಥಿರ ಚರಾಸ್ತಿಯನ್ನು ಸ್ವಾಧಿನಪಡಿಸಿಕೊಂಡು, ವರ್ತಕ ರಾಜಕುಮಾರರಿಗೆ ಕೊಡಲಾಗುವುದು. ನೀನಿನ್ನ ಹೋಗಬಹುದು.

ಚಮನ್ : ಅಯ್ಯೋ ಏನಾಗಿ ಹೋಯಿತು!! (ವೇಗವಾಗಿ ಹೋಗುತ್ತಾನೆ)

ನಾಗರಿಕರು : ಧಿಕ್ಕಾರ! ಧನಪಿಶಾಚಿಗೆ ಧಿಕ್ಕಾರ!!(ಮೂರುಸಲ ಕೂಗುವರು)

ಅಭ್ಯಾಸ

• ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

१. ಪರದೆ ಮೇಲೇಳುತ್ತಿದ್ದಂತೆ ರಾಜ ಹೇಳಿದುದು ಏನು?
२. ಕರಾರು ಪತ್ರದ ಸಾರಾಂಶವೇನು?
३. ವಸುಮಿತ್ರನು ವೈದ್ಯರು ಹಾಗೂ ತ್ರಾಸು ಏಕೆ ಅಗತ್ಯವೆಂದು ಹೇಳಿದ?
४. ಕುಶನಗರದ ಕಾನೂನಿನ ರೂಪನೆಯ ವಿಧಿ ಏನು ಹೇಳುತ್ತದೆ?
५. ಪ್ರಸ್ತುತ ನಾಟಕದ ಸಾರಾಂಶವನ್ನು ಸಂಕ್ಷಿಪ್ತವಾಗಿ ಬರೆಯಿರಿ

ಪ್ರಚಾರಪತ್ರಿ

ಭಾವಗೀತೆ

- ಬಿ. ಎ. ಸನದಿ

ಸೋರುತ್ತಿದೆ ನನ್ನ ಮನೆ
ಹೆಂಚು ಹೊದಿಸುವರಿಲ್ಲ
ಆರುತ್ತಿದೆ ನನ್ನ ಒಲೆ
ಕೂಟು ಕುದಿಸುವರಿಲ್ಲ
ನಾ ಹಸಿದು ಬಂದಾಗ
ನೀಡಿ ತಣಿಸುವರಿಲ್ಲ
ಅಂಗಳಿದ ಗಿಡ-ಮರಕೆ
ನೀರು ಹಣಿಸುವರಿಲ್ಲ
ಬರುವ ಮಳೆ ಬಾರದಿರೆ
ಬಾವಿಯೂ ಬತ್ತುಪುದು
ಆಳ ತೋಡುವರಿಲ್ಲ
ನೀರಡಿಸಿ ನಿಂದವರ
ಹೊರಳಿ ಸೋಡುವರಿಲ್ಲ
ನೋಡಿ ಹಾಡುವರಿಲ್ಲ
ಹಾಡಿ ಹರಸುವರಿಲ್ಲ
ಇಲ್ಲವೆಂಬುವರಿಲ್ಲ
ಅಹುದು ಎಂಬುವರಿಲ್ಲ
ಯಾರಿಗಾರೂ ಇಲ್ಲ.....

ಈ ಇಲ್ಲಗಳ ನೆನೆದು ಬಿಸಿಯುಸಿರು ಬಿಡುವವರೆ
ಹೊರನೆರವಿನಾಸರದ ಮೇಳಾಸೆಯಿಡುವವರೆ
ಇಳಿದು ಸೋಡಿದೇನು ನಿಮ್ಮ ಅಂತರಾಳದಲಿ
ನಿಮ್ಮ ನೀವರಿಯದಿಹ ಅಜ್ಞಾತ ಲೋಕದಲಿ
ಕಾದು ಕುಳಿತಿಹನೊಬ್ಬ ಬಲಶಾಲಿ ಪ್ರಚಾರಪತ್ರಿ
ಅಮೃತ - ಬಳ್ಳಿಯ ಬದಲು ಬೆಟ್ಟವನೆ ತರುವನಾ ಮಾರುತ್ತಿ!

• ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

१. ಕವಿ ಸೋರುತ್ತಿಹುದು ಯಾವುದು ಎಂದಿರುವರು?
२. ನೀರನ್ನ ಯಾವುದಕ್ಕೆ ಹಣಿಸುವವರು ಇಲ್ಲವೆಂದು ಕವಿ ಹೇಳಿದ್ದಾರೆ?
३. ಅಜ್ಞಾತ ಲೋಕದಲ್ಲಿ ಕಾದು ಕುಳಿತಿರುವವರು ಯಾರು?
४. ಮಾರುತಿ ಅವೃತಬಳ್ಳಿಯ ಬದಲು ಏನನ್ನ ತರುವನು?
५. ಕವಿ ಯಾವುದರಲ್ಲಿ ಇಳಿದು ನೋಡಬೇಕೆಂದು ಹೇಳಿದ್ದಾರೆ?
६. ಕವಿ ಯಾರು ಯಾರನ್ನ ಇಲ್ಲವೆಂದು ಹೇಳಿದ್ದಾರೆ?



ಮಹಿಳೆ ಮತ್ತು ಶಿಕ್ಷಣ

- ಸರಿಹಾ ಭೂಮೀಗೌಡ

ಕಾಲ ಬದಲಾದಂತೆ ಮೌಲ್ಯಗಳೂ ಬದಲಾಗುವವು. ಆಧುನಿಕ ಶಿಕ್ಷಣ ಇಂದು ಹೆಣ್ಣುಮಕ್ಕಳಿಗೂ ದೊರೆಯುವಂತಾಗಿದೆ. ಇದಕ್ಕೆ ಇನ್ನೆಯ ಶತಮಾನದ ಉತ್ತರಾಧಿ ಮತ್ತು ೨೦ನೆಯ ಶತಮಾನದ ಆರಂಭದಲ್ಲಿ ಅನೇಕ ಸುಧಾರಣಾವಾದಿ ಸ್ತೇಪರ ಚಿಂತಕರ ಹೋರಾಟ ಹಾಗೂ ವಿವಿಧ ಬಗೆಯ ಶಾಸನಾತ್ಮಕ ನೆಲೆಗಳು ಕಾರಣವಾಗಿವೆ. ಹೆಣ್ಣುಮಕ್ಕಳಿಗೆ ವರದಾನವಾಗಿ ಒಂದ ಶಿಕ್ಷಣ ಅವರ ವೈಯಕ್ತಿಕ, ವೈಚಾರಿಕ, ಸಾಹಿತ್ಯಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಅನುವು ಮಾಡಿಕೊಟ್ಟಿದೆ. ಆರ್ಥಿಕ ನೆಲೆಯಲ್ಲಿ ಬಡತನದ ರೇಳೆಗಿಂತ ಕೆಳಗಿರುವ, ಅಲ್ಲಸಂಶ್ಯಾತ ಮತ್ತು ದಲಿತ ಬುಡಕಟ್ಟಿ ಸಮುದಾಯಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಇಂದಿಗೂ ಹೋರಾಟದ ಮೂಲಕವೇ ದಕ್ಷಬೇಕಾಗಿದೆ. ಅನುಕೂಲವಂತ ಮನೆಗಳಲ್ಲಿ ಹೆಣ್ಣುಮಗಳು ಇಂದು ತಾನು ಇಚ್ಛಿಸಿದ ಮತ್ತು ಇಚ್ಛಿಸುವವನ್ನು ಶಿಕ್ಷಣ ಪಡೆಯುವ ಸುಸ್ಥಿತಿಯಲ್ಲಿದ್ದಾಳೆಯೇ ಎಂಬ ಪ್ರಶ್ನೆ ಇದ್ದೇ ಇದೆ.

- * ಹೆಣ್ಣುಮಕ್ಕಳ ವಿಕಾರದಲ್ಲಿ ಉನ್ನತ ಶಿಕ್ಷಣ ಮತ್ತು ಅವರ ವಿವಾಹದ ಜವಾಬ್ದಾರಿಗಳಲ್ಲಿ ಒಂದನ್ನು ಆಯ್ದು ಮಾಡಬೇಕಾದ ಸ್ಥಿತಿ ಇದ್ದಾಗ, ವಿವಾಹವೇ ಹೆತ್ತವರಿಗೆ ಆದ್ಯತೆಯ ವಿಷಯವಾಗಿ ಕಾಣುವುದು.
- * ಹೆಣ್ಣುಮಕ್ಕಳಿಗೆ ಎಷ್ಟೇ ಕಲಿಸಿದರೂ ಅವರು ಇನ್ನೊಂದು ಮನೆಗೆ ಹೋಗುವವರು, ಅಲ್ಲಿ ಗೃಹಕೃತ್ಯದ ಜವಾಬ್ದಾರಿ ನಿರ್ವಹಿಸಬೇಕಾದವರು ಅವರನ್ನು ಅದಕ್ಕೆ ಸಜ್ಜಗೊಳಿಸಬೇಕು ಎಂಬ ನಿಲ್ಲವು.
- * ಒಳ್ಳೆಯ ವರ ಸಿಗುವವರೆಗೆ ಓದಲು ಅವಕಾಶ ನೀಡಿ, ಸಂಬಂಧ ಒಂದೊಡನೆ ಶಿಕ್ಷಣ ಎರಡನೆಯ ಆದ್ಯತೆಯಾಗಿ ಬಿಡುವುದು.
- * ಇತ್ತೀಚೆಗೆ ಶಿಕ್ಷಣ ಮತ್ತು ದುಡಿಮೆಯ ಅವಕಾಶ ದೊರೆತರೂ ಅವು ವಿವಾಹದ ಅಗತ್ಯಗಳಿಗಾಗಿ ಒಷ್ಟಿತವಾಗಿರುವುದು.
- * ಉನ್ನತ ಶಿಕ್ಷಣಕ್ಕೆ ಕಳುಹಿಸಿದರೂ ನಿರ್ದಿಷ್ಟ ಕೋಸ್ರೆಗಳಿಗೆ ಹೆಣ್ಣುಮಕ್ಕಳನ್ನು ಮೌಲ್ಯಾಧಿಸುವ ಇಲ್ಲವೇ ನಿರುತ್ತೇಚಿಸುವ ಪ್ರಕ್ರಿಯೆ ನಡೆಯುತ್ತಿದೆ.
- * ಆರ್ಥಿಕ ಬಿಕ್ಕಟ್ಟು ಇದ್ದಲ್ಲಿ, ಮಗಳ ಶಿಕ್ಷಣಕ್ಕಿಂತ ಮಗನ ಶಿಕ್ಷಣವೇ ಪ್ರಥಮ ಆದ್ಯತೆಯಾಗುವುದು.
- * ಹೆಣ್ಣುಮಕ್ಕಳಿಗೆ ಸಾಮಾಜಿಕ ಶಿಕ್ಷಣ ಸಿಕ್ಕರೆ ಸಾಕು; ಲೋಕಿಕ ಶಿಕ್ಷಣ ಏನಿದ್ದರೂ ಓದಲು, ಬರೆಯಲು ತಿಳಿದರೆ ಸಾಕು ಎಂಬ ಮನೋಧರ್ಮ ಪ್ರಚಲಿತವಾಗಿರುವುದು.

ಇತ್ತೀಚೆಗೆ ಸರ್ಕಾರಗಳು ಜಾರಿಗೆ ತಂದ ಯೋಜನೆಗಳು ಬಾಲಕಿಯರು ಶಾಲೆ ಹೊರೆಯುವ ಸಂದರ್ಭಗಳನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಿವೆ. ಹೆತ್ತವರು ಹಲವು ಸೌಲಭ್ಯಗಳ ಕಾರಣಗಳಿಗಾಗಿ ಮಕ್ಕಳನ್ನು ಶಾಲೆಗೆ ಕಳಿಸುವತ್ತು ಒಲವು ತೋರುತ್ತಿರುವುದೂ ಕಂಡುಬರುತ್ತಿದೆ.

ಬಾಲಕಿಯರು ಶಾಲೆ ತೊರೆಯಲು ಇರುವ ಕಾರಣಗಳನ್ನು ಮೂರು ನೆಲೆಗಳಲ್ಲಿ ವಿಶೇಷಿಸಬಹುದು.

೧. ಹೆತ್ತಪರ ಧೋರಣೆಗಳು
೨. ಸಮಾಜದ ಧೋರಣೆಗಳು
೩. ಶಾಲೆಯ ಸ್ಥಿತಿಗತಿ

ಹೆತ್ತಪರ ಧೋರಣೆ

ಎಳವೆಯಲ್ಲಿ ಮುಕ್ಕಳು ಶಾಲೆಯನ್ನು ತೊರೆಯುತ್ತಾರೆ ಎಂದರೆ, ಅದರಲ್ಲಿ ಮಗುವಿಗಿಂತ ಹೆತ್ತಪರ ಆಸ್ತಿಕಗಳೇ ಪ್ರಥಾನವಾಗಿ ಕೆಲಸ ಮಾಡಿರುತ್ತವೆ. ಈ ಸಮಸ್ಯೆ ಆರ್ಥಿಕವಾಗಿ ದುರ್ಭಲರಾಗಿರುವ, ಗ್ರಾಮಾಂತರ ಪ್ರದೇಶ ಮತ್ತು ಬುಡಕಟ್ಟಿ ಸಮುದಾಯಗಳಲ್ಲಿ ವಿಶೇಷವಾಗಿ ಕಂಡುಬರುವ ಲಕ್ಷಣವಾಗಿದೆ. ಹೆತ್ತಪರು ಹೆಚ್ಚಿಗೆ ಅನುಕ್ರಮಸ್ಥರಾಗಿರುತ್ತಾರೆ; ಆದುದರಿಂದಲೇ ಅವರಿಗೆ ವಿದ್ಯೆಯ ಅಗತ್ಯವಾಗಲೀ, ಮಹತ್ವವಾಗಲೀ ಮುಖ್ಯವಾಗುವುದಿಲ್ಲ. ಹೀಗಾಗಿ ಮುಕ್ಕಳ ಅದರಲ್ಲಿ ಹೆಣ್ಣುಮುಕ್ಕಳ ಶಿಕ್ಷಣಕ್ಕೆ ಅವರದು ನಿರುತ್ತಾಹದಾಯಕ ಪ್ರತಿಕ್ರಿಯೆಯಾಗಿರುತ್ತದೆ. ದ್ವನಂದಿನ ಬಿಂದಿನ ವಾಸ್ತವಗಳಿಂದಾಗಿ ಅವರಿಗೆ ತಮ್ಮ ಮುಕ್ಕಳು ಶಾಲೆಯಲ್ಲಿ ಕಲಿಯುವುದಕ್ಕಿಂತ ತಮ್ಮ ಕುಟುಂಬದ ನಿರ್ವಹಣೆಗೆ ನೇರವಾಗುವುದು ಆದ್ಯತೆಯ ವಿಷಯವಾಗಿರುತ್ತದೆ. ಹೀಗಾಗಿ ಬಾಲಕಿಯರನ್ನು ನೀರು ತರುವ, ಸೌದೆ ಸಂಗ್ರಹಿಸುವ, ದನಕರು ಪಾಲನೆ ಮಾಡುವ ಇಲ್ಲವೇ ಮನೆಯಲ್ಲಿರುವ ಚಿಕ್ಕಮುಕ್ಕಳನ್ನು ನೋಡಿಕೊಳ್ಳುವ ಕೆಲಸಗಳಲ್ಲಿ ಅವರು ತೊಡಗಿಸುತ್ತಾರೆ. ಶಿಕ್ಷಣಕ್ಕಿಂತ ಮಂಡಿಗಿಯರು ವಯಸ್ಸುರಾದೊಡನೆ ವಿವಾಹ ಮಾಡಿಕೊಟ್ಟು ತಮ್ಮ ಜವಾಬ್ದಾರಿಯನ್ನು ಕೆಳೆದುಕೊಳ್ಳುವುದು ಅವರಿಗೆ ಮುಖ್ಯವಾಗಿರುತ್ತದೆ.

ಸಮಾಜದ ಧೋರಣೆ

ಹೆಣ್ಣುಮುಕ್ಕಳ ಕುರಿತಂತೆ ಕೆಲವು ಮೂರಾಗ್ರಹಗಳೂ ಸಮಾಜದಲ್ಲಿ ಚಲಾವಣೆಯಲ್ಲಿವೆ. ನಿದರ್ಶನಕ್ಕೆ ಹೆಣ್ಣು ಹೆಚ್ಚು ಕಲಿತರೆ ಅಹಂಕಾರಿಯಾಗುತ್ತಾಳೆ; ಗಂಡ ಮತ್ತು ಗಂಡಸರನ್ನು ಉಪೇಕ್ಷಿಸುತ್ತಾಳೆ ಎಂಬ ನಿಲುವು ಕೆಲವು ಹೆತ್ತಪರ/ಸಮೋದರರ ನೆಲೆಯಲ್ಲಿ, ಬಂಧು-ಬಾಂಧವರ ನೆಲೆಯಲ್ಲಿ ಪ್ರಕಟವಾಗುವುದು. ಹಾಗೆಯೇ ಹೆಣ್ಣುಮುಕ್ಕಳನ್ನು ಕಾಲೇಜಿಗೆ ಕಳುಹಿಸಿದರೆ ‘ಪ್ರೀತಿ-ಪ್ರೇಮದ ಜಾಡು ಹಿಡಿದು, ಎಲ್ಲೆಲ್ಲೋ ಓದಾಡಿ ಹಾಳಾಗುತ್ತಾರೆ. (ನಮ್ಮ ಸಿನಿಮಾಗಳು ಇಂತ ಭಯ/ಆತಂಕಗಳಿಗೆ ಸಾಕಷ್ಟು ಪುಷ್ಟಿಯನ್ನು ಒದಗಿಸುತ್ತಿರುತ್ತವೆ). ಅನಂತರ ಅವರನ್ನು ನಿಯಂತ್ರಿಸುವುದಾಗಲೀ, ಅವರ ಮೇಲೆ ನಿಗಾ ಇಡುವುದಾಗಲೀ ಅಸಾದ್ಯ ಎಂಬ ಮಾತುಗಳೂ ಕೇಳಿಬರುತ್ತವೆ. ನಿರ್ದಿಷ್ಟ ಜಾತಿ/ಧರ್ಮಗಳಲ್ಲಿ ಹೆಣ್ಣುಮುಕ್ಕಳು ಕಾಲೇಜು ಮೆಟ್ಟಿಲು ಹತ್ತಿಲ್ಲದ ಸಂದರ್ಭಗಳಲ್ಲಂತೂ ಹೆಣ್ಣುಮುಕ್ಕಳ ಮೇಲಿನ ಒತ್ತಡಗಳು ಇನ್ನುಷ್ಟು ಬಲವಾಗಿರುತ್ತವೆ. ಜನರಿಂದ, ಬಂಧು-ಬಾಂಧವರಿಂದ ಓಡಿಕೆ, ಹೆತ್ತಪರ ಅಳುಕಿಗೆ ಒಂದು ನೆಲೆ ಕಾರಣವಾದರೆ, ‘ಪನಾದರೂ ಹೆಚ್ಚು ಕಡಿಮೆ ಆದರೆ ಮನೆನಸಕ್ಕೆ ಕಮ್ಮುಮಸಿ ಬಳಿದಂತಾದೀತು’ ಎಂಬ ಆತಂಕ ಇನ್ನೊಂದು ಕಾರಣವಾಗಿರುತ್ತದೆ.

ಶಾಲೆಯ ಸ್ಥಿತಿ

ಶಾಲೆಗಳೂ ಬಾಲಕಿಯರ ಶಿಕ್ಷಣಕ್ಕೆ ಮೂರಕವಲ್ಲದ ಪರಿಸ್ಥಿತಿಯನ್ನು ನಿರ್ಮಿಸಿವೆ. ಅವುಗಳಲ್ಲಿ ಪ್ರಧಾನವಾಗಿ ಗುರುತಿಸಬೇಕಾದುದು ಶಾಲೆಗಳಲ್ಲಿ ಶೌಚಾಲಯದಂತಹ ಮೂಲ ಸೌಲಭ್ಯಗಳ ಕೌರತೆ. ಕೆಲವು ನೂರು ಮಕ್ಕಳಿರುವ ಶಾಲೆಗಳಲ್ಲಿ ಮೂಲತಾಲಯಗಳು ಕೇವಲ ಬೆರಳೆಣಿಕೆಯಪ್ಪು ಮಾತ್ರ! ಇನ್ನು ಅವುಗಳಲ್ಲಿ ನೀರಿನ ಸೌಲಭ್ಯ ಇಲ್ಲ. ಪಾಯಿಖಾನೆಯ ಅನುಕೂಲವಂತೂ ದೂರದ ಮಾತ್ರ. ಇಂತ ಕಡೆಗಳಲ್ಲಿ ಬೆಳೆಯುತ್ತಿರುವ ಬಾಲಕಿಯರು ವಿಶಿಷ್ಟ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಶಾಲೆಯು ಗ್ರಾಮ ಅಥವಾ ಜನವಸತಿ ಪ್ರದೇಶಗಳಿಂದ ದೂರ ಇದ್ದಾಗ, ಶಾಲೆಗೆ ಸಂಪರ್ಕ ಸಾಧನಗಳಾದ ಬಸ್ಸಿಗಳ ಓಡಾಟ ಕಡಿಮೆ ಇದ್ದಾಗ, ಇಂತಹ ಇತರ ಕೆಲವು ಸಮಸ್ಯೆಗಳೂ ಬಾಲಕಿಯರು ಶಾಲೆಯನ್ನು ತೋರೆಯಲು ಒತ್ತಾಯಿಸುತ್ತಾರೆ.

ಬರುವ ದಿನಗಳಲ್ಲಿ ಈ ಸಮಸ್ಯೆಗಳನ್ನು ನಿವಾರಿಸಿಕೊಂಡು ಶಿಕ್ಷಣ ಪದ್ಧತಿ ಇನ್ನೊಷ್ಟು ಧನಾತ್ಮಕ ಆಯಾಮ ಒಳಗೊಳ್ಳಬೇಕಿದೆ.

(ಆಕರ – ಮಹಿಳಾ ಅಧ್ಯಯನದ ನೆಲೆಗಳು)

ಅಭ್ಯಾಸ

• ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

ಗ. ಹೆಣ್ಣುಮಕ್ಕಳು ಶಾಲೆಯನ್ನು ತೋರೆಯಲು ಇರುವ ಕಾರಣಗಳಾವುವು?

ಉ. ಹೆಣ್ಣುಮಕ್ಕಳು ಕಲಿಯುವ ಬಗ್ಗೆ ಇರುವ ಹೆತ್ತವರ ಧೋರಣೆಗಳು ಹೇಗಿವೆ?

ಇ. ಹೆಣ್ಣುಮಕ್ಕಳ ಕಲಿಕೆ ಕುರಿತು ಸಮಾಜದ ಧೋರಣೆಗಳು ಹೇಗಿವೆ?

ಈ. ಶಾಲೆಗಳ ಸ್ಥಿತಿ-ಗತಿಯ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು ಯಾವವು?

ಉಿ. ಮಹಿಳಾ ಶಿಕ್ಷಣದ ಜೀವಿತಕ್ಕ ಮತ್ತು ಅಗತ್ಯಗಳನ್ನು ಕುರಿತು ಬರೆಯಿರಿ.



ಪುಟ್ಟಹಕ್ಕೆ

[ಗಳಿಗೆ]

- ಜಂಬಣ್ಣ ಅಮರಚಿಂತ

ಕಡ್ಡಿ ಕಡ್ಡಿ ಕೂಡಿಸಿ ಗೂಡು ಕಟ್ಟುವುದು ಮಟ್ಟಹಕ್ಕೆ
ಬಿರುಗಾಳಿಯ ವಿರುದ್ಧ ಯುದ್ಧ ಹಾರುವುದು ಮಟ್ಟಹಕ್ಕೆ

ಸುರಿವ ಸೋನೆ ಮಳೆಗ ಅಂಜಿ ಮನೆಯೊಳಗಡಗಿದವು

ಗೂಡಿನಿಂದ ಹೊರಬಂದು ಕುಣಿಯುತ ಜಳಕ ಹಾಡುವುದು ಮಟ್ಟಹಕ್ಕೆ

ಕತ್ತಲೆ ಕಳೆದು ಬೆಳಕು ಹರಿದರೂ ನಿದೆಯಲಿ ಮುಳುಗಿರುವವು

ಸೂರ್ಯನನು ಸ್ವಾಗತಿಸುತ್ತ, ಗೀತೆಹಾಡುವುದು ಮಟ್ಟಹಕ್ಕೆ

ಮೂಡಿದ ರೇಕೆಗಳ ಮುರಿಯುವ ಜನರಿರುವರು ಜಗದಲ್ಲಿ

ಅವರ ನಯನಾಂಬರದಲ್ಲಿ ಹಾರೆಂದರೆ ಹೇಗೆ ಹಾರುವುದು ಮಟ್ಟಹಕ್ಕೆ

ನೀವೆಷ್ಟು ತಡೆಗೋಡೆ ಕಟ್ಟಿದರೂ ಜಗದಂಗಳದಲ್ಲಿ

ಆ ಮೂಲೆಯಿಂದ ಈ ಮೂಲೆಗೆ ಸದಾ ಹಾರುವುದು ಮಟ್ಟಹಕ್ಕೆ

ಭಾಮಿಯಲ್ಲಿ ಭೂಜಂಗನ ಭಯ, ಆಕಾಶದಲ್ಲಿ ಗಡುಗನ ಭಯ

ಆವರಿಸಿದ್ದರೂ ಅಳುಕದೆ ರೇಕೆ ಬಿಜ್ಜಿ ಹಾರುವುದು ಮಟ್ಟಹಕ್ಕೆ

ಅಭ್ಯಾಸ

- ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ

- ಮಟ್ಟಹಕ್ಕೆ ಗೂಡನ್ನು ಹೇಗೆ ಕಟ್ಟಿತದೆ?
- ಗೀತೆಯನ್ನು ಹಾಡುತ್ತಾ ಮಟ್ಟಹಕ್ಕೆ ಯಾರನ್ನು ಸ್ವಾಗತಿಸುತ್ತದೆ?
- ಜಗದಲ್ಲಿ ಎಂತಹ ಜನರಿರುವರು?
- ಮಟ್ಟಹಕ್ಕೆ ಜಗದಂಗಳದಲ್ಲಿ ಹೇಗೆ ಹಾರುತ್ತದೆ?
- ಭಾಮಿ-ಆಕಾಶದಲ್ಲಿ ಮಟ್ಟಹಕ್ಕಿಗೆ ಯಾರ ಭಯವಿದೆ?

ಪರ್ಯಾಧಾರಿತ ಪದಚೋತ್ತ

ಅ

ಅಂಗಲಾಚು – ಮೊರೆಯಿಡು, ಬೇಡು

ಅಂಬರ – ಆಕಾಶ, ಗಗನ, ಶೂನ್ಯಪ್ರದೇಶ, ಪಂಚಭೂತಗಳಲ್ಲಿ ಒಂದು, ಬಿಂದು, ಸೊನ್ನೆ

ಅಂಬಿಗ – ದೋಷೀ/ನಾವೆ ನಡೆಸುವಾತೆ, ನಾವಿಕ, ಬೆಸ್ಟರವನು, ಮೈನುಗಾರ, ಅಂಬನ್ನು ಹಿಡಿದವನು

ಅಂಬು – ಭಾಣ, ಸರಳು, ನೀರು, ಜಲ, ಮಡಿವಾಳ, ಇಣಗು, ಆರು

ಅಂಬುಜ – ತಾವರೆ, ಕಮಲ, ಶಂಖ, ನೀರಿನಲ್ಲಿ ಹುಟ್ಟಿದುದು, ನಿಷುಲವಕ್ಕೆ

ಅಗಸೆ ಬಾಗಿಲು – ಉಂರು, ಕೋಟಿ ಮುಂತಾದುದರ ಹೆಬಾಗಿಲು, ಮಹಾದ್ವಾರ, ಒಂದು ಬಗೆಯ ಮರ/ಧಾನ್ಯ

ಅಟಾಟೋಪ – ದಬ್ಬಾಳಿಕೆ, ದಪ್ಪ, ಆಡಂಬರ, ಅಬ್ಬರ

ಅಡರ್ – ಏರು, ಮೇಲಕ್ಕೆ ಹತ್ತು, ಹಬ್ಬಿ, ಆಕ್ರಮಿಸು, ಆಧಾರ

ಅನುಪಮ – ಎಹೆಯಲ್ಲದ, ಸಾಟಯಿಲ್ಲದ, ಉತ್ತ್ವಪ್ರಷ್ಟವಾದ, ಅಸಮಾನವಾದ, ಹೋಲಿಕೆಗೆ ಏರಿದ

ಅನುವಾಗು – ಸಿಧ್ಧನಾಗು, ತಯಾರಾಗು

ಅಭವ – ಶಿವ, ಚಮಾರಂಬರ, ಶಿತಿಕಂಠ, ಶಿಶಿನಯನ, ಶ್ರಿಮಂತಿಗಳಲ್ಲಿ ಒಬ್ಬ, ಶಿಶ್ವರ, ಮಂಗಳ, ಶುಭ

ಅಭಿನವ – ಹೊಸದಾದ, ನೂತನವಾದ, ಈಗಿನ

ಅಮರ

– ಶಾಶ್ವತ, ಚಿರಂಜೀವಿ,

ಅರಯ್

– ಹುಡುಕು, ಹತ್ತೆ ಹಚ್ಚು, ಕಾಪಾಡು, ವಿಚಾರಿಸು, ರಕ್ಷಿಸು, ವಿಮರ್ಶೆಸು

ಅರವಳಿಕೆ

– ಅರಿವನ್ನು ಅಳಿಸುವ ಜೈಷಧಿ, ನೋವಿನ ಅನುಭವವಾಗದಂತೆ ಮಾಡುವ ಜೈಷಧಿ

ಅಲವಳಿಸು

– ದುಃಖಿಸು

ಅಲ್ಲಳಿ

– ಚದುರು, ಚಲ್ಲಾಪಿಲ್ಲಿ

ಲೋಕನ ವಿದ್ಯೆ

– ಅದೃಶ್ಯವಾಗುವ ವಿದ್ಯೆ, ಮಾಯಾವಾಗುವ ವಿದ್ಯೆ

ಅಹಂ

– ಗರ್ವ, ಹೆಮ್ಮೆ, ನಾನು ಎಂಬ ಭಾವ

ಅಳವಿ

– ಹತ್ತಿರ, ಅಳತೆ, ಯೋಗ್ಯತೆ, ಶಕ್ತಿ, ವಶ, ಯುದ್ಧ, ಶಕ್ತಿ

ಅಳವೇ

– ಸಾಧ್ಯವೇ

ಅಳ್ಳು

– ನಾಚಿ

ಆ

ಆದಿ

– ಮೊದಲು, ಪ್ರಾರಂಭ, ಮೂರ್ವಕಾಲ, ಮೂಲ

ಆಜ್ಞೆ

– ಅಪ್ರಾಣ, ನಿದೇಶನ, ಅನುಮತಿ, ಅವಕಾಶ

ಆವು

– ಹಸು, ಆಕಳು, ಗೋವು

ಉ

ಉಪಶಮನ

– ಗುಣವಾಗು, ಕಡಿಮೆಯಾಗು, ಶಾಂತವಾಗು, ಶಮನವಾಗು

ಉಪೇಕ್ಷಿಸು

– ತಿರಸ್ಕರಿಸು, ಅಲ್ಪಿಸು, ಕಡೆಗಣಿಸು, ಉದಾಸೀನ ಮಾಡು

ಉಸುಬು - ಮರಳು, ಉಸುಕು

ಉಳಿಸೆಂಡಿನಾಟ - ಚೆಂಡನ್ನು ಅಡಗಿಸಿಟ್ಟು ಆಡುವ ಆಟ, ಚಂಡನ್ನು ಬಚ್ಚಿಟ್ಟು ಆಡುವ ಆಟ

ಎ

ಎಕ್ಕಲ - ಕಾಡುಹಂದಿ, ಸಲಗ, ಒಂಟಿ, ಬಲಿಪ್ಪು

ಎಸೆ - ಶೋಭಿಸು, ಬಾಣಪ್ರಯೋಗಿಸು, ಬಿಸಾಡು, ಎಸೆಯು

ಎಳವೆ - ಬಾಲ್ಯ, ಎಳೆಯತನ, ಚಿಕ್ಕಂದಿನಲ್ಲಿ

ಎ

ಎಕತಾನತೆ - ಒಂದೇ ರೀತಿಯ, ಒಂದೇ ಶ್ರುತಿ, ಎಕಾಗ್ರ ಚಿತ್ತ

ಒ

ಒಗೆ - ಎಸೆ, ಬಿಸಾಡು, ನೆಗೆ, ಹಾರು, ಸೆಣೆತೆ

ಒಡರಿಸೆ - ಉಂಟಾಗಲು, ಒದಗು, ನೀಗು, ತೊಡಗು

ಓ

ಓರಂತಪ್ಪ - ಸಮಾನವಾದ, ಕ್ರಮಬಧ್ಯ, ಒಂದೇ ಸಮನಾಗಿ

ಓಲಗ - ರಾಜಸಭೆ, ದಬಾರು, ನಾಗಸ್ವರ, ಆಶು, ಖೂಳಗ

ಕ

ಕಗ್ಗಾಡು - ದಟ್ಟ ಅರಣ್ಯ, ಗೊಂಡಾರಣ್ಯ

ಕಜ್ಜ - ಕೆಲಸ, ಕಾರ್ಯ, ಉಪಾಯ, ಪರಿಹಾರ

ಕದನ - ಯುದ್ಧ, ಕಾಳಗ, ಕೊಲ್ಲುವಿಕೆ, ನಾಶಪಡಿಸು

ಕಥನಕವನ - ಹಾಡಿನ ಮೂಲಕ ಹೇಳುವ ಕಥೆ,

ಕಥೆಯನ್ನೂಳಗೊಂಡ ಪದ್ಯಾಕಾಶ್ಯ,

ಕಥನ ರೂಪದ ಕವನ

ಕಪ್ಪಡ - ಬಟ್ಟಿ, ವಸ್ತು, ಬೆಂದಿಬಟ್ಟಿ, ಹರಕಲು ವಸ್ತು

ಕಮಲಜ - ಬ್ರಹ್ಮ, ಕಮಲದಲ್ಲಿ ಹುಟ್ಟಿದವನು

ಕರಣಿಗೆಟ್ಟು - ಹೆಪ್ಪಿಗೆಟ್ಟು

ಕಲಕಂತ - ಇಂಪಾದ ಧ್ವನಿ, ಕೋಗಿಲೆ, ದುಂಬಿ

ಕಸವರ - ಹೊನ್ನು, ಜಿನ್ನು, ಧನ, ಸಂಪತ್ತು

ಕಾಂಬ - ಕಾಣುವ, ನೋಡಲು ಸಾಧ್ಯವಾಗುವ

ಕಾಳಗ - ಯುದ್ಧ, ಕೆಲಹ

ಕೀಷ್ಟ - ಕರಿಣ, ಕಷ್ಟ, ತೊಂದರೆ, ಪೀಡೆ

ಕುನ್ನಿ - ನಾಯಿಮರಿ, ಯಾವುದಾದರೂ ಪ್ರಾಣಿಯ ಮರಿ, ಗಂಡುಕೂಸು, ರಕ್ತಗುಂಜಿ

ಕುಬ್ಜೆ - ಬೆನ್ನುಬಾಗಿದವಳು, ಗೂನಿ

ಕೇರಿ - ಮನೆಗಳ ಸಾಲುಗಳ ನಡುವಿನ ಹಾದಿ, ಬೀದಿ, ಸಾಲು, ಶೈಂಕೆ

ಕೋಡಿಸು - ಹೊರಚೆಲ್ಲು, ಹೊರಸೂಸು, ಹೊರಹೊಮ್ಮು

ಕೋದಂಡ - ಬಿಲ್ಲು, ಧನಸ್ಸು, ಹಿಂದೆ ತುಂಟ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ಶಿಕ್ಷ

ಎ

ಎಬರು - ಎಚ್ಚರ, ಅರಿವು

ಎವ್ವಡ - ಚೆಕ್ಕ ಪ್ರಾಕಾರವಿರುವ ಉರು, ನಗರ ಮತ್ತು ಹಳ್ಳಿಗಳ ಮಧ್ಯಸ್ಥಿತಿಯಲ್ಲಿದ್ದ ಚೆಟ್ಟಗಳಿಂದ ಸುತ್ತುವರಿದ ಉರು

ಖಿನ್ನ	- ದುಃಖಿತ, ಚಿಂತಗೊಳಗಾದ, ವಿಷಾದ, ನೊಂದ, ದಣಿದ, ಆಯಾಸಗೊಂಡ	ಚಾರಣ	- ಕಾಲ್ಪನಿಕೆಯಲ್ಲಿ ಗುಡ್ಡಬೆಟ್ಟೆ ಮುಂತಾದವಲ್ಲಿ ಸಂಚಿರಿಸುವುದು, ಸಂಚಾರ, ತಿರುಗಾಡಿವಿಕೆ, ಸ್ತುತಿ ಪಾಠಕ, ಗಂಧರ್ವ, ಧರ್ಮೋಪದೇಶ ಮಾಡುತ್ತಾ ಸಂಚಿರಿಸುವ ಜ್ಯೇಂದ್ರಮುನಿ
ಹೀಡ	- ಎತ್ತರವಾದ ಕೋಟೆಯಿಂದ, ಆವೃತವಾದ ಉರು, ಹಳ್ಳಿ, ಗ್ರಾಮ, ಭಯಗ್ರಸ್ತ, ಹದರಿದವ	ಚಿತ್ತ	- ಮನಸ್ಸು, ಅಪೇಕ್ಷೆ, ಆಶಯ, ಗುರಿ, ಉದ್ದೇಶ
	ಗ		ಭ
ಗರಳ	- ವಿಷ, ಹಾವಿನ ವಿಷ	ಧಾರ್ಮಿ	- ಕಾಂತಿ, ಜೀಜಕು, ಹೊಳಪು, ಚೆಲುವು, ಲಾವಣ್ಯ, ಬಯಕೆ, ಕಾವ್ಯದ ಹತ್ತು ಗುಣಗಳಲ್ಲಿ ಒಂದು
ಗಿರಳ	- ತಿರುಗು, ಶಲೆ ಕೆಳಗಾಗಿ ಬೀಳುವಿಕೆ, ಲಾಗ, ದಿಂಡುರುಳು, ಚಕ್ರಾರಂಬಾಗಿ ಸುತ್ತುವುದು		ಜ
ಗುಣಿ	- ದೊಳ್ಳು ಬಾರಿಸುವ ಮರದ ತುಂಡು, ಕುಳಿ, ತಗ್ಗು, ಸಣ್ಣಕೋಲು, ಗುಣವಂತ	ಜವುಗು	- ಸವ್ಯಳು ಭೂಮಿ, ಸದಾ ನೀರು ಜಿನುಗುವ/ಇಸರುವ ಪ್ರದೇಶ, ಸದಾ ತೇವ ಇಲ್ಲವೇ ಒದ್ದೆಯಾದ ಪ್ರದೇಶ
ಗೋರಿ	- ಸಮಾಧಿ, ಹೆಣ ಹೊಳುವ ಜಾಗ, ಹಲುಬೆ, ಆಕರ್ಷಣೆ, ಸೆಳೆತ	ಜುಳುಕಿಸು	- ನಡುಗಿಸು
	ಘ	ಜೊಮ್ಮೆ	- ಜೋಂಪು, ತೂಕಡಿಕೆ, ಮೈಮರ ಗಟ್ಟಪುದು, ಜೊಮ್ಮೆ
ಘೋರ	- ಕರಣ, ಕ್ಲೂರೆ, ಉಗ್ರ, ಭಯಂಕರ, ಬಲವಾದ, ಹಿಂಸೆ, ತೊಂದರೆ	ಜೊಯಿಷ್	- ಜೋಂಟಿಪಶ್ಚಾಸ್ತಿ ತಿಳಿದವ, ಜೋಂತಿಷ್, ಗ್ರಹಗತಿಗಳನ್ನು ಬಲ್ಲ ಶಾಸ್ತ್ರಜ್ಞ
	ಚ	ಜೋಳಿಗೆ	- ನೇತು ಹಾಕಿಕೊಳ್ಳುವ ಉದ್ದನೆಯ ಚೀಲ, ಬಟ್ಟೆಯಿಂದ ವಾಡಿದ ಶೊಟ್ಟಿಲು, ಮಕ್ಕಳನ್ನು ಮಲಗಿಸಲು ಅನುವಾಗುವಂತೆ ವೇಲಿನಿಂದ ತೂಗು ಬಿಟ್ಟಿ ಬಟ್ಟೆ
ಚಂಡೆ	- ಒಂದು ಚರ್ಮ ವಾದ್ಯ, ಚೆಂಡೆ ದುರ್ಗಿ		ತ
ಚಂಪಕ	- ಸಂಪಿಗೆ ಮರ, ಕೇಸರಿ ಬಣ್ಣ, ಒಂದು ಬಗೆಯ ಕೆಂಪು ಬಣ್ಣ	ರೀವೆ	- ಬಿನ್ನಾಣಿ, ಬೆಡಗು, ಗತ್ತು
ಚಕ್ಕಡಿ	- ವಶಿನಗಾಡಿ, ಬಂಡಿ, ಜಕ್ಕಡಿ		
ಚಕ್ಕೆ	- ಚಕ್ಕವರ್ತಿ, ಕುಂಬಾರ, ಚಕ್ಕಾಯುಧವನ್ನುಳ್ಳವನು		
ಚರು	- ಹವಿಸ್ಸು, ಸ್ವೇಚ್ಛೆ, ಬಲಿ, ಒಂದು ಬಗೆಯ ಸಣ್ಣ ಮೀನು		

ತ

- ತಂಡುಲ - ಅಕ್ಕಿ, (ಕಮಲದ)ಬೀಜ, ಏಳು ಬಗೆಯ ದ್ರವ್ಯಗಳಲ್ಲಿ ಒಂದು, ವಾಯುವಿಳಂಗ
- ತಂಬುಲ - ತಾಂಬೂಲ, ಅಡಕೆ, ಅಡಕೆ ಮತ್ತು ಎಲೆ, ಅಗಿದು ಉಗುಳುವ ಕವಳ
- ತಮಾಳ - ಹೊಂಗೆಮರ, ಕತ್ತಲೆ, ಅಂಥಕಾ
- ತರಣೀ - ಸೂರ್ಯ, ನೇನರ, ಹರಿಗೋಲು, ದೋಷೀ
- ತರಲ - ಚಂಚಲ, ಅಸ್ಥಿರವಾದ, ವಿಸ್ತೃಯ, ಬೆರಗು
- ತರು - ಮರ, ವ್ಯುತ್ಪ, ಕೊಂಡುಕೊಳ್ಳು
- ತಲ್ಲಣ - ತಳಮಳ, ಕಳವಳ, ಅಂಜಿಕೆ, ಕಕ್ಕಾಬಿಕ್ಕಿ ದಿಗ್ಭಮೆ
- ತಳವಾರ - ಕಾವಲುಗಾರ, ತಳವರ, ಕತ್ತಿ, ವಿಡ್ಗ
- ತಾರಕಸ್ವರ - ಏರುದನಿ, ಸಂಗೀತದ ಮೂರು ಸ್ವರಸಾಯಿಗಳಲ್ಲಿ ಕೊನೆಯದು
- ತಾಣ - ನೆಲೆ, ಬೀಡು
- ತಿರೋಹಿತ - ಮಾಯವಾಗು, ಮರೆಯಮಾಡಿದ ಅಡಗಿಸಿದ
- ತಿಲಕ - ಶ್ರೇಷ್ಠ ಹಣೆಯ ಮೇಲೆ ಇಟ್ಟುಕೊಳ್ಳುವ ಬೊಟ್ಟಿ, ಅಲುಂಕಾರ ಪ್ರಾಯನಾದ
- ತಿಳಕ - ತಿಲಕ ಮುಷ್ಟ
- ತರೆ - ತರಂಗ, ಅಲೆ, ಬಿಂಬಿ, ರಜತ ಪರದೆ ತೊತ್ತು
- ತೋರ್ತು

ಥ

- ಥಾಳಿಸು - ಪ್ರಕಾಶಗೊಳಿಸು, ದೇಂಡೈಪ್ರಮಾನಗೊಳಿಸು

ದ

- ದಂಡಿಗ - ಪಲ್ಲಕ್ಕಿ, ಕೋಲು, ದಂಡ, ತಕ್ಕಡಿಯಕೋಲು, ಮುತ್ತಿನ ಸರ
- ದಳ್ಳುರಿ - ವಿಪರೀತ ಬೆಂಕಿ, ತೀವ್ರವಾಗಿ, ಉರಿ, ದೊಡ್ಡ ಉರಿ, ಭುಗಿಲಿಡುವ ಕಿಂಬಿ
- ದಿವಂ - ಸ್ವಗ್ರ, ದೇವಲೋಕ
- ದಿನ್ನಿ - ದಿಬ್ಬಿ, ಗುಡ್ಡ
- ದಿವಿಜೇಂದ್ರ - ದೇವೇಂದ್ರ
- ದಿವಿನಾಗು - ಮೈತುಂಬಿಕೊಳ್ಳು, ಜೆನ್ನಾಗಿಯಾಗು, ಗಟ್ಟಿಮುಟ್ಟಾಗು
- ದೀಪ್ತ - ಕಾಂತಿಯುಕ್ತ, ಪೂರ್ವದಿಕ್ಕು, ಉರಿಯುವ, ಮಿರುಗುವ
- ದೀರ್ಘಿಗೆ - ಪಂಚ, ದೊಂದಿ
- ದೋಣಾಮುಖಿ - ಜಲಮಾರ್ಗ ಮತ್ತು ನೆಲ ಮಾರ್ಗಗಳೆರಡನ್ನೂ ಹೊಂದಿರುವ ಪುರ

ಧ

- ಧೃತಿ - ಧೈರ್ಯ, ಧೀರತನ, ಕಿಂಬಿ, ತಾಳ್ಳು, ಸಹನೆ
- ಧೂರ - ಯುದ್ಧ, ಕಾಳಗ, ಮೂಕಿ, ಹೊಣೆ, ಜವಾಬ್ದಾರಿ

ನ

- ನಬ್ಬ - ಆಕಾಶ, ಗಗನ, ಮೋಡ, ಮುಗಿಲು, ಶ್ಲಂಕ್ಷ, ಸೋನ್ನೆ
- ನಯನ - ಕಣ್ಣ, ನೇತ್ರ, ಅಕ್ಕಿ, ಎರಡು ಎಂಬ ಸಂಖ್ಯೆಯ ಸಂಕೇತ, ವಾಹನ, ಸಾಗಿಸು
- ನಿರುತ್ತ - ನಿಜ, ದಿಟ, ಸತ್ಯ, ಪ್ರಾಮಾಣಿಕತೆ
- ನಿಶ್ಯಂಕೆ - ಸಂಶಯವಿಲ್ಲದ, ಶಂಕೆಯಿಲ್ಲದ
- ನೈಪು - ರಾಜ, ದೊರೆ, ಅರಸ
- ನೆಗಟ್ಟಿ - ಪ್ರಸಿದ್ಧವಾದ, ಕೇರ್ತಿ, ಕಾಂತಿ, ಶೋಭಿ

- ನೆರಪಿ - ಸೇರಿಸಿ, ಕೂಡಿಸಿ
- ನೆಟ್ - ಚೆನ್ನಾಗಿ, ಹೆಚ್ಚಾಗಿ, ಅಧಿಕವಾಗಿ, ಪಕ್ಕಾಗಿ
- ನೇವಧ್ಯ - ತೆರಿಯ ಹಿಂಭಾಗ, ನಾಟಕದಲ್ಲಿ ವೇಷ
ಭೂಷಣಗಳನ್ನು ಮಾಡಿಕೊಳ್ಳಲು
ಇರುವ ರಂಗಭೂಮಿಯ ಹಿನ್ನೆಲೆ
- ನೈದಿಲೆ - ಕುಮುದ, ನೀರಿನಲ್ಲಿ ಬೆಳೆಯುವ
ಹೊವು, ಕೆಂದಾವರೆ

ಪ

- ಪಟ್ಟದರಸಿ - ಪಟ್ಟದರಾಣಿ, ಪಟ್ಟಮಣಿ
- ಪಡಿಯರ - ದ್ವಾರಪಾಲಕ, ಬಾಗಿಲುಕಾಯುವವ,
ಪ್ರತಿಹಾರಿ
- ಪತ್ತಿ - ಹೆಂಡತಿ, ಮಡದಿ, ಮನೆ ಒಡತಿ,
ಯಜಮಾನಿ
- ಪತ್ರೆ - ಎಲೆ, ಪೊಂ, ಬಿಲ್ಲು/ಬನ್ನಿ ಮುಂತಾದವುದರ
ಲೆಲೆ
- ಪದತಳ - ಕಾಲಿನ ಕೆಳಗೆ, ಅಂಗಾಲು
- ಪರಿವೀಕ್ಷಿಸು - ಆಲೋಚಿಸಿ, ಪರಿಶೀಲಿಸು, ವೀಕ್ಷಿಸು
- ಪಾಂಗು - ರೀತಿ, ಆಕಾರ, ರೂಪ
- ಪಾರಣೆ - ಉಪವಾಸ ವ್ರತದ ಮಾರನೆ ದಿನದ
ಉಂಟ, ತೃಪ್ತಿ, ಸಂತೋಷ
- ಪಾವ - ಹಾವು, ಉರಗ
- ಪುನ್ನಾಗ - ಸುರಗಿ ಮರ, ಸುರಹೊನ್ನೆ, ಶ್ರೇಷ್ಠ ಆನೆ,
ಕೋಣ
- ಪುಂಬುರ್ - ಹುಬ್ಬು, ಭೂ
- ಪ್ರೇರೇಪಿಸು - ಉತ್ಸೇಚಿಸು, ಪ್ರೇರಿಸು, ಮರುಪುಗೊಳಿಸು
- ಮೊಟ್ಟಳ - ಪಟ್ಟಣ, ನಗರ, ಉರು
- ಮೊಯ್ - ಹೊಡೆ, ಬಡಿ, ತಬಲ/ಮೃದಂಗ
ಮುಂತಾದ ವಾದ್ಯಗಳನ್ನು ಬಾಜಿಸುವ/
ಬಾರಿಸು
- ಪ್ರಥಾನ - ಮುಖ್ಯ, ಪ್ರಮುಖ, ವಿಶೇಷ, ಹಿರಿದಾದ

ಒ

- ಒಹುಳ - ಪವಳದಮರ, ಹೂ, ನಾಗಕೇಸರ
- ಬೇಗೆ - ಸಂಕಟ, ತಳಮಳ, ದುಃಖ, ತಾಪ
- ಬೆರಗು - ಆಶ್ಚರ್ಯ, ವಿಸ್ತೃಯ, ಸೋಜಿಗ, ಅಜ್ಞರಿ
- ಬುನಾದಿ - ತಳಹದಿ, ಅಡಿಪಾಯ, ಅಸ್ತಿಭಾರ,
ಪ್ರಾರಂಭ
- ಬೇಳ್ಣಿ - ಆಹತಿ, ಬಲಿ, ಹೋಮ
- ಬೆಂಬಳಿ - ಹಿಂಬಾಲಿಸು, ಬೆನ್ನಟ್ಟಿ, ಅನುಸರಣೆ,
ಅಟ್ಟಿಸಿಕೊಂಡು ಹೋಗು
- ಬಿಂಬಿ - ಉಚಿತ, ಮುಕ್ಕಟೆ, ನಿರುಪಯುಕ್ತ
- ಬೆಸೆಸೆ - ಆಜ್ಞೆ ಮಾಡಲು, ಅಜ್ಞಾಪಿಸು, ಅಪ್ಪಣಿ
ಮಾಡು
- ಬಿನ್ನವಹ - ಅರಿಕೆ, ಕೋರಿಕೆ, ಬೇಡು, ವಿಜ್ಞಾಪನೆ,
ವಿನಂತಿ
- ಬಿದ್ದು - ಜೀತ್ರಣ, ವಿಶೇಷ ಭೋಜನ, ಮೃಷಣ್ಣ
ಭೋಜನ
- ಬಸವಳಿ - ಆಯಾಸಗೊಳ್ಳು, ಸುಸ್ತಾಗು, ಸೋತು
ಹೋಗು
- ಬೆಬ್ಬಿಸು - ಸೋಜಿಗ ಪಡು, ಆಶ್ಚರ್ಯ ಪಡು,
ಚಕ್ಕಿತಗೊಳ್ಳು
- ಬಗೆ - ಯೋಚಿಸು, ಆಲೋಚನೆ
- ಭ**
- ಭವ - ಜನ್ಮ, ಮಂಟ್ಟಿ, ಪ್ರಾಪಂಚಿಕ ವ್ಯವಹಾರ,
ಮನಜ್ಞನ್ತ್ರ

ಭಾಸುರ - ಅಂದ, ಸೋಗಸು, ಪ್ರಕಾಶ, ಹೊಳಪು

ಭಾಸ್ಯರ - ಸೂರ್ಯ, ಅಕ್ಷ, ದಿನಕರ, ರವಿ, ನೇಸರ

ಭಾವೋದ್ರೇಕ - ಭಾವನಾ ಪರವಶತೆ

ಭುಜಂಗ - ಹಾವು, ಸರ್ವ, ಉರಗ

ಭೂತಳ - ಭೂಮಿ, ಭೂವಿ, ಪೃಥ್ವಿ, ವಸುಂಧರ,
ನೆಲ
- ೧೬೬

ಮ

- ಮದಂಬ - ಇನ್ನಾರು ಹಳ್ಳಿಗಳಿಗೆ ಮುಖ್ಯವಾದ ನಗರ, ದೂರಸ್ಥಳ
- ಮತ್ತೆ - ಭೂಮಿ, ಭೂಲೋಕ, ಮನುಷ್ಯ, ಮರಣ ಹೊಂದುವ
- ಮನುಜ - ಮನುಷ್ಯ, ಮಾನವ
- ಮರುಳ - ಹುಚ್ಚ, ಬುದ್ಧಿಭೂಮೆ, ತಿಳಿಗೇಡಿ
- ಮಸಗು - ಹರಡು, ವ್ಯಾಪಿಸು, ಕೆರಳು, ಉಕ್ಕೇರು
- ಮಸ್ತಕ - ತಲೆ, ಶಿರ, ಮಂಡे, ತುದಿ, ಶಿಶಿರ
- ಮಾರುತಿ - ಹನುಮಂತ, ಅಂಜನೀಯ
- ಮಾವಟಿಗ - ಆನೆ ನಡೆಸುವವನು, ಆನೆ ಸವಾರ,
- ಮುಂಜಾವು - ಬೆಳಗು, ಬೆಳಗೆ, ಬೆಳಗಾಗುವ ಹೊತ್ತು
- ಮುಂಡಾಸು - ಪೇಟ, ರುಮಾಲು
- ಮುಸುಡು - ಮುಖ, ಮೋಗ, ಮೋರೆ
- ಮೂಗೆಳೆ - ಉಪೇಕ್ಷಿಸು, ನಿರ್ದಿಷ್ಟಿಸು
- ಮೂಡಿಗೆ - ಬ್ರತ್ತಳಿಕೆ, ಬಾಂಗಳನ್ನಿಡುವ ಚೀಲ, ಉದ್ದ್ವಾದ ಕಂಬ
- ಮೂದಲಿಸು - ಹಂಗಿಸು, ಚುಚ್ಚಿ ಮಾತು, ಹೀರುಂಳಿಸು
- ಮೂಲೋಕ - ಮೂರುಲೋಕ, ಮೂಜಗ, ಸ್ವರ್ಗ-ಮುರ್ಧ್ಯ-ಪಾತಾಳ ಇವು ಮೂರು ಲೋಕಗಳು
- ಮೇಲುದೆ - ಹಂಸರು ಮೃಮೇಲೆ ಹೊದೆಯುವ ವಸ್ತು, ಸೆರಗು, ಶಲ್ಯ
- ಮೋಳಗು - ಧ್ವನಿಮಾಡು, ಶಬ್ದ/ಸದ್ಯ ಮಾಡು, ಆರ್ಘಯಿಸು

ಯ

- ಯೆಜ್ಜಿ - ಉರುಗೋಲು, ಬಡಿಗೆ, ಕೋಲು ರ
- ರಾಳ - ಬೆಂಕಿಯ ಜ್ಞಾಲೆ ಹೆಚ್ಚಿಸಲು ಬಳಸುವ ಪುಡಿ, ರಾಲ ಮರದಿಂದ ದೊರಕುವ ಅಂಟು, ಸಜ್ಜರಸ
- ರವಿ - ಸೂರ್ಯ, ಎಕ್ಕದಗಿಡ, ಬೆಟ್ಟ, ಪರ್ವತ, ವಿಭಾಕರ
- ರುಜಾ - ರೋಗ, ಕಾಯಿಲೆ, ವ್ಯಾದಿ ಲ
- ಲುಭ್ರಕ - ಬೇಡ, ಬೇಟಿಗಾರ, ಜಿಪುಣಿ, ಲೋಭಿ ವ
- ವನ - ಕಾಡು, ಅರಣ್ಯ, ಸಮೂಹ, ಗುಂಪು
- ವರೂಢ - ರಥ, ತೇರು
- ವಾಡಿಕೆ - ಸಂಪ್ರದಾಯ, ರೂಢಿ, ಅಭ್ಯಾಸ, ಪದ್ಧತಿ
- ವಿಜ್ಞಾಪನೆ - ಬಿನ್ನಹ, ಮನವಿ, ಅರಿಕೆ
- ವಿತತ - ವಿಸಾರವಾದ, ಹರಡಿಕೊಂಡಿರುವ, ಉತ್ತಮವಾದ
- ವಿಪಿನ - ಕಾಡು, ಅಡವಿ, ಕಾನನ
- ವಿಭವ - ಘನತೆ, ಹಿರಿಮೆ, ಸಿರಿ, ಸಂಪತ್ತು
- ವಿಭು - ಪ್ರಭು, ರಾಜ, ಒಡೆಯು, ಯಜಮಾನ, ದೇವರು
- ವೃದ್ಧ - ಮುದುಕ, ವಯಸ್ಸುದ ವ್ಯಕ್ತಿ, ಮುಪ್ಪಾದ, ಮೂಜ್ಜ್ವ, ವಿವೇಕವುಳ್ಳ
- ವೇಜ್ಜಿ - ಪಂಚಿ, ಧೋತ್ರ, ದಟ್ಟ
- ವ್ಯೌಮ - ಆಕಾಶ, ಗಗನ, ವಾಯುಮಂಡಲ, ವಾತಾವರಣ
- ವೈಜ - ಸಮೂಹ, ಗುಂಪು, ದನಗಳ ಹಿಂಡು, ಗೋಕುಲ(ಹಿಂದಿನ)

ಶ

- ಶಶಿ - ಚಂದ್ರ, ಶಶಿ, ತಿಂಗಳು
- ಶಾಸ್ತ್ರ - ದಂಡನೆ, ಶಿಕ್ಷೆ
- ಶಿಧಿಲ - ಕ್ಷೀರಿಸು, ಜೀರ್ಣ, ಅಸ್ವಷ್ಟ, ಕೃಶ, ಬಲಹೀನ
- ಶಿರ - ತಲೆ, ನರರುಂಡ, ಶಿಶಿರ
- ಶ್ರೀವಿಲಾಸ - ವೈಭವ

ಸ

- ಸಂಕೀರ್ಣ - ಕೂಡಿದ, ಸೇರಿದ, ಮಿಳಿತ, ಜಟಿಲ, ಗಹನ
- ಸರಳು - ಬಾಣ, ಅಂಬು, ಕಣೆ, ಸಲಾಕೆ, ಲೋಹದ ಕಂಬಿ
- ಸಾರೋಚ್ - ಕುದುರೆಗಳನ್ನು ಕಟ್ಟಿ ಓದಿಸುವ ನಾಲ್ಕು ಚಕ್ರದ ರಾಜರಥ

- ಸಾಷ್ಟಾಂಗ - ಎಂಟು ಅಂಗಗಳನ್ನು ನೆಲಕ್ಕೆ ತಾಗಿಸಿ ಮಾಡುವ ನಮಸ್ಕಾರ
- ಸಿರಿ - ಸಂಪತ್ತು, ಐಶ್ವರ್ಯ, ಲಕ್ಷ್ಯ, ಅಧಿಕ್ಷೇ, ಏಳಿಗೆ
- ಸುಗಿ - ಹರಿ, ಸೀಳು, ಸಿಗಿ, ಸೆಳೆ, ಎಳೆ, ಸುಲಿಗೆ

ಹ

- ಹಂಬಲ - ಚಿಂತೆ, ತವಕ
- ಹಸನು - ಯಶಸ್ವಿ ಚೆನ್ನಾಗು, ಶುಚಿ
- ಹಾಸುಹೊಕ್ಕು-ಆವರಿಸು, ಪಸರಿಸು, ಜನಜನಿತ
- ಹಾಹಾಕಾರ -ಗೋಳಾಟ, ಕೋಲಾಹಲ, ಗದ್ದಲ
- ಹೇಮ - ಚಿನ್ನ, ಹೊನ್ನು
- ಹೇಯ - ಕೆಟ್ಟಿ, ನೀಚೆ
- ಹೊನ್ನಾವಿಗೆ-ಚಿನ್ನದಪಾದುಕೆ